ಮಂಗಳೂರು
ಮಂಗಳವಾರ, 23 ಜೂನ್ 2026
ಸಂಪುಟ 48, ಸಂಚಿಕೆ 96 ಪುಟಗಳು 14+6
■ ಬೆಂಗಳೂರು ■ ಮಂಗಳೂರು ■ ಶಿವಮೊಗ್ಗ ■ ಹುಬ್ಬಳ್ಳಿ
₹5
REG.No.MNG /121/2024-26 Posted at kodialbail P.O / RNI:29813/78/ Daily
hosadigantha.com
epaper.hosadigantha.com
Hosadigantha Digital

ರಾಷ್ಟ್ರ ಜಾಗೃತಿಯ ದೈನಿಕ

ಹೊಸ ದಿಗಂತ

ಲೋಕಹಿತಂ ಮಮ ಕರಣೀಯಂ



ನೀಟ್: ಬಿಹಾರದಲ್ಲಿ 30 ಮಂದಿ ಬಂಧನ | ೦೨
ಚರ್ಚೆಗಿಂತ ಮೌನ ಸಮರವೇ ಹೆಚ್ಚು! | ೦೨
ವಾಟ್ಸ್ಆ್ಯಪ್‌ಗೆ ಭಾರತೀಯ ಸಾರಥಿ | ೦೨

ಶುಭ ದಿನ

ಕಲಿಯುಗಾಬ್ದ 5128, ಪರಾಭವ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ತಿಥಿ: ನವಮಿ, ನಕ್ಷತ್ರ: ಹಸ್ತ

ದಿನದ ಮಾತು

ಪ್ರಯತ್ನ ಮಾಡುವವರೆಗೆ ಯಾರಿಗೂ ತಮ್ಮ ಸಾಮರ್ಥ್ಯದ ಅರಿವಿರುವುದಿಲ್ಲ.
▲ನಾಣ್ಣುಡಿ

ಮುಸುಕಿನಲ್ಲೇ ಕೆಲಸ ಮಾಡುವ ಅಸಾಮಾನ್ಯ ದೈತ್ಯ ಕಂಪನಿಗಳು

ರಾಘವಾಂಕಣ

• ರಾಘವೇಂದ್ರ ಸುಬ್ರಹ್ಮಣ್ಯ

• ಪುಟ ೬

ಕಿರುಸುದ್ದಿ

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸ್ಟಾರ್ಮರ್ ರಾಜೀನಾಮೆ



• **ಲಂಡನ್:** ಬ್ರಿಟನ್ ಪ್ರಧಾನಿ ಹಾಗೂ ಲೇಬರ್ ಪಕ್ಷದ ನಾಯಕ ಸ್ಥಾನಕ್ಕೆ ಕಿರ್ ಸ್ಟಾರ್ಮರ್ ಸೋಮವಾರ ರಾಜೀನಾಮೆ ಘೋಷಿಸಿದ್ದಾರೆ. ಮುಂಬರುವ ವಾರಗಳಲ್ಲಿ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಅವರು ವೇಳಾಪಟ್ಟಿ ನಿಗದಿಪಡಿಸಿದ್ದು, ಸೆಪ್ಟೆಂಬರ್ ವೇಳೆಗೆ ಹೊಸ ನಾಯಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

• ಪುಟ ೨

ಹನುಮ ಜನ್ಮಭೂಮಿ ವಿವಾದ: ಕರ್ನಾಟಕ ಹೈಕೋರ್ಟ್‌ನಲ್ಲೇ ಇತ್ಯರ್ಥವಾಗಲಿ

• ಪುಟ ೨

ಬಂಗಾಳ ಬಜೆಟ್‌ನಲ್ಲಿ ಭರಪೂರ ಘೋಷಣೆ

• ಪುಟ ೨

ಕತಾರ್‌ನ ಅನಿಲ ಸ್ಥಾವರದಲ್ಲಿ ಭಾರೀ ಸ್ಫೋಟ

• ಪುಟ ೨

ಸಂಘದ ನಿತ್ಯಶಾಖೆಗೆ ಬಂದರೆ ಉತ್ತರ ಸಿಗುವುದು: ಪದ್ಮಾರ್

• ಪುಟ ೫

ಖಾಲಿ ಹುದ್ದೆಗಳ ಭರ್ತಿ, ಬಡ್ತಿ ಪ್ರಕ್ರಿಯೆ ಚುರುಕುಗೊಳಿಸಿ

• ಪುಟ ೫

ಪ್ರತಿಭಾವಂತರಿಗೆ ಅವಕಾಶ: ಸಿಎಂ

• ಪುಟ ೫



ಪಾಶ್ಚಿಮಾತ್ಯ ಒಕ್ಕೂಟದಲ್ಲಿ ರಾಜತಾಂತ್ರಿಕ ಬಿರುಗಾಳಿ!

• ಪುಟ ೨

ಸುದ್ದಿ ಸಮಗ್ರ

ಪಕ್ಷ ಸಂಘಟನೆ ಚುರುಕುಗೊಳಿಸಲು ಡಿಸಿಸಿ ಅಧ್ಯಕ್ಷರಿಗೆ ಆದೇಶ

ಸ್ಥಳೀಯ ಚುನಾವಣೆಗೆ ಸಜ್ಜಾಗಿ: ಸಿಎಂ ಸೂಚನೆ

- ಜಿಪಂ, ತಾಪಂ ಚುನಾವಣೆ ಹಿನ್ನೆಲೆ
- ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಜತೆ ಸಿಎಂ ಸಭೆ

• **ಬೆಂಗಳೂರು:** ಮುಂದಿನ ದಿನಗಳಲ್ಲಿ ಎದುರಾಗುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭಿರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.



ಕುಮಾರಕೃಪಾ ಅತಿಥಿಗೃಹದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿದ ಬಳಿಕ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳ ಜತೆ ಸಭೆ ನಡೆಸಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆದಿಲ್ಲ. ಯಾವುದೇ ಕ್ಷಣದಲ್ಲಾದರೂ ಚುನಾವಣೆಗಳು ಎದುರಾಗಬಹುದು ಹೀಗಾಗಿ ಪಕ್ಷವನ್ನು ನಿರೀಕ್ಷಿತ ಮಟ್ಟದಲ್ಲಿ ಸಂಘಟನೆ ಮಾಡಬೇಕು. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ನಮ್ಮ ಐದು ಗ್ಯಾರಂಟಿಗಳು ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದರು.

ಮುಂದಿನ ಎರಡು ವರ್ಷಗಳು ರಾಜ್ಯದಲ್ಲಿ ಚುನಾವಣಾ ವರ್ಷವಾಗಿರಲಿದೆ. ಈಗಿನಿಂದಲೇ ಇದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಬೇಕು. ಯಾರೂ ಮೈಮರೆತು ಕೂರಬಾರದು ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ತಯಾರಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.



ಯುವಕರನ್ನು ಸಂಘಟಿಸಿ

2013ರಿಂದ 2018ರ ನಡುವೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರುಗಳಿಗೆ ವಾಹನ ವ್ಯವಸ್ಥೆ ಹಾಗೂ ಮಾಸಿಕ ವೇತನ ನೀಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಿ, ಅದರ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ವೇತನ ಹಾಗೂ ಇತರ ಭತ್ಯೆಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಯುವಕ ಸಂಘವನ್ನು ಸ್ಥಾಪಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಇದರ ಮೂಲಕ ಯುವಕರನ್ನು ಸಂಘಟನೆಗೊಳಿಸಬೇಕು ಎಂದು ಸಿಎಂ ಸೂಚಿಸಿದರು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ , ಪಾಲಿಕೆಗಳಿಗೆ ಚುನಾವಣೆ ನಡೆಸಬೇಕಿದೆ.

➡ಪುಟ ೪

> ಜಿಲ್ಲಾ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗಿದೆ. ಈ ಸಮಿತಿಯೊಡನೆ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಮನ್ವಯ ಸಾಧಿಸಬೇಕು. ಒಂದು ವೇಳೆ ಉಳ್ಳವರು ಗ್ಯಾರಂಟಿ ಯೋಜನೆ ಬಿಟ್ಟಕೊಡಲು ಇಚ್ಚಿಸಿದರೆ ಅವರ ಮನವೊಲಿಸಬೇಕು.
> ■ ಡಿ.ಕೆ.ಶಿವಕುಮಾರ್, ಸಿಎಂ

ಎಸ್ಐಆರ್: ಜನರಿಗೆ ಅರಿವು ಮೂಡಿಸಿ

ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ನಡೆಸಲು ಉದ್ದೇಶಿಸಿರುವ ವಿಶೇಷ ಸಮಗ್ರ ಪರಿಷ್ಕರಣೆಯೂ ನಮ್ಮ ಪಕ್ಷಕ್ಕೆ ಮಾರಕವಾಗಿ ಪರಿಗಣಿಸಲಿದೆ. ಪಶ್ಚಿಮ ಬಂಗಾಳದಲ್ಲಿಯೂ ಎಸ್ಐಆರ್‌ನಿಂದಾಗಿ ಸುಮಾರು 97 ಲಕ್ಷದಷ್ಟು ಮತದಾರರು ತಮ್ಮ ಹಕ್ಕು ಕಳೆದುಕೊಂಡಿದ್ದರು. ಹೀಗಾಗಿ ನಮ್ಮ ರಾಜ್ಯದಲ್ಲಿ ನಡೆಯುವ ಎಸ್ಐಆರ್‌ಗೆ ಪೂರ್ವಭಾವಿಯಾಗಿ ಎಲ್ಲ ಜಿಲ್ಲಾ ಅಧ್ಯಕ್ಷರು ಬ್ಲಾಕ್ ಅಧ್ಯಕ್ಷರ ಜತೆಗೂಡಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಅಲ್ಲದೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದರಷ್ಟೇ ರಾಜ್ಯ ಸರ್ಕಾರದ ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

---

3 ರಾಜ್ಯಗಳಲ್ಲಿ ಜಾರಿ | ಕರ್ನಾಟಕ ವಿರೋಧ

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರದ ಸಿದ್ಧತೆ

• **ಹೊಸದಿಲ್ಲಿ:** ಹನ್ನೆರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಘೋಷಣೆ ಪ್ರಕ್ರಿಯೆಗೆ ಅಂತಿಮ ರೂಪ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಅಧಿಕೃತವಾಗಿ ಅಧಿಸೂಚಿಸುವ ಸಿದ್ಧತೆ ನಡೆದಿದೆ.

ಪಶ್ಚಿಮಘಟ್ಟ ವ್ಯಾಪ್ತಿಯ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ಒಟ್ಟು 56,825.7 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು 2024ರ ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಪ್ರದೇಶಗಳ ವ್ಯಾಪ್ತಿ ಹಾಗೂ ನಿರ್ಬಂಧಗಳ ಕುರಿತು ರಾಜ್ಯಗಳೊಂದಿಗೆ ಒಮ್ಮತ ಮೂಡದ ಕಾರಣ ಅಂತಿಮ ಅಧಿಸೂಚನೆ ವಿಳಂಬವಾಗಿತ್ತು.

ಗಣಿಗಾರಿಕೆ, ಕೈಗಾರಿಕೆಗೆ ನಿರ್ಬಂಧ



ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾದಲ್ಲಿನ ವಿವಾದಗಳು ಬಹುತೇಕ ಬಗೆಹರಿದಿರುವುದರಿಂದ, ಎಲ್ಲ ಆರು ರಾಜ್ಯಗಳಿಗೂ ಏಕಕಾಲದಲ್ಲಿ ಅಧಿಸೂಚನೆ ಹೊರಡಿಸುವ ಬದಲು ಒಮ್ಮತ ಮೂಡಿರುವ ರಾಜ್ಯಗಳಲ್ಲಿ ಮೊದಲಿಗೆ ಜಾರಿಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕರ್ನಾಟಕದಲ್ಲೇ ಅತಿ ಹೆಚ್ಚು ಪ್ರದೇಶ: ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಪ್ರಸ್ತಾಪಿಸಿರುವ ಭೂಪ್ರದೇಶದಲ್ಲಿ ಕರ್ನಾಟಕದ ಪಾಲು ಅತಿ ಹೆಚ್ಚಾಗಿದೆ. ರಾಜ್ಯದ ಸುಮಾರು 20,668 ಚದರ ಕಿ.ಮೀ. ಪ್ರದೇಶ, ಅಂದರೆ ಒಟ್ಟು ಪ್ರಸ್ತಾವಿತ ಪ್ರದೇಶದ ಶೇ.36.3ರಷ್ಟು ಭಾಗ ಈ ವ್ಯಾಪ್ತಿಗೆ ಬರುತ್ತದೆ. ಆದರೆ ಕರ್ನಾಟಕ ಸರಕಾರವು 2024ರಲ್ಲಿ ಕಸ್ತೂರಿರಂಗನ್ ಸಮಿತಿ ವರದಿ ತಿರಸ್ಕರಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿತ್ತು. ಹೀಗಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ಮುಂದುವರಿದಿದೆ. ಪಶ್ಚಿಮಘಟ್ಟದ ಸಂರಕ್ಷಣೆಗೆ ಪರ್ಯಾಯ ಕಾರ್ಯಯೋಜನೆ ಸಲ್ಲಿಸುವಂತೆ ಕೇಂದ್ರವು ಕರ್ನಾಟಕಕ್ಕೆ ಸೂಚಿಸಿದೆ ಎನ್ನಲಾಗಿದೆ.

➡ಪುಟ ೪



- ಪಶ್ಚಿಮಘಟ್ಟ ಸಂರಕ್ಷಣೆಗೆ ಕೇಂದ್ರದ ಅಂತಿಮ ಹೆಜ್ಜೆ
- ಗುಜರಾತ್, ಮಹಾರಾಷ್ಟ್ರ, ಗೋವಾದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಸಿದ್ಧತೆ
- ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶ ಪ್ರಸ್ತಾಪದಲ್ಲಿ ಸೇರ್ಪಡೆ

3 ರಾಜ್ಯಗಳಲ್ಲಿ ಒಮ್ಮತ

ಗುಜರಾತ್‌ನಲ್ಲಿ ಸುಮಾರು 449ರಿಂದ 470 ಚದರ ಕಿ.ಮೀ. ವ್ಯಾಪ್ತಿಯ 64 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಮಹಾರಾಷ್ಟ್ರದಲ್ಲಿ ಸುಮಾರು 17,340 ಚದರ ಕಿ.ಮೀ. ಪ್ರದೇಶವನ್ನು ಸೇರಿಸಲು ಪ್ರಸ್ತಾಪಿಸಲಾಗಿದ್ದು, 2,515 ಗ್ರಾಮಗಳ ಪೈಕಿ 378 ಗ್ರಾಮಗಳನ್ನು ಕೈಬಿಡುವಂತೆ ರಾಜ್ಯ ಮನವಿ ಮಾಡಿದೆ. ಗೋವಾದಲ್ಲಿ ಗುರುತಿಸಿರುವ 108 ಗ್ರಾಮಗಳ ಪೈಕಿ ಸತ್ತಾರಿ ತಾಲೂಕಿನ 21 ಗ್ರಾಮಗಳನ್ನು ಪಟ್ಟಿಯಿಂದ ಹೊರಗಿಡಬೇಕೆಂದು ಅಲ್ಲಿನ ಸರಕಾರ ಕೋರಿದೆ.

ಲಖನೌ ಕೋಚಿಂಗ್ ಸೆಂಟರ್ ಕಟ್ಟಡದಲ್ಲಿ ಭಾರೀ ದುರಂತ

ಅಗ್ನಿ ಅನಾಹುತಕ್ಕೆ 15 ಜನ ಬಲಿ

• **ಲಖನೌ:** ಉತ್ತರ ಪ್ರದೇಶದ ರಾಜಧಾನಿ ಲಖನೌನ ಅಲಿಗಂಜ್ ಪ್ರದೇಶದಲ್ಲಿರುವ 3 ಮಹಡಿ ವಾಣಿಜ್ಯ ಕಟ್ಟಡದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಅನಿಮೇಷನ್ ತರಬೇತಿ ಕೇಂದ್ರಕ್ಕೆ ಬಂದಿದ್ದ ಹಲವು ವಿದ್ಯಾರ್ಥಿಗಳು ಸೇರಿದ್ದಾರೆ. ಕಟ್ಟಡದ 2ನೇ ಮಹಡಿಯಲ್ಲಿ ಅನಿಮೇಷನ್ ತರಗತಿಗಳು ನಡೆಯುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ, ದಟ್ಟ ಹೊಗೆ ಕ್ಷಣಾರ್ಧದಲ್ಲಿ ಕಟ್ಟಡ ಆವರಿಸಿದ್ದರಿಂದ ಅನೇಕರು ಒಳಗೇ ಸಿಲುಕಿಕೊಂಡರು. ಕೆಲವರು ಜೀವ ಉಳಿಸಿಕೊಳ್ಳಲು ಮೇಲ್ಮಹಡಿಯಿಂದ ಜಿಗಿದ ಪರಿಣಾಮ ಗಾಯಗೊಂಡಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡ ಮಾಹಿತಿ ದೊರಕುತ್ತಿದ್ದಂತೆ 14 ಅಗ್ನಿಶಾಮಕ ವಾಹನಗಳು, ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

➡ಪುಟ ೪



ಸಾಕು ಪ್ರಾಣಿಗಳ ಸಾವು

ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೆಟ್ ಕ್ಲಿನಿಕ್‌ನಲ್ಲಿದ್ದ ಪ್ರಾಣಿಗಳೂ ಅಗ್ನಿ ದುರಂತಕ್ಕೆ ಬಲಿಯಾಗಿವೆ. ರಕ್ಷಣಾ ಕಾರ್ಯಾಚರಣೆ ವೇಳೆ ಕನಿಷ್ಠ 3 ಪ್ರಾಣಿಗಳ ಮೃತ ದೇಹಗಳನ್ನು ಹೊರತೆಗೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸಂಕಲ್ಪ ಸಮಾವೇಶದಿಂದ ಪ್ರಮಾದಕ್ಕೆ ಹರಿಪ್ರಸಾದ್ ವಿಷಾದ

ನೀಟ್ ವಂಚಿತರಾದವರಿಗೆ ನೆರವು

• **ಬೆಂಗಳೂರು:** ಸಂಕಲ್ಪ ಸಮಾವೇಶ ಕಾರ್ಯಕ್ರಮದ ಟ್ರಾಫಿಕ್ ಸಮಸ್ಯೆಯಿಂದ ಎರಡು, ಮೂರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿಲ್ಲ ಎಂಬ ಸುದ್ದಿ ನೋಡಿದೆ. ಈ ಕಾರ್ಯಕ್ರಮದಿಂದ ಇಂತಹ ಪ್ರಮಾದವಾಗಿದ್ದರೆ ನಾವು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದರು.



ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೂ ಸಮಸ್ಯೆಯಾಗಬಾರದು ಎಂದು ಅರಮನೆ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಎರಡು ಮೂರು ಮಕ್ಕಳಿಗೆ ತೊಂದರೆ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಅವರಿಗೆ ಮುಂದಿನ ಪರೀಕ್ಷೆ ಕೈಗೊಳ್ಳಲು ಬೇಕಾಗಿರುವ ಎಲ್ಲಾ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದರು.

➡ಪುಟ ೪

ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ರಾಜಕೀಯಕ್ಕೆ ಹೆಚ್ಚು ಆದ್ಯತೆ

• **ಹೊಸದಿಲ್ಲಿ:** ಕಾಂಗ್ರೆಸ್‌ಗೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ರಾಜಕೀಯವೇ ಮೊದಲ ಆದ್ಯತೆ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ಸಂಚಾರಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಸಮಾವೇಶದಿಂದ ಬೆಂಗಳೂರಿನಲ್ಲಿ ಅನೇಕ ವಿದ್ಯಾರ್ಥಿಗಳು ನೀಟ್ ಯುಜಿ ಮರುಪರೀಕ್ಷೆಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ಪರೀಕ್ಷೆ ಬರೆಯುವುದರಿಂದ ವಂಚಿತಾಗಿದ್ದಾರೆ.

➡ಪುಟ ೪

ಶಿಂಧೆ ಗುಂಪಿಗೆ ಸೇರ್ಪಡೆಯಾದ ಉದ್ಧವ್ ಬಣದ 6 ಸಂಸದರು

• **ಮುಂಬೈ:** ಶಿವಸೇನೆ(ಯುಬಿಟಿ) ಬಣದ 6 ಬಂಡಾಯ ಲೋಕಸಭಾ ಸದಸ್ಯರು ಸೋಮವಾರ ಅಧಿಕೃತವಾಗಿ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಈ ಪಕ್ಷಾಂತರ, ಉದ್ಧವ್ ಠಾಕ್ರೆ ನೇತೃತ್ವದ ಬಣವನ್ನು ಮತ್ತೊಂದು ಸೀಳಾಗಿಸಿದೆ.

ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಘೋಷಣೆ

ಈ ಸಂಸದರು ಶಿಂಧೆ ಮತ್ತು ಇತರ ಹಿರಿಯ ಪಕ್ಷದ ನಾಯಕರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಸೇನೆಗೆ ಸೇರಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಶಿವಸೇನೆ(ಯುಬಿಟಿ) ಸಂಸದೀಯ ಪಕ್ಷದ ಸಭೆಗೆ ಈ ಸದಸ್ಯರು ಗೈರಾದ 5 ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

➡ಪುಟ ೪

ಟಿಎಂಸಿ ಪಕ್ಷಾಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ

• **ಕೋಲ್ಕತ್ತಾ:** ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವುದಾಗಿ ರಿತಬ್ರತ ಬಾನರ್ಜಿ ನೇತೃತ್ವದ ಬಂಡಾಯ ಬಣ ಸೋಮವಾರ ಘೋಷಿಸಿದೆ. ಇವರ ಜಾಗಕ್ಕೆ ಅರೂಪ್ ರಾಯ್ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗಿದೆ. ಕೋಲ್ಕತ್ತಾದ ಖಾಸಗಿ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಮತ್ತು ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಬಳಿಕ 10 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.



ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ವಿಶೇಷ ಅಧಿವೇಶನ ಹೆಸರಿನಲ್ಲಿ ಸಭೆ ನಡೆಯಿತು. ಕೋಲ್ಕತ್ತಾ ಮಹಾನಗರ ಪಾಲಿಕೆ ಸೇರಿದಂತೆ ಬಹರಾಂಪುರ, ಉತ್ತರಪಾರಾ, ಶ್ರೀರಾಮಪುರ ಮತ್ತು ಡಮ್ಡಮ್ ನಗರ ಸ್ಥಳೀಯ ಸಂಸ್ಥೆಗಳ ಸುಮಾರು 40 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಇದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ವಿಶೇಷ ಅಧಿವೇಶನ. ಸಭೆಯಲ್ಲಿ ಹತ್ತು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಮಾಜಿ ತೃಣಮೂಲ ಶಾಸಕ ದೇಬಾಶಿಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

➡ಪುಟ ೪

ಬೆಳ್ಳಿ ಬಂಗಾರ (ಬೆಂಗಳೂರು)	ಬೆಳ್ಳಿ: 2,42,000(2,37,000)	ಅಪರಂಜಿ ಚಿನ್ನ: 14,600(14,530)	ಆಭರಣ ಚಿನ್ನ: 13,430(13,370)	ಚಿನ್ನ 1 ಗ್ರಾಂ.ಗೆ, ಬೆಳ್ಳಿ 1 ಕೆ.ಜಿಗೆ, ರೂ.ಗಳಲ್ಲಿ (ಆವರಣದಲ್ಲಿ ಹಿಂದಿನ ದಿನದ ದರ)	
ಷೇರು ಸೂಚ್ಯಂಕ	ಬಿಎಸ್‌ಇ 77,094 (291↑)	ಎನ್‌ಎಸ್‌ಇ 24,102 (89↑)	$1=₹94.33		

ಸ್ವಿಜರ್ಲೆಂಡ್‌ನಲ್ಲಿ ಅಮೆರಿಕ-ಇರಾನ್ ಮಾತುಕತೆ

ಚರ್ಚೆಗಿಂತ ಮೌನ ಸಮರವೇ ಹೆಚ್ಚು!



ಬರ್ನ್‌ಸ್ಟಾಕ್: ಸ್ವಿಜರ್ಲೆಂಡ್‌ನಲ್ಲಿ ನಡೆದ ಅಮೆರಿಕ- ಇರಾನ್ ಉನ್ನತ ಮಟ್ಟದ ಶಾಂತಿ ಮಾತುಕತೆ ರಾಜತಾಂತ್ರಿಕ ಮುಜುಗರ, ಪರಸ್ಪರ ನಿರ್ಲಕ್ಷ್ಯ ಹಾಗೂ ಸಭಾತ್ಯಾಗದ ಪ್ರಸಂಗಗಳಿಂದ ಸುದ್ದಿಯಾಗಿದೆ.

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಾತುಕತೆಯಲ್ಲಿ ಭಾಗವಹಿಸಿದ್ದರೂ, ಉಭಯ ನಾಯಕರು ಒಟ್ಟಾಗಿ ಕಾಣಿಸಿಕೊಂಡ ಒಂದೇ ಒಂದು ಅಧಿಕೃತ ಚಿತ್ರವೂ ಬಿಡುಗಡೆಯಾಗಿಲ್ಲ. ಪರಸ್ಪರ ಹಸ್ತಲಾಘವವಾಗಲಿ, ಜಂಟಿ ಪತ್ರಿಕಾಗೋಷ್ಠಿಯಾಗಲಿ ನಡೆದಿಲ್ಲ. ಛಾಯಾಚಿತ್ರ ತೆಗೆಸಿಕೊಳ್ಳಲು ಮತ್ತು



ಆರಂಭಿಕ ಭಾಷಣ ಮಾಡಲು ಇರಾನ್ ನಿಯೋಗ ನಿರಾಕರಿಸಿದೆ ಎನ್ನಲಾಗಿದೆ.

ಮಾತುಕತೆಯ ಸ್ಥಳಕ್ಕೆ ಆಗಮಿಸಿದ ಅರಾಘ್ಚಿ, ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡರು. ಆದರೆ ಸಮೀಪದಲ್ಲೇ ಇದ್ದ ವ್ಯಾನ್ಸ್ ಅವರನ್ನು ಗಮನಿಸದೆ ತೆರಳಿದಂತೆ ಕಂಡ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಕತಾರ್ ಪ್ರಧಾನಿಯೂ ವ್ಯಾನ್ಸ್ ಅವರನ್ನು ಕಡೆಗಣಿಸಿ ಷರೀಫ್ ಅವರತ್ತ ತೆರಳಿದಂತೆ ಕಾಣಿಸಿದ ದೃಶ್ಯಗಳು ಚರ್ಚೆಗೆ ಕಾರಣವಾಗಿವೆ.

ಟ್ರಂಪ್ ಹೇಳಿಕೆಗೆ ಆಕ್ರೋಶ: ಮಾತುಕತೆ ನಡೆಯುತ್ತಿದ್ದ ವೇಳೆಯಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇರಾನ್ ವಿರುದ್ಧ ಮತ್ತೆ ಕಠಿಣ ಸೇನಾ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಆಕ್ರೋಶಗೊಂಡ ಇರಾನ್ ನಿಯೋಗ ಸಭೆಯಿಂದ ಹೊರನಡೆದಿದೆ. ಟ್ರಂಪ್ ಹೇಳಿಕೆ ತಮ್ಮ ಪ್ರತಿನಿಧಿಗಳ

- ಅಮೆರಿಕ - ಇರಾನ್ ಸಭೆಯಲ್ಲಿ ಹಸ್ತಲಾಘವವಿಲ್ಲ, ಜಂಟಿ ಚಿತ್ರವೂ ಇಲ್ಲ
- ಟ್ರಂಪ್ ಬೆದರಿಕೆಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಇರಾನ್ ನಿಯೋಗ

ಸುರಕ್ಷತೆಗೂ ಬೆದರಿಕೆಯಾಗಿದೆ ಎಂದು ಇರಾನ್ ಮಧ್ಯಸ್ಥ ದೇಶಗಳಿಗೆ ಅಧಿಕೃತ ಪ್ರತಿಭಟನೆ ಸಲ್ಲಿಸಿತು. ಬಳಿಕ ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ಪುನರಾರಂಭಗೊಂಡಿತು.

ಸುಮಾರು 18 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಇರಾನ್‌ನ ಅಣು ಕಾರ್ಯಕ್ರಮ, ಹಾರ್ಮುಜ್ ಜಲಸಂಧಿಯಲ್ಲಿ ಸರಕು ಹಡಗುಗಳ ಸುರಕ್ಷಿತ ಸಂಚಾರ ಹಾಗೂ ಲೆಬನಾನ್‌ನಲ್ಲಿನ ಸಂಘರ್ಷದ ಕುರಿತು ಚರ್ಚಿಸಲಾಗಿದೆ. ಉದ್ವಿಗ್ನ ವಾತಾವರಣದ ನಡುವೆಯೂ ಪ್ರೋತ್ಸಾಹದಾಯಕ ಪ್ರಗತಿ ಸಾಧಿಸಲಾಗಿದೆ ಎಂದು ಮಧ್ಯಸ್ಥ ದೇಶಗಳು ತಿಳಿಸಿವೆ. ತಾಂತ್ರಿಕ ಮಟ್ಟದ ಮಾತುಕತೆ ವಾರಪೂರ್ತಿ ಮುಂದುವರಿಯಲಿದೆ.



ಪಾಶ್ಚಿಮಾತ್ಯ ಒಕ್ಕೂಟದಲ್ಲಿ ರಾಜತಾಂತ್ರಿಕ ಬಿರುಗಾಳಿ!

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಯುರೋಪಿನ ಪ್ರಮುಖ ನಾಯಕರೊಂದಿಗಿನ ಅವರ ಸಂಬಂಧ ಮತ್ತಷ್ಟು ಹಳಸಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ಇತ್ತೀಚಿನ ವಿವಾದ, ವಿದೇಶಾಂಗ ನೀತಿ, ರಕ್ಷಣೆ, ವ್ಯಾಪಾರ ಮತ್ತು ರಾಜತಾಂತ್ರಿಕ ನಡವಳಿಕೆಗಳ ವಿಷಯದಲ್ಲಿ ಫ್ರಾನ್ಸ್, ಜರ್ಮನಿ, ಸ್ಪೇನ್ ಮತ್ತು ಬ್ರಿಟನ್ ನಾಯಕರೊಂದಿಗೆ ಈಗಾಗಲೇ ಇರುವ ಭಿನ್ನಾಭಿಪ್ರಾಯಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದು, ಇದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಮೆಲೋನಿ, ಮ್ಯಾಕ್ರನ್, ಸ್ಟಾರ್ಮರ್ ಗುರಿಯಾಗಿಸಿ ಟ್ರಂಪ್ ಹೇಳಿಕೆಗೆ ಜಾಗತಿಕ ಸಂಚಲನ



ಫ್ರಾನ್ಸ್ ಜತೆ ಮುಂದುವರಿದ ಉದ್ವಿಗ್ನತೆ

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಟ್ರಂಪ್ ನಡುವಿನ ಸಂಬಂಧ 2017ರ ಮೊದಲ ಭೇಟಿಯಿಂದಲೂ ಏರಿಳಿತಗಳಿಂದ ಕೂಡಿದೆ. ಇಬ್ಬರ ನಡುವಿನ ದೀರ್ಘಾವಧಿಯ ಕೈ ಕುಲುಕುವಿಕೆ ಅವರ ಸ್ಪರ್ಧಾತ್ಮಕ ರಾಜತಾಂತ್ರಿಕ ಶೈಲಿಗೆ ಸಂಕೇತವಾಗಿತ್ತು. ಒಮ್ಮೆ ಇವರ ಸ್ನೇಹವನ್ನು ವಿಶ್ಲೇಷಕರು ಲೆ ಬ್ರೋಮ್ಯಾನ್ಸ್(ಆಪ್ತ ಸ್ನೇಹ) ಎಂದು ಕರೆದಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್, ಮ್ಯಾಕ್ರನ್ ಅವರ ಮಾತುಗಳು ಅವಮಾನಕರ ಮತ್ತು ಗೌರವವಿಲ್ಲದ್ದು ಎಂದು ಕರೆದಿದ್ದರು. ಇತ್ತೀಚೆಗೆ ಅವರು ದಾವೋಸ್ ಸಮ್ಮೇಳನದಲ್ಲಿ ಮ್ಯಾಕ್ರನ್ ಅವರ ನೋಟವನ್ನು ಲೇವಡಿ ಮಾಡಿದ್ದರಲ್ಲದೆ, ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಅವರ ವೈಯಕ್ತಿಕ ವಿಷಯಗಳ ಬಗ್ಗೆಯೂ ಕಾಮೆಂಟ್ ಮಾಡಿದ್ದರು.ಯುದ್ಧ ಮತ್ತು ಶಾಂತಿಯ ಬಗೆಗಿನ ಚರ್ಚೆಗಳನ್ನು ಗಂಭೀರವಾಗಿ ಮತ್ತು ಸ್ಥಿರವಾಗಿ ನಡೆಸಬೇಕು ಎಂದು ಮ್ಯಾಕ್ರನ್ ಇದಕ್ಕೆ ತಿರುಗೇಟು ನೀಡಿದ್ದರು. ಇತ್ತೀಚಿನ ಜಿ7 ಶೃಂಗಸಭೆಯ ನಂತರ ವರ್ಸೈಲ್ ಅರಮನೆಗೆ ಟ್ರಂಪ್ ಭೇಟಿ ನೀಡಿದಾಗ ಉಭಯ ನಾಯಕರ ನಡುವೆ ಸೌಹಾರ್ದತೆ ಕಂಡುಬಂದಿತ್ತು.

ಜರ್ಮನಿ ಜತೆಗಿನ ಭಿನ್ನಾಭಿಪ್ರಾಯ

ಜರ್ಮನಿ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಕೂಡ ಟ್ರಂಪ್ ಅವರಿಂದ ಕಿರಿಕಿರಿ ಅನುಭವಿಸಿದ್ದಾರೆ. ಜಿ7 ಶೃಂಗಸಭೆಯಲ್ಲಿ ಮೆರ್ಜ್ ಅವರು ಟ್ರಂಪ್‌ಗೆ ವಿಶೇಷ ಫುಟ್‌ಬಾಲ್ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರೂ, ಅದಕ್ಕೂ ಮುಂಚಿನ ಅವರ ಮಾತುಕತೆಗಳು ಅಷ್ಟೇನೂ ಸ್ನೇಹಪೂರ್ಣವಾಗಿರಲಿಲ್ಲ. ಮಾತುಕತೆಯ ಸಮಯದಲ್ಲಿ ಅಮೆರಿಕವನ್ನು ಇರಾನ್ ಅವಮಾನಿಸುತ್ತಿದೆ ಎಂದು ಮೆರ್ಜ್ ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್, ಜರ್ಮನ್ ನಾಯಕ ಅತ್ಯಂತ ಕಳಪೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರಲ್ಲದೆ, ಜರ್ಮನಿಯಿಂದ ಅಮೆರಿಕದ ಸೈನಿಕರನ್ನು ಹಿಂಪಡೆಯುವ ಎಚ್ಚರಿಕೆ ನೀಡಿದ್ದರು. ಜರ್ಮನ್ ಚಾನ್ಸಲರ್ ವಾಷಿಂಗ್ಟನ್‌ನೊಂದಿಗೆ ಸಹಕಾರವನ್ನು ಕಾಯ್ದುಕೊಳ್ಳುತ್ತಲೇ, ಮತ್ತೊಂದೆಡೆ ಯುರೋಪಿನ ಸ್ವಾವಲಂಬನೆಗೆ ಒತ್ತು ನೀಡುತ್ತಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ಅವರು, ಯುರೋಪ್ ಕ್ರಮೇಣ ಅಮೆರಿಕದಿಂದ ಸ್ವತಂತ್ರವಾಗಬೇಕು ಮತ್ತು ಟ್ರಂಪ್ ಆಡಳಿತ ಯುರೋಪಿನ ಭವಿಷ್ಯದ ಬಗ್ಗೆ ಕಡಿಮೆ ಕಾಳಜಿ ಹೊಂದಿದೆ ಎಂದು ಹೇಳಿದ್ದರು.

ಸ್ಪೇನ್ ಬಹಿರಂಗ ವಿರೋಧ

ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಸ್, ಟ್ರಂಪ್ ಅವರ ಪ್ರಬಲ ಯುರೋಪಿಯನ್ ವಿಮರ್ಶಕರಲ್ಲಿ ಒಬ್ಬರು. ಇರಾನ್ ವಿಷಯದಲ್ಲಿ ಅಮೆರಿಕದ ಕ್ರಮಗಳನ್ನು ಖಂಡಿಸಿರುವ ಸ್ಯಾಂಚೆಸ್, ಇದರಿಂದ ಲಕ್ಷಾಂತರ ಜೀವಗಳು ಅಪಾಯದಲ್ಲಿವೆ ಎಂದು ಎಚ್ಚರಿಸಿದ್ದಾರೆ. ಇರಾನ್ ವಿರುದ್ಧದ ಮಿಲಿಟರಿ ಹಸ್ತಕ್ಷೇಪ ಅಸಮರ್ಥನೀಯ, ಅಪಾಯಕಾರಿ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ಅವರು ಬಣ್ಣಿಸಿದ್ದಾರೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಟ್ರಂಪ್, ಸ್ಪೇನ್ ತನ್ನ ಮಿಲಿಟರಿ ನೆಲೆಗಳಿಗೆ ಪ್ರವೇಶ ನಿರಾಕರಿಸಿದ ನಂತರ ಆ ದೇಶದೊಂದಿಗಿನ ವ್ಯಾಪಾರವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನ್ಯಾಟೋ ಮೈತ್ರಿಕೂಟಕ್ಕೆ ಸ್ಪೇನ್ ನೀಡುತ್ತಿರುವ ಕೊಡುಗೆಯನ್ನು ಟೀಕಿಸಿರುವ ಟ್ರಂಪ್, ಆ ದೇಶವನ್ನು ಮೈತ್ರಿಕೂಟದಿಂದಲೇ ತೆಗೆದುಹಾಕಬಹುದು ಎಂದೂ ಸೂಚಿಸಿದ್ದಾರೆ.

ಬ್ರಿಟನ್ ಜತೆಗಿನ ಕಿರಿಕಿರಿ

ಟ್ರಂಪ್ ಅವರೊಂದಿಗೆ ಬಲವಾದ ಸಂವಹನ ಕಾಯ್ದುಕೊಳ್ಳಬಲ್ಲ ನಾಯಕ ಎಂದು ಬಿಂಬಿತವಾಗಿದ್ದ ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಕೂಡ ತೊಂದರೆಗಳನ್ನು ಎದುರಿಸಿದರು. ಅಮೆರಿಕ ಮತ್ತು ಬ್ರಿಟನ್ ನಡುವಿನ ವಿಶೇಷ ಸಂಬಂಧ ದುರ್ಬಲಗೊಂಡಿದೆ ಎಂದು ವಾದಿಸಿರುವ ಟ್ರಂಪ್, ಇರಾನ್ ಮತ್ತು ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಅಮೆರಿಕದ ಕಾರ್ಯಾಚರಣೆಗಳಿಗೆ ಸ್ಟಾರ್ಮರ್ ಸಾಕಷ್ಟು ಬೆಂಬಲ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ. ಸ್ಟಾರ್ಮರ್ ಅವರ ವಲಸೆ ನೀತಿಗಳು ಮತ್ತು ನವೀಕರಿಸಬಹುದಾದ ಇಂಧನ ಕಾರ್ಯಸೂಚಿಯನ್ನೂ ಟ್ರಂಪ್ ಟೀಕಿಸಿದ್ದಾರೆ. ಮತ್ತೊಂದೆಡೆ, ಇರಾನ್ ವಿಷಯದಲ್ಲಿ ಟ್ರಂಪ್ ಮಾತಿಗೆ ಸ್ಟಾರ್ಮರ್ ಸಾರ್ವಜನಿಕವಾಗಿ ದೂರ ಉಳಿದಿದ್ದಾರೆ ಮತ್ತು ಬ್ರಿಟನ್ ತನ್ನದೇ ಆದ ಮೌಲ್ಯಗಳು ಮತ್ತು ತತ್ವಗಳ ಪ್ರಕಾರ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದಿದ್ದಾರೆ.

ಇಟಲಿ ಜತೆಗಿನ ಇತ್ತೀಚಿನ ಕೋಳಿ ಜಗಳ

ಫ್ರೆಂಚ್ ಆಲ್ಪ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕುರಿತು ಟ್ರಂಪ್ ನೀಡಿದ್ದಾರೆನ್ನಲಾದ ಹೇಳಿಕೆಗಳು ಹೊಸ ವಿವಾದ ಸೃಷ್ಟಿಸಿವೆ. ಇಟಲಿಯ ಲಾ7 ವಾಹಿನಿ ವರದಿಯ ಪ್ರಕಾರ, ಟ್ರಂಪ್, ಮೆಲೋನಿಗೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳುವ ತೀವ್ರ ಆಸೆಯಿತ್ತು, ಆಕೆಯ ಮೇಲಿನ ಮರುಕದಿಂದ ನಾನು ಅದಕ್ಕೆ ಒಪ್ಪಿಕೊಂಡೆ ಎಂದು ಹೇಳಿದ್ದಾರೆನ್ನಲಾಗಿದೆ.

ಅಲ್ಲದೆ, ನಾನು ಆಕೆಯೊಂದಿಗೆ ಮಾತನಾಡಿದ್ದಕ್ಕೆ ಆಕೆಗೆ ಸಂತೋಷವಾಗಿರಬಹುದು, ಆದರೆ ನಾನು ಆಕೆಯೊಂದಿಗೆ ಮಾತನಾಡುವ ಅಗತ್ಯವಿರಲಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಗಳು ಇಟಲಿಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದು, ಈ ಹೇಳಿಕೆಗಳು ದೇಶಕ್ಕೆ ಮಾಡಿದ ಅವಮಾನ ಎಂದಿದ್ದಾರೆ. ಟ್ರಂಪ್ ಮಾತುಗಳನ್ನು ಸುಳ್ಳು ಎಂದು ತಿರಸ್ಕರಿಸಿರುವ ಮೆಲೋನಿ, ತಾವಾಗಲಿ ಅಥವಾ ಇಟಲಿಯಾಗಲಿ ಯಾರ ಬಳಿಯೂ ಎಂದಿಗೂ ಬೇಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಕ್ಸ್ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ಅಮೆರಿಕ ಅಧ್ಯಕ್ಷರು ಮಿತ್ರರಾಷ್ಟ್ರಗಳೊಂದಿಗೆ ಈ ರೀತಿ ಏಕೆ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನಂತರ ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಖಾತೆಯಲ್ಲಿ, ಮೆಲೋನಿ ತಮ್ಮ ರಾಜಕೀಯ ಸ್ಥಾನಮಾನವನ್ನು ಸುಧಾರಿಸಿಕೊಳ್ಳಲು ನನ್ನೊಂದಿಗೆ ಸ್ನೇಹ ಬಯಸಿದ್ದರು ಎಂದು ಪ್ರತಿಪಾದಿಸಿದ್ದಾರೆ. ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವ ಪ್ರಯತ್ನಗಳ ಕುರಿತಾದ ಭಿನ್ನಾಭಿಪ್ರಾಯಗಳಿಗೂ, ಮೆಲೋನಿ ಜನಪ್ರಿಯತೆಗೂ ಟ್ರಂಪ್ ಸಂಬಂಧ ಕಲ್ಪಿಸಿದ್ದಾರೆ.

ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಜಾಗತಿಕ ಸಿಇಒ: ಮೆಟಾ

ವಾಟ್ಸ್‌ಆ್ಯಪ್‌ಗೆ ಭಾರತೀಯ ಸಾರಥಿ

ಹೊಸದಿಲ್ಲಿ: ಜಗತ್ತಿನ ಅತಿದೊಡ್ಡ ಮೆಸೇಜಿಂಗ್ ವೇದಿಕೆಗಳಲ್ಲೊಂದಾದ ವಾಟ್ಸ್‌ಆ್ಯಪ್‌ಗೆ ಭಾರತೀಯ ಉದ್ಯಮಿ, ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಅವರನ್ನು



ಜಾಗತಿಕ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. 2019ರಿಂದ ವಾಟ್ಸ್‌ಆ್ಯಪ್ ನೇತೃತ್ವ ವಹಿಸಿದ್ದ ವಿಲ್ ಕ್ಯಾಚ್‌ಕ್ಯಾಟ್ ಅವರ ಸ್ಥಾನದಲ್ಲಿ ಕುನಾಲ್ ಶಾ ಅಧಿಕಾರ ಸ್ವೀಕರಿಸಲಿದ್ದಾರೆ.

ಮೆಟಾ ಸಂಸ್ಥೆ ಈ ಮಹತ್ವದ ಘೋಷಣೆಯನ್ನು ಸೋಮವಾರ ಪ್ರಕಟಿಸಿದ್ದು, ಭಾರತದ ತಂತ್ರಜ್ಞಾನ ಪ್ರತಿಭೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ದೊಡ್ಡ ಮಾನ್ಯತೆ ದೊರೆತಂತಾಗಿದೆ. ಮೆಟಾದ ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್ ಕುನಾಲ್ ಶಾ ಅವರನ್ನು ಈ ಹುದ್ದೆಗೆ ಆಹ್ವಾನಿಸಿದ್ದಾಗಿ ಕಂಪನಿ ತಿಳಿಸಿದೆ.

ಫ್ರೀಚಾರ್ಜ್ ಸಹ-ಸಂಸ್ಥಾಪಕರಾಗಿದ್ದ ಕುನಾಲ್ ಶಾ, ಬಳಿಕ ಕ್ರೆಡ್ ಸಂಸ್ಥೆಯನ್ನು ಕಟ್ಟಿಬೆಳೆಸಿ ಭಾರತದ ಪ್ರಮುಖ ಫಿನ್‌ಟೆಕ್ ಕಂಪನಿಗಳ ಸಾಲಿನಲ್ಲಿ ನಿಲ್ಲಿಸಿದ್ದಾರೆ. ಗ್ರಾಹಕರ ವರ್ತನೆ, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ತಂತ್ರಜ್ಞಾನ ಆವಿಷ್ಕಾರ ಕ್ಷೇತ್ರಗಳಲ್ಲಿ ಅವರ ಪರಿಣತಿ ಗಮನ ಸೆಳೆದಿತ್ತು.

ಈ ನೇಮಕಾತಿಯ ಜೊತೆಗೆ ಮೆಟಾ ಸಂಸ್ಥೆ ಕ್ರೆಡ್‌ನಲ್ಲಿ ಸುಮಾರು 900 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವುದಾಗಿ ವರದಿಯಾಗಿದೆ. ಇದರಿಂದ ಮೆಟಾ ಮತ್ತು ASCB ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಮತ್ತಷ್ಟು ಬಲವಾಗುವ ನಿರೀಕ್ಷೆಯಿದೆ.

ಕಿರುಸುದ್ದಿ

ನೀಟ್: ಬಿಹಾರದಲ್ಲಿ 30 ಮಂದಿ ಬಂಧನ

ಪಾಟ್ನಾ: ಬಿಹಾರದಲ್ಲಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ ಅಕ್ರಮ ನಡೆಸಲು ಯತ್ನಿಸಿದ ಆರೋಪದಲ್ಲಿ ಪರೀಕ್ಷಾ ಕೇಂದ್ರಗಳ ಸಿಬ್ಬಂದಿ, ನಕಲಿ ಅಭ್ಯರ್ಥಿಗಳು ಸೇರಿದಂತೆ ಕನಿಷ್ಠ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಯೋಮೆಟ್ರಿಕ್ ಪರಿಶೀಲನೆಯ ನಿಯಮಗಳನ್ನು ಉಲ್ಲಂಘಿಸಿ ನಕಲಿ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳೊಂದಿಗೆ ಶಾಮೀಲಾದ ಆರೋಪದಡಿ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 18 ಸಿಬ್ಬಂದಿಯನ್ನು ಬಂಧಿಸಲಾಗಿದೆ. ಉಳಿದವರಲ್ಲಿ ಹೆಚ್ಚಿನವರು ನೈಜ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯಲು ಬಂದ ನಕಲಿ ಅಭ್ಯರ್ಥಿಗಳಾಗಿದ್ದಾರೆ. ಬಯೋಮೆಟ್ರಿಕ್ ಪರಿಶೀಲನಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಿ ನಕಲಿ ಅಭ್ಯರ್ಥಿಗಳಿಗೆ ನೆರವಾದ ಆರೋಪದಡಿ 18 ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಬಿಹಾರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಧಾಂಶು ಕುಮಾರ್ ತಿಳಿಸಿದ್ದಾರೆ. ನಕಲಿ ರೂಪದಲ್ಲಿ ಬಂದವರ ಪೈಕಿ ಹೆಚ್ಚಿನವರು ವೈದ್ಯಕೀಯ ವಿದ್ಯಾರ್ಥಿಗಳೇ ಆಗಿದ್ದಾರೆ.

ಸಾಲಿಸಿಟರ್ ಜನರಲ್ ಮೆಹ್ತಾ ಅಧಿಕಾರ ಅವಧಿ ವಿಸ್ತರಣೆ

ಹೊಸದಿಲ್ಲಿ: ಸುಪ್ರೀಂಕೋರ್ಟ್ ಮತ್ತು ಇತರ ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ಕೇಂದ್ರದ ಕಾನೂನು ನಾಯಕತ್ವದಲ್ಲಿ ನಿರಂತರತೆಯನ್ನು ಖಾತ್ರಿಪಡಿಸುವ ಸಲುವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಇನ್ನೂ ಮೂರು ವರ್ಷಗಳ ಅವಧಿಗೆ ಮರು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು(ಎಸಿಸಿ) ಅನುಮೋದನೆ ನೀಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೊರಡಿಸಿದ ಆದೇಶದ ಮೂಲಕ ಈ ನಿರ್ಧಾರವನ್ನು ತಿಳಿಸಲಾಗಿದೆ. ಮೆಹ್ತಾ ಅವರು ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿ ಹೊಸ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಮುಂದುವರಿಯುತ್ತಾರೆ.

ಒಡಿಶಾದ ಹಲವು ಸ್ಥಳಗಳಿಗೆ ಮರುನಾಮ

ಭುವನೇಶ್ವರ: ಒಡಿಶಾದ ಮಿಲೇನಿಯಮ್ ಸಿಟಿ ಕಟಕ್ ಅನ್ನು ಇನ್ನು ಮುಂದೆ ಕಟಕಾ ಎಂದು ಉಚ್ಚರಿಸುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರವು ಸೋಮವಾರ ಜಿಲ್ಲೆಗಳು, ಉಪವಿಭಾಗಗಳು, ತಾಲ್ಲೂಕುಗಳು, ಬ್ಲಾಕ್‌ಗಳು ಮತ್ತು ನಗರ ಸಂಸ್ಥೆಗಳು ಸೇರಿ 64 ಸ್ಥಳಗಳ ಇಂಗ್ಲಿಷ್ ಕಾಗುಣಿತವನ್ನು ಬದಲಾಯಿಸಿದೆ. ಅದೇ ರೀತಿಯಲ್ಲಿ, ಬಾಲಸೋರ್ ಅನ್ನು ಇನ್ನು ಬಾಲೇಶ್ವರ ಮತ್ತು ರೂರ್ಕೆಲಾವನ್ನು ರೌರ್ಕೆಲಾ ಎಂದು ಬರೆಯಲಾಗುತ್ತದೆ. ಈ ತಿದ್ದುಪಡಿಗಳು ಇಂಗ್ಲಿಷ್ ಕಾಗುಣಿತಗಳಿಗೆ ಮಾತ್ರ ಅನ್ವಯಿಸುತ್ತವೆ.

ಬಂಗಾಳ ಬಜೆಟ್‌ನಲ್ಲಿ ಭರಪೂರ ಘೋಷಣೆ

- 1 ಲಕ್ಷ ಹುದ್ದೆ ಭರ್ತಿ; ನೌಕರರ ತುಟ್ಟಿಭತ್ಯೆ20% ಹೆಚ್ಚಳ
- ಆಯುಷ್ಮಾನ್ ಭಾರತಕ್ಕೆ 3,100 ಕೋಟಿ ರೂ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಿದ ಬಳಿಕ ತನ್ನ ಚೊಚ್ಚಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿರುವ ಬಿಜೆಪಿ ಸರ್ಕಾರ, ಒಂದು ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ, ನೌಕರರ ತುಟ್ಟಿಭತ್ಯೆ ಹೆಚ್ಚಳ ಹಾಗೂ ಮಹಿಳಾ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಿಸಿದೆ. ಹಣಕಾಸು ಸಚಿವ ಸ್ವಪನ್ ದಾಸ್ ಗುಪ್ತ ಅವರು ಸೋಮವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ 4.38 ಲಕ್ಷ ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಿದರು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮಂಡಿಸಿದ ಮೊದಲ ಪೂರ್ಣ ಬಜೆಟ್ ಇದಾಗಿದೆ. ಹಿಂದಿನ ಟಿಎಂಸಿ ಸರ್ಕಾರ ಫೆಬ್ರವರಿಯಲ್ಲಿ 4.06 ಲಕ್ಷ ಕೋಟಿ ರೂ. ಮೊತ್ತದ ಲೇಖಾನುದಾನ ಮಂಡಿಸಿತ್ತು. ಶೇ.38ರಷ್ಟಕ್ಕೆ ತುಟ್ಟಿ ಭತ್ಯೆ ಹೆಚ್ಚಳ, ಪೊಲೀಸ್ ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕ, ಇದರಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ, ಅಗ್ನಿವೀರರಿಗೆ ಶೇ.10 ಮೀಸಲು, ನೇಮಕಾತಿಯ ಗರಿಷ್ಠ ವಯೋಮಿತಿ 5 ವರ್ಷಗಳ ಸಡಿಲಿಕೆ, ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ರೂ. ಮಾಸಿಕ ನೆರವು, ಇತರೆ ಅರ್ಹ ನಿರುದ್ಯೋಗಿಗಳಿಗೆ 2 ಸಾವಿರ ರೂ. ನೆರವು ಇದರಲ್ಲಿ ಸೇರಿದೆ. ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಕ್ಕೆ 3,100 ಕೋಟಿ ರೂ. ಒದಗಿಸಲಾಗಿದೆ. ಕಲ್ಕತ್ತಾ ಸ್ಟಾಕ್ ಎಕ್ಸ್‌ಚೇಂಜ್ ಮರುಆರಂಭಿಸಲು ಘೋಷಿಸಲಾಗಿದೆ.

ಮಹಾ ಪರಿಷತ್ ಸಮರ: ಬಿಜೆಪಿ ಮೈತ್ರಿ ಜಯಭೇರಿ

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಜೂ.18ರಂದು ನಡೆದ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 17 ಸ್ಥಾನಗಳ ಪೈಕಿ 16 ಸ್ಥಾನಗಳು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಪಾಲಾಗಿವೆ. ಉದ್ಧವ್ ಠಾಕ್ರೆಯ ಶಿವಸೇನೆ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಒಂದೇ ಒಂದು ಸ್ಥಾನ ಗೆಲ್ಲದೆ ಹೀನಾಯ ಸೋಲುಂಡಿವೆ. ಚುನಾವಣೆಗೂ ಮುನ್ನವೇ ಆಡಳಿತಾರೂಢ ಮಹಾಯುತಿ ಅಭ್ಯರ್ಥಿಗಳು 6 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇದೀಗ ಉಳಿದ 11 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು ಮಹಾಯುತಿ ಮೈತ್ರಿಕೂಟವು 17 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಜಯಗಳಿಸಿದೆ. ನಾಸಿಕ್‌ನಲ್ಲಿ ಮಾತ್ರವೇ ಆಳುವ ಮೈತ್ರಿಕೂಟದ ಅಂಗಪಕ್ಷ ಶಿವಸೇನೆ(ಶಿಂದೆ)ಯ ಅಧಿಕೃತ ಅಭ್ಯರ್ಥಿ ನರೇಂದ್ರ ದರಡೆ ಅವರು ಸೋಲುಂಡು, ಅಲ್ಲಿ ಸ್ವತಂತ್ರ ಅಭ್ಯರ್ಥಿ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಗೋಕುಲ್ ಗೀತೆ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ, ಶಿವಸೇನೆ ನಾಲ್ಕು ಸ್ಥಾನಗಳಲ್ಲಿ ಮತ್ತು ಎನ್‌ಸಿಪಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಥಾಣೆಯಿಂದ ಶಿವಸೇನೆಯ ರವೀಂದ್ರ ಫಾಟಕ್, ಯಾವತ್ಮಾಲ್‌ನಿಂದ ದುಶ್ಯಂತ್ ಚತುರ್ವೇದಿ, ರಾಯಗಡ-ರತ್ನಗಿರಿ-ಸಿಂಧುದುರ್ಗದಿಂದ ಎನ್‌ಸಿಪಿ(ಅಜಿತ್)ಯ ಅನಿಕೇತ್ ತತ್ಕರೆ, ಪುಣೆಯಿಂದ ವಿಕ್ರಮ್ ಕಾಕಡೆ, ವಾರ್ಧಾ-ಗಡ್ಚಿರೋಲಿ-ಚಂದ್ರಾಪುರದಿಂದ ಬಿಜೆಪಿಯ ಅರುಣ್ ಲಖಾನಿ, ಅಹಲ್ಯಾನಗರದಿಂದ ಪ್ರಜಕ್ತ್ ತಾನ್ಪುರೆ ಛತ್ರಪತಿ ಸಂಭಾಜಿನಗರ-ಜಲ್ನಾದಿಂದ ಸುಹಾಸ್ ಶಿರ್ಸಾತ್, ನಾಗ್ಪುರದಿಂದ ರಾಜೀವ್ ಪೋತರ್, ನಾಂದೇಡ್‌ನಿಂದ ಅಮರ್ ರಾಜೂರ್ಕರ್ ಆಯ್ಕೆಯಾಗಿದ್ದಾರೆ.

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸ್ಟಾರ್ಮರ್ ರಾಜೀನಾಮೆ

ಲಂಡನ್: ಬ್ರಿಟನ್ ಪ್ರಧಾನಿ ಹಾಗೂ ಲೇಬರ್ ಪಕ್ಷದ ನಾಯಕ ಸ್ಥಾನಕ್ಕೆ ಕಿರ್ ಸ್ಟಾರ್ಮರ್ ಸೋಮವಾರ ರಾಜೀನಾಮೆ ಘೋಷಿಸಿದ್ದಾರೆ. ಮುಂಬರುವ ವಾರಗಳಲ್ಲಿ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಅವರು ವೇಳಾಪಟ್ಟಿ ನಿಗದಿಪಡಿಸಿದ್ದು, ಸೆಪ್ಟೆಂಬರ್ ವೇಳೆಗೆ ಹೊಸ ನಾಯಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆಡಳಿತ ಪಕ್ಷ ಹೊಸ ನಾಯಕರನ್ನು ಆಯ್ಕೆ ಮಾಡುವವರೆಗೆ ಸ್ಟಾರ್ಮರ್ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಜು.9ರಂದು ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗಲಿದ್ದು, ಜು.17ಕ್ಕೆ ನಿಗದಿಯಾಗಿರುವ ಸಂಸತ್ತಿನ ಬೇಸಿಗೆ ರಜೆಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿ, ಈ ಪ್ರಕ್ರಿಯೆಯನ್ನು ರೂಪಿಸಲಿದೆ. ಸಂಭಾವ್ಯ ಅಭ್ಯರ್ಥಿಗಳಿಗೆ ಶೇ.20ರಷ್ಟು ಪಕ್ಷದ ಸಂಸದರ ಬೆಂಬಲ ಮತ್ತು ಶೇಕಡಾ ಐದರಷ್ಟು ಕ್ಷೇತ್ರ ಪಕ್ಷಗಳು ಅಥವಾ ಮೂರು ಸಂಯೋಜಿತ ಸಂಸ್ಥೆಗಳ ಬೆಂಬಲದ ಅಗತ್ಯವಿದೆ. ಕಳೆದ ವಾರ ಉಪಚುನಾವಣೆಯಲ್ಲಿ ಜಯಗಳಿಸಿದ ಆಂಡಿ ಬರ್ನ್‌ಹ್ಯಾಮ್ ಸೋಮವಾರ ಹೌಸ್ ಆಫ್ ಕಾಮನ್ಸ್‌ಗೆ ಮರಳಿದ್ದಾರೆ. ಬರ್ನ್‌ಹ್ಯಾಮ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ವೆಸ್ ಸ್ಟ್ರೀಟಿಂಗ್ ಕೂಡ ಮತ್ತೊಬ್ಬ ಸಂಭಾವ್ಯ ಸ್ಪರ್ಧಿ ಎನ್ನಲಾಗುತ್ತಿದೆ. ಸ್ಟಾರ್ಮರ್ ರಾಜ ಮನೆತನದ 3ನೇ ಚಾರ್ಲ್ಸ್ ಜತೆಗೆ ಮಾತನಾಡಿ ನಿರ್ಧಾರವನ್ನು ತಿಳಿಸಿದ್ದಾರೆ. ಪೀಟರ್ ಮ್ಯಾಂಡೆಲ್ಸನ್‌ರನ್ನು ಅಮೆರಿಕದ ರಾಯಭಾರಿಯನ್ನಾಗಿ ನೇಮಿಸಿದ ವಿಷಯ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ತಮ್ಮ ನಿರ್ಧಾರಗಳಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ಸ್ಟಾರ್ಮರ್ ಜನಪ್ರಿಯತೆ ಕುಸಿದಿತ್ತು.

ಜುಲೈನಲ್ಲಿ ಇನ್ನೂ 2 ಸ್ವದೇಶಿ ಯುದ್ಧ ನೌಕೆ ಸೇರ್ಪಡೆ

ಹೊಸದಿಲ್ಲಿ: ಭಾರತೀಯ ನೌಕಾಪಡೆಗೆ ಮೂರು ಸ್ಥಳೀಯ ಯುದ್ಧನೌಕೆಗಳನ್ನು ನಿಯೋಜಿಸಿದ ಬೆನ್ನಲ್ಲೇ ಇನ್ನೂ ಎರಡು ಸ್ವದೇಶಿ ಯುದ್ಧ ನೌಕೆಗಳನ್ನು ಸೇರ್ಪಡೆಗೊಳಿಸಲು ಸಿದ್ಧತೆಗಳು ನಡೆಯುತ್ತಿದೆ. ಸ್ಟೆಲ್ತ್ ಫ್ರಿಗೇಟ್ ಮಹೇಂದ್ರಗಿರಿ ಮತ್ತು ಆಂಟಿ-ಸಬ್‌ಮರೀನ್ ವಾರ್ಫೇರ್ ಶಾಲೋ ವಾಟರ್ ಕ್ರಾಫ್ಟ್(ಎಎಸ್‌ಡಬ್ಲ್ಯು-ಎಸ್‌ಡಬ್ಲ್ಯುಸಿ) ಮಾಲ್ವಾನ್ ಅನ್ನು ಜುಲೈನಲ್ಲಿ ನಿಯೋಜಿಸುವ ನಿರೀಕ್ಷೆಯಿದೆ. ಇದು ಭಾರತದ ಸ್ಥಳೀಯ ನೌಕಾ ನಿರ್ಮಾಣವನ್ನು ವೇಗಗೊಳಿಸುತ್ತದೆ. ಅವಳಿ ಸೇರ್ಪಡೆಗಳು ವಾರಗಳಲ್ಲಿ ನಿಯೋಜಿಸಲಾದ ಸ್ಥಳೀಯ ನೌಕಾ ಸೇರ್ಪಡೆಗಳ ಸಂಖ್ಯೆಯನ್ನು ಐದಕ್ಕೆ ಕೊಂಡೊಯ್ಯುತ್ತವೆ. ಹಿಂದು ಮಹಾಸಾಗರ ಪ್ರದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕಡಲ ಭದ್ರತಾ ಸವಾಲುಗಳ ನಡುವೆ ಈ ಬೆಳವಣಿಗೆ ನಡೆದಿದೆ. ಮಹೇಂದ್ರಗಿರಿಯನ್ನು ಪೂರ್ವ ಕರಾವಳಿಯಲ್ಲಿ ನಿಯೋಜಿಸುವ ನಿರೀಕ್ಷೆಯಿದ್ದರೆ, ಮಾಲ್ವಾನ್ ಪಶ್ಚಿಮ ಕರಾವಳಿಯಲ್ಲಿ ನೌಕಾಪಡೆಗೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಹನುಮ ಜನ್ಮಭೂಮಿ ವಿವಾದ: ಕರ್ನಾಟಕ ಹೈನಲ್ಲೇ ಇತ್ಯರ್ಥವಾಗಲಿ

ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ: ಹನುಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತುರ್ತು ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಗೊಂದಲವನ್ನು ಕರ್ನಾಟಕ ಹೈಕೋರ್ಟ್‌ನಲ್ಲೇ ಪರಿಹರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಜೋಯ್‌ಮಾಲ್ಯ ಬಾಗ್ಚಿ ಅವರ ಪೀಠದ ಮುಂದೆ ವಕೀಲರು ಪ್ರಕರಣವನ್ನು ತುರ್ತಾಗಿ ಪ್ರಸ್ತಾಪಿಸಿದರು. ಕರ್ನಾಟಕ ಹೈಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿ, ಬಳಿಕ ಮುಕ್ತ ನ್ಯಾಯಾಲಯದಲ್ಲಿ ಪ್ರಕಟಿಸಿತ್ತು. ಆದರೆ ತೀರ್ಪು ಪ್ರಕಟಿಸಿದ ನಂತರವೂ ಪ್ರಕರಣವನ್ನು ಮತ್ತೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ವಕೀಲರು ಆಕ್ಷೇಪಿಸಿದರು.

ಒಮ್ಮೆ ತೀರ್ಪು ಪ್ರಕಟಿಸಿ ಸಹಿ ಹಾಕಿದ ಬಳಿಕ, ನಿರ್ದಿಷ್ಟ ಕಾನೂನುಬದ್ಧ ಸಂದರ್ಭಗಳನ್ನು ಹೊರತುಪಡಿಸಿ ನ್ಯಾಯಾಲಯ ಮತ್ತೆ ಅದೇ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, ಕರ್ನಾಟಕ ಹೈಕೋರ್ಟ್‌ನಲ್ಲಿ ಬೀಯಿಂಗ್ ಸ್ಪೋಕನ್ ಟು ಎಂಬ ಮಾನ್ಯ ಪ್ರಕ್ರಿಯೆ ಇದೆ. ಇದರ ಅನ್ವಯ ತೀರ್ಪಿನಲ್ಲಿನ ಗೊಂದಲಗಳನ್ನು ಸ್ಪಷ್ಟಪಡಿಸುವುದು, ಲೋಪಗಳನ್ನು ಸರಿಪಡಿಸುವುದು ಅಥವಾ ಅಗತ್ಯ ಅಂಶಗಳನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಅವಕಾಶವಿದೆ ಎಂದು ತಿಳಿಸಿದರು. ಈ ಹಂತದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದ ಪೀಠ, ತುರ್ತು ವಿಚಾರಣೆಯ ಮನವಿಯನ್ನು ನಿರಾಕರಿಸಿತು.

- ತೀರ್ಪಿನ ಬಳಿಕ ಮತ್ತೆ ಪ್ರಕರಣ ಪಟ್ಟಿ ಮಾಡಿದ್ದಕ್ಕೆ ಅರ್ಜಿದಾರರ ಆಕ್ಷೇಪ


ಮೂರು ಸ್ಥಳಗಳ ಹಕ್ಕು ಪ್ರತಿಪಾದನೆ

ಹನುಮಂತನ ಜನ್ಮಸ್ಥಳದ ಕುರಿತು 2021ರಿಂದ ವಿವಾದ ನಡೆಯುತ್ತಿದೆ. ಆಂಧ್ರಪ್ರದೇಶದ ತಿರುಮಲದಲ್ಲಿರುವ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು ತಿರುಮಲ ತಿರುಪತಿ ದೇವಸ್ಥಾನ ಪ್ರತಿಪಾದಿಸಿದೆ. ಮತ್ತೊಂದೆಡೆ, ಕರ್ನಾಟಕದ ಹಂಪಿ ಸಮೀಪದ ಕಿಷ್ಕಿಂಧಾ ಪ್ರದೇಶದಲ್ಲಿರುವ ಅಂಜನಾದ್ರಿಯೇ ನಿಜವಾದ ಜನ್ಮಭೂಮಿ ಎಂದು ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಕರ್ನಾಟಕದ ರಾಮಚಂದ್ರಾಪುರ ಮಠವು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಹನುಮನ ಜನ್ಮಸ್ಥಳ ಎಂದು ಪ್ರತಿಪಾದಿಸಿದೆ.

ಕತಾರ್‌ನ ಅನಿಲ ಸ್ಥಾವರದಲ್ಲಿ ಭಾರೀ ಸ್ಫೋಟ

ಭಾರತೀಯರು ಸೇರಿ 13 ಸಾವು

ದುಬೈ: ಕತಾರ್‌ನಲ್ಲಿ ನಡೆದ ಅನಿಲ ಸ್ಥಾವರದ ಸ್ಫೋಟದಲ್ಲಿ ಭಾರತೀಯ ಮತ್ತು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 13 ಜನರು ಮೃತಪಟ್ಟಿದ್ದು, 66 ಮಂದಿ ಗಾಯಗೊಂಡಿದ್ದಾರೆ ಎಂದು ಕತಾರ್ ಇಂಧನ ಸಚಿವ ಸಾದ್ ಅಲ್-ಕಾಬಿ ಸೋಮವಾರ ತಿಳಿಸಿದ್ದಾರೆ. ಕತಾರ್‌ನ ದೇಶೀಯ ಇಂಧನ ಮೂಲಸೌಕರ್ಯದಲ್ಲಿ ಬರ್ಜಾನ್ ಅನಿಲ ಸೌಲಭ್ಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಸ್ಥಾವರವು ದಿನಕ್ಕೆ ಸುಮಾರು 1.4 ಶತಕೋಟಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಅಡಿ ಮಾರಾಟ ಅನಿಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪ್ರಾಥಮಿಕವಾಗಿ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಕತಾರ್ ಈ ಸೌಲಭ್ಯದಲ್ಲಿ ಅಗಾಧವಾದ ಬಹುಪಾಲು ಪಾಲನ್ನು ಹೊಂದಿದ್ದರೆ, ಇಂಧನ ದೈತ್ಯ ಎಕ್ಸಾನ್ಮೊಬಿಲ್ ಅಲ್ಪ ಪ್ರಮಾಣದ ಪಾಲನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ ಇರಾನಿನ ಕ್ಷಿಪಣಿಯು ರಾಸ್ ಲಾಫಾನ್‌ಗೆ ಅಪ್ಪಳಿಸಿದ ನಂತರ ಈ ಸೌಲಭ್ಯದಲ್ಲಿ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿತ್ತು.ಕ್ಷಿಪಣಿ ದಾಳಿಯಿಂದ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಭದ್ರತಾ ಕಾಳಜಿ ಮತ್ತು ಪ್ರಾದೇಶಿಕ ಯುದ್ಧಗಳಿಗೆ ಸಂಬಂಧಿಸಿದ ಅಡೆತಡೆಗಳಿಂದಾಗಿ ಉತ್ಪಾದನಾ ಚಟುವಟಿಕೆಗಳನ್ನು ಅಂದಿನಿಂದ



ಸ್ಥಗಿತಗೊಳಿಸಲಾಗಿತ್ತು. ಇದನ್ನು ಸ್ಥಳೀಯ ವಿದ್ಯುತ್ ಉತ್ಪಾದನೆಗೆ ಮತ್ತು ಅರೇಬಿಯಾ ಪರ್ಯಾಯ ದ್ವೀಪದ ಮರುಭೂಮಿ ಪ್ರದೇಶಗಳಲ್ಲಿನ ಉಪ್ಪುನೀರಿನ ಸಂಸ್ಕರಣಾ ಘಟಕಗಳಿಗೆ ವಿದ್ಯುತ್ ನೀಡಲು ಕತಾರ್ ಬಳಸುತಿತ್ತು. ಕತಾರ್ ಬಹುತೇಕ ಎಲ್ಲಾ ಸ್ಥಾವರವನ್ನು ಹೊಂದಿದೆ.

ಸಹಾಯವಾಣಿ: ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದೆ. ಭಾರತೀಯ ಪ್ರಜೆಗಳು ಮತ್ತು ಅವರ ಕುಟುಂಬಗಳಿಗೆ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಸಕ್ರಿಯಗೊಳಿಸಿದೆ. ರಾಯಭಾರ ಕಚೇರಿಯನ್ನು +974-55647502, +974-55384683 ಅಥವಾ doha@mea.gov.in. ಇಮೇಲ್ ಮೂಲಕ ಸಂಪರ್ಕಿಸಬಹುದು.

ಕಿರುಸುದ್ದಿ

ಮಾದಕ ವ್ಯಸನದ ವಿರುದ್ಧ ಜಾಗೃತಿಗಾಗಿ ಕಿರು ಪ್ರಬಂಧ ಸ್ಪರ್ಧೆ

ಪುತ್ತೂರು: ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನ–2026ರ ಅಂಗವಾಗಿ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ (ಪುತ್ತೂರು ಉಪ ವಿಭಾಗ), ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇವುಗಳ ಜಂಟಿ ಆಶ್ರಯದಲ್ಲಿ ಕಿರು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯು ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದೆ. ವಿದ್ಯಾರ್ಥಿ ವಿಭಾಗದ ವಿಷಯ ಟಿಟಿಮಾದಕ ವಸ್ತುಗಳ ದುಷ್ಪರಿಣಾಮಗಳುಟಿಟಿ, ಸಾರ್ವಜನಿಕ ವಿಭಾಗದ ವಿಷಯ ಟಿಟಿಮಾದಕ ವಸ್ತುಗಳನ್ನು ತಡೆಯುವ ಕ್ರಮಗಳುಟಿಟಿ. ಪ್ರಬಂಧವು 250 ಪದಗಳನ್ನು ಮೀರದಂತೆ ಕನ್ನಡದಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿರಬೇಕು. ಸ್ಪರ್ಧಾರ್ಥಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಸ್ಪರ್ಧೆಯ ವಿಭಾಗವನ್ನು ನಮೂದಿಸಿ, ಜೂ. 25 ರಂದು ಸಂಜೆ 6 ಗಂಟೆಯೊಳಗೆ ವಾಟ್ಸಪ್ ಮೂಲಕ ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನಗಳೊಂದಿಗೆ ಪುಸ್ತಕ ಬಹುಮಾನ ಮತ್ತು ಗೌರವ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುವುದು. ಪ್ರಬಂಧಗಳನ್ನು ಸ್ಪರ್ಧೆಯ ಸಂಯೋಜಕರಾದ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ 9844401295 ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಉಪ್ಪಳ: ಲಾರಿ – ಕಾರು ಅಪಘಾತ: 7 ಮಂದಿಗೆ ಗಾಯ

ಉಪ್ಪಳ: ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಾರು ಪ್ರಯಾಣಿಕರಾದ 7ಮಂದಿ ಗಾಯಗೊಂಡ ಘಟನೆ



ನಡೆದಿದೆ. ಕಾಸರ ಗೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳು ತ್ತಿದ್ದ ವೇಳೆ ಭಾನುವಾರ ಮುಂಜಾನೆ 12.30ರ ವೇಳೆ ಉಪ್ಪಳ ಹಿದಾಯತ್ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ ಚಿಕ್ಕಮಗಳೂರು ನರಸಿಂಹ ರಾಜಪುರ ನಿವಾಸಿಗಳಾದ ಅನಿಲ್ ಎ.ವಿ. (39), ಆದರ್ಶ್ (33), ಪ್ರಶಾಂತ್ (33), ಅಕ್ಷತ್ (34), ರಾಕೇಶ್ (34), ಸತೀಶ್ (42) ಹಾಗೂ ಕಾರು ಚಲಾಯಿಸುತ್ತಿದ್ದ ವೆಳ್ಳರಿಕುಂಡು ನಿವಾಸಿ ಜೋಯ್ ಜೋಸೆಫ್ (25) ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ಆದರ್ಶ್ ಹಾಗೂ ಪ್ರಶಾಂತ್ ಅವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರು ಸಂಪೂರ್ಣ ಹಾನಿಗೊಂಡಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರು ಕಳವು: ದೂರು

ಪುತ್ತೂರು: ಕುಂಬ್ರದಲ್ಲಿ ರಿಂಗ್ ಅಳವಡಿಸುವ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಪ್ರಮೋದ್ ಎಂಬವರ ಮಾಲಕತ್ವದ ಮಾರುತಿ ಆಮ್ನಿ ಕಾರು ಕಳವಾಗಿರುವ ಕುರಿತು ಪೊಲೀಸ್ ದೂರು ನೀಡಲಾಗಿದೆ. ಪ್ರಮೋದ್ ಅವರ ರಿಂಗ್ ಕೆಲಸ ಮಾಡುವ ಕಾರ್ಮಿಕರು ಕಾವು ಹಾಲಿನ ಸೊಸೈಟಿ ಬಳಿಯ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದಾರೆ. ಜೂ. 19ರಂದು ಸಂಜೆ ವೇಳೆ ಕಾರ್ಮಿಕರನ್ನು ಕರೆದೊಯ್ದು ಬಳಿಕ ಕಾರನ್ನು ಅಲ್ಲೇ ನಿಲ್ಲಿಸಲಾಗಿತ್ತು. ರಾತ್ರಿ ಸುಮಾರು 2 ಗಂಟೆವರೆಗೆ ಕಾರು ಶೆಡ್‌ನಲ್ಲಿತ್ತು. ಬೆಳಗ್ಗೆ ನೋಡುವಾಗ ಕಾರು ಕಳವಾಗಿತ್ತು. ಈ ಬಗ್ಗೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಠಾಣೆಗೆ ದೂರು ನೀಡಲಾಗಿದೆ.

ಕಾರು ಅಪಘಾತ: ಚಾಲಕಿ ಪಾರು

ಕೈಕಂಬ: ಕಾರೊಂದು ಚಾಲಕಿಯ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿ ಬಳಿಕ ಮರವೊಂದಕ್ಕೆ ಗುದ್ದಿದ ಘಟನೆ ಬಜಪೆಯಲ್ಲಿ




ಸೋಮವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ಮೋರ್ನಿಂಗ್ ಸ್ಟಾರ್ ಶಾಲೆಯಿಂದ ಮುರ ನಗರಕ್ಕೆ ತೆರಳುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕಿಯೊರ್ವರ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಇದ್ದ ದಾರಿದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದ ಚರಂಡಿಗೆ ಬಿದ್ದು ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಗುಡ್ಡ ಏರಿ ನಿಂತಿದೆ. ಕಾರು ಅಪಘಾತವಾದಾಗ ಕಾರಿನ ನಾಲ್ಕೂ ಸೇಫ್ಟಿ ಬ್ಯಾಗ್ ತೆರೆದಿದ್ದರಿಂದ ಕಾರು ಚಲಾಯಿಸುತ್ತಿದ್ದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾ ಯ ದಿಂದ ಪಾರಾಗಿದ್ದಾರೆ. ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ.



ಇತಿಹಾಸ ಪ್ರಸಿದ್ಧ ಚೇಳ್ಯಾರು ಖಂಡಿಗೆ ನಂದಿನಿ ನದಿಗೆ ಮುಂಚೂರು ವೆಟ್‌ವೆಲ್‌ನ ಹತ್ತಿರದ ಒಳಚರಂಡಿಯ ಕೊಳಚೆ ನೀರು ಹಾಗೂ ವಿವಿಧೆಡೆಯ ಕೊಳಚೆ ನೀರು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದೆ. ಇದರಿಂದ ಚೇಳ್ಯಾರು ಖಂಡಿಗೆ ಭಾಗದ ಅನೇಕ ಕೃಷಿಯನ್ನೆ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಈ ಬಗ್ಗೆ ಸಾರ್ವಜನಿಕರ ದೂರಿನ ಅನ್ವಯ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್ ಅವರು ಪರಿಸರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು

ಯಕ್ಷ ರಂಗಾಯಣ' ಇನ್ನು ಮುಂದೆ 'ಕರಾವಳಿ ರಂಗಾಯಣ ಕಾರ್ಕಳ'

ಉಡುಪಿ: ಯುವ ಪೀಳಿಗೆಯನ್ನು ಸಾಂಸ್ಕೃತಿಕ ಚಟುವಟಿಕೆಗಳತ್ತ ಆಕರ್ಷಿಸುತ್ತಿರುವ ಕಾರ್ಕಳದ ರಂಗಾಯಣ ಸಂಸ್ಥೆಯ ಹೆಸರನ್ನು ಇನ್ನು ಮುಂದೆ 'ಕರಾವಳಿ ರಂಗಾಯಣ ಕಾರ್ಕಳ' ಎಂದು ಬದಲಾಯಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್ ತಿಳಿಸಿದ್ದಾರೆ.



ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಯಕ್ಷ ರಂಗಾಯಣ' ಎಂಬ ಹಳೆಯ ಹೆಸರಿನಿಂದಾಗಿ ಇದು ಕೇವಲ ಯಕ್ಷಗಾನಕ್ಕೆ ಸೀಮಿತವಾದ ಸಂಸ್ಥೆ ಎಂಬ ಗೊಂದಲ ಸಾಹಿತಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಮೂಡಿತ್ತು. ಈಗಾಗಲೇ ಯಕ್ಷಗಾನ ಕ್ಷೇತ್ರಕ್ಕಾಗಿ ಪ್ರತ್ಯೇಕ ಅಕಾಡೆಮಿ ಮತ್ತು ಕೇಂದ್ರಗಳು ಕಾರ್ಯಾಚರಿಸುತ್ತಿರುವುದರಿಂದ ಈ ಗೊಂದಲ ನಿವಾರಿಸಲು ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ, ಕರಾವಳಿಯ ಸಮಗ್ರ ಕಲೆ, ಸಂಸ್ಕೃತಿ ಮತ್ತು ಜಾನಪದ ಸೊಗಡನ್ನು ಒಳಗೊಂಡ ರಂಗಚಟುವಟಿಕೆಗಳಿಗೆ ವಿಶಾಲ ವ್ಯಾಪ್ತಿ ನೀಡುವ ಉದ್ದೇಶದಿಂದ ಹಾಗೂ 1993ರ ರಂಗಾಯಣ ಬೈಲಾದ ಉಲ್ಲೇಖದಂತೆ ಹೆಸರನ್ನು ಮರುನಾಮಕರಣ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ್ ಎಕ್ಕಾರ್, ಕಾರಂತರ ಬಹುಮುಖ ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸಲು ಒಂದೂವರೆ ವರ್ಷದಲ್ಲಿ 54 ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ 'ಅರಿವಿನ ಬೆಳಕು' ಉಪನ್ಯಾಸ ಮಾಲೆ ಹಾಗೂ ಶಾಲಾ ಮಕ್ಕಳಿಗಾಗಿ 'ಮಕ್ಕಳಿಗಾಗಿ ಕಾರಂತರು' ಸೃಜನಾತ್ಮಕ ಸ್ಪರ್ಧೆಗಳನ್ನು ಆಯೋಜಿಸಿ ಸಾಹಿತ್ಯಿಕ ಅರಿವು ಮೂಡಿಸಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

ಚಿಕ್ಕ ಮಕ್ಕಳ ಮೇಲೆ ಇರಲಿ ನಿಗಾ | ಹೆಚ್ಚು ಕಾರ್ಯೋನ್ಮುಖವಾಗಬೇಕಿದೆ ಇಲಾಖೆ

ದ.ಕ.ದಲ್ಲಿ ವರ್ಷದಲ್ಲಿ 86 ಮಕ್ಕಳು ನಾಪತ್ತೆ!

ಮಂಗಳೂರು: ರಾಜ್ಯದ ಹಲವೆಡೆ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಆಯಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯೂ ಮಕ್ಕಳ ನಾಪತ್ತೆ ಪ್ರಕರಣಗಳು ಕಂಡು ಬರುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 86 ಮಕ್ಕಳು ನಾಪತ್ತೆಯಾಗಿದ್ದಾರೆ. ಇಲಾಖೆಯ ಪ್ರಯತ್ನದಿಂದಾಗಿ 79 ಮಕ್ಕಳು ಪತ್ತೆಯಾಗಿದ್ದಾರೆ. ಆದರೆ ಉಳಿದ 7 ಮಕ್ಕಳ ಸುಳಿವು ಇದುವರೆಗೆ ಲಭಿಸಿಲ್ಲ!

ಇದು, ಅತ್ಯಂತ ಗಂಭೀರ ವಿಚಾರವೂ ಹೌದು, ಮಕ್ಕಳು ಯಾಕಾಗಿ ನಾಪತ್ತೆಯಾಗುತ್ತಿದ್ದಾರೆ. ಇದರ ಹಿಂದಿರುವವರು ಯಾರು? ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮನೆಯಲ್ಲಿನ ಕಿರುಕುಳ, ಮಾನಸಿಕ ಒತ್ತಡ ಇತ್ಯಾದಿ ಅಂಶಗಳು ಕೂಡ ಮಕ್ಕಳು ಮನೆ ಬಿಟ್ಟು ತೆರಳಲು ಕಾರಣವಾಗುತ್ತಿದ್ದು, ಇದರಲ್ಲಿ ಹೆತ್ತವರ ಪಾತ್ರವೂ ಬಹುಮುಖ್ಯವಾಗಿದೆ.

ಗಂಭೀರವಾಗಿ ಪರಿಗಣಿಸಲು ಸೂಚನೆ

ಮಕ್ಕಳ ನಾಪತ್ತೆ ಪ್ರಕರಣವನ್ನು ಅತ್ಯಂತ ಗಂಭೀರ ಪ್ರಕರಣವೆಂದು ಪರಿಗಣಿಸಿ ಪತ್ತೆ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸೂಚನೆ ನೀಡಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಕ್ಕಳು ಕಾಣೆಯಾದ ಪ್ರಕರಣಗಳ ಬಗ್ಗೆ ಒತ್ತು ನೀಡಿ ತ್ವರಿತವಾಗಿ ಮಕ್ಕಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾದ ಅನಾಥಾಲಯ, ವಿಶೇಷ ಮಕ್ಕಳ ಸಂಸ್ಥೆಗಳು ನಿರ್ಗತಿಕ ಮಕ್ಕಳ ಸಂಸ್ಥೆಗಳು ಸೇರಿದಂತೆ ಜಿಲ್ಲೆಯಲ್ಲಿ 69 ಮಕ್ಕಳ ಮತ್ತು ಪಾಲನಾ ಸಂಸ್ಥೆಗಳಲ್ಲಿ 2581 ಮಕ್ಕಳು ಕಲಿಯುತ್ತಿದ್ದಾರೆ. ಇಂತಹ ಸಂಸ್ಥೆಗಳಿಗೆ ಆಗ್ಗಿಂದಾಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲಿನ ಕಟ್ಟಡಗಳು ಮಕ್ಕಳ ವಾಸ್ತವ್ಯಕ್ಕೆ ಅನುಕೂಲವಾಗಿ ಉತ್ತಮ ಗಾಳಿ, ಬೆಳಕು ಇರುವ ಬಗ್ಗೆ ಹಾಗೂ ಉತ್ತಮ ಆಹಾರ ನೀಡುತ್ತಿರುವ ಬಗ್ಗೆ ಪರಿಶೀಲಿಸಬೇಕು. ಪ್ರತಿ ತಿಂಗಳು ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಜೈಬುನ್ನೀಸಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



ಜಿಲ್ಲಾಧಿಕಾರಿ ದರ್ಶನ್ ಅವರು ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಸಭೆ ನಡೆಸಿದರು

ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿ

ಸಂಕಷ್ಟದಲ್ಲಿರುವ ಮತ್ತು ತೊಂದರೆಗೀಡಾದ ಮಕ್ಕಳಿಗೆ ದಿನದ 24 ಗಂಟೆಗಳ ಕಾಲ ಉಚಿತ ಮತ್ತು ತುರ್ತು ಸೇವೆ ನೀಡುವ ಯೋಜನೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಮಾಹಿತಿ ನೀಡಬಹುದು. ಮಕ್ಕಳ ಸಹಾಯವಾಣಿಗೆ ಬರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಳೆದ ಒಂದು ವರ್ಷದಲ್ಲಿ ಮಕ್ಕಳ ಸಹಾಯವಾಣಿಗೆ 763 ಪ್ರಕರಣಗಳು ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರೀ ಸ್ಕೂಲ್‌ಗಳ ನೋಂದಣಿ ಅಗತ್ಯ

ದ.ಕ.ಜಿಲ್ಲೆಯಲ್ಲಿ ನರ್ಸರಿ, ಬೇಬಿ ಸಿಟ್ಟಿಂಗ್ ಮತ್ತಿತರ ಪ್ರೀ ಸ್ಕೂಲ್‌ಗಳು ಹೆಚ್ಚುತ್ತಿದ್ದು, ಇಂತಹ ಪ್ರೀ ಸ್ಕೂಲ್‌ಗಳ ಮೇಲ್ವಿಚಾರಣೆ ಮತ್ತು ನೋಂದಣಿಗೆ ಅಗತ್ಯ ನಿಯಮಗಳನ್ನು ರೂಪಿಸಿ ಕ್ರಮಕೈಗೊಳ್ಳಬೇಕು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

199 ಮಕ್ಕಳು ದತ್ತು

ದ.ಕ.ಜಿಲ್ಲೆಯಲ್ಲಿ ಏ.2025 ರಿಂದ 2026-27 ರವರೆಗೆ ಪೋಕ್ಸೊ ಪ್ರಕರಣ 34 ಫಲಾನುಭವಿಗಳಿಗೆ ಬಾಲ ನ್ಯಾಯ ನಿಧಿಯಲ್ಲಿ 1.70 ಲಕ್ಷ ನೆರವು ನೀಡಲಾಗಿದೆ. ಜಿಲ್ಲೆಯ 2 ಮಕ್ಕಳ ದತ್ತು ಕೇಂದ್ರದಲ್ಲಿ ಪ್ರಸ್ತುತ 20 ಮಕ್ಕಳಿದ್ದಾರೆ. 2010 ರಿಂದ 2026 ರ ಇದುವರೆಗೆ ಒಟ್ಟು ಜಿಲ್ಲೆಯ 2 ದತ್ತು ಕೇಂದ್ರಗಳಿಂದ 199 ಮಕ್ಕಳನ್ನು ದತ್ತು ನೀಡಲಾಗಿದೆ.

1035 ಮಕ್ಕಳಿಗೆ ನೆರವು

ಪ್ರಾಯೋಜಕತ್ವ ಯೋಜನೆಯಡಿ ಅನಾಥ, ಏಕ ಪೋಷಕ, ಹೆತ್ತವರು ಜೈಲಿನಲ್ಲಿರುವ ಮಕ್ಕಳಿಗೆ ತಿಂಗಳಿಗೆ ರೂ.4 ಸಾವಿರದಂತೆ ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2026 ಮಾರ್ಚ್ ವರೆಗೆ 1035 ಮಕ್ಕಳಿಗೆ ನೆರವು ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಸಭೆಗೆ ತಿಳಿಸಿದರು.

ಮುಲ್ಕಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಬ್ರಿಜೇಶ್ ಚೌಟ, ಕೋಟ್ಯಾನ್

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಉಮಾನಾಥ ಕೋಟ್ಯಾನ್ ಜಂಟಿಯಾಗಿ ಸೋಮವಾರ ಮಧ್ಯಾಹ್ನ ಮುಲ್ಕಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದ ನೂತನ ಫ್ಲಾಟ್‌ಫಾರ್ಮ್ ಸಹಿತ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದೊಂದಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಮುಲ್ಕಿ ರೈಲ್ವೆ ನಿಲ್ದಾಣ ಸುಮಾರು 6.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, 2.05 ಕೋಟಿ ವೆಚ್ಚದ ಒಂದನೇ ಪ್ಲಾಟ್ ಫಾರ್ಮ್ ಹಾಗೂ ಶೆಲ್ಟರ್ ಕಾಮಗಾರಿ, 2.40 ಕೋಟಿ ವೆಚ್ಚದಲ್ಲಿ ನೂತನ ಎರಡನೇ ಫ್ಲಾಟ್‌ಫಾರ್ಮ್, 19 ಲಕ್ಷ ವೆಚ್ಚದಲ್ಲಿ ರೈಲ್ವೆ ನಿಲ್ದಾಣ ರಸ್ತೆ ಅಭಿವೃದ್ಧಿ, 2.45 ಕೋಟಿ ವೆಚ್ಚದಲ್ಲಿ ನಡೆದಿದೆ.

ಸುಮಾರು 2.45 ಕೋಟಿ ವೆಚ್ಚದಲ್ಲಿ ಎರಡು ಫ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ನೂತನ ಫುಟ್ ಓವರ್ ಬ್ರಿಜ್ ಕಾಮಗಾರಿಗೆ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ನಡೆಯಲಿದೆ ಎಂದರು.

ಶಿರಾಡಿ ಘಾಟಿ ಹಳಿ ವಿದ್ಯುದೀಕರಣ ಕಾಮಗಾರಿ ಶೀಘ್ರ ನಡೆಯಲಿದ್ದು, ಬಳಿಕ ಮಂಗಳೂರು –ಬೆಂಗಳೂರು ರೈಲ್ವೆ ಹಳಿ



ದ್ವಿಪಥಗೊಳ್ಳಲಿದೆ ಎಂದರು.

ಕರಾವಳಿಯ ಅಭಿವೃದ್ಧಿ ದೃಷ್ಟಿಯಿಂದ ಭಾರತೀಯ ರೈಲ್ವೆ ಜೊತೆಗೆ ಕೊಂಕಣ ರೈಲ್ವೆ ವಿಲೀನಕ್ಕೆ ರಾಜ್ಯ ಸರ್ಕಾರದ ಸಹಭಾಗಿತ್ವ ಬೇಕಾಗಿದೆ ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿದರೆ ಕರಾವಳಿಯಲ್ಲಿ ವಿಪುಲ ಪ್ರವಾಸೋದ್ಯಮ ಸಾಧ್ಯ ಎಂದರು.

ಶೀಘ್ರ ಹಳೆಯಂಗಡಿ ರೈಲ್ವೆ ಮೇಲ್ಸೇತುವೆ : ಜನರ ಬಹು ನಿರೀಕ್ಷೆಯ ಹಳೆಯಂಗಡಿ ರೈಲ್ವೆ ಮೇಲ್ಸೇತುವೆಗೆ ಭೂ ಸ್ವಾಧೀನ ಸಮಸ್ಯೆ ಇದ್ದು ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯರ ಒಪ್ಪಿಗೆ ಪಡೆದು ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದರು.

ನಿಲ್ದಾಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮನವಿ : ಇದೇ ಸಂದರ್ಭ ಕೆಎಸ್ ರಾವ್ ನಗರದ ಸಾರ್ವಜನಿಕರು ಹಾಗೂ ನಿಲ್ದಾಣದ ಆಟೋ ಚಾಲಕ ಮಾಲಕರ ಸಂಘದಿಂದ ಮುಲ್ಕಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ಕೆಂಚನಕೆರೆ ಹಾಗೂ ಕೆ ಎಸ್ ರಾವ್ ನಗರದ ರಸ್ತೆ ದುರಸ್ತಿಗೆ ಅಧ್ಯಕ್ಷ ಇಸುಕುಮಾರ್ ಸಂಸದರಿಗೆ ಮನವಿ ನೀಡಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಬಿಜೆಪಿ ನಾಯಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಭುವನಾಭಿರಾಮ ಉಡುಪ, ದಿನೇಶ್ ಪುತ್ರನ್, ಈಶ್ವರ ಕಟೀಲು, ಸತೀಶ್ ಅಂಚನ್, ರಂಗನಾಥ ಶೆಟ್ಟಿ ನವೀನ್ ರಾಜ್, ಜೀವನ್ ಶೆಟ್ಟಿ ಅಂಗರಗುಡ್ಡೆ, ಲಕ್ಷ್ಮಣ್ ಸಾಲ್ಯಾನ್, ಶೈಲೇಶ್ ಕುಮಾರ್, ವಿಠಲ್ ಎನ್ ಎಂ, ದೇವಪ್ರಸಾದ್ ಕೆಂಪುಗುಡ್ಡೆ, ಅಶೋಕ್ ಜನನಿ, ಪ್ರಶಾಂತ್ ಕೆ.ಎಸ್ . ರಾವ್ ನಗರ, ರವೀಶ್ ಕಾಮತ್, ಸಾಧು ಅಂಚನ್ ಮಟ್ಟು, ಕೊಂಕಣ ರೈಲ್ವೆ ಅಧಿಕಾರಿಗಳಾದ ಗಜಾನನ ಬಂಟ್, ಗೋಪಾಲಕೃಷ್ಣ ಬಿ ಎಂ ವೆಂಕಟೇಶ, ಕಮರ್ಷಿಯಲ್ ಸೂಪರ್ ವೈಸರ್ ಸತೀಶ್ ಹೆಗ್ಡೆ ಮುಲ್ಕಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಬೀರ್ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ದೇವಳ ಅಭಿವೃದ್ಧಿಗೆ ವೇಗ: ಮನೆ ಅಡಿಸ್ಥಳ ಹಸ್ತಾಂತರಿಸಿದ ಭಟ್

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಜಮೀನು ಬಿಟ್ಟು ಕೊಡುವವರ ಅಭಿಯಾನ ಮುಂದುವರೆದಿದ್ದು, ಸೋಮವಾರ ಉದ್ಯಮಿ ವಿನಾಯಕ ಭಟ್ ಅವರು 8 ಸೆಂಟ್ಸ್ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಟ್ಟರು.

ನೆಲ್ಲಿಕಟ್ಟೆಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ ವಿನಾಯಕ ಭಟ್ ಅವರ ಮನೆಯ ಅಡಿಸ್ಥಳ ದೇವಸ್ಥಾನಕ್ಕೆ ಸೇರಿದ್ದ ಕಾರಣ ದೇಗುಲದ ಅಭಿವೃದ್ಧಿಗೆ ಬಳಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಬಿಟ್ಟು ಕೊಡುವಂತೆ ಕೆಲ ಸಮಯದ ಹಿಂದೆ ಶಾಸಕ ಅಶೋಕ್ ರೈ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮನವಿ ಮಾಡಿದ್ದರು. ಸಮಯಾವಕಾಶ ಕೇಳಿದ್ದ ವಿನಾಯಕ ಭಟ್ ಇದೀಗ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಜಮೀನು ಬಿಟ್ಟು ಕೊಟ್ಟಿದ್ದಾರೆ. ಸೋಮವಾರ ಶಾಸಕರ ನೇತೃತ್ವದಲ್ಲಿ ವಿನಾಯಕ ಭಟ್ ಅವರಿಗೆ ಶ್ರೀ ಮಹಾಲಿಂಗೇಶ್ವರ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

40 ವರ್ಷಗಳಿಂದ ವಾಸ

ಈ ಸಂದರ್ಭ ಶಾಸಕರು ಮಾಧ್ಯಮಗಳ ಜತೆ ಮಾತನಾಡಿ, 40 ವರ್ಷಗಳಿಂದ ವಿನಾಯಕ ಭಟ್ ಕುಟುಂಬ ಈ ಜಾಗದಲ್ಲಿ ವಾಸ ವಾಗಿದ್ದರು. ಆಗ ಇವರಿಗೆ ಬೇರೆ ಮನೆ ಇರಲಿಲ್ಲ. ಇಲ್ಲಿ ದೇವರ ಜಾಗ ಖಾಲಿಯಿತ್ತು. ಈಗ ದೇವಳದ ಅಭಿವೃದ್ಧಿಗಾಗಿ ಜಾಗ ಬಿಟ್ಟುಕೊಡುವಂತೆ ಕೇಳಿದಾಗ ಸಂತೋಷದಿಂದ ಒಪ್ಪಿದ್ದಾರೆ. ಅವರ ಇಚ್ಛೆಯಂತೆ 2 ತಿಂಗಳ ಸಮಯಾವಕಾಶವನ್ನೂ ನೀಡಿದ್ದೆವು. ಈಗ ಅವರೇ ಬಂದು ದೇವರಿಗೆ ಸಮರ್ಪಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ದೇವಸ್ಥಾನದ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ ಎಂದರು.



> **ಬೇರೆ ಮನೆ ಮಾಡಿದ್ದೇವೆ**
> ಶಾಸಕರು ಮತ್ತು ದೇವಸ್ಥಾನದ ಅಧ್ಯಕ್ಷರು ಕೇಳಿದ ಮೇರೆಗೆ ತೃಪ್ತಿಯಿಂದ ಬಿಟ್ಟು ಕೊಡುತ್ತಿದ್ದೇನೆ. ಮಹಾಲಿಂಗೇಶ್ವರನ ಮೇಲೆ ಭಾರ ಹಾಕಿ ಹೊರಟ ಮೇಲೆ ನನಗೆ ಬೇರೆ ಮನೆಯ ವ್ಯವಸ್ಥೆಯೂ ಆಗಿದೆ.
> ■ ವಿನಾಯಕ ಭಟ್

ಮಾತುಕತೆ ಪ್ರಗತಿಯಲ್ಲಿ

ದೇವಸ್ಥಾನದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ವಿನಾಯಕ ಭಟ್ ಅವರು ದೇವರ ಜಾಗವನ್ನು ಸಂತೋಷದಿಂದ ಬಿಟ್ಟುಕೊಟ್ಟಿದ್ದಾರೆ. ದೇವಸ್ಥಾನಕ್ಕೆ ಸೇರಿದ ಇನ್ನೊಂದು ಜಾಗವೂ ಇಲ್ಲಿದೆ. ಅವರ ಜತೆಗೂ ಮಾತುಕತೆ ಪ್ರಗತಿಯಲ್ಲಿದೆ. ಬಿಟ್ಟುಕೊಡುವ ಭರವಸೆ ನೀಡಿದ್ದಾರೆ ಎಂದರು.

ದೇಶೀಯ ಸೇವಾ ಭಾರತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ಸೇವೆ ಲೋಕಾರ್ಪಣೆ | ಸಾಮಾಜಿಕ ಸೇವೆಗೆ ನಾಡಿನ ಗಣ್ಯರಿಂದ ಮೆಚ್ಚುಗೆಯ ನುಡಿ

ಅಶಕ್ತರಿಗೆ ಬಲ ತುಂಬಲಿದೆ 'ಸುಕೃತಂ ಪಾಲಿಯೇಟಿವ್ ಕೇರ್' ವಾಹನ

ಕಾಸರಗೋಡು: ದೇಶೀಯ ಸೇವಾ ಭಾರತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ಆರೋಗ್ಯ ವಲಯಕ್ಕೆ ಸಂಬಂಧಿಸಿ ಕಾರುಣ್ಯ ಸೇವಾ ಕಾರ್ಯಗಳಿಗಾಗಿ ಸೇವಾ ಶಕ್ತಿ ಫೌಂಡೇಶನ್ ಸಂಸ್ಥೆ ಮತ್ತು ಶಾಂತಿ ಮಠಂನ ಕೊಡುಗೆಯಾದ ಸುಕೃತಂ ಪಾಲಿಯೇಟಿವ್ ಕೇರ್ ವಾಹನದ ಲೋಕಾರ್ಪಣೆ ಕಾರ್ಯಕ್ರಮವು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಜರಗಿತು.

ಬದಿಯಡ್ಕದ ಉದ್ಯಮಿ, ಕೊಡುಗೈದಾನಿ ಬಿ.ಗೋಪಾಲಕೃಷ್ಣ ಪೈ ಅವರು ವಾಹನಕ್ಕೆ ಚಾಲನೆ ನೀಡಿ, ನಂತರ ನಡೆದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ ಡಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಮಾಜ ಸೇವೆಗೆ ಇನ್ನೊಂದು ಹೆಸರಾಗಿರುವ ಸೇವಾ ಭಾರತಿಯ ಸಾರ್ವಜನಿಕ ಹಿತಚಿಂತನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಯಾವುದೇ ಸರಕಾರ ಅಥವಾ ಪಂಚಾಯತ್ ಆಡಳಿತ ಮಾತ್ರದಿಂದಲೇ ಸಮಾಜದ ಪ್ರತಿಯೊಬ್ಬ ನಾಗರಿಕನ ಕಷ್ಟಗಳಿಗೂ ತಕ್ಷಣ ಸ್ಪಂದಿಸುವುದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭಗಳಲ್ಲಿ ಸರಕಾರದ ಕೈಗನ್ನಡಿಯಾಗಿ, ಸಮಾಜದ ಕೊನೆಯ ವ್ಯಕ್ತಿಯ ಕಣ್ಣೀರನ್ನು ಒರೆಸಲು ಧಾವಿಸಿ ಬರುವುದು ಸೇವಾ ಭಾರತಿಯಂತಹ ಸ್ವಯಂಸೇವಾ ಸಂಸ್ಥೆಗಳು ಎಂದರು.

ವಿಶೇಷವಾಗಿ ಬದಿಯಡ್ಕ ಮತ್ತು ಕಾಸರಗೋಡಿನ ಗಡಿಭಾಗಗಳಲ್ಲಿ ಸೇವಾ ಭಾರತಿ ನಿರ್ವಹಿಸುತ್ತಿರುವ ಸೇವೆಗಳು ಶ್ಲಾಘನೀಯ. ಬಡ ರೋಗಿಗಳಿಗೆ ನೆರವಾಗುವ ಕಾರುಣ್ಯ ಯೋಜನೆ, ಹಾಸಿಗೆ ಹಿಡಿದ ರೋಗಿಗಳ ಮನೆ ಬಾಗಿಲಿಗೆ ಹೋಗಿ ಉಪಚರಿಸುವ ಪಾಲಿಯೇಟಿವ್ ಕೇರ್ ವ್ಯವಸ್ಥೆ ಅಥವಾ ತುರ್ತು ಸಂದರ್ಭಗಳಲ್ಲಿ ಧಾವಿಸಿ ಬರುವ ಆಂಬ್ಯುಲೆನ್ಸ್ ಸೇವೆ ಇತ್ಯಾದಿಗಳು ಸೇವಾ ಭಾರತಿಯ ಸ್ವಯಂಸೇವಕರು ಪ್ರತಿಫಲಾಪೇಕ್ಷೆಯಿಲ್ಲದೆ ಕೇವಲ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವುದಕ್ಕೆ ನಿದರ್ಶನವಾಗಿದೆ ಎಂದು ಅವರು ನುಡಿದರು.

ಕೋವಿಡ್ ಸಾಂಕ್ರಾಮಿಕದ ದಿನಗಳಲ್ಲಿ ಹಾಗೂ



ಇತ್ತೀಚೆಗಿನ ಪ್ರಕೃತಿ ವಿಕೋಪಗಳ ಸಮಯದಲ್ಲಿ ಸೇವಾ ಭಾರತಿ ಕಾರ್ಯಕರ್ತರು ತೋರಿದ ಸಮಾಜಮುಖಿ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ. ಕಷ್ಟದಲ್ಲಿರುವವರ ಹಸಿವು ನೀಗಿಸುವ, ರೋಗಿಗಳಿಗೆ ಆಸರೆಯಾಗುವ ಇಂತಹ ಕಾರ್ಯಕ್ರಮಗಳು ಸಮಾಜದ ಸಾಮರಸ್ಯವನ್ನು ಕಾಪಾಡುತ್ತವೆ ಎಂದು ಅವರು ತಿಳಿಸಿದರು.

ಬದಿಯಡ್ಕ ಗ್ರಾಮ ಪಂಚಾಯತ್‌ನ ಆಡಳಿತ ಮುಖ್ಯಸ್ಥನಾಗಿ ನಾನು ನಿಮಗೆ ಒಂದು ಮಾತು ಕೊಡುವುದೇನೆಂದರೆ ಸಮಾಜದ ಬಡವರ, ಅಸಹಾಯಕರ ಮತ್ತು ಕೃಷಿಕರ ಏಳಿಗೆಗಾಗಿ ಶ್ರಮಿಸುವ ಯಾವುದೇ ಒಳ್ಳೆಯ ಕೆಲಸಗಳಿಗೆ ಪಂಚಾಯತ್ ಆಡಳಿತವು ಪಕ್ಷಾತೀತವಾಗಿ ಸದಾ ಬೆಂಬಲ ನೀಡುತ್ತದೆ ಎಂದು ಹೇಳಿದರು.

ನಮ್ಮ ವ್ಯಾಪ್ತಿಯಲ್ಲಿ ಜನಕಲ್ಯಾಣ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪಂಚಾಯತ್ ಮತ್ತು ಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಬದಿಯಡ್ಕವನ್ನು ಒಂದು ಮಾದರಿ ಪಂಚಾಯತ್ ಆಗಿ ರೂಪಿಸಲು ಸಾಧ್ಯವಿದೆ. ಸೇವಾ ಭಾರತಿಯ ಈ ಸಾಮಾಜಿಕ ಸೇವೆ ಹೀಗೆಯೇ ನಿರಂತರವಾಗಿ ಸಾಗಲಿ ಎಂದು ಅವರು ಹಾರೈಸಿದರು.

ಸುಕೃತಂ ಪದ್ಧತಿಯ ರಾಜ್ಯ ಕೋ ಓರ್ಡಿನೇಟರ್ ಅಶ್ವಂತ್ ಯೋಜನೆ ಬಗ್ಗೆ ವಿವರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ಖಂಡ, ಸಂಘಚಾಲಕ್ ರಮೇಶ್ ಕಳೇರಿ ಶುಭಹಾರೈಸಿದರು. ಬದಿಯಡ್ಕ ಯೂನಿಟ್ ಅಧ್ಯಕ್ಷ ಸದಾಶಿವ ಮಾಸ್ತರ್ ಬೇಳ ಸಭಾಧ್ಯಕ್ಷತೆ ವಹಿಸಿದ್ದರು. ವಿವಿಧ ಪರಿವಾರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ದೇಶೀಯ ಸೇವಾ ಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ ಉಪಸ್ಥಿತರಿದ್ದರು. ಉದನೇಶ್ವರ ಬದಿಯಡ್ಕ ಪ್ರಾರ್ಥನೆ ಹಾಡಿದರು. ರವೀಶ್‌ಕುಮಾರ್ ಸಿ.ಎಚ್. ಐಕ್ಯಮಂತ್ರ ಪಠಿಸಿದರು. ಕಾರ್ಯದರ್ಶಿ, ವಕೀಲ ಗಣೇಶ್ ಬಿ. ಸ್ವಾಗತಿಸಿ, ಕೋಶಾಧಿಕಾರಿ ನರೇಂದ್ರ ಬಿ.ಎನ್. ವಂದಿಸಿದರು. ಜೊತೆ ಕಾರ್ಯದರ್ಶಿ ಗುರುಪ್ರಸಾದ್ ರೈ ಕೆ. ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಸುಕೃತಂ ಯೋಜನೆಯಿಂದ ಪ್ರಯೋಜನವಾಗಲಿ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದೇಶೀಯ ಸೇವಾ ಭಾರತಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಟಿ.ದಿನೇಶ್ ಮಾತನಾಡಿ, ಇಂದಿನ ಸಮಾಜದಲ್ಲಿ ಒಂಟಿ ಜೀವನ ನಡೆಸುವ ಮನೆಗಳಲ್ಲಿರುವ ವಯೋವೃದ್ಧರಿಗೆ, ಅನಾರೋಗ್ಯದಲ್ಲಿರುವವರಿಗೆ ಈ ಸುಕೃತಂ ಯೋಜನೆಯಿಂದ ಪ್ರಯೋಜನವಾಗಲಿ ಎಂದು ಆಶಿಸಿದರು.

ಯುವಕರನ್ನು ಸಂಘಟಿಸಿ

ಪುಟ ೧➡ ಅವುಗಳಲ್ಲಿ ಪಕ್ಷದ ಕೆಳ ಹಂತದ ಕಾರ್ಯಕರ್ತರಿಗೆ ಅವಕಾಶ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬರಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ತಮ್ಮ ಪಕ್ಷದ ಜಿಲ್ಲಾಧ್ಯಕ್ಷರ ಜತೆ ಸಮಾಲೋಚನೆ ನಡೆಸಿದರು. ರಾಜ್ಯ ಸರ್ಕಾರ ಘೋಷಣೆ



ಮಾಡಿರುವ ಐದು ಗ್ಯಾರಂಟಿಗಳು ರಾಜ್ಯ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಆದರೆ, ಕೆಲವು ಕಡೆಗಳಲ್ಲಿ ಗ್ಯಾರಂಟಿ ಯೋಜನೆಗಳು ಅನರ್ಹರಿಗೂ ಸಿಗುತ್ತಿವೆ, ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಲ್ಲಿ ಸತ್ತವರ ಖಾತೆಗಳಿಗೂ ಹಣ ಹೋಗಿರುವ ಬಗ್ಗೆ ಗೊತ್ತಾಗಿದೆ. ಇಂತಹ ಪ್ರಕರಣಗಳ ಮೇಲೆ ಜಿಲ್ಲಾ ಅಧ್ಯಕ್ಷರುಗಳು ನಿಗಾ ಇರಿಸಬೇಕು ಎಂದು ಡಿ.ಕೆ.ಶಿವಕುಮಾರ್ ಸೂಚಿಸಿದರು. ಅಲ್ಲದೇ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಮೂಲಕ ಗ್ಯಾರಂಟಿ ಯೋಜನೆಗಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಚರ್ಚೆಯಾಗಲಿ: ಎಚ್.ಡಿ. ಕುಮಾರಸ್ವಾಮಿ

ಎಚ್‌ಡಿಕೆಗೆ ಸಿಎಂ ಡಿಕೆಶಿ ಆಹ್ವಾನ

ಬೆಂಗಳೂರು: ಬಿಡದಿ ಟೌನ್‌ಶಿಪ್ ನಿರ್ಮಾಣದ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದು, ಜೂ.26 ರಂದು ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸುವಂತೆ ಪತ್ರ ಬರೆದಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿ ಬೈರಮಂಗಲದ ಪ್ರತಿಭಟನಾ ಸ್ಥಳಕ್ಕೆ ಬನ್ನಿ, ಅಲ್ಲಿ ಕೂತಿರುವವರು ಅಸಲಿ ರೈತರೋ ಅಥವಾ ನಕಲಿ ರೈತರೋ ಎಂಬುದು ನಿಮಗೆ ಗೊತ್ತಾಗುತ್ತದೆ. ನಾನು ಸಿದ್ಧನಿದ್ದೇನೆ, ಬೈರಮಂಗಲಕ್ಕೆ ಬರುವುದಕ್ಕೆ ನೀವು ಸಿದ್ಧರಿದ್ದೀರಾ ಎಂದು ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದರು.

ಈ ಸವಾಲು ಸ್ವೀಕರಿಸಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು, ತಾವು ಪ್ರಾರಂಭಿಸಿದ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ, ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು, ಜೂ.26 ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಛೇರಿಗೆ ಆಗಮಿಸುವಂತೆ ತಮ್ಮನ್ನು ಕೋರುತ್ತೇನೆ ಎಂದು ಪತ್ರ ಬರೆದಿದ್ದಾರೆ.ಬಿಡದಿ ಟೌನ್‌ಶಿಪ್ ವಿಚಾರವಾಗಿ ಸುಮಾರು ದಿನಗಳಿಂದ ಸಿಎಂ ಡಿ.ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನಡುವಿನ ಜಟಾಪಟಿ ಜೋರಾಗಿದ್ದು, ಬಿಡದಿ ಟೌನ್ ಶಿಪ್ ವಿಚಾರವಾಗಿ ಎಚ್.ಡಿ ಕುಮಾರಸ್ವಾಮಿ ಪರವಾಗಿ ಜೆಡಿಎಸ್‌ನವರು ಅಧಿವೇಶನದಲ್ಲಿ ಚರ್ಚೆ ಮಾಡಲಿ, ಉತ್ತರ ಕೊಡೋಣ ಎಂದಿರುವ ಸಿಎಂ ಡಿ.ಕೆ ಶಿವಕುಮಾರ್ ಅವರು, ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಹಿಂದೆಯೇ ಚರ್ಚೆಗೆ ಕರೆದಿದ್ದೆ. ಆದರೆ ಬರಲಿಲ್ಲ. ಮುಂದಿನ ಅಧಿವೇಶನದಲ್ಲಿ ಅವರ ಪಕ್ಷದ, ಇತರ ಅನುಭವಿ ರಾಜಕಾರಣಿಗಳ ಮೂಲಕ ಚರ್ಚೆ ಮಾಡಿಸಲಿ ಎಂದಿದ್ದಾರೆ.ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ವಿಧಾನಸೌಧದಲ್ಲಿ ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ಬಾಧಿತ ರೈತ ವರ್ಗ, ಗ್ರಾಮಸ್ಥರು ಮತ್ತು ಪಾಲುದಾರರನ್ನು ಆಹ್ವಾನಿಸದೆ ಅವರನ್ನು ಹೊರಗೆ ಇಟ್ಟು ಸಭೆ ನಡೆಸುವುದರಿಂದ ಸಭೆ ಫಲಪ್ರದವಾಗುವುದಿಲ್ಲ. ತಾವು ನಿಗದಿಪಡಿಸಿದ ಜೂ.26 ಶುಕ್ರವಾರ ರಂದು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದರಿಂದ, ಈ ಉದ್ದೇಶಿತ ಸಭೆಯನ್ನು ಜೂ.27ರ ಶನಿವಾರ ಬಿಡದಿ ಅಥವ ಬೈರಮಂಗಲದ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಯೋಜನೆ ಬಾಧಿತ ವರ್ಗದ ಜನರನ್ನು ಆಹ್ವಾನಿಸಿ ಸಭೆ ನಡೆಸಬೇಕೆಂದು ಕೋರಿದ್ದಾರೆ.

ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಇಂಗಿತ

ಭೈರಪ್ಪನವರ ಸಾಹಿತ್ಯ ಮೌಲ್ಯಯುತ

ಮೈಸೂರು: ಕಾಂದಬರಿಕಾರ ಡಾ. ಎಸ್.ಎಲ್.ಭೈರಪ್ಪ ಅವರು ಕೊನೆ ಕ್ಷಣದವರೆಗೆ ತಾನು ನಂಬಿದ ವಿಚಾರ ಬಿಟ್ಟು ಅವರು ಏನೂ ಮಾಡಲಿಲ್ಲ. ಅವರ ನೆನಪಿನ ಶಕ್ತಿ ಅಪಾರ. ಅದು ಕೊನೆಯದಿನಗಳಲ್ಲಿ ನ್ಯಾಯಾಲಯದಲ್ಲಿ ಸಾಬೀತು ಮಾಡಿದರು ಎಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ದಿವಂಗತ ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೈರಪ್ಪನವರ ಸಾಹಿತ್ಯವನ್ನು ವಿಶ್ವ ಸಾಹಿತ್ಯ ದೃಷ್ಟಿಯಿಂದ ನೋಡಬೇಕಿದೆ. ಕನ್ನಡ ಪತ್ರಿಕಾ ರಂಗದಲ್ಲಿ ಒಂದು ಗ್ಯಾಂಗ್ ಇತ್ತು. ಅನಂತಮೂರ್ತಿ, ಲಂಕೇಶ್ ಅವರ ಬಗ್ಗೆ ಚರ್ಚೆ, ವಿಮರ್ಶೆ ನಡೆಯುತ್ತಿತ್ತು. ಆದರೆ ಭೈರಪ್ಪನವರ ಬಗ್ಗೆ ಚಕಾರವೇ ಇಲ್ಲವಾಗಿತ್ತು. ಈ ಬಗ್ಗೆ ಭೈರಪ್ಪನವರು ಬೇಸರ ಮಾಡಿಕೊಳ್ಳಲಿಲ್ಲ ಎಂದು ಹೇಳಿದರು. ಡಾ.ಎಸ್.ಎಲ್.ಭೈರಪ್ಪನವರ ಸಾಹಿತ್ಯ ಮೌಲ್ಯಯುತವಾದ್ದದು. ಅವರ ಪ್ರತೀ ಪುಸ್ತಕದಿಂದ ಒಂದು ರೂ. ಕೋಟಿಗೂ ಹೆಚ್ಚಿನ ಸಂಭಾವನೆ ಬಂದಿದೆ. ಕನ್ನಡದ ಯಾವ ಲೇಖಕರಿಗೂ ಆ ರೀತಿ ಬಂದಿಲ್ಲ. ಭೈರಪ್ಪನವರ ನಿಧನದ ನಂತರ ಅವರ ಕೃತಿಗಳ ಮಾರಾಟದಿಂದ ನಾಲ್ಕು ಕೋಟಿ ರೂಪಾಯಿ ಬಂದಿದೆ.



ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಭೈರಪ್ಪನವರ ಪುಸ್ತಕ ಸತತ ಏಳು ವರ್ಷಗಳ ಕಾಲ ಮೊದಲ ಸಾಲಿನಲ್ಲಿದೆ. ಅವರ ಸಾಹಿತ್ಯದ ಮೌಲ್ಯ, ದ್ರವ್ಯ ಮಹತ್ತರವಾದುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ಯಾಲಯದ ಡಾ.ಎಚ್.ಎ. ನಾಗರಾಜರಾವ್, ವಿದ್ಯೋದ್ಯಯ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್, ಚಿಂತಕ ಪ್ರೊ.ಅಜಕ್ಕಳ ಗಿರೀಶ್ ಭಟ್, ವಿದ್ವಾನ್ ಗ.ನಾ. ಭಟ್ ಉಪಸ್ಥಿತರಿದ್ದರು. ಭೈರಪ್ಪನವರು ಅಗಲಿ 9 ತಿಂಗಳು ಆಗಿದೆ. ಆದರೆ, ನಮ್ಮ ಚಿತ್ತಭಿತ್ತಿಯಲ್ಲಿ ಶಾಶ್ವತವಾಗಿ ನೆಲೆಸಿದವರು ಎಂದು ಹೇಳಿದರು. ಭೈರಪ್ಪನವರು, ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಕನಿಷ್ಠ ಹತ್ತು ಜನ ಅದನ್ನು ಓದಬೇಕು. ಫ್ಯಾಕ್ಟ್ ಚೆಕ್ ಆಗಬೇಕು ಎಂದು ಸಲಹೆ ನೀಡಿದ್ದರು. ಒಳದಾರಿ, ಶಾರ್ಟ್ ಕಟ್ ಅವರಿಗೆ ಆಗುತ್ತಿರಲಿಲ್ಲ ಎಂದರು.

ಕಿಡಿ ನುಡಿ

◆ ವಾಸುದೇವರಾವ್ ಕಕ್ಕೆನೇಜಿ

◈ ವಿಷವನ್ನು ತಾನು ಕುಡಿದು ಜಗತ್ತಿಗೆ ಅಮೃತವನ್ನು ನೀಡಿದ ದೇವರು ಈಶ್ವರ
– ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

–ಅದು ಈಶ್ವರನಿಗೆ ಮಾತ್ರ ಸಾಧ್ಯವಾದೀತು, ನಾವು ನಶ್ವರರು.ಇನ್ನೊಬ್ಬರಿಗೆ ವಿಷವನ್ನು ಕೊಟ್ಟು ಸಂತೋಷಪಟ್ಟು ಸಂಭ್ರಮಿಸುವ ಆಧುನಿಕರು ನಾವು!

ದಿನ ಭವಿಷ್ಯ

ಮೇಷ ನೀವು ಎಸಗಿದ ತಪ್ಪುಗಳನ್ನು ಸರಿಪಡಿಸಲು ಗಮನ ಕೊಡಿ. ತಪ್ಪು ಒಪ್ಪಿಕೊಳ್ಳುವುದರಲ್ಲಿ ನಾಚಿಕೆ ಇಲ್ಲ. ಆರೋಗ್ಯ ಸಮಸ್ಯೆ ಕಾಡಬಹುದು.

ವೃಷಭ ವೃತ್ತಿಯಲ್ಲಿ ಮಂದಗತಿ ಕಾಯ್ದುಕೊಳ್ಳಿ. ಮುಂಚೂಣಿಗೆ ಬರಬೇಡಿ. ಹಣ ಹೂಡಿಕೆಗೆ ದೀರ್ಘಾವಧಿ ಯೋಜನೆ ಒಳ್ಳೆಯದು.

ಮಿಥುನ ಆತ್ಮೀಯರ ಒತ್ತಡ ಕಡಿಮೆ ಮಾಡಲು ನಿಮ್ಮ ಪ್ರಯತ್ನವಿರಲಿ. ಹಣ ಹೂಡಿಕೆ ಇಂದು ಒಳಿತಲ್ಲ. ವೃತ್ತಿಯಲ್ಲಿ ತುಸು ಹಿನ್ನಡೆ ಕಾಣುವಿರಿ. ಧನವ್ಯಯ.

ಕಟಕ ವೃತ್ತಿಯಲ್ಲಿ ಹೊಸ ಅವಕಾಶ ಕಾಣಲಿದೆ. ಸದುಪಯೋಗ ಮಾಡಿ. ಮನಕೊಪ್ಪುವ ಸಂಗಾತಿ ಸಿಕ್ಕಿಯಾರು. ಸಂಬಂಧ ದೃಢವಾದೀತು.

ಸಿಂಹ ವೃತ್ತಿ ಬದಲಿಸಲು ಯೋಜಿಸಿದ್ದರೆ ಕಾಲ ಪಕ್ವವಾಗಿದೆ. ಹಣದ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬದಿರಿ. ಆರೋಗ್ಯ ಸಮಸ್ಯೆ.

ಕನ್ಯಾ ಮನೆಯವರು ನಿಮ್ಮಿಂದ ಹೆಚ್ಚು ಗಮನ ಅಪೇಕ್ಷಿಸುವರು. ವೃತ್ತಿ ಒತ್ತಡದಲ್ಲೇ ಮುಳುಗದಿರಿ. ಆಹಾರದ ಅತಿಸೇವನೆ ಹೊಟ್ಟೆ ಕೆಡಿಸಬಹುದು.

ತುಲಾ ದಿನವಿಡೀ ಗೊಂದಲದ ಮನಸ್ಥಿತಿ. ವೃತ್ತಿಯಲ್ಲಿ ಹೊಸ ಸವಾಲು. ಭಾವನೆ ಬದಿಗಿಟ್ಟು ವೃತ್ತಿಪರತೆಯಿಂದ ನಿಭಾಯಿಸಿ.

ವೃಶ್ಚಿಕ ಯಾವುದೇ ಕೆಲಸಕ್ಕೆ ಇಂದು ಹೆಚ್ಚುವರಿ ಶ್ರಮ ಅಗತ್ಯ. ಅಡೆತಡೆ ಉಂಟಾಗಲಿದೆ. ಆಸಕ್ತಿಕರ ವ್ಯಕ್ತಿಯ ಭೇಟಿ. ಸಂಬಂಧ ಬಲಗೊಳ್ಳಲಿದೆ.

ಧನು ಸಣ್ಣ ಆರೋಗ್ಯ ಸಮಸ್ಯೆ ಕಾಡಿದರೂ ನಿರ್ಲಕ್ಷ್ಯ ಬೇಡ. ಸೂಕ್ತ ಚಿಕಿತ್ಸೆ ಕೂಡಲೇ ನಡೆಸಿ. ವೃತ್ತಿಯ ಒತ್ತಡ ಇಂದು ಕಡಿಮೆಯಾಗಲಿದೆ.

ಮಕರ ಆಪ್ತರ ಜತೆ ಭಿನ್ನಾಭಿಪ್ರಾಯ ಸಂಭವ. ಕೂಡಲೇ ಬಗೆಹರಿಸಿ. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ನಿರೀಕ್ಷಿತ ಫಲಿತಾಂಶ ನೀಡದು.

ಕುಂಭ ಹಣದ ಬಿಕ್ಕಟ್ಟು ಕಾಡಬಹುದು. ಸೂಕ್ತ ಸಲಹೆ ಕೇಳಿಪಡೆಯಿರಿ. ಆರೋಗ್ಯ ಕಾಪಾಡಲು ಸೂಕ್ತ ಮುನ್ನೆಚ್ಚರಿಕೆ ವಹಿಸಿ. ಧನವ್ಯಯ ಅಧಿಕ.

ಮೀನ ಹಣದ ವ್ಯವಹಾರ ಸರಿದಾರಿಗೆ ತನ್ನಿ. ಖರ್ಚು ಕಡಿಮೆ ಮಾಡಿ. ಸಣ್ಣ ವಿಷಯಗಳು ಹೆಚ್ಚು ಕಿರಿಕಿರಿ ಸೃಷ್ಟಿಸುವವು. ಸಮಚಿತ್ತ ಅವಶ್ಯ.

ರಾಹುಕಾಲ: 3.00– 4.30
ಗುಳಿಕಕಾಲ: 12.00–1.30

ಅದೃಷ್ಟ ಸಂಖ್ಯೆ: 8,3,9,4

ಆರೆಸ್ಸೆಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ

ಸಮಾಜ ಜಾಗೃತಿಗೆ ಆರೆಸ್ಸೆಸ್

ಉಡುಪಿ: ಸಂಘವನ್ನು ಡಾ. ಹೆಡಗೇವಾರ್ ಅವರು ಯಾರನ್ನೂ ವಿರೋಧಿಸುವುದಕ್ಕಾಗಿ ಆರೆಸ್ಸೆಸ್ಸನ್ನು ಹುಟ್ಟು ಹಾಕಿದ್ದಲ್ಲ.ಬದಲಿಗೆ ತಮ್ಮನ್ನು ತಾವೇ ಮರೆತು ಹೋಗಿದ್ದ, ಸ್ವಾಭಿಮಾನ ಹೀನರಾಗಿದ್ದ ಹಿಂದು ಸಮಾಜವನ್ನು ಜಾಗೃತಿ ಮಾಡುವುದಕ್ಕಾಗಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಅವರು ಹೇಳಿದರು.

ಉಡುಪಿಯ ಕಿನ್ನಿಮೂಲ್ಕಿ ಶ್ರೀದೇವಿ ಸಭಾ ಭವನದಲ್ಲಿ ನಡೆದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದು ಸಮಾಜ ಜಾಗೃತಿಗಾಗಿ ಸ್ಥಾಪಿತವಾದ ಸಂಘ ಇಂದು ತಾನು ಜಾತ್ಯತೀತವಾದದತ್ತ ಹೊರಳುತ್ತಿದೆಯಾ? ಹಿಂದು ರಾಷ್ಟ್ರ ಎಂದು ಸಂವಿಧಾನದಲ್ಲೇ ಉಲ್ಲೇಖಿಸಬೇಕು ಎಂಬ ವ್ಯಕ್ತಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಮೂಲದಲ್ಲೇ ಜಾತ್ಯತೀತವಾಗಿದೆ. ನಾವೆಲ್ಲರೂ ವಿವಿಧತೆಯಲ್ಲಿ ಏಕತೆ ಎಂಬ ತತ್ವದಲ್ಲಿ ಬದುಕುತ್ತಿದ್ದೇವೆ. ಹಿಂದು ರಾಷ್ಟ್ರ ಎಂದು ಸಂವಿಧಾನದಲ್ಲಿ ಉಲ್ಲೇಖಿಸಬೇಕಾದ ಆವಶ್ಯಕತೆಯಿಲ್ಲ. ಬದಲಾಗಿ ಅದು ನಮ್ಮ ನಂಬಿಕೆಯಲ್ಲೇ ಬೇರೂರಿದೆ. 800 ವರ್ಷ ಮೊಗಲರ ಹಾಗೂ 200 ವರ್ಷ ಬ್ರಿಟಿಷರ ದಾಳಿಯ ಹೊರತಾಗಿಯೂ ಭಾರತ ಹಿಂದು ರಾಷ್ಟ್ರವಾಗಿಯೇ ಉಳಿದಿದೆ. ಇದಕ್ಕೆ ಯಾವ ಸರ್ಟಿಫಿಕೇಟ್ ಕೂಡ ಅಗತ್ಯವಿಲ್ಲ ಎಂದರು.



ಜನಸಂಖ್ಯೆ ಕುರಿತು ಹಿಂದುಗಳಲ್ಲಿ ಜಾಗೃತಿ ಅಗತ್ಯ

ಸ್ವಾತಂತ್ರ್ಯ ದ ವೇಳೆ ಇದ್ದ ಭಾರತದ ಹಿಂದುಗಳ ಶೇಕಡಾವರು ಜನಸಂಖ್ಯೆಗಿಂತ ಈಗಿನ ಹಿಂದುಗಳ ಜನಸಂಖ್ಯೆ ಕುಸಿದಿದೆ. ಇದರಿಂದ ನಾವೇನು ಜಾಗೃತಿ ಪಡೆದುಕೊಳ್ಳಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಂದು ಹಿಂದು ಸಮುದಾಯಗಳ ಮಕ್ಕಳಹೆರುವಿಕೆ ಫಲವತ್ತತೆ 1.9 ಕ್ಕೆ ಕುಸಿದಿದೆ. ಇದು 2.1 ರಷ್ಟಿದ್ದರೆ ಮಾತ್ರ ಸಮಾಜ ಉಳಿಯುತ್ತದೆ. ಇದರ ಕುರಿತು ಎಲ್ಲ ಕಡೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಜನಿಸಿದ 46 ಸಾವಿರ ಮಕ್ಕಳ ಪೈಕಿ 23 ಸಾವಿರ ಮಕ್ಕಳು ಮಾತ್ರ ಹಿಂದು ಸಮುದಾಯದ್ದು, ಉಳಿದ ಅರ್ಧ ಮಕ್ಕಳ ಜನನ ಬೇರೆ ಸಮುದಾಯದ್ದು ಅಂದರೆ ಇದು ಹಿಂದುಗಳು ಯೋಚಿಸುವ ವಿಚಾರವಾಗಿದೆ ಎಂದು ಎಚ್ಚರಿಸಿದರು.

ದೇವಸ್ಥಾನಗಳ ದುಡ್ಡು ದುರ್ಬಳಕೆ ತಡೆಗೆ ಸಂಸ್ಕಾರ ಅಗತ್ಯ: ದೇವಸ್ಥಾನಗಳ ಆಡಳಿತ ಸರ್ಕಾರದ ಬಳಿ ಇರಬೇಕಾ ಅಥವಾ ಆಡಳಿತ ಮಂಡಳಿ ಬಳಿ ಇರಬೇಕಾ ಎಂಬ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಗೋಜಲಿನ ವಿಷಯ. ಇಲ್ಲಿ ಯಾರ ಬಳಿ ಆಡಳಿತ ಇದೆ ಎಂಬುದಕ್ಕಿಂತ ಮುಖ್ಯವಾಗಿ ಅದನ್ನು ದುರ್ಬಳಕೆ ಮಾಡಬಾರದು ಎಂಬ ಸಂಸ್ಕಾರ ಅದನ್ನು ನಿರ್ವಹಿಸುವವರಿಗೆ ಬರಬೇಕಾಗುತ್ತದೆ. ಇದಕ್ಕಾಗಿ ಜಾಗೃತಿ, ಸಂಸ್ಕಾರ ಮೂಡಿಸಬೇಕಿದೆ ಎಂದರು. ಮಂಗಳೂರು ವಿಭಾಗ ಸಂಘಚಾಲಕ್ ನಾರಾಯಣ ಶೆಣೈ ಉಪಸ್ಥಿತರಿದ್ದರು. ಅಭಯ್ ವೈಯಕ್ತಿಕ ಗೀತೆ ಹಾಡಿದರು. ಶ್ರೀದೇವಿ ವಂದೇಮಾತರಂ ಹಾಡಿದರು. ಜಿಲ್ಲಾ ಸಂಪರ್ಕ ಪ್ರಮುಖ್ ಕೃಷ್ಣ ಪ್ರಸಾದ್ ಸ್ವಾಗತಿಸಿ , ನವೀನ್ ವಂದಿಸಿದರು.

ಖರ್ಗೆ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಪ್ರಧಾನಿ ಮೋದಿ ವಿರುದ್ಧ ಹಗುರ ಮಾತು ಬೇಡ

ಬೆಂಗಳೂರು: ಸ್ವಾತಂತ್ರ್ಯ ಚಳವಳಿಯ ಉದ್ದೇಶಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಹೆಸರಿನ ಸಂಘಟನೆಯನ್ನು ಹೈಜಾಕ್ ಮಾಡಿ ಅದರ ಪಾವಿತ್ರ್ಯತೆಯನ್ನು ಕುಲಗೆಡಿಸಿದವರು ನೀವು, ಯಾವ ನೈತಿಕತೆಯಿಟ್ಟುಕೊಂಡು ರಾಷ್ಟ್ರ ಭಕ್ತ ಸಂಘಟನೆ ಆರ್‌ಎಸ್‌ಎಸ್ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅವರು ಸುದೀರ್ಘ ಪೋಸ್ಟ್ ಮಾಡಿದ್ದಾರೆ. ಲಕ್ಷಾಂತರ ಜನರ ತ್ಯಾಗ-ಬಲಿದಾನಗಳಿಂದ ಸ್ವತಂತ್ರ ಪಡೆದುಕೊಂಡ ಹೆಮ್ಮೆಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರ ಮೆರೆದು ದೇಶವನ್ನು ದಾರಿದ್ರ್ಯ ವ್ಯವಸ್ಥೆಗೆ ತಂದಿಕ್ಕಿ, ವಿಶ್ವಮಟ್ಟದಲ್ಲಿ ಭಾರತ ಭಿಕ್ಷುಕರ ದೇಶ ಎಂಬ ಕುಖ್ಯಾತಿಯ ಪಟ್ಟ ಕಟ್ಟಿದ್ದು ನಿಮ್ಮ ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದ್ದಾರೆ.



ನಿಮ್ಮ ಮಾತುಗಳೆಲ್ಲವೂ ಹತಾಶೆ ಹಾಗೂ ಕೊಳಕು ಮನಸ್ಸನ್ನು ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್‌ನ ಕೆಟ್ಟ ಸಂಸ್ಕೃತಿ ನೋಡಿಯೇ ಈ ದೇಶದ ಜನ ರಾಜಕೀಯ ಭೂಪಟದಲ್ಲಿ ಬಹುತೇಕ ಅಳಿಸಿ ಹಾಕಿದ್ದಾರೆ. ಅಲ್ಲೊಂದು ಇಲ್ಲೊಂದು ರಾಜ್ಯದಲ್ಲಿ ಪೊಳ್ಳು ಭರವಸೆ, ಅಪಪ್ರಚಾರ ಹಾಗೂ ಸಮಯಸಾಧಕತನದ ರಾಜಕಾರಣ ಮಾಡಿ ಅಧಿಕಾರದಲ್ಲಿ ಕುಳಿತಿದ್ದೀರಿ. ಸದ್ಯಕ್ಕೆ ಉಳಿದೆರೆಡು ರಾಜ್ಯಗಳಿಗಿಂತ ಕರ್ನಾಟಕ ರಾಜ್ಯವೇ ನಿಮ್ಮ ಪಾಲಿಗೆ ಭ್ರಷ್ಟತೆಯ ಫಲ ನೀಡುವ ಕಳ್ಳ ಖಜಾನೆಯಾಗಿದೆ. ಸರ್ಕಾರದ ಖಜಾನೆಗೇ ಕನ್ನ ಹಾಕಿದ ಕುಖ್ಯಾತಿ ಇಲ್ಲಿದೆ. ಸಾವಿರಾರು ನಿವೇಶನಗಳನ್ನು ಲೂಟಿ ಮಾಡಿದ ದಾಖಲೆಯೂ ಕಾಂಗ್ರೆಸ್ ಸರ್ಕಾರದ ಹೆಸರಿನಲ್ಲಿದೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೆಲ್ಲಾ ದುರ್ಬಳಕೆ ಮಾಡಿಕೊಂಡ ಪರಿಶಿಷ್ಟ ದ್ರೋಹಿ ಸರ್ಕಾರ ಎಂಬ ಹೆಸರೂ ನಿಮ್ಮ ಪಕ್ಷದ ದಾಖಲೆಗೆ ಸೇರಿದೆ ಎಂದಿದ್ದಾರೆ. ರಾಜ್ಯದಲ್ಲಿ ಕನಿಷ್ಠ ಉದ್ಯೋಗ ಸೃಷ್ಟಿಸಲಿಲ್ಲ, ಹೋಗಲಿ ಎಂದರೆ ಇರುವ 2.85 ಲಕ್ಷ ಹುದ್ದೆಗಳನ್ನು ಖಾಲಿ ಉಳಿಸಿ, ನಿರುದ್ಯೋಗಿಗಳನ್ನು ವಂಚಿಸಿ, ಮುಗಿಲು ಮುಟ್ಟಿದ ಅವರ ಆಕ್ರೋಶದ ಹೋರಾಟ ಪ್ರಾಯಶಃ ನೀವು ಮರೆತಂತಿದೆ. ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿಸಲಿಲ್ಲ ಎಂದು ಯಾವ ಅಂಕಿ ಅಂಶಗಳ ಆಧಾರದ ಮೇಲೆ ನೀವು ಹೇಳುತ್ತಿದ್ದೀರಿ? ಕಳೆದ 12 ವರ್ಷಗಳ ಮೋದಿ ಅವರ ಆಡಳಿತದಲ್ಲಿ ತಲೆಯೆತ್ತಿದ ಕೈಗಾರಿಕೆಗಳು, ಸೃಷ್ಟಿಯಾದ ಉದ್ಯೋಗಗಳು, ಸ್ವಾವಲಂಬಿ ಭಾರತವನ್ನಾಗಿಸುವ ನಿಟ್ಟಿನ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳುತ್ತಿದೆ. ವಿಶ್ವ ಮುಂಚೂಣಿಯಲ್ಲಿ ಭಾರತ ಇಂದು ಉದ್ಯಮಶೀಲ ಹಾಗೂ ಆರ್ಥಿಕ ಮುಂಚೂಣಿಯ ನಾಲ್ಕನೇ ಸ್ಥಾನ ಪಡೆದು ಅಗ್ರ ಪಟ್ಟಿಯಲ್ಲಿದೆ. ವಿಶ್ವ ನಾಯಕತ್ವ ವಹಿಸುವ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತಕ್ಕಿದೆ ಎಂದು ಜಗತ್ತಿನ ಅನೇಕ ರಾಷ್ಟ್ರಗಳು ಮೋದಿ ಅವರಿಗೆ ರತ್ನಗಂಬಳಿ ಹಾಸಿ ಪ್ರಶಂಸಿಸುತ್ತಿವೆ ಎಂದು ಹೇಳಿದ್ದಾರೆ.

ಭಾರತ ಹತ್ತು-ಹಲವು ಸವಾಲುಗಳನ್ನು ಮೆಟ್ಟಿ ಜಾಗತಿಕ ಮುಂಚೂಣಿಯತ್ತ ದಾಪುಗಾಲನ್ನಿಡುತ್ತಿರುವುದನ್ನು ಸಹಿಸಲಾರದ ವಿಕೃತ ಮನೋಭಾವ ನಿಮ್ಮ ಕಾಂಗ್ರೆಸ್ ಪಕ್ಷದ್ದು. ಅದರ ಸಾರಥ್ಯ ವಹಿಸಿರುವ ನಿಮಗೆ ಅದನ್ನು ಪ್ರತಿನಿಧಿಸಿ ಮಾತನಾಡುವ ಅನಿವಾರ್ಯತೆ ಇದೆ. ಆದರೆ ನಿಮ್ಮ ಹಿರಿತನ, ಘನತೆ, ಅನುಭವಗಳನ್ನು ಬಾಲಿಶ ಹಾಗೂ ಅಸೂಯೆ ಹೇಳಿಕೆಗಳು ಕುಗ್ಗಿಸದಿರಲಿ. ಭಾರತದಲ್ಲಿ 2300 ರೂ.ಗೆ ಲಭ್ಯವಾಗುವ ಔಷಧ ಅಮೆರಿಕದಲ್ಲಿ 95,000 ರೂ. ಭರಿಸಬೇಕಾಗುತ್ತದೆ ಎಂಬ ವಾಸ್ತವ ಇತ್ತೀಚೆಗೆ ವರದಿಯಾಗಿದೆ. ಈ ಕಾರಣಕ್ಕಾಗಿ ವಿದೇಶಗಳಿಂದಲೂ ಬಂದು ಭಾರತದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಉದಾಹರಣೆಗಳು ಸಾಕಷ್ಟಿವೆ ಎಂದು ವಿಜಯೇಂದ್ರ ವಿವರಿಸಿದ್ದಾರೆ.

ಭಾರತದ ಪ್ರತಿ ಪ್ರಜೆಯೂ ಆತ್ಮಗೌರವದಿಂದ ಹಾಗೂ ಸ್ವಾಭಿಮಾನದಿಂದ ಆರೋಗ್ಯ, ಶಿಕ್ಷಣ, ಉದ್ಯೋಗದ ಹಕ್ಕನ್ನು ಪಡೆಯುವ ವ್ಯವಸ್ಥೆ ಇಂದು ದೇಶದ ಮೂಲೆ ಮೂಲೆಗೂ ವಿಸ್ತರಿಸಿದೆ ಎಂದರು.

ವೈದ್ಯೆ ವಿರುದ್ಧ ಎಫ್‌ಐಆರ್‌ಗೆ ತಡೆಗೆ ಹೈ ನಕಾರ

ಬೆಂಗಳೂರು: ಕೆಎಂಎಫ್‌ನ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳ ಸೇವನೆಗೆ ಯೋಗ್ಯವಲ್ಲ ಎಂದು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಆರೋಪ ಎದುರಿಸುತ್ತಿರುವ ನಗರದ ವೈದ್ಯೆ ಡಾ.ಶರಣ್ಯಾ ಪದ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್‌ಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ 32ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನ ಡಾ.ಶರಣ್ಯಾ ಪದ್ಮ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.ಅರ್ಜಿದಾರರ ವಿರುದ್ಧ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿತು.

ಶಿಂಧೆ ಗುಂಪಿಗೆ ಸೇರ್ಪಡೆಯಾದ ಉದ್ಧವ್ ಬಣದ 6 ಸಂಸದರು

ಪುಟ ೧➡ ಆ ಸಭೆಗೆ ಕೇವಲ 3 ಸಂಸದರು ಮಾತ್ರ ಹಾಜರಾಗಿದ್ದರು. ಪಕ್ಷಾಂತರಗೊಂಡ ಸಂಸದರನ್ನು ಶಿಂಧೆ ಧುರಂಧರ್ ಎಂದು ಕರೆದಿದ್ದಾರೆ.

ಪಕ್ಷ ಬದಲಿಸಿದ ಸಂಸದರು: ಪಕ್ಷಾಂತರಗೊಂಡ ಲೋಕಸಭಾ ಸದಸ್ಯರೆಂದರೆ ಯವತ್ಮಾಲ್‌ನ ಸಂಜಯ್ ದೇಶ್‌ಮುಖ್, ಪರ್ಭಾನಿಯ ಸಂಜಯ್ ಜಾಧವ್, ಮುಂಬೈ ಈಶಾನ್ಯದ ಸಂಜಯ್ ದಿನಾ ಪಾಟೀಲ್, ಹಿಂಗೋಲಿಯ ನಾಗೇಶ್ ಪಾಟೀಲ್-ಅಷ್ಟಿಕರ್, ಧಾರಾಶಿವ್‌ನ ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಶಿರಡಿಯ ಭೌಸಾಹೇಬ್ ವಾಕಚೌರೆ.

ರಾಜಕೀಯ ಪರಿಣಾಮ: ಈ ಪಕ್ಷಾಂತರದಿಂದಾಗಿ ಶಿವಸೇನೆ ಸಂಸದರ ಸಂಖ್ಯೆಯ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ 6 ಸಂಸದರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಅಭ್ಯರ್ಥಿಗಳ ವಿರುದ್ಧ ಜಯಗಳಿಸಿದ್ದರು. ಆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) 9 ಸ್ಥಾನಗಳನ್ನು ಗೆದ್ದಿತ್ತು.

ದಿವಂಗತ ಬಾಳಾ ಸಾಹೇಬ್ ಠಾಕ್ರೆ ಬೋಧನೆಗಳನ್ನು ಅನುಸರಿಸುವ ಮೂಲ ಶಿವಸೇನೆಗೆ ಈ ಸದಸ್ಯರು ಸೇರಿದ್ದಾರೆ ಎಂದು ಶಿಂಧೆ ತಿಳಿಸಿದ್ದಾರೆ. ಜೂನ್ 2022ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಳಿಸಿದ ತಮ್ಮ ಆರಂಭಿಕ ಬಂಡಾಯದ ನಂತರ, ಈ ಬೆಳವಣಿಗೆಯನ್ನು ಆಪರೇಷನ್ ಟೈಗರ್ ಮತ್ತು ಶಿವಸೇನೆ ವಿಸ್ತರಣೆಯ 2ನೇ ಹಂತ ಎಂದು ಅವರು ಬಣ್ಣಿಸಿದ್ದಾರೆ.

ನೀಟ್ ವಂಚಿತರಾದವರಿಗೆ ಕೈ ನೆರವು

ಪುಟ ೧➡ ಕಾಂಗ್ರೆಸ್ ಪಕ್ಷದ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ನಿಜ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ನಾವು ಭಾನುವಾರ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಸಣ್ಣ ಪುಟ್ಟ ತೊಂದರೆಗಳು ಆಗಿವೆ. ಅವುಗಳನ್ನು ನಾವು ಅಲ್ಲಗಳೆಯುವುದಿಲ್ಲ. ಕಾರ್ಯಕ್ರಮದಿಂದ ತೊಂದರೆ ಅನುಭವಿಸಿರುವ ವಿದ್ಯಾರ್ಥಿಗಳ ಬಗ್ಗೆ ಕೇಳಿದಾಗ, ನಮ್ಮ ತಂಡ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿದೆ. ಅವರಿಗೆ ಆಗಿರುವ ನಷ್ಟ ಭರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಮೈಸೂರಿನಲ್ಲಿ 1400 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅಲ್ಲಿ ಯಾವ ಕಾರ್ಯಕ್ರಮವಿತ್ತು. ಯಾದಗಿರಿಯಲ್ಲಿ 286, ದಕ್ಷಿಣ ಕನ್ನಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಲ್ಲೆಲ್ಲಾ ಯಾವ ಕಾರ್ಯಕ್ರಮ ನಡೆದಿತ್ತು? ಕೆಲವು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಪರೀಕ್ಷೆ ಬರೆದಿರುವುದಾಗಿಯೂ ಹೇಳಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ರಾಜಕೀಯಕ್ಕೆ ಹೆಚ್ಚು ಆದ್ಯತೆ

ಪುಟ ೧➡ ಇದು ಕಾಂಗ್ರೆಸ್‌ಗೆ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗಿಂತ ತನ್ನ ರಾಜಕಾರಣವೇ ಹೆಚ್ಚು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದರು. ಅವರಿಗೆ ಯುವಕರ ಬಗ್ಗೆ ನಿಜವಾದ ಕಾಳಜಿಯಿಲ್ಲ. ಶೈಕ್ಷಣಿಕ ಸಮಸ್ಯೆಗಳನ್ನು ರಾಜಕೀಯ ಪ್ರದರ್ಶನವನ್ನಾಗಿ ಮಾಡುವುದು ಅವರ ಏಕೈಕ ಆಸಕ್ತಿಯಾಗಿದೆ ಎಂದು ಕಿಡಿಕಾರಿದರು.

ಮೂವರ ಆತ್ಮಹತ್ಯೆ: ದೂರು

ಮೈಸೂರು: ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ಮತ್ತು ಹೆತ್ತವರು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಯುವತಿಯನ್ನು ರಕ್ಷಿತಾ(21) ಹಾಗೂ ಆಕೆಯ ತಂದೆ ಶಿವಣ್ಣ(54), ತಾಯಿ ನಾಗರತ್ನ(44) ಎಂದು ಗುರುತಿಸಲಾಗಿದೆ. ಈ ಮೂವರ ಸಾವಿಗೂ ಉಲ್ಲಾಸ್ ಗೌಡ ಕಾರಣನೆಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಕೆಂಪಯ್ಯನಹುಂಡಿ ಗ್ರಾಮದ ಯುವಕ ಉಲ್ಲಾಸ್ ಗೌಡ ಎಂಬಾತ ಮಾನಸಿಕವಾಗಿ ಈ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಆರೋಪಿ. ಎರಡು ದಿನಗಳಲ್ಲಿ ಯುವತಿಯ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ಈ ನಡುವೆ ವಧು ರಕ್ಷಿತಾಳನ್ನು ಗ್ರಾಮದ ಉಲ್ಲಾಸ್ ಗೌಡ ಪ್ರೀತಿಸಿದ್ದು, ಮದುವೆ ಆಗುತ್ತೇನೆ ಎಂದು ಕುಟುಂಬದವರಿಗೆ ಹೇಳಿದ್ದ. ಆದರೆ ಆತನ ಪ್ರಸ್ತಾಪವನ್ನು ರಕ್ಷಿತಾ, ಮತ್ತು ಆಕೆಯ ಅಪ್ಪ -ಅಮ್ಮ ವಿರೋಧಿಸಿದ್ದರು. ಅಲ್ಲದೆ, ರಕ್ಷಿತಾಳಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಿತಾರ್ಥ ಸಹ ಮಾಡಿದ್ದರು. ಜೂನ್ 24ರಂದು ಮದುವೆ ನಡೆಸಲು ನಿಶ್ಚಯಿಸಿ, ಸಕಲ ತಯಾರಿ ಮಾಡಿಕೊಂಡಿದ್ದರು.

ವರನಿಗೆ ಮೆಸ್ಸೇಜ್ ಮಾಡಿದ್ದ ಆರೋಪಿ: ಈ ಮಧ್ಯೆ ಉಲ್ಲಾಸ್‌ಗೌಡ ಮದುವೆ ನಿಶ್ಚಯವಾಗಿದ್ದ ಯುವತಿ ರಕ್ಷಿತಾಳಿಗೆ ಯುವಕ ಕಿರುಕುಳ ನೀಡುತ್ತಿದ್ದ. ರಕ್ಷಿತಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಮೆಸೇಜ್ ಮಾಡಿದ್ದ, ಅಲ್ಲದೆ ಈ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ರೈಲ್ವೇ ಪೊಲೀಸರಿಂದ ದಾಖಲೆ ಪರಿಶೀಲಿಸಿ 34 ಮಂದಿ ಬಿಡುಗಡೆ

ಮೈಸೂರು: ಶಂಕಿತ ಬಾಂಗ್ಲಾ ಪ್ರಜೆಗಳೆಂದು ಮೈಸೂರು ರೈಲು ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡಿದ್ದ 34 ಮಂದಿಯನ್ನು ವಿಚಾರಣೆ, ದಾಖಲೆಗಳ ಪರಿಶೀಲನೆಯ ಬಳಿಕ ಬಿಡುಗಡೆ ಮಾಡಲಾಗಿದೆ.

ಜೂನ್ 21 ರಂದು ಹೌರಾ-ಮೈಸೂರು ಎಕ್ಸ್‌ಪ್ರೆಸ್ ಮೂಲಕ ಕೆಲವು ಶಂಕಿತ ವ್ಯಕ್ತಿಗಳು ಪ್ರಯಾಣಿಸುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಮೈಸೂರು ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ರೈಲಿನಲ್ಲಿ ಪ್ರಯಾಣಿಕರ ಗುರುತಿನ ಪರಿಶೀಲನೆ ಹಾಗೂ ವಿಚಾರಣೆಯನ್ನು ನಿಯಮಾನುಸಾರ ನಡೆಸಿದರು.

ಜಿಆರ್‌ಪಿ ಹಾಗೂ ಆರ್‌ಪಿಎಫ್ ವತಿಯಿಂದ ಜಂಟಿ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ, ಹಿಂದೂ ಜಾಗರಣ ವೇದಿಕೆ, ಮೈಸೂರು ಮಂಡಲದ ಕೆಲ ಕಾರ್ಯಕರ್ತರು ರೈಲ್ವೆ ಆವರಣಕ್ಕೆ ಪ್ರವೇಶಿಸಿ, ನಡೆಯುತ್ತಿದ್ದ ಪರಿಶೀಲನಾ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಿದರು. ಬಳಿಕ ಅವರು ಬಾಂಗ್ಲಾದೇಶದ ಪ್ರಜೆಗಳಾಗಿರಬಹುದು ಎಂದು ಶಂಕಿಸಿದ 34 ಮಂದಿಯನ್ನು ಹೆಚ್ಚಿನ ಪರಿಶೀಲನೆಗಾಗಿ ಮೈಸೂರು ಜಿಆರ್‌ಪಿ ಪೊಲೀಸ್ ಠಾಣೆಗೆ ಕರೆತರಲಾಯಿತು.



ಮೈಸೂರು ಸರ್ಕಾರಿ ರೈಲ್ವೆ ಪೊಲೀಸರು ಆ 34 ಮಂದಿಯ ಗುರುತು ಹಾಗೂ ದಾಖಲೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಅವರ ವಿರುದ್ಧ ಯಾವುದೇ ಪ್ರತಿಕೂಲ ಮಾಹಿತಿ ಅಥವಾ ದಾಖಲೆಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಎಲ್ಲಾ 34 ಮಂದಿಯನ್ನು ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಹಾಗೂ ಕಾನೂನು ಜಾರಿಗೊಳಿಸುವ ಅಧಿಕಾರ ಹೊಂದಿರುವ ಮೈಸೂರು ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯು, ಈ ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರದ ಸಿದ್ಧತೆ

ಪುಟ ೧➡ **ಹೆಚ್ಚಲಿದೆ ನಿರ್ಬಂಧ:** ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ ಬಳಿಕ ಹೊಸ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ಯೋಜನೆಗಳಿಗೆ ಅವಕಾಶ ಇರುವುದಿಲ್ಲ. ಹೊಸ ಉಷ್ಣ ವಿದ್ಯುತ್ ಸ್ಥಾವರಗಳು, ಅತ್ಯಧಿಕ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು ಹಾಗೂ ಬೃಹತ್ ಕಟ್ಟಡ ಮತ್ತು ಪಟ್ಟಣ ನಿರ್ಮಾಣ ಯೋಜನೆಗಳಿಗೂ ನಿಷೇಧ ಅಥವಾ ಕಠಿಣ ನಿರ್ಬಂಧ ಎದುರಾಗಲಿದೆ. 20 ಸಾವಿರ ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ನಿರ್ಮಿತ ಪ್ರದೇಶ ಹೊಂದಿರುವ ಹೊಸ ಕಟ್ಟಡ ಯೋಜನೆಗಳು ಮತ್ತು ವಿಸ್ತರಣಾ ಕಾಮಗಾರಿಗಳ ಮೇಲೂ ನಿಯಂತ್ರಣ ವಿಧಿಸುವ ಪ್ರಸ್ತಾವವಿದೆ. ಅಂತಿಮ ಅಧಿಸೂಚನೆಯು ಪರಿಸರ ಸಂರಕ್ಷಣಾ ಕಾಯ್ದೆಯಲ್ಲಿ ಪಶ್ಚಿಮಘಟ್ಟದ ರಕ್ಷಣೆಗೆ ಹೆಚ್ಚಿನ ಕಾನೂನು ಬಲ ಒದಗಿಸಲಿದೆ.

ಟಿಎಂಸಿ ಪಕ್ಷಾಧ್ಯಕ್ಷ ಸ್ಥಾನದಿಂದ ಮಮತಾ ವಜಾ

ಪುಟ ೧➡ ರಿತಬ್ರತ ಬ್ಯಾನರ್ಜಿ ಅವರೊಂದಿಗೆ ಸಂದೀಪನ್ ಸಾಹಾ ಹಾಗೂ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಕೋಲ್ಕತಾದ ಮಾಜಿ ಮೇಯರ್ ಫಿರ್ಹಾದ್ ಹಕೀಂ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ. ಅರೂಪ್ ರಾಯ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಹತ್ತು ಸದಸ್ಯರ ಸಮಿತಿಯ



ಇತರರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ. ಹಳೆಯ ತೃಣಮೂಲ ಅಥವಾ ಹೊಸ ತೃಣಮೂಲ ಎಂಬುದಿಲ್ಲ. ನಾವೇ ತೃಣಮೂಲ ಕಾಂಗ್ರೆಸ್ ಎಂದು ಅವರು ಪ್ರತಿಪಾದಿಸಿದ್ದಾರೆ. ಸಭೆಯಲ್ಲಿ ಮಮತಾ ಬಾನರ್ಜಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಗ್ನಿ ಅನಾಹುತಕ್ಕೆ 15 ಜನ ಬಲಿ

ಪುಟ ೧➡ ಪಕ್ಕದ ಕಟ್ಟಡದ ಮೂಲಕ ಗೋಡೆ ಒಡೆದು ಒಳ ಪ್ರವೇಶಿಸಿ ಸಿಲುಕಿದ್ದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಯಿತು. ಅವಘಡದ ಬಳಿಕ ಒಟ್ಟು 22 ಮಂದಿಯನ್ನು ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಟ್ರಾಮಾ ಕೇಂದ್ರಕ್ಕೆ ದಾಖಲಿಸಲಾಯಿತು. ಅವರಲ್ಲಿ 15



ಮಂದಿಯನ್ನು ವೈದ್ಯರು ಮೃತರೆಂದು ಘೋಷಿಸಿದ್ದು, ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡದಿಂದ ಜಿಗಿದ ಪರಿಣಾಮ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ತನಿಖೆಗೆ ಆದೇಶ: ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ.

ಸಂತಾಪ, ಪರಿಹಾರ ಘೋಷಣೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲಿಗಢ್ ಕಾರ್ಯಕ್ರಮ ಮೊಟಕುಗೊಳಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಧಾನಿ , ರಾಷ್ಟ್ರಪತಿ , ಉಪರಾಷ್ಟ್ರಪತಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.

ಸಂಘದ ನಿತ್ಯಶಾಖೆಗೆ ಬಂದರೆ ಉತ್ತರ ಸಿಗುವುದು


• **ಶಿವಮೊಗ್ಗ:** ರಾಷ್ಟ್ರೀಯ ಸ್ವಯಂಸೇವಕ ಸಂಘ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ಸಂಘದಲ್ಲಿ ಪ್ರಶ್ನೋತ್ತರ ಎಂಬುದು ಅವಿಭಾಜ್ಯ ಅಂಗ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.



ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿಕೆ

ನಗರದ ಖಾಸಗಿ ಹೋಟೆಲ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ನಿಮಿತ್ತ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಂಘದ ನಿತ್ಯಶಾಖೆಗೆ ಬಂದರೆ ಉತ್ತರ ಖಂಡಿತ ದೊರಕುತ್ತದೆ. ಮಾಧ್ಯಮದ ಬಳಿ ಉತ್ತರ ಸಿಗುವುದಿಲ್ಲ ಎಂದರು.


ಸಂಘ ಸಂವಿಧಾನದತ್ತ, ಪಾರದರ್ಶಕ: ಬ್ರಿಟೀಷರ ಕಾಲದಲ್ಲಿ ಸಂಘದ ನೋಂದಣಿ ಚರ್ಚೆ ಇರಲಿಲ್ಲ. 1947ರಲ್ಲಿ ಸ್ವಾತಂತ್ರ್ಯ ಬಂದು 1950ರಲ್ಲಿ ಗಣರಾಜ್ಯ ರೂಪುಗೊಂಡು ನಮ್ಮದೇ ಸಂವಿಧಾನ ಅಸ್ತಿತ್ವಕ್ಕೆ ಬಂದಿತು. ಸಂವಿಧಾನದ ವಿಧಿ 19 ಸ್ವಾತಂತ್ರ್ಯದ ಬಗ್ಗೆ ತಿಳಿಸುತ್ತದೆ. ಅದರ ಪರಿಚ್ಛೇದ 19(1) (ಎ) ಅಭಿವ್ಯಕ್ತಿ ಸ್ವಾತಂತ್ರ್ಯ, (ಬಿ) ಒಟ್ಟು ಸೇರುವುದು, (ಸಿ) ಒಕ್ಕೂಟ ರಚನೆಯ ಬಗ್ಗೆ ತಿಳಿಸುತ್ತದೆ. 19(1) (ಸಿ) ಒಕ್ಕೂಟ ರಚಿಸಬಹುದು ಎಂದು ತಿಳಿಸಿದೆ. ಆದಕ್ಕೆ ನೋಂದಣಿ ಕಡ್ಡಾಯವೆಂದಿಲ್ಲ. ಅದರ ಆಧಾರದಲ್ಲಿ ಸಂಘ ನಡೆದುಕೊಂಡು ಬಂದಿದೆ ಎಂದು ಪದ್ಮಾರ್ ಸ್ಪಷ್ಟ ಮಾಹಿತಿ ನೀಡಿದರು.



ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ 2024-25ನೇ ಸಾಲಿನ ನಿವ್ವಳ ಲಾಭದಲ್ಲಿ 143.12 ಕೋಟಿ ರೂ.ಗಳ ಲಾಭಾಂಶ ಹಾಗೂ ಸಂಸ್ಥೆಯ ವತಿಯಿಂದ 3 ಕೋಟಿ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೋಮವಾರ ಹಸ್ತಾಂತರಿಸಿದರು. ಈ ವೇಳೆ ನಿಗಮದ ಎಂಡಿ ಖುಷ್ಬೂ ಗೋಯಲ್ ಇದ್ದರು.

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ಸಮಂಜಸವಲ್ಲ: ನಳಿನ್

• **ಮಂಗಳೂರು:** ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿರುವುದು ಸರಿಯಲ್ಲ. ಈ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅಡ್ಡ ಮತದಾನದ ಪತ್ತೆಗೆ ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿ ರಾಜಕಾರಣದಲ್ಲಿ ದೇವರ ಹೆಸರು ತರುವುದು, ಪ್ರಮಾಣ ಮಾಡುವುದು ಸಮಂಜಸವಲ್ಲ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.



ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಕೆಟ್ ನೀಡಿ ಗೆಲ್ಲಿಸಿರುವ ಬಿಜೆಪಿಗೆ ನಿಷ್ಠೆಯನ್ನು ತೋರಬೇಕಾದ ಶಾಸಕರು ಅಡ್ಡಮತದಾನ ಮಾಡಿರುವುದು ಸರಿಯಲ್ಲ. ಈ ಬಗ್ಗೆ ನೋವಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು 'ಧರ್ಮಸ್ಥಳದಲ್ಲಿ ಶಾಸನಂಗ ಸಭೆ ಕರೆಯುತ್ತೇನೆ, ಅಲ್ಲಿ ಬಿಜೆಪಿಯ ಎಲ್ಲಾ ಎಲ್ಲಾ ಶಾಸಕರು ಆಣೆ-ಪ್ರಮಾಣ ಮಾಡಬೇಕು' ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಪಕ್ಷ ನಡೆಯುತ್ತಿರುವುದು ವಿಶ್ವಾಸ ಹಾಗೂ ನಂಬಿಕೆಯ ಮೇಲೆ. ಅವರ ನೋವು ಸಹಜವಾದದ್ದು, ಆದ್ದರಿಂದ ಈ ಬಗ್ಗೆ ಅಂತರಂಗವಾಗಿ ತನಿಖೆ ನಡೆಸುವಂತೆ ನಾನು ವಿನಂತಿ ಮಾಡುತ್ತೇನೆ ಎಂದರು.

ಬಿಜೆಪಿ ಶಾಸಕರಿಂದ ನಡೆದ ಅಡ್ಡಮತದಾನ ವಿಚಾರ ಬಹಿರಂಗಗೊಳ್ಳಬೇಕಾದ ವಿಷಯವಲ್ಲ. ಖಂಡಿತವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಅಂತವರನ್ನು ಹುಡುಕುವ ಶಕ್ತಿ ಬಿಜೆಪಿಗಿದೆ. ಪಕ್ಷಕ್ಕೆ ದ್ರೋಹ ಎಸಗಿದವರಿಗೆ ಕಠಿಣವಾದ ಶಿಕ್ಷೆಗೆ ಗುರಿಪಡಿಸುವಲ್ಲಿ ವಿಜಯೇಂದ್ರ ಅವರೊಂದಿಗೆ ನಾನು ಇರುತ್ತೇನೆ. ಈಗಾಗಲೇ ಆಂತರಿಕ ತನಿಖೆಗಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಆ ತನಿಖೆ ಪೂರ್ಣವಾಗಲಿ. ಆ ಬಳಿಕ ಇಂತಹ ಯೋಚನೆಗಳನ್ನು ಮಾಡಲಿ ಎಂದರು.

ಕಿರುಸುದ್ದಿ

ಪೊಲೀಸ್ ನೇಮಕಾತಿಗೆ ಅರ್ಜಿ

• **ಬೆಂಗಳೂರು :** ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1,600 ಪೊಲೀಸ್ ಕಾನ್‌ಸ್ಟೇಬಲ್ (ಸಿಎಆರ್/ ಡಿಎಆರ್) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜು.22 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಉಳಿದ ವೃಂದದ 1,421 ಹಾಗೂ ಸ್ಥಳೀಯ ವೃಂದದ 179 ಹುದ್ದೆಗಳಿಗೆ ಪ್ರತ್ಯೇಕವಾದ ಅರ್ಜಿ ಆಹ್ವಾನಿಸಲಾಗಿದೆ. ಸೆ.6ರಂದು ಪ್ರತ್ಯೇಕವಾಗಿಯೇ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಶೇಡ್ ಮಾಡುವುದು ಕಡ್ಡಾಯ. ಇದಕ್ಕೆ ಹೆಚ್ಚುವರಿಯಾಗಿ ಐದು ನಿಮಿಷ ಸಮಯ ನೀಡಲಾಗುತ್ತದೆ. ಒಂದು ವೇಳೆ ಐದನೇ ವೃತ್ತವನ್ನು ಶೇಡ್ ಮಾಡದೇ ಇದ್ದಲ್ಲಿ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತಗೊಳಿಸಲಾಗುತ್ತದೆ ಎಂದು ವಿವರಿಸಿದರು.

ಯೋಧರ ಕಲ್ಯಾಣ ನಿಧಿಗೆ ಕರಿಬಸಮ್ಮ ₹10 ಲಕ್ಷ ದೇಣಿಗೆ

• **ದಾವಣಗೆರೆ:** ದೇಶ ಕಾಯುವ ಯೋಧರ ಕಲ್ಯಾಣ ನಿಧಿಗೆ ನಿವೃತ್ತ ಶಿಕ್ಷಕಿ, ದಯಾಮರಣ ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಧನಸಹಾಯದ ಚೆಕ್ ಅನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಕರಿಬಸಮ್ಮ,, ಸುಮಾರು 50 ವರ್ಷಗಳ ಹಿಂದೆ ಕೇವಲ ರೇಡಿಯೋಗಳಷ್ಟೇ ಇದ್ದ ಕಾಲದಲ್ಲಿ ಗಡಿಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ದೇಶ ಕಾಯುವ ಸೈನಿಕರ ಕಷ್ಟಗಳ ಬಗ್ಗೆ ಕೇಳಿದ್ದೆ. ಅಂದಿನಿಂದಲೇ ದೇಶಕ್ಕಾಗಿ ನಾನೇನಾದರೂ ಸೇವೆ ಮಾಡಬೇಕೆಂಬ ಭಾವನೆ ನನ್ನಲ್ಲಿ ಮೂಡಿತ್ತು. ನಂತರದ ದಿನಗಳಲ್ಲಿ ದಯಾಮರಣದ ಹೋರಾಟಕ್ಕೆ ಧುಮುಕಿದಾಗ ಹಣದ ಅವಶ್ಯಕತೆ ಎದುರಾಯಿತು. ದಾವಣಗೆರೆಯ ಅನೇಕ ಗಣ್ಯರು ಸಹಾಯ ಮಾಡಲು ಮುಂದೆ ಬಂದರೂ, ಯಾರಿಂದಲೂ ನಯಾಪೈಸೆ ಸ್ವೀಕರಿಸದೆ ಮನೆ ಮಾರಿದಾಗ ಬಂದ ಹಣದಲ್ಲಿ 6 ಲಕ್ಷ ರೂ.ಗಳನ್ನು ಬಿಎಸ್‌ಎಫ್ ನಿಧಿಗಾಗಿ ಮೀಸಲಿಟ್ಟಿದ್ದೆ. ಆ ಹಣವನ್ನು ಹಾಗೆಯೇ ಉಳಿಸಿಕೊಂಡು ಮತ್ತು ನನ್ನ ಪಿಂಚಣಿ ಹಣ ಹಾಗೂ ಬಡ್ಡಿಯೂ ಸೇರಿ ಒಟ್ಟು 10 ಲಕ್ಷ ರೂ.ಗಳನ್ನು ಸಂಪೂರ್ಣವಾಗಿ ದೇಶದ ಸೈನಿಕರ ನಿಧಿಗೆ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.

6 ಜನರ ಹತ್ಯೆ ಪ್ರಕರಣ: ಆರೋಪಿ ಬಂಧನ

• **ವಿಜಯಪುರ:** ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿರುವ ಘಟನೆ ನಗರ ಹೊರ ವಲಯ ಇಟ್ಟಂಗಿಹಾಳ ಬಳಿ ನಡೆದಿದೆ.ಜಿಲ್ಲೆಯ ತಾಳಿಕೋಟೆ ಗೋವಿಂದಪುರದಲ್ಲಿ 6 ಜನರ ಹತ್ಯಾಕಾಂಡ ಪ್ರಕರಣದ ಮತ್ತೊಬ್ಬ ಮುಖ್ಯ ಆರೋಪಿ ಮಹೇಶ ತಳವಾರ್ ಈತನನ್ನು ಬಂಧಿಸಲು ಹೋದಾಗ, ಆರೋಪಿ ಮಹೇಶ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಪೊಲೀಸರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ.ಆದರೂ ಆರೋಪಿ ಓಡಿ ಹೋಗಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿ ಮಹೇಶನ ಬಂಧನ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ

ಪ್ರತಿಭಾವಂತರಿಗೆ ಅವಕಾಶ

• **ಬೆಂಗಳೂರು:** ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸ್ಕೌಟ್ ಕಾರ್ಯಕ್ರಮವನ್ನು 3 ವರ್ಷಗಳಿಗೆ ಸೀಮಿತಗೊಳಿಸದೇ, ಇದನ್ನು ಹೆಚ್ಚಿನ ಅವಧಿಗೆ ವಿಸ್ತರಿಸಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಸಲಹೆ ನೀಡಿದರು.



ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಅತ್ಯುತ್ತಮ ಪ್ರತಿಭಾವಂತ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ SCOUT-2.0 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಭೇಟಿ ಮಾಡಿರುವುದಕ್ಕೆ ಸಂತೋಷವಾಗಿದೆ. ಕರ್ನಾಟಕ ಎಂದರೆ ಬೆಂಗಳೂರು ಮಾತ್ರವಲ್ಲ. ಚಾಮರಾಜನಗರದಿಂದ ಬೀದರ್‌ವರೆಗೆ ಎಲ್ಲಾ ಗ್ರಾಮೀಣ ಪ್ರದೇಶದವರೆಗೆ ಎಲ್ಲಾ ಭಾಗದ ವಿದ್ಯಾರ್ಥಿಗಳು ಇದ್ದಾರೆ. ಎಲ್ಲಾ ವಿವಿಗಳು ಈ ಜವಾಬ್ದಾರಿ ವಹಿಸಿಕೊಂಡಿರುವುದು ಸಂತೋಷದ ವಿಚಾರ. ಬ್ರಿಟೀಷರು ಇಲ್ಲಿ ಆಳ್ವಿಕೆ ಮಾಡಿದ್ದರೂ ಅವರೊಂದಿಗೆ ಈ ಸಹಯೋಗ ಹಳೆಯದಾಗಿದೆ ಎಂದರು. ಜ್ಞಾನಗಳು, ಆಲೋಚನೆಗಳ ವಿನಿಮಯ ಮುಂದುವರಿಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಕರ್ನಾಟಕ ಸರ್ಕಾರದ ಜೊತೆಗೆ ಕೈಜೋಡಿಸಿರುವ ಬ್ರಿಟೀಷ್ ಕೌನ್ಸಿಲ್‌ಗೆ ಧನ್ಯವಾದ ತಿಳಿಸುತ್ತೇನೆ. ನಾನು ಆಯ್ಕೆಯಲ್ಲಿ ಶಿಕ್ಷಣತಜ್ಞ. ಶಿಕ್ಷಣ ಎಲ್ಲರಿಗೂ ಅತಿ ಮುಖ್ಯವಾದುದು. ಈ ವಿದ್ಯಾರ್ಥಿಗಳು ನಮ್ಮ ರಾಯಭಾರಿಗಳು. ನಾಯಕರುಗಳನ್ನು ತಯಾರು ಮಾಡುವವನೇ ನಿಜವಾದ ನಾಯಕ. ಇಲ್ಲಿರುವ ವಿದ್ಯಾರ್ಥಿಗಳು ನಾಯಕರುಗಳೇ. ನೀವೆಲ್ಲರೂ ಸರಿಯಾದ ಹಾದಿಯಲ್ಲಿದ್ದೀರಿ. ನೀವು ಕರ್ನಾಟಕದ ಪ್ರತಿನಿಧಿಯಾಗಿದ್ದು, ನಿಮ್ಮ ಭವಿಷ್ಯ ಬದಲಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದರು.

ಕರ್ನಾಟಕ ಹಾಗೂ ಬೆಂಗಳೂರು ಪ್ರತಿಭಾನ್ವಿತರ ಕೇಂದ್ರ: ಕರ್ನಾಟಕ ಹಾಗೂ ಬೆಂಗಳೂರು ಪ್ರತಿಭಾನ್ವಿತರ ಕೇಂದ್ರ. ಇಡೀ ವಿಶ್ವ ನಮ್ಮ ಕಡೆ ನೋಡುತ್ತಿದೆ. ಕರ್ನಾಟಕದ ಮೂಲಕ ಭಾರತವನ್ನು ನೋಡಲಾಗುತ್ತಿದೆ. ನೀವು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಂದು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಮ್ಮ ಕಾಲದಲ್ಲಿ ನಾವು ಕಷ್ಟಪಟ್ಟು ಓದಬೇಕಿತ್ತು. ಈಗ ಎಲ್ಲಾ ಮಾಹಿತಿ ನಿಮ್ಮ ಬೆರಳತುದಿಯಲ್ಲಿವೆ. ಈಗ ಶಿಕ್ಷಕರು ವಿದ್ಯಾರ್ಥಿಗಳಿಂದಲೇ ಪಾಠ ಮಾಡಿಸುವ ಮಟ್ಟಿಗೆ ಕಾಲ ಬದಲಾವಣೆಯಾಗಿದೆ. ಪ್ರತಿಯೊಬ್ಬರು ಸಮರ್ಥರು, ನೀವೆಲ್ಲರೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದೀರಿ. ಈ ಸ್ಕೌಟ್ ಕಾರ್ಯಕ್ರಮದಲ್ಲಿ ನಿಮ್ಮ ಆಲೋಚನೆ ದೂರದೃಷ್ಟಿಯಾಗಿರಬೇಕು. ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ ಎಂದು ತಿಳಿಸಿದರು.ವಿವಿಗಳ ಉಪಕುಲಪತಿಗಳು ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಅವರನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಬೇಕು. ಕಳೆದ ವರ್ಷ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಿದ್ದನ್ನು ನೋಡಿದ್ದೇವೆ ಎಂದು ಹೇಳಿದರು.

ಉದ್ಯೋಗಿಗಳಾಗಬೇಡಿ, ಉದ್ಯೋಗದಾತರಾಗಿ: ಸಿಎಂ ಕಿವಿಮಾತು

ಇದು ಕೇವಲ ಪದವಿ ಪಡೆಯುವ ಕಾರ್ಯಕ್ರಮವಲ್ಲ. ನೀವು ಕನಸು ಕಾಣಬೇಕು, ಆ ಕನಸು ನನಸಾಗಿಸಿಕೊಳ್ಳಲು ಹಂಬಲಿಸಬೇಕು. ಅದಕ್ಕಾಗಿ ಬದ್ಧರಾಗಿರಬೇಕು, ಶಿಸ್ತಿನ ಪರಿಶ್ರಮ ಹಾಕಬೇಕು. ನೀವು ನಿಮ್ಮ ಜೀವನದಲ್ಲಿ ಯಾವುದೇ ಹಂತಕ್ಕೆ ಹೋದರೂ ನಿಮ್ಮ ಮೂಲವನ್ನು ಮಾತ್ರ ಮರೆಯಬಾರದು. ನೀವು ನಿಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗುವುದು ನಿಮ್ಮ ಗುರಿಯಾಗಲಿ ಎಂದು ಸಲಹೆ ನೀಡಿದರು.

> ನಮ್ಮ ಸರ್ಕಾರ ಹಾಗೂ ವಿವಿಗಳು ಈ ಕಾರ್ಯಕ್ರಮ ವಿಸ್ತರಣೆ ಮಾಡಲು ಸಿದ್ಧವಿದೆ. ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು. ಇಲ್ಲಿಂದ ಬ್ರಿಟನ್‌ಗೆ ಹೋಗಿ ಅಲ್ಲೇ ನೆಲೆಸಬೇಡಿ, ಅಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ಮರಳಿ, ಇಲ್ಲಿ ಕೆಲಸ ಮಾಡಿ. ಇಲ್ಲಿಗೆ ಬಂದು ನೀವು ನಿಮ್ಮ ಕ್ಷೇತ್ರದಲ್ಲಿ ಬೆಳೆಯಿರಿ.
> ■ ಡಿ.ಕೆ.ಶಿವಕುಮಾರ್, ಸಿಎಂ

ಸಮಸ್ಯೆಗಳಿಗೆ ತ್ವರಿತ ಸ್ಪಂದಿಸಬೇಕು: ಡಿಸಿಎಂ

ಖಾಲಿ ಹುದ್ದೆ ಭರ್ತಿ, ಬಡ್ತಿ ಪ್ರಕ್ರಿಯೆ ಚುರುಕುಗೊಳಿಸಿ

ಜೇಷ್ಠತಾ ಪಟ್ಟಿ ಶೀಘ್ರ ಪ್ರಕಟಿಸಿ

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿಳಂಬ ಉಂಟಾಗದಂತೆ, ಜೇಷ್ಠತಾ ಪಟ್ಟಿಯನ್ನು ಶೀಘ್ರ ಪ್ರಕಟಿಸಿ, ನಿಯಮಾನುಸಾರ ಪಾರದರ್ಶಕವಾಗಿ ಬಡ್ತಿ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಬೇಕು ಎಂದು ಸೂಚಿಸಿದರು.



• **ಬೆಂಗಳೂರು :** ಕಂದಾಯ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯಕ ಆಯುಕ್ತರಿಗೆ (ಎಸಿ) ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಕಂದಾಯ ಇಲಾಖೆಯ ವಿವಿಧ ಯೋಜನೆಗಳು, ಆಡಳಿತಾತ್ಮಕ ಪ್ರಗತಿ ಹಾಗೂ ಸಾರ್ವಜನಿಕ ಸೇವೆಗಳ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಪರಿಶೀಲನೆ ನಡೆಸಿದ ಅವರು, ಬಾಕಿ ಉಳಿದಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ನಿರ್ದೇಶಿಸಿದರು. ಪರವಾನಗಿ ಭೂಮಾಪಕರ ಸಮಸ್ಯೆಗಳ ಕುರಿತು ಗಮನ ಹರಿಸಬೇಕು. ಭೂಮಾಪಕರ ಸಭೆಯನ್ನು ಕರೆದು ಅವರ ಅಹವಾಲುಗಳು ಹಾಗೂ ಬೇಡಿಕೆಗಳನ್ನು ಆಲಿಸಬೇಕು. ಭೂಮಾಪಕರ ಸೇವಾ ಹಾಗೂ ವೃತ್ತಿಪರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡು, ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಸಚಿವರು ಸೂಚಿಸಿದರು.

ಜನರಿಗೆಸೇವೆ ನೀಡುವಲ್ಲಿ ವಿಳಂಬ ಬೇಡ: ಇ-ಪೌತಿ ಖಾತೆ ಸೇರಿದಂತೆ ಇಲಾಖೆಯ ಎಲ್ಲ ಆನ್ಲೈನ್ ಮತ್ತು ಸಾರ್ವಜನಿಕ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ನಾಗರಿಕರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸೇವೆಗಳ ವಿತರಣೆಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಕಾಪಾಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಭೂ ದಾಖಲೆ, ಖಾತೆ ಬದಲಾವಣೆ, ಸರ್ವೇ ಕಾರ್ಯ, ಮ್ಯೂಟೇಷನ್ ಹಾಗೂ ಇತರೆ ಕಂದಾಯ ಸೇವೆಗಳ ವಿಲೇವಾರಿಯಲ್ಲಿ ವಿಳಂಬ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಬೇಕು.

ಇಲಾಖೆಯ ಎಲ್ಲಾ ಕಾರ್ಯಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಗುರಿ ಸಾಧನೆಯತ್ತ ಗಮನ ಹರಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಆಡಳಿತಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೌಕರರಿಗೆ ವೈದ್ಯಕೀಯ ತಪಾಸಣೆ

• **ಬೆಂಗಳೂರು :** ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ 40 ವರ್ಷ ಮೀರಿದ ಎಲ್ಲಾ ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ (ಕೆಎಎಸ್‌ಎಸ್) ಯೋಜನೆಯ ಅಡಿಯಲ್ಲಿ ವಾರ್ಷಿಕ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ನೋಂದಾಯಿತರಾಗಿರುವ ನೌಕರರು ಮಾತ್ರ ವರ್ಷಕ್ಕೊಮ್ಮೆ ಈ ಉಚಿತ ತಪಾಸಣೆಗೆ ಅರ್ಹರಾಗಿದ್ದಾರೆ. ಯೋಜನೆಯಿಂದ ಹೊರಗುಳಿದವರಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ. ಹಾಗೆಯೇ ಸರ್ಕಾರಿ ನೌಕರರಿಗೆ ಮಾತ್ರ ಉಚಿತ ವೈದ್ಯಕೀಯ ತಪಾಸಣೆ ಇರಲಿದ್ದು, ನೌಕರರ ಕುಟುಂಬದ ಅವಲಂಬಿತ ಸದಸ್ಯರಿಗೆ ಈ ಸೌಲಭ್ಯ ಇರುವುದಿಲ್ಲ.ಸರ್ಕಾರಿ ಆಸ್ಪತ್ರೆಗಳು ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅಡಿಯಲ್ಲಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಈ ತಪಾಸಣೆಗಳನ್ನು ಮಾಡಿಸಿಕೊಳ್ಳಬಹುದು. ಸರ್ಕಾರವು ವೈದ್ಯಕೀಯ ತಪಾಸಣೆಗೆ ಪುರುಷ ನೌಕರರಿಗೆ 2 ಸಾವಿರ ರೂ. ಮತ್ತು ಮಹಿಳಾ ನೌಕರರಿಗೆ 2,200 ರೂ. ಸಂಚಿತ ದರಗಳನ್ನು ನಿಗದಿಪಡಿಸಿದೆ. ಈ ತಪಾಸಣೆಯು ಸಾಮಾನ್ಯ ದೈಹಿಕ ಪರೀಕ್ಷೆಗಳು, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಇಸಿಜಿ, ಎಕ್ಸ್ ರೇ, ಲಿಪಿಡ್ ಪ್ರೊಫೈಲ್ ಮತ್ತು ಲಿವರ್ ಮತ್ತು ಕಿಡ್ನಿ ಕಾರ್ಯನಿರ್ವಹಣೆ ಪರೀಕ್ಷೆ ಸೇರಿದಂತೆ ಅತ್ಯಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿದೆ.

ಆಧುನಿಕ ಜೀವನಶೈಲಿಯ ಒತ್ತಡದಿಂದಾಗಿ ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ರೀತಿಯ ಗಂಭೀರ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಗಮನಿಸಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆ ಮಾದರಿಯಲ್ಲಿ ಈ ಸೌಲಭ್ಯವನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಕೆಎಎಸ್‌ಎಸ್ ಯೋಜನೆಗೆ 3,76,955 ನೌಕರರು ಒಳಪಟ್ಟಿದ್ದು, 23,081 ನೌಕರರು ಹೊರಗುಳಿದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ನಿರ್ಧಾರ ಬದಲಿಸಲಿ

• **ಶಿವಮೊಗ್ಗ :** ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಮಂಜುನಾಥನ ಭಕ್ತಿಯನ್ನು ಒರೆಗೆ ಹಚ್ಚುವ ಕೆಲಸ ಬೇಡ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ನಿರ್ಧಾರ ಬದಲಾಯಿಸುವಂತೆ ಮಾಜಿ ಡಿಸಿಎಂ ಹಾಗೂ ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.



ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇರುವ ಸ್ಥಳ ದೇವಸ್ಥಾನ. ಅದರಲ್ಲೂ ಧರ್ಮಸ್ಥಳ ಜನರ ನಂಬಿಕೆಯ ಸ್ಥಳವೂ ಆಗಿದೆ. ಹಾಗೆಂದು ಚುನಾವಣೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಅಂತಹ ಸ್ಥಳಕ್ಕೆ ತೆಗೆದುಕೊಂಡು ಹೋಗುವುದು ಒಳ್ಳೆಯದಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಕಿವಿ ಮಾತು ಹೇಳಿದರು.

ಕಮಿಷನ್ ರಾಜಕಾರಣ ರಾಜ್ಯದಲ್ಲಿ ಹೆಚ್ಚಳ: ಅಶೋಕ


• **ಬೆಂಗಳೂರು:** ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿಗಿಂತ ಕಮಿಷನ್ ರಾಜಕಾರಣವೇ ಹೆಚ್ಚಾಗಿದೆ. ಇದೀಗ ಅದಾನಿ ಯೋಜನೆಗಳ ವಿಷಯದಲ್ಲಿಯೂ ಅನೇಕ ಅನುಮಾನಗಳು ಮೂಡಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು.



ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳನ್ನು ಘೋಷಿಸುವ ಕಾಂಗ್ರೆಸ್ ಸರ್ಕಾರ, ವಾಸ್ತವದಲ್ಲಿ ಕಮಿಷನ್ ವಸೂಲಿಗಾಗಿಯೇ ಆಡಳಿತ ನಡೆಸುತ್ತಿದೆ ಎಂಬ ಅನುಮಾನ ಜನರಲ್ಲಿ ಮೂಡಿದೆ. ಅದಾನಿ ಸಂಸ್ಥೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಚುನಾವಣೆಗೂ ಮುನ್ನ ಒಂದು ಮಾತು ಹೇಳಿ, ಅಧಿಕಾರಕ್ಕೆ ಬಂದ ಬಳಿಕ ಮತ್ತೊಂದು ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದರು. ಭಾನುವಾರ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಿಂದಾಗಿ ನಗರದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿ ನೀಟ್ ಪರೀಕ್ಷೆಗೆ ತೆರಳುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟ ಅನುಭವಿಸಿದ್ದಾರೆ ಎಂದರು.

ನೆಕ್ಕಂಟಿ ನಾಗರಾಜ್‌ಗೆ ಹೈ ಎಚ್ಚರಿಕೆ

• **ಬೆಂಗಳೂರು :** ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ದುರ್ಬಳಕೆ ಪ್ರಕರಣದ ಆರೋಪಿ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಸಿಬಿಐ ತನಿಖೆಗೆ ಸರಿಯಾಗಿ ಸಹಕರಿಸದಿದ್ದರೆ ನಿರೀಕ್ಷಣಾ ಜಾಮೀನು ಕೋರಿದ ಅರ್ಜಿಯಲ್ಲಿ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ರದ್ದುಪಡಿಸುವುದಾಗಿ ಹೈಕೋರ್ಟ್ ಎಚ್ಚರಿಸಿದೆ.



ನಿರೀಕ್ಷಣಾ ಜಾಮೀನು ಕೋರಿ ನೆಕ್ಕಂಟಿ ನಾಗರಾಜ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ಮತ್ತು ಮಾಜಿ ಸಚಿವ ಎಂ ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ಸತ್ರ ನ್ಯಾಯಾಲಯ ಜ.14ರಂದು ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ಸಿಬಿಐ ಸಲ್ಲಿಸಿರುವ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು ನೆಕ್ಕಂಟಿ ನಾಗರಾಜ್ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಆದ್ದರಿಂದ, ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ನೆಕ್ಕಂಟಿ ನಾಗರಾಜ್ ಜೂ.23ರಂದು ಸಿಬಿಐ ಮುಂದೆ ಹಾಜರಾಗಬೇಕು ಮತ್ತು ಸಿಬಿಐ ಪ್ರಶ್ನೆಗಳಿಗೆ ಉತ್ತರಿಸಬೇಕು. ತನಿಖೆಗೆ ಸರಿಯಾಗಿ ಸಹಕರಿಸದಿದ್ದರೆ ಮಧ್ಯಂತರ ರಕ್ಷಣೆ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿತು.

ನಾಗೇಂದ್ರ ಅವರ ಅರ್ಜಿಯಲ್ಲಿ ವಾದ ಮಂಡಿಸಿದ ಪ್ರಸನ್ನ ಕುಮಾರ್ ಅವರು ನಿಗಮದ ಬ್ಯಾಂಕ್ ಖಾತೆಯಿಂದ ಮುಂಬೈನ ಇಬ್ಬರು ಮಹಿಳೆಯರಿಗೆ 2.50 ಕೋಟಿ ರೂ. ವರ್ಗಾವಣೆಯಾಗಿದೆ. ಮಹಿಳೆಯರಲ್ಲಿ ಒಬ್ಬರು ತನ್ನನ್ನು ಬಿ.ನಾಗೇಂದ್ರ ಅವರ ಪತ್ನಿ ಎಂದು ಹೇಳಿಕೊಂಡಿದ್ದಾರೆ. ಇದು ಲಭ್ಯವಾಗಿರುವ ದಾಖಲೆಗಳಲ್ಲೂ ಕಂಡುಬಂದಿದೆ. ಆರೋಪಿಗಳ ಮೊಬೈಲ್‌ನಲ್ಲಿ ಕೆಲವು ವಿಡಿಯೊಗಳು ಪತ್ತೆಯಾಗಿವೆ. ಇದರಲ್ಲಿ ಹಣದ ಕಂತೆ ಎಣಿಸುತ್ತಿರುವ ದೃಶ್ಯಗಳಿವೆ. ಅಲ್ಲಿ ನೆಕ್ಕಂಟಿ ನಾಗರಾಜ್ ಮತ್ತಿತರರು ಕಂಡು ಬರುತ್ತಾರೆ. ಈ ಬಗ್ಗೆ ಕೇಳಿದರೆ ಆರೋಪಿಗಳು ವಿಚಾರಣೆಯಲ್ಲಿ ಬಾಯಿ ಬಿಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಬೇಕಾಗಿದೆ. ಆದ್ದರಿಂದ, ಅವರಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ರೈತರ ಆದಾಯ ವೃದ್ಧಿಗೆ ಸಿಎಸ್‌ಐಆರ್ ಕ್ರಮ | ವಾರಗಳ ಕಾಲ ಉಚಿತ ಆಹಾರ ಸಂಸ್ಕರಣೆ ತರಬೇತಿ

ರೈತರ ಹೊಲದಲ್ಲಿಯೇ ಆಹಾರ ಸಂಸ್ಕರಣೆ ತರಬೇತಿ

▸ **ಅನುಷಾ ನಾಯಕ್**

• **ಬೆಂಗಳೂರು:** ರೈತರು ಬೆಳೆದ ಹಣ್ಣು ಅಥವಾ ತರಕಾರಿಗಳನ್ನು ಸಂಸ್ಕರಿಸಿದ ಪದಾರ್ಥಗಳಾಗಿ ಮಾರಾಟ ಮಾಡಿದರೆ ಹೆಚ್ಚಿನ ಲಾಭವನ್ನು ರೈತರು ಪಡೆಯಬಹುದು. ಆದರೆ, ರೈತರಿಗೆ ತಾವು ಬೆಳೆದ ಆಹಾರ ಪದಾರ್ಥವನ್ನು ಯಾವ ರೀತಿ ಸಂಸ್ಕರಿಸಬಹುದು ಎನ್ನುವ ಮಾಹಿತಿಯ ಕೊರತೆ ಇರುತ್ತದೆ. ಇದಕ್ಕೆ ಸಿಎಸ್ ಐಆರ್-ಸಿಎಫ್‌ಟಿಆರ್‌ಐನ ಎಂಜಿನಿಯರ್‌ಗಳು ಉತ್ತಮ ಪರಿಹಾರವನ್ನು ಕಂಡುಕೊಂಡಿದ್ದಾರೆ.



> ಒಂದು ಊರಿನಲ್ಲಿ ಸಾಮಾನ್ಯವಾಗಿ ಒಂದೇ ಬೆಳೆಯನ್ನು ಹಲವರು ಬೆಳೆಯುತ್ತಿರುತ್ತಾರೆ. ಹಾಗಾಗಿ ನಾವು ಒಬ್ಬರು ರೈತರು ತಮ್ಮ ಊರು, ಯಾವ ಪದಾರ್ಥವನ್ನು ಹೆಚ್ಚು ಬೆಳೆಯುತ್ತಾರೆ ಎಂದು ಈಮೈಲ್ ಮೂಲಕ ತಿಳಿಸಬೇಕು. ಆನಂತರ ನಾವು ಒಂದು ವಾರಗಳ ಕಾಲ ತರಬೇತಿ ನೀಡುತ್ತೇವೆ. ರೈತರು ಹಣ್ಣು ಅಥವಾ ತರಕಾರಿಗಳಿಗೆ ಮೌಲ್ಯವರ್ಧನೆ ಮಾಡಲು ಆರಂಭಿಸಿದರೆ ಮಾತ್ರ ರೈತರ ಆದಾಯ ಹೆಚ್ಚಾಗಲು ಸಾಧ್ಯವಾಗುತ್ತದೆ.
> ■ ಪುನೀತ್ ಕುಮಾರ್, ಸಿಎಫ್‌ಟಿಆರ್‌ಐ ಎಂಜಿನಿಯರ್

ರೈತರು ಸ್ಥಳೀಯವಾಗಿ ಬೆಳೆಯುವ ಹಣ್ಣುಗಳು ಮತ್ತು ತರಕಾರಿಗಳನ್ನು ಕಚ್ಚಾ ರೂಪದಲ್ಲಿ ಮಾರಾಟ ಮಾಡುವುದರೊಂದಿಗೆ, ಅದರಿಂದ ತಿರುಳು, ರಸಗಳು, ಪಾನೀಯಗಳು, ಪೂರ್ವಸಿದ್ಧ ಉತ್ಪನ್ನಗಳು, ನಿರ್ಜಲೀಕರಣಗೊಂಡ ಉತ್ಪನ್ನಗಳು, ಉಪ್ಪಿನಕಾಯಿ, ಜಾಮ್ ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಬಹುದು. ಆ ಮೂಲಕ ರೈತರು ಆದಾಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಿಎಸ್ ಐಆರ್ -ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಯ ಮೈಸೂರಿನ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಮೊಬೈಲ್ ಆಹಾರ ಸಂಸ್ಕರಣೆ ಮತ್ತು ಪ್ರದರ್ಶನ ಘಟಕ ಹೊಂದಿದ ಬಸ್‌ನಲ್ಲಿ ರೈತರ ಊರಿಗೆ ಬಂದು ವಿವಿಧ ಆಹಾರ ಪದಾರ್ಥಗಳ ಬಗ್ಗೆ ಉಚಿತವಾಗಿ ತರಬೇತಿ ನೀಡುತ್ತಾರೆ. ಆ ಮೂಲಕ ರೈತರಿಗೆ ಸಂಸ್ಕರಿಸಿದ ಆಹಾರ ತಯಾರಿಸುವ ವಿಧಾನ ಬಗ್ಗೆ ತರಬೇತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬಸ್‌ನಲ್ಲಿರುವ ಯಂತ್ರಗಳು: ಟೊಮೆಟೊ ಸಂಸ್ಕರಣೆಗಾಗಿ ಜಾಕೆಟೆಡ್ ಕೆಟಲ್, ಪೇಸ್ಟ್‌ಫಿಲ್ಲರ್, ಪ್ಯಾಕಿಂಗ್ ಮೆಷಿನ್, ಸೆಂಟ್ರಿಫ್ಯೂಗಲ್ ಮೆಷಿನ್ ಹಾಗೂ ರಾಗಿ ಸಂಸ್ಕರಣೆಗೆ ಡಿಸ್ಟೋನರ್ ಹಾಗೂ ಹಲ್ಲರ್ ಇಷ್ಟು ಯಂತ್ರಗಳನ್ನು ಒಂದೇ ಬಸ್‌ನಲ್ಲಿ ನೋಡಬಹುದಾಗಿದೆ. ಇದೇ ರೀತಿ ರೈತರು ಬೆಳೆದ ಇತರೆ ಬೆಳೆಗೆ ಬೇಕಾಗುವ ಯಂತ್ರವನ್ನು ಬದಲಾಯಿಸುತ್ತಾರೆ.

ಹೇಗೆ ಸಂಪರ್ಕಿಸಬೇಕು?: ಸಿಎಸ್‌ಐಆರ್-ಸಿಫ್‌ಟಿಆರ್‌ಐ ಮೈಸೂರು- ಆಹಾರ ತಂತ್ರಜ್ಞಾನ ಸಂಶೋಧನಾ ವೆಬ್‌ಸೈಟ್ www.cftri.res.in, ಸಂಸ್ಥೆಗೆ ದೂರವಾಣಿ ಸಂಖ್ಯೆ 0821-2514534 ಅಥವಾ ಜಿ ಮೈಲ್ ಐಡಿ: ttbdatcftridotres-dotin ಸಂದೇಶವನ್ನು ಕಳಿಸಿದರೆ ಸಿಎಸ್‌ಐಆರ್-ಸಿಫ್‌ಟಿಆರ್‌ಐ ಮೈಸೂರಿನ ಎಂಜಿನಿಯರ್‌ಗಳು ರೈತರು ತಿಳಿಸಿದ ಊರಿಗೆ ಬಂದು ಆಹಾರ ಪದಾರ್ಥ ಬಗ್ಗೆ ಉಚಿತವಾಗಿ ತರಬೇತಿಯನ್ನು ನೀಡುತ್ತಾರೆ.

ರೈತರ ಆದಾಯ ವೃದ್ಧಿಗೆ ಕ್ರಮ: ರೈತರ ಆದಾಯ ವೃದ್ಧಿಗಾಗಿ, ರೈತರು ಟೊಮೆಟೊ ಅಥವಾ ಇನ್ನಿತರ ಆಹಾರ ಪದಾರ್ಥಕ್ಕೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದ್ದಾಗ ಕಚ್ಚಾ ರೂಪದಲ್ಲಿ ಮಾರಾಟ ಮಾಡಬಹುದು. ಬೆಲೆ ಕಡಿಮೆ ಇದ್ದರೆ ಅದನ್ನು ಸಂಸ್ಕರಿಸಿ ಮಾರಾಟ ಮಾಡಬಹುದು ಎಂದು ಸಿಫ್‌ಟಿಆರ್‌ಐ ಎಂಜಿನಿಯರ್ ಪುನೀತ್ ಕುಮಾರ್ ಹೊಸದಿಗಂತಕ್ಕೆ ಹೇಳಿದರು.

ಸಂಪಾದಕೀಯ

ಪಾದಚಾರಿಗಳ ಹಕ್ಕು ರಕ್ಷಣೆ

ಸುರಕ್ಷಿತವಾದ ಹಾಗೂ ನಿಗದಿಪಡಿಸಲ್ಪಟ್ಟ ಪಾದಚಾರಿ ಮಾರ್ಗ(ಫುಟ್‌ಪಾತ್)ದಲ್ಲಿ ಸಂಚರಿಸುವುದು ಪ್ರತಿಯೊಬ್ಬ ಪಾದಚಾರಿಯ ಹಕ್ಕು ಎಂಬುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ನಮ್ಮ ಸ್ಥಳೀಯಾಡಳಿತಗಳು ಕಡೆಗಣಿಸಿರುವ ಅತ್ಯಂತ ಮಹತ್ವದ ವಿಷಯವೊಂದರತ್ತ ಗಮನ ಸೆಳೆದಿದೆ. ರಸ್ತೆಯಿರುವುದು ಕೇವಲ ವಾಹನಗಳಿಗಷ್ಟೇ ಅಲ್ಲ, ನಡೆದಾಡುವ ಪಾದಚಾರಿಗಳೂ ಸೂಕ್ತ ವ್ಯವಸ್ಥೆಯಿರಬೇಕು ಎಂಬ ಮೂಲಭೂತ ಅಂಶವನ್ನು ಇದು ಎತ್ತಿ ತೋರಿದೆ. ಕೋಟ್ಯಂತರ ಭಾರತೀಯರಿಗೆ ಪ್ರತಿನಿತ್ಯವೂ ನಡಿಗೆಯೆಂಬುದು ಜೀವನಶೈಲಿಯಷ್ಟೇ ಅಲ್ಲ, ಅದು ಅನಿವಾರ್ಯ ಆವಶ್ಯಕತೆಯಾಗಿದೆ. ಹಾಗಾಗಿ



ಆಡಳಿತವು ರಸ್ತೆಗಳನ್ನು ನಿರ್ಮಿಸುವ ಜತೆಗೇ ಪಾದಚಾರಿಗಳಿಗಾಗಿ ಪ್ರತ್ಯೇಕ ಪಾದಚಾರಿ ಮಾರ್ಗ ರಚಿಸುವುದೂ ಅಗತ್ಯವಾಗಿದೆ. ಮುಖ್ಯವಾಗಿ ಪಟ್ಟಣಗಳಲ್ಲಿ, ನಗರಗಳಲ್ಲಿ, ಗ್ರಾಮೀಣ ಮಾರುಕಟ್ಟೆ ಪ್ರದೇಶಗಳಲ್ಲಿ ಇದು ಅಗತ್ಯವಾಗಿದೆ. ನಗರ, ಪಟ್ಟಣಗಳಲ್ಲಿ ಬಹುತೇಕವಾಗಿ ಪಾದಚಾರಿ ಮಾರ್ಗಗಳು ಇರುತ್ತವಾದರೂ ಅದನ್ನು ಸಣ್ಣಪುಟ್ಟ ಅಂಗಡಿಗಳು, ಅಂಗಡಿಗಳ ಸಾಮಾನು ಸರಂಜಾಮುಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು ಆಕ್ರಮಿಸಿರುತ್ತವೆ. ಹಲವೆಡೆಗಳಲ್ಲಿ ಫುಟ್‌ಪಾತ್‌ನಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದೂ ಇದೆ. ಫುಟ್‌ಪಾತ್‌ನಲ್ಲೇ ವಾಹನಗಳನ್ನೆ ಓಡಿಸುವ ದುಸ್ಸಾಹಸಿಗಳೂ ಕಡಿಮೆಯೇನಿಲ್ಲ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಎದುರಿಸುವಂತಾಗುತ್ತದೆ. ಇದು ಅವರನ್ನು ಅಪಾಯಕ್ಕೆ ದೂಡುತ್ತದೆ.

ಇದು ಕಡೆಗಣಿಸುವಂತಹ ಕ್ಷುಲ್ಲಕ ವಿಷಯವಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದ 2024ರ ವರದಿಯ ಪ್ರಕಾರ 36,526 ಮಂದಿ ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರು. ಅಂದರೆ ರಸ್ತೆ ದುರಂತಗಳಲ್ಲಿ ಸಾವಿಗೀಡಾಗುತ್ತಿರುವವರಲ್ಲಿ ಶೇ. 20.6ರಷ್ಟು ಪಾದಚಾರಿಗಳು. ನಗರಗಳ ರಸ್ತೆಗಳಲ್ಲಿ ವಾಹನಗಳೇ ಅಧಿಕವಾಗಿ ಪ್ರಾಧಾನ್ಯತೆ ಪಡೆಯುತ್ತವಾದರೂ, 2019ರ ಸಮೀಕ್ಷೆಯೊಂದರ ಪ್ರಕಾರ ರಸ್ತೆಯನ್ನು ಉಪಯೋಗಿಸುವವರಲ್ಲಿ ಶೇ.63 ರಷ್ಟು ಮಂದಿ ಪಾದಚಾರಿಗಳು. ಪ್ರತಿದಿನ 54 ಲಕ್ಷ ಜನರು ವಾಹನಗಳಲ್ಲಿ ಸಂಚರಿಸುವವರಾದರೆ 4.5 ಕೋಟಿ ಜನರು ಪಾದಚಾರಿಗಳಾಗಿ ಸಂಚರಿಸುತ್ತಿರುತ್ತಾರೆ. ವಾಹನ ಚಾಲಕರು ಪಾದಚಾರಿಗಳನ್ನು ಉಪದ್ರವಿಗಳೆಂಬಂತೆ ಪರಿಗಣಿಸುತ್ತಾರೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿದ್ದು, ಪಾದಚಾರಿಗಳ ಸುರಕ್ಷೆಗಾಗಿ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಮಿತಿಗಳನ್ನು ರಚಿಸುವಂತೆ ಸರಕಾರಗಳಿಗೆ ಸೂಚನೆ ನೀಡಿರುವುದು ಸೂಕ್ತ ಕ್ರಮವಾಗಿದೆ.

ನಗರವೊಂದು ವಾಹನಗಳ ಸುರಕ್ಷಿತ ಸಂಚಾರಕ್ಕಷ್ಟೇ ಅನುಕೂಲಕರವಾಗಿರಬೇಕಾದುದಲ್ಲ. ಕಾಲ್ನಡಿಗೆಯಲ್ಲಿ ಸಂಚರಿಸುವ ಪ್ರತಿಯೊಬ್ಬ ನಾಗರಿಕನ ಸುರಕ್ಷೆಯನ್ನೂ ಪಾಲಿಸುವಂತಾಗಬೇಕು.

ಮುಸುಕಿನಲ್ಲೇ ಕೆಲಸ ಮಾಡುವ ಅಸಾಮಾನ್ಯ ದೈತ್ಯ ಕಂಪನಿಗಳು

ರಾಘವಾಂಕಣ
• ರಾಘವೇಂದ್ರ ಸುಬ್ರಹ್ಮಣ್ಯ
raghavaankana@gmail.com



ಕಳೆದ ವಾರದ ಅಂಕಣದಲ್ಲಿ ಹೆಚ್ಚಿನ ಜನರು ಹೆಸರೇ ಕೇಳಿರದ, ಆದರೆ ಇಡೀ ಉದ್ಯಮವೊಂದನ್ನೇ ಹೆಚ್ಚೂಕಡಿಮೆ ತಮ್ಮ ಏಕಸ್ವಾಮ್ಯದಿಂದ ನಿಯಂತ್ರಿಸುವ ಕೆಲವು ಕಂಪನಿಗಳ ಬಗ್ಗೆ ಬರೆದಿದ್ದೆ. ಆದರೆ ಏಕಸ್ವಾಮ್ಯವಿಲ್ಲದಿದ್ದರೂ ಉದ್ಯಮವೊಂದನ್ನು ನಿಯಂತ್ರಿಸುವ, ಸಂಪೂರ್ಣ ನಿಯಂತ್ರಣವೆಂದೇನೂ ಇಲ್ಲದಿದ್ದರೂ ಈ ಉದ್ಯಮಕ್ಕೆ ಗಣನೀಯ ಕೊಡುಗೆಯನ್ನು ನೀಡಿದ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ, ಆದರೂ ಜಗತ್ತು ಅವುಗಳ ಹೆಸರನ್ನೇ ಕೇಳಿರದ ಕೆಲವೊಂದು ಕಂಪನಿಗಳಿವೆ. ಇವು ನಮ್ಮೆಲ್ಲರ ದೈನಂದಿನ ಜೀವನದಲ್ಲೂ ಅತ್ಯಂತ ನಿಕಟಪಾತ್ರವೊಂದನ್ನು ವಹಿಸಿದ್ದರೂ, ನಮಗದರೇ ಅರಿವೇ ಇಲ್ಲದಂತೆ ನಾವಿದ್ದೇವೆ ಎಂದರೆ ನಂಬುತ್ತೀರಾ?

ಸಂಪೂರ್ಣ ಕೈಗಾರಿಕೆಯೊಂದರ ಮೇಲೆ ಸದ್ದಿಲ್ಲದೆ ಪ್ರಭಾವ ಬೀರುವ, ರಾಷ್ಟ್ರಗಳನ್ನೇ ನಿರ್ಮಿಸುವ, ಲಕ್ಷಾಂತರ ಜನರಿಗೆ ಆಹಾರವನ್ನು ನೀಡುವ, ಜಾಗತಿಕ ವ್ಯಾಪಾರಕ್ಕೇ ಬೆನ್ನೆಲುಬಾಗಿರುವ ಮತ್ತು ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲವು ಕಂಪನಿಗಳ ಬಗ್ಗೆ ಮಾಹಿತಿ, ಈ ವಾರದಲ್ಲಿ. ಇವರೆಲ್ಲರೂ ವ್ಯಾಪಾರ ಜಗತ್ತಿನ ಅದೃಶ್ಯ ದೈತ್ಯರು. ಕೆಲವು ಕಂಪನಿಗಳು ಖಾಸಗಿ ಒಡೆತನದಲ್ಲಿವೆ, ಇನ್ನು ಕೆಲವು ಕುಟುಂಬ-ನಿಯಂತ್ರಿತವಾಗಿವೆ, ಮತ್ತೆ ಕೆಲವು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಬಿ-ಟು-ಸಿ ಅಂದರೆ ಬ್ಯುಸಿನೆಸ್ ಟು ಕನ್ಸ್ಯೂಮರ್ ಬದಲಿಗೆ ಬಿ-ಟು-ಬಿ ಅಂದರೆ ಕಂಪನಿಯಿಂದ ಕಂಪನಿಗೆ ಮಾರಾಟ ಮಾಡುತ್ತಾ, ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತವೆ. ನಮ್ಮಗೇ ಗೊತ್ತಿಲ್ಲದಂತೆ ಜೀವನದ ಮೇಲೆ ಅವುಗಳ ಪ್ರಭಾವವು ಅನೇಕ ಗೃಹಬಳಕೆಯ ಬ್ರ್ಯಾಂಡ್‌ಗಳಿಗಿಂತಲೂ ಹೆಚ್ಚಾಗಿರುತ್ತದೆ. ಉದಾಹರಣೆಗೆ ಕಾರ್ಗಿಲ್. ಅಲ್ಲಲ್ಲ, ನಮ್ಮ ಪಾಕಿಸ್ತಾನದ ಗಡಿಯಬಳಿಯಿರುವ ಕೆ ಅಕ್ಷರದಿಂದ ಪ್ರಾರಂಭವಾಗುವ ಕಾರ್ಗಿಲ್ ಎಂಬ ಹಳ್ಳಿಯಲ್ಲ. ಬದಲಿಗೆ ಸಿ ಅಕ್ಷರದಿಂದ ಪ್ರಾರಂಭವಾಗುವ, ವಿಶ್ವದ ಆಹಾರ ಪೂರೈಕೆಯ ಹಿಂದಿರುವ ಅಮೆರಿಕನ್ ಕಂಪನಿ ಕಾರ್ಗಿಲ್. 1865ರಲ್ಲಿ ಸ್ಥಾಪನೆಯಾದ ಕಾರ್ಗಿಲ್ ವಿಶ್ವದ ಅತಿದೊಡ್ಡ ಖಾಸಗಿ ಕಂಪನಿಗಳಲ್ಲೊಂದು. ಹೆಚ್ಚಿನ ಜನರು ಕಾರ್ಗಿಲ್ ಎಂಬ ಹೆಸರಿನ ಲೇಬಲ್ ಇರುವ ಉತ್ಪನ್ನವನ್ನು ಎಂದಿಗೂ ಖರೀದಿಸಿರುವುದಿಲ್ಲ, ಆದರೂ ಅದರ ಪೂರೈಕೆ ಸರಪಳಿಗಳ ಮೂಲಕ ಹಾದುಹೋಗುವ ಆಹಾರವನ್ನು ಅವರು ಸೇವಿಸಿರುವ ಸಾಧ್ಯತೆ 85%ಗೂ ಹೆಚ್ಚು. ಈ ಕಂಪನಿಯು ತನ್ನನ್ನು ಧಾನ್ಯ ವ್ಯಾಪಾರ, ಪಶು ಆಹಾರ, ಖಾದ್ಯ ತೈಲಗಳು, ಆಹಾರ ಪದಾರ್ಥಗಳು ಮತ್ತು ಕೃಷಿ ಸರಕುಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದೆ. ಪ್ರಪಂಚದಾದ್ಯಂತ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತದೆ, ಸಂಗ್ರಹಿಸುತ್ತದೆ, ಸಾಗಿಸುತ್ತದೆ, ಸಂಸ್ಕರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.

ಕೋಚ್ ಇಂಡಸ್ಟ್ರೀಸ್ (Koch) ಎಂಬ ಮತ್ತೊಂದು ಅಮೆರಿಕನ್ ದೈತ್ಯ ವಿಶ್ವದ ಅತಿದೊಡ್ಡ ಖಾಸಗಿ ಕಂಪನಿಗಳಲ್ಲೊಂದು. ಎಂದಿಗೂ ಜಾಹೀರಾತುಗಳಲ್ಲಿ ಕಾಣಸಿಗದ ಈ ಕಂಪನಿ ಮೂಲತಃ ರಾಸಾಯನಿಕಗಳು, ಸಂಸ್ಕರಣೆ, ಹತ್ತುಹಲವು ಉತ್ಪನ್ನಗಳ ಉತ್ಪಾದನೆ, ವಿದ್ಯುಚ್ಛಕ್ತಿ, ಕಾಗದದ ಉತ್ಪನ್ನಗಳು ಮತ್ತು ಲಾಜಿಸ್ಟಿಕ್ಸ್‌ನಂತಹ ಕೈಗಾರಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಜನರಿಗೆ ನೇರವಾಗಿ ಕೆಲಸ ಕೊಟ್ಟಿರುವ ಈ ಕುಟುಂಬ ನಿಯಂತ್ರಿತ ಕಂಪನಿ ಕೈಗಾರಿಕಾ ವಸ್ತುಗಳಿಂದ ಹಿಡಿದು ದಿನಂದಿನ ಜೀವನದಲ್ಲಿ ಬಳಕೆಯಾಗುವ ಗ್ರಾಹಕ ಸರಕುಗಳವರೆಗೆ ಎಲ್ಲವನ್ನೂ ತಯಾರಿಸುತ್ತವೆ. ಇದರ ಅನೇಕ ಉತ್ಪನ್ನಗಳು ಇತರ ವ್ಯವಹಾರಗಳು ಬಳಸುವ ಮಧ್ಯಂತರ ಘಟಕಗಳಾಗಿರುವುದರಿಂದ, ಅಗಾಧ ಆರ್ಥಿಕ ಹೆಜ್ಜೆಗುರುತನ್ನು ಹೊಂದಿದ್ದರೂ, ಸಾಮಾನ್ಯ ಗ್ರಾಹಕರಿಗೆ ಈ ಕಂಪನಿಯ ಇರುವಿಕೆಯೇ ಗಮನಕ್ಕೆ ಬರಲಿಕ್ಕಿಲ್ಲ.

ಗಗನಚುಂಬಿ ಕಟ್ಟಡಗಳು, ವಿಮಾನ ನಿಲ್ದಾಣಗಳು, ಅಣೆಕಟ್ಟುಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾವೆಲ್ಲರೂ ನೋಡುತ್ತೇವೆ. ಅವುಗಳ ಮೇಲಿರುವ ಒಡೆತನದ ಕಂಪನಿಯ ಹೆಸರುಗಳನ್ನು ನೋಡಿ ಗುರುತಿಸುತ್ತಾರೆ. ಆದರೆ ಅವುಗಳನ್ನು ನಿಜವಾಗಿಯೂ ನಿರ್ಮಿಸುವ ಕಂಪನಿಗಳ ಬಗ್ಗೆ ಯೋಚಿಸಲು ಹೋಗುವುದೇ ಇಲ್ಲ. ವರ್ಜೀನಿಯಾದ ರೆಸ್ಟನ್'ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬೆಕ್ಟೆಲ್ ವಿಶ್ವದ ಅತಿದೊಡ್ಡ ಎಂಜಿನಿಯರಿಂಗ್, ಪ್ರೊಕ್ಯೂರ್ಮೆಂಟ್ ಮತ್ತು ನಿರ್ಮಾಣಸಂಸ್ಥೆಗಳಲ್ಲೊಂದು. ನೂರಾಇಪ್ಪತ್ತೈದು ವರ್ಷಗಳ ಇತಿಹಾಸವಿರುವ, ಅಷ್ಟೂ ವರ್ಷಗಳಲ್ಲಿ ಕುಟುಂಬದಿಂದಲೇ ನಿಯಂತ್ರಿತವಾಗಿ ಉಳಿದುಕೊಂಡು, ಯಾವುದೇ ಸ್ಟಾಕ್ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಿಕೊಳ್ಳದೇ ಯಾವ ಶೇರುದಾರರಿಗೂ ನಷ್ಟವನ್ನುಂಟುಮಾಡದೇ ಹಲವುಬಿಲಿಯನ್ನುಗಟ್ಟಲೇ ಮೊತ್ತದ ಪ್ರಾಜೆಕ್ಟುಗಳನ್ನು ನಿರ್ವಹಿಸಿ, ಶತಮಾನದಿಂದಲೂ ಲಾಭವನ್ನೂ ಗಳಿಸುತ್ತಲೇ ಬಂದಿದೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ರೈಲು ವ್ಯವಸ್ಥೆಗಳು, ಪರಮಾಣು ಸ್ಥಾವರಗಳು, ಇಂಧನ ಸಂಸ್ಕರಣಾ ಘಟಕಗಳು ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳು ಸೇರಿದಂತೆ ಇದುವರೆಗೆ ಕೈಗೊಂಡ ಕೆಲವು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಭಾಗವಹಿಸಿದೆ. ನಮ್ಮ ಅಂಬಾನಿಯವರ ಒಡೆತನದ, ವಿಶ್ವದ ಅತೀದೊಡ್ಡ ತೈಲ ಸಂಸ್ಕರಣಾ ಘಟಕ ಜಾಮ್'ನಗರದಲ್ಲಿರುವುದು ಗೊತ್ತಲ್ಲ. ಅದರ ವಿನ್ಯಾಸ ಮತ್ತು ನಿಮಾಣ ಎರಡೂ ಬೆಕ್ಟೆಲ್ಲಿನದ್ದೇ. ಆಧುನಿಕ ಜಗತ್ತಿನ ಅದ್ಭುತವಾದ ಹೂವರ್ ಅಣೇಕಟ್ಟು, ಇಂಗ್ಲಿಷ್ ಕಾಲುವೆಯ ನೀರಿನಡಿನಲ್ಲಿ ಕಟ್ಟಿರುವ ಚಾನೆಲ್ ಟನಲ್ ರೈಲು ದಾರಿ, ಚೆರ್ನೋಬಿಲ್ ಸ್ಥಾವರದ ಮೇಲಿನ ಛಾವಣಿ, ಮೊದಲ ಗಲ್ಫ್ ಯುದ್ಧದಲ್ಲಿ ಕುವೈತಿನಲ್ಲಿ ಹತ್ತಿ ಉರಿಯುತ್ತಿದ್ದ ತೈಲಭಾವಿಗಳ ಬೆಂಕಿಯನ್ನು ಆರಿಸುವಿಕೆ ಮತ್ತು ಮರುನಿರ್ಮಾಣ, ಜುಬೈಲ್ ಎಂಬ ಕೈಗಾರಿಕಾ ಮಹಾನಗರದ ನಿರ್ಮಾಣ ಮುಂತಾದ ಮೆಗಾ ಪ್ರಾಜೆಕ್ಟುಗಳನ್ನು ಮಾಡಿರುವ ಈ ಕಂಪನಿಯ ಹೆಸರು ಗೊತ್ತಿದ್ದವರಿಗಷ್ಟೇ ಗೊತ್ತು.

ಅನೇಕ ಜನರು ಬಾಷ್ ಅನ್ನು ವಿದ್ಯುತ್ ಉಪಕರಣಗಳು ಅಥವಾ ಗೃಹೋಪಯೋಗಿ ಉಪಕರಣಗಳ ತಯಾರಕ ಎಂದಷ್ಟೇ ತಿಳಿದಿದ್ದಾರೆ. ಆದರೆ, ಈ ಜರ್ಮನ್ ಕಂಪನಿ ವಿಶ್ವದ ಅತ್ಯಂತ ಪ್ರಭಾವಶಾಲಿ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಗಳಲ್ಲೊಂದು ಎಂಬುದು ಹೆಚ್ಚಿನವರ ಗಮನಕ್ಕೆ ಬಂದಿರುವುದಿಲ್ಲ. ಬಾಷ್ ವಿಶ್ವಾದ್ಯಂತ ಆಟೋಮೊಬೈಲ್ ತಯಾರಕರಿಗೆ ಅತ್ಯಂತ ಸೂಕ್ಷ್ಮ ಮತ್ತು ನಿರ್ಣಾಯಕ ಭಾಗಗಳನ್ನು ಪೂರೈಸುತ್ತದೆ. ಬ್ರೇಕಿಂಗ್ ಸಿಸ್ಟಮ್'ಗಳು ಮತ್ತು ಇಂಧನ ಇಂಜೆಕ್ಷನ್ ತಂತ್ರಜ್ಞಾನಗಳಿಂದ ಹಿಡಿದು, ಸೆನ್ಸರುಗಳು ಮತ್ತು ಎಲೆಕ್ಟ್ರಾನಿಕ್ಸ್'ಗಳವರೆಗೆ, ಲೆಕ್ಕವಿಲ್ಲದಷ್ಟು ವಾಹನಗಳು ಬಾಷ್'ನ ಪೇಟೆಂಟ್'ಯುಕ್ತ ತಂತ್ರಜ್ಞಾನಗಳನ್ನು ಅವಲಂಬಿಸಿವೆ.

ಇದೇ ರೀತಿಯ ಇನ್ನೊಂದು ದೈತ್ಯ ಮೇರ್ಸ್ಕ್ (Maersk). ಜಾಗತಿಕ ವ್ಯಾಪಾರದ ಅಪಧಮನಿಯಾಗಿ ಕೆಲಸ ಮಾಡುವ ಈ ಕಂಪನಿಯ ಪೂರೈಕೆ ಸರಪಳಿಯ ಮೂಲಕವೇ ನಾವು ಖರೀದಿಸುವ ಬಹುತೇಕ ವಸ್ತುಗಳು ಪ್ರಯಾಣಿಸಿರುತ್ತವೆ. ಜಾಗತಿಕ ವ್ಯಾಪಾರದ ಗಮನಾರ್ಹ ಭಾಗವು ಒಂದಲ್ಲಾ ಒಂದು ಹಂತದಲ್ಲಿ ಡೆನ್ಮಾರ್ಕ್‌ನ ಮಾರ್ಸ್ಕ್ ಜಾಲದ ಮೂಲಕವೇ ಹಾದುಹೋಗಿರುತ್ತದೆ. ವಿಶ್ವದ ಅತಿದೊಡ್ಡ ಕಂಟೇನರ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳಲ್ಲಿ ಒಂದಾಗಿರುವ ಮೇರ್ಸ್ಕ್, ದೇಶಗಳ ಅಲ್ಲಲ್ಲ ಖಂಡಗಳ ನಡುವೆ ಸರಕುಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಏಷ್ಯಾದ ಎಲೆಕ್ಟ್ರಾನಿಕ್ಸ್ ಆಗಿರಲಿ, ಯುರೋಪಿನ ಯಂತ್ರೋಪಕರಣಗಳಾಗಿರಲಿ ಅಥವಾ ಅಮೆರಿಕದ ಕೃಷಿ ಉತ್ಪನ್ನಗಳಾಗಿರಲಿ, ಈ ಕಂಪನಿಯು ಜಾಗತಿಕ ವಾಣಿಜ್ಯವಲಯದಲ್ಲಿ ನಿರ್ಣಾಯಕ ಕೊಂಡಿಯಾಗಿ ರೂಪುಗೊಳ್ಳುತ್ತದೆ. ರಸ್ತೆಯಲ್ಲಿ ಆಗಾಗ ಟ್ರಕ್ಕುಗಳ ಮೇಲೆ ಕೂತಿರುವ ದೈತ್ಯಗಾತ್ರದ ಮೇರ್ಸ್ಕ್ ಹೆಸರಿ ಕಂಟೈನರುಗಳನ್ನು ನೋಡಿದ್ದು ಬಿಟ್ಟರೆ, ಹೆಚ್ಚಿನ ಗ್ರಾಹಕರು ಈ ಹೆಸರನ್ನು ಎಂದಿಗೂ ಗಮನಿಸಿರುವುದಿಲ್ಲ. ಬ್ರಿಟನ್'ನನ ಜಾನ್ ಸ್ವೈರ್ ಸನ್ಸ್, ಹಡಗು ಸಾಗಣೆ, ವಾಯುಯಾನ, ಪಾನೀಯಗಳು ಮತ್ತು ಆಸ್ತಿಯಲ್ಲಿ ಪ್ರಭಾವ ಹೊಂದಿರುವ ಶತಮಾನಗಳಷ್ಟು ಹಳೆಯದಾದ ಸಂಘಟನೆ. ಯುಎಇಯ ಡಿಪಿ ವರ್ಲ್ಡ್, ಜಾಗತಿಕವಾಗಿ ಅತ್ಯಂತ ಪ್ರಭಾವಶಾಲಿ ಬಂದರು ನಿರ್ವಹಣೆ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳಲ್ಲೊಂದು. ಲೂಯಿ ವಿಟಾನ್ ಬ್ರ್ಯಾಂಡಿನ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಅದರ ಮಾಲೀಕರಾದ ಅರ್ನಾಲ್ಟ್ ಕುಟುಂಬದ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿರಲಿಕ್ಕಿಲ್ಲ. ಹಾಗೆಯೇ ಗುಚ್ಚಿ, ವೈಎಸ್ಎಲ್, ಬೆಲೆನ್ಸಿಯಾಗ, ಬೊಟೆಗ್ ವೆನ್ನೀಟ, ಅಲೆಕ್ಸಾಂಡರ್ ಮೆಕ್-ಕ್ವೀನ್ ಮುಂತಾದ ಪ್ರಸಿದ್ಧ ಬ್ರ್ಯಾಂಡುಗಳ ಬಗ್ಗೆ ಗೊತ್ತಿರುವ ಯಾರಿಗೂ ಅದರ ಹೋಲ್ಡಿಂಗ್ ಕಂಪನಿಯಾದ ಫ್ಯಾಷನ್ ದೈತ್ಯ ಕೆರಿಂಗ್ ಬಗ್ಗೆಯಾಗಲೀ, ಮತ್ತದರ ಮಾಲೀಕರಾದ ಪಿನಾಲ್ಟ್ ಕುಟುಂಬದ ಬಗ್ಗೆ ತಿಳಿದಿರಲಿಕ್ಕಿಲ್ಲ.

ಇವೆಲ್ಲವೂ ಹೊರಗೆಲ್ಲೂ ಕಾಣಿಸಿಕೊಳ್ಳಲು ಬಯಸದ, ಗೌಜುಗದ್ದಲದಿಂದ ದೂರವೇ ಇದ್ದು ಅತ್ಯಂತ ಖಾಸಗಿಯಾಗಿ ಬದುಕಲಿಚ್ಚಿಸುವ ಜನರಿಂದ ನಡೆಸಲ್ಪಡುವ ಖಾಸಗಿ ಕಂಪನಿಗಳು. ಆದರೂ ಈ ಕಂಪನಿಗಳ ಮಾಲೀಕರು ಆಯಾ ದೇಶದ ಪ್ರಧಾನಿ ಅಥವಾ ಅಧ್ಯಕ್ಷನಿಗೆ ರಾತ್ರಿ ಹನ್ನೊಂದಕ್ಕೂ ಫೋನಾಯಿಸಿ ನಿದ್ದೆಯಿಂದ ಎಬ್ಬಿಸಬಲ್ಲಷ್ಟು ಬಲಿಷ್ಠರು. ಈ ಕಂಪನಿಗಳು ಒಂದುವೇಳೆ ಸ್ಟಾಕ್ ಮಾರ್ಕೆಟ್ಟಿನಲ್ಲಿ ಲಿಸ್ಟ್ ಆಗಿದ್ದಿದ್ದರೆ ನಿಸ್ಸಂದೇಹವಾಗಿ ಫಾರ್ಚೂನ್ 100 ಕಂಪನಿಗಳ ಪಟ್ಟಿಯಲ್ಲಿ ಕಂಡುಬರುತ್ತಿದ್ದರು. ಪ್ರತಿಯೊಂದು ಕಂಪನಿಯೂ ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯಮ ಕಲ್ಪಿಸಿಕೊಟ್ಟಂತವು. ಸಾಮಾಜಿಕ ಮಾಧ್ಯಮದಲ್ಲಿ ವಿರಳವಾಗಿ ಕಾಣಿಸಿಕೊಂಡು, ತಮ್ಮ ವ್ಯವಹಾರದಲ್ಲಿ ಅಸಾಧಾರಣ ಪ್ರಾಬಲ್ಯ ಸಾಧಿಸುವ ಇಂತಹ ಕಂಪನಿಗಳು ನಿಜಕ್ಕೂ ಮಾನ್ಯಯೋಗ್ಯ ಹಾಗೂ ವ್ಯವಹಾರ ಚತುರತೆಯ ಪಾಠ ಕಲಿಸಬಲ್ಲ ರತ್ನಗಳು.

ಏಕರೂಪವಾಗಿ ಉಳಿಯುವುದು

ಸೈವ ಪರಂ ನ ವಿನಶ್ಯತಿ ತನುರಪಿ ಯಾ ಶ್ರೀರ್ನಿವೇಶಿತಾ ಸತ್ಸು।
ಅವಶಿಷ್ಯತೇ ಹಿಮಾಂಶೋಃ ಸೈವ ಕಲಾ ಯಾ ಸ್ಥಿತಾ ಶಂಭೌ ॥ -ಸುಭಾಷಿತಾವಲಿ

ಸ್ವಲ್ಪವಾದರೂ ಸರಿ. ಸಜ್ಜನರಿಗೆ ದಾನ ಮಾಡಿದ್ದಷ್ಟೇ ಶಾಶ್ವತವಾಗಿ ಉಳಿಯುವುದು. ಶಿವನ ಶಿರಸ್ಸಿನಲ್ಲಿದ್ದ ಅರೆಕೊರೆಯಾದ ಚಂದ್ರನ ಕಲೆ ಮಾತ್ರ ಹೆಚ್ಚು ಕಡಿಮೆಯಾಗದೆ ಏಕರೂಪವಾಗಿ ಉಳಿಯುವುದು-ಎಂಬುದು ಶ್ಲೋಕಾರ್ಥ.

ಮನುಷ್ಯನಾದವನು ದಾನ ಮಾಡ ಬೇಕು. ದಾನವೆಂಬುದು ಮನುಕುಲದ ಉನ್ನತಿಯನ್ನುಂಟು ಮಾಡುತ್ತದೆ. ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸದಾಚಾರವೆಂದರೆ ದಾನ... ಇತ್ಯಾದಿ.

ದಾನದ ಹಿರಿಮೆಯನ್ನು ಪ್ರಸ್ತುತ ಶ್ಲೋಕ ಪ್ರತಿಪಾದಿಸುತ್ತದೆ. 'ದಾನಾಯ ಲಕ್ಷ್ಮೀಃ' ಸಂಪತ್ತು ದಾನಕ್ಕಾಗಿ ಇರುವಂಥದ್ದು ಎಂಬುದು ಸೂಕ್ತಿಯ ಸಾರ. ದಾನವು ಪ್ರೀತಿಪೂರ್ವಕ ಮಾತಿನಿಂದ ಕೂಡಿರಬೇಕು ಎಂಬುದನ್ನು 'ದಾನಂ ಪ್ರಿಯವಾಕ್ ಸಹಿತಮ್' ಎಂಬ



ಮಾತು ತಿಳಿಸುತ್ತದೆ. ದಾನವೇ ಜಗತ್ತಿನಲ್ಲಿ ಉತ್ತಮ ಆಭರಣ. ದಾನವು ದಾರಿದ್ರ್ಯದ ನಿವಾರಕ. ದಾನವು ಸ್ವರ್ಗದ ಮೆಟ್ಟಿಲು. ದಾನದಿಂದ ಶಾಂತಿಯೂ ಸಿಗುತ್ತದೆ, ಸುಖವೂ ಸಿಗುತ್ತದೆ. ದಾನ ಮಾಡುವಾಗ ಯೋಗ್ಯರನ್ನು ಹುಡುಕಿ, ಯೋಗ್ಯ ರೀತಿಯಲ್ಲಿ , ಯೋಗ್ಯವಾದದ್ದನ್ನು ಕೊಡಬೇಕು ಎಂಬ ಎಚ್ಚರವಿರಬೇಕು.

ಯಾವುದನ್ನು ದಾನ ನೀಡುತ್ತೇವೆ, ಎಷ್ಟನ್ನು ದಾನ ಮಾಡುತ್ತೇವೆ ಎಂಬುದಕ್ಕಿಂತ ಹೇಗೆ ಮಾಡುತ್ತೇವೆ, ಯಾವ ಭಾವನೆಯಿಂದ ದಾನ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ.

ಸ್ವಲ್ಪವೇ ಆದರೂ ಯೋಗ್ಯರೆನಿಸಿದವರಿಗೆ, ಸಜ್ಜನರಿಗೆ ದಾನ ಮಾಡಬೇಕು. ಯಾರಿಗೆ ತೀರಾ ಅವಶ್ಯಕತೆ ಇದೆ ಎಂಬುದನ್ನು ತಿಳಿದು ಅವರಿಗೆ ಅವಶ್ಯಕತೆಯುಳ್ಳದನ್ನೇ ದಾನ ಮಾಡಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಪೂರ್ಣ ಪ್ರಯೋಜನಕ್ಕೆ ಬರುತ್ತದೆ. ಸತ್ಯದ ಆಶ್ರಯದಲ್ಲಿ ದಾನ ಕ್ರಿಯೆ ನಡೆಯಬೇಕು.

ಅನರ್ಹರಿಗೆ , ಅಯೋಗ್ಯರಿಗೆ ದಾನ ಮಾಡಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ದಾನಮಾಡಿದವನೂ, ಪಡೆದವನೂ ಇಬ್ಬರೂ ಸತ್ಪ್ರಯೋಜನದಿಂದವಂಚಿತರಾಗುತ್ತಾರೆ. ಆದ್ದರಿಂದಲೇ ಯಾರಿಗೆ ದಾನ ಮಾಡಬೇಕು? ಹೇಗೆ ದಾನ ಮಾಡಬೇಕು? ಯಾವುದನ್ನು ದಾನ ಮಾಡಬೇಕು? ಎಲ್ಲಿ ದಾನ ಮಾಡಬೇಕು? ಎಷ್ಟು ದಾನ ಮಾಡಬೇಕು... ಇತ್ಯಾದಿ ವಿಚಾರಗಳ ಕುರಿತು ಹಿರಿಯರು ಸಾಕಷ್ಟು ವಿಚಾರವನ್ನು ತಿಳಿಸಿದ್ದಾರೆ. ಇವುಗಳನ್ನೆಲ್ಲ ಸರಿಯಾಗಿ ತಿಳಿದುಕೊಂಡು ದಾನ ಕ್ರಿಯೆಯಲ್ಲಿ ತೊಡಗುವುದು ಉತ್ತಮವಾದದ್ದು. ನಾವು ಮಾಡುವ ದಾನಕ್ಕೆ ಶಾಶ್ವತ ಬೆಲೆ ಬರಬೇಕು; ಸದ್ವಿನಿಯೋಗವಾಗಬೇಕು. ಆಗ ಅದು ನಮ್ಮನ್ನು ಒಂದೇ ರೀತಿಯಲ್ಲಿ ಇರಲು ಕಾರಣವಾಗುತ್ತದೆ.

ಚಂದ್ರನಿಗೆ ಏರಿಳಿತವಿದೆ. ಅವನೆಂದೂ ಇದ್ದಂತೆ ಇರುವುದಿಲ್ಲ. ವೃದ್ಧಿ -ಕ್ಷಯವೆಂಬುದು ಚಂದ್ರನ ಗುಣ ಧರ್ಮ. ಆದರೆ ಅವನ ಒಂದು ಕಲೆ ಶಿವನ ಜಟೆಯನ್ನು ಅಲಂಕರಿಸಿದೆ. ಇದಕ್ಕೆ ವೃದ್ಧಿ- ಕ್ಷಯಗಳಿಲ್ಲ. ಏಕರೂಪವಾಗಿರುತ್ತದೆ. ಇದಕ್ಕೆ ಸಜ್ಜನನಾದ ಶಿವನನ್ನು ಆಶ್ರಯಿಸಿರುವುದು. ಸದಾ ಕಾಲವು ಏಕಪ್ರಕಾರವಾಗಿ ಇರುವುದಕ್ಕೆ ಗುಣಾಢ್ಯನಾದ ಶಿವನ ಸಾಮೀಪ್ಯವೇ ಕಾರಣ.

ನಾವು ಕೂಡ ಗುಣವಂತರ ಒಡನಾಟ ಮಾಡಿ ಅವರ ನಡೆ-ನುಡಿಗಳನ್ನು ಅಳವಡಿಸಿಕೊಂಡರೆ ಏರಿಳಿತವಿಲ್ಲದ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು.

ಪರಿಸರದ ಉಳಿವಿಗಾಗಿ ಗೋವು ಅತ್ಯವಶ್ಯಕ

ಧರಣಿ ಮಂಡಲ
• ಕೆ.ಎನ್. ಶೈಲೇಶ್ ಹೊಳ್ಳ
shyleshholla@gmail.com



ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ಬಹಳ ಪೂರ್ವದಲ್ಲಿಯೇ ಗ್ರಹಿಸುವ ಶಕ್ತಿಯನ್ನು ಭಾರತೀಯ ಗೋತಳಿಗಳು ಹೊಂದಿವೆ. ಮನೆಯ ಸದಸ್ಯರಲ್ಲಿ ಯಾರಿಗಾದರೂ ಅನಾರೋಗ್ಯವಾದಾಗ ಅಥವಾ ಮನೆಯ ಹಿರಿಯರ ಮೃತ್ಯುವಾದಾಗ ಆ ಮನೆಯಲ್ಲಿರುವ ಗೋವುಗಳು ಅದಕ್ಕೆ ಸ್ಪಂದಿಸಿ ಅನ್ನ, ಆಹಾರ ಮತ್ತು ನೀರನ್ನು ಬಿಟ್ಟ ಉದಾಹರಣೆಗಳು ಸಾಕಷ್ಟು ಕಂಡುಬರುತ್ತವೆ. 1993, ಸೆಪ್ಟೆಂಬರ್ 30ರಂದು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿ ಅಪಾರ ಪ್ರಮಾಣದ ಹಾನಿಯಾದದ್ದು ಮರೆಯಲಾಗದ ಒಂದು ದುರಂತ. ಈ ದುರಂತಕ್ಕೆ ಕಾರಣವಾದ ಭೂಕಂಪ ಸಂಭವಿಸುವ ಕೆಲ ದಿನಗಳ ಮೊದಲು ಆ ಭಾಗದ ದೇವಣಿ ತಳಿಯ ಗೋವುಗಳು ಯಾವುದೇ ಕಾರಣವಿಲ್ಲದೆ ಕೆನೆಯುವುದು, ಕೂಗುವುದು ಮತ್ತು ಸುಮ್ಮಸುಮ್ಮನೆ ಕುಣಿದಾಡುತ್ತಿದ್ದವು. ಅರ್ಥಾತ್ ಭೂಮಿಯಲ್ಲಿ ಏನೋ ಬದಲಾವಣೆ ಬರಲಿದೆ ಎಂಬುದು ಮಾನವನಿಗೆ ಅರಿವಾಗುವ ಮೊದಲೇ ಅವುಗಳ ಒಳಗಣ್ಣಿಗೆ ಗೋಚರವಾಗಿತ್ತು ಎನ್ನುವುದು ದಾಖಲಾದ ಸಂಗತಿ. ಹಾಗೆಯೇ ಕೆಲವು ವರ್ಷಗಳ ಹಿಂದೆ ಘಟಿಸಿದ ಭೀಕರ ಸುನಾಮಿಯ ಸಂದರ್ಭದಲ್ಲಿ ತಮಿಳುನಾಡಿನ ಗೋತಳಿಗಳಾದ ಬರಗೂರು, ಅಂಬ್ಲಾಚೆರಿ ಮತ್ತು ಕಂಗಾಯಂ ಸೇರಿದಂತೆ ಉಳಿದೆಲ್ಲಾ ಗೋವುಗಳು ಕೂಡಾ ತಮ್ಮ ವಿಚಿತ್ರ ವರ್ತನೆಗಳಿಂದ ವಾತಾವರಣದ ಬದಲಾವಣೆಗಳನ್ನು ಗುರುತಿಸಿದ್ದು ದಾಖಲಾಗಿದೆ.

ಭೂಮಿಯ ಅಯಸ್ಕಾಂತೀಯ ಪ್ರದೇಶದ ಬಗ್ಗೆ ಗೋವುಗಳಿಗೆ ಪ್ರಜ್ಞೆ ಇರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇವು ಪ್ರಜ್ಞಾಪೂರ್ವಕವಾಗಿ ಉತ್ತರ ದಕ್ಷಿಣಾಭಿಮುಖವಾಗಿಯೇ ಹೆಚ್ಚು ಹೊತ್ತು ಕಾಲ ಕಳೆಯುತ್ತವೆ. ಇವು ವಿಶ್ರಮಿಸುತ್ತಿರುವಾಗ ಇಲ್ಲವೇ ಮೇಯುವಾಗ ತಮ್ಮ ದೇಹವು ಉತ್ತರ ಮತ್ತು ದಕ್ಷಿಣ ದಿಕ್ಕಿನತ್ತಲೇ ಇರುವಂತೆ ನೋಡಿಕೊಳ್ಳುತ್ತವೆ. ಉತ್ತರ ಮತ್ತು ದಕ್ಷಿಣ ಧ್ರುವವನ್ನು ಗುರುತಿಸುವ ಕಂಪಾಸ್‌ನ ಮುಳ್ಳಿನಂತೆಯೇ ಇವು ವರ್ತಿಸುತ್ತವೆ. ಇದಕ್ಕೆ ಇವುಗಳಿಗೆ ಭೂಮಿಯ ಅಯಸ್ಕಾಂತ ಭೂಪ್ರದೇಶದ ಪ್ರಜ್ಞೆ ಇರುವುದೇ ಕಾರಣ ಎಂಬುದಾಗಿ ಸಂಶೋಧಕರು ಅಭಿಪ್ರಾಯಿಸಿದ್ದಾರೆ. ಅಂತರ್ಜಾಲತಾಣ ಗೂಗಲ್‌ನ ಅರ್ಥ್ ಸಾಫ್ಟ್‌ವೇರ್ ನೆರವಿನಿಂದ ಭೂಮಿಯ ವಿವಿಧ ಭಾಗಗಳಲ್ಲಿ ಸೆರೆ ಹಿಡಿದಿರುವ ಗೋವುಗಳ ಚಿತ್ರಗಳು ಈ ವಾದವನ್ನು ಪುಷ್ಟೀಕರಿಸುತ್ತವೆ.

ಚೀನಾ, ಜಪಾನ್ ಮತ್ತು ಪೂರ್ವ ಏಷ್ಯಾದ ಇತರ ದೇಶಗಳಲ್ಲಿ ಗೋವುಗಳಂತೆ ವಿವಿಧ ಸಮುದ್ರ ಜೀವಿಗಳನ್ನು ಸಹ ಅಪಾರ ಪ್ರಮಾಣದಲ್ಲಿ ತಿನ್ನಲಾಗುತ್ತಿದೆ. ಇಂಡೋನೇಷ್ಯಾದಲ್ಲೂ ಸಹ ಅಪಾರ ಪ್ರಮಾಣದಲ್ಲಿ ಜಲಚರ ಜೀವಿಗಳನ್ನು ಇಂದಿಗೂ ಭಕ್ಷಿಸಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಇದೇ ಇಂಡೋನೇಷ್ಯಾದಲ್ಲಿ ಸುನಾಮಿ ಕಾಣಿಸಿಕೊಂಡು ಅಪಾರ ಪ್ರಮಾಣದ ಪ್ರಾಣ ಹಾನಿ ಸಂಭವಿಸಿದ್ದನ್ನು ನಾವು ಕಂಡಿದ್ದೇವೆ. ಇದಕ್ಕೂ ಮುಂಚೆ ಇಂಡೋನೇಷ್ಯಾದ ಆಸುಪಾಸಿನಲ್ಲಿ ಮತ್ತು ಇದಕ್ಕೆ ಅಂಟಿಕೊಂಡಿರುವ ಹಿಂದೂ ಮಹಾಸಾಗರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಮೀನುಗಳನ್ನು ಹಿಡಿಯಲಾಗಿತ್ತು. ಇಂತಹ ಸಮುದ್ರದಲ್ಲಿ ಇರುವ ಜೀವಿಗಳು ಸಮುದ್ರದ ಅಡಿಯಲ್ಲಿರುವ ಭೂಮಿಯ ಸಮತೋಲನವನ್ನು ಕಾಪಾಡುವುದನ್ನು ವೈಜ್ಞಾನಿಕರು ದೃಢಪಡಿಸಿದ್ದರು. ಇಂತಹ ಜೀವಿಗಳನ್ನು ಯಥೇಚ್ಛವಾಗಿ ಭಕ್ಷಿಸಿದಾಗ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಪ್ರಕೃತಿ ವಿಕೋಪ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಸಮುದ್ರದ ಈ ಜೀವಿಗಳ ಸಂಖ್ಯೆ ಕಡಿಮೆಯಾದಾಗ ಸುನಾಮಿ ಕಾಣಿಸಿಕೊಂಡು ಸಮುದ್ರದ ದಡದಲ್ಲಿ ವಾಸಿಸುವವರನ್ನು ಅದು ನುಂಗಿ ಹಾಕಿದೆ ಎಂಬುದಾಗಿ ವಿಶ್ವದ ಖ್ಯಾತ ಸಮುದ್ರ ವಿಜ್ಞಾನಿಗಳು ಅಭಿಪ್ರಾಯಿಸಿದ್ದರು. ಇದರಿಂದ ನಮಗೆ ತಿಳಿಯುವುದೇನೆಂದರೆ ಪ್ರಪಂಚದಲ್ಲಿ ಆಗುವ ಪ್ರಾಕೃತಿಕ ವಿಪತ್ತುಗಳ ಮೂಲ ಹಿಂಸೆ ಎಂಬುದು. ಹಾಗೆಯೇ ಪ್ರಪಂಚದಲ್ಲಿ ಸಂಭವಿಸುತ್ತಿರುವ ಭೂಕಂಪ, ಜ್ವಾಲಾಮುಖಿ ಮತ್ತು ಸುನಾಮಿಯಂತಹ ವಿಪತ್ತುಗಳನ್ನು ಅಧ್ಯಯನ ಮಾಡಿದಂತಹ ವಿಶ್ವದ ಖ್ಯಾತ ವೈಜ್ಞಾನಿಕರ ಸಂಶೋಧನೆಯಿಂದ ತಿಳಿದುಬರುವುದೇನೆಂದರೆ ಭೂಮಿ ಹಾಗೂ ಸಮುದ್ರದಲ್ಲಿರುವ ಜೀವಿಗಳನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಿದಾಗ ಇಂತಹ ವಿಪತ್ತುಗಳು ಮುಂದೊಂದು ದಿನ ಮಾನವನನ್ನೇ ನುಂಗಿ ಹಾಕುತ್ತವೆ ಎಂದು. ಇದಕ್ಕೆ ಸಾಕ್ಷಿಯೆಂಬಂತೆ ಲಾತೂರ್ ಭೂಕಂಪವಾದ ನಂತರ ದೆಹಲಿಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ಆ ಪ್ರದೇಶದ ಸುತ್ತ ಮುತ್ತ ಪ್ರತಿನಿತ್ಯ ನಡೆಯುತ್ತಿರುವ ಗೋವುಗಳ ಹತ್ಯೆಯ ಪರಿಣಾಮವೇ ಪ್ರಕೃತಿ ವಿಕೋಪ ಹಾಗೂ ನೆರೆ ಹಾವಳಿಯಂತಹ ಅನಾಹುತಕ್ಕೆ ಕಾರಣ ಎಂದು ಅಭಿಪ್ರಾಯಿಸಲಾಯಿತು. ಇದರೊಂದಿಗೆ ಕಸಾಯಿಖಾನೆಯಲ್ಲಿ ಪ್ರತಿ ನಿತ್ಯ ಹತ್ಯೆಯಾಗುವ ಗೋವುಗಳ ಆಕ್ರಂದನವು ಭೂಕಂಪಕ್ಕೆ ಪ್ರಮುಖ ಕಾರಣ ಎಂಬುದಾಗಿ ಉತ್ತರ ಕಾಶಿ ಮತ್ತು ಲಾತೂರಿನ ಭೂಕಂಪನದ ಅಧ್ಯಯನದ ವರದಿ ಸಹ ದೃಢಪಡಿಸಿತ್ತು.

ಮತ್ತೊಂದೆಡೆ ವಿಶ್ವ ಸಂಸ್ಥೆಯು ಪರಿಸರ ವರದಿಯೊಂದನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ ಪ್ರಸಕ್ತ ಜಗತ್ತಿನಲ್ಲಿ ಮಾಂಸ ತಯಾರಿಕೆಯ ಬೇರೆ ಬೇರೆ ಹಂತಗಳಲ್ಲಿ ಬಿಡುಗಡೆಯಾಗುವ ಹಸಿರು ಮನೆ ಅನಿಲ ಜಗತ್ತಿನ ಒಟ್ಟು ವಾಹನಗಳು ಹಾಗೂ ಕೈಗಾರಿಕೆಗಳು ಉಗುಳುವ ವಿಷಾನಿಲಕ್ಕಿಂತಲೂ ಹೆಚ್ಚಾಗಿದೆ. ಮಾಂಸಾಹಾರ ತಯಾರಿಕೆ ಸಂದರ್ಭದಲ್ಲಿ ಬಿಡುಗಡೆಯಾಗುವ ಮಿಥೇನ್ ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಇಂಗಾಲದ ಡೈ ಆಕ್ಸೈಡ್‌ಗಿಂತ 23 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ ಎಂಬುದು ವರದಿಯಿಂದ ಬಹಿರಂಗವಾಗಿತ್ತು. ಒಬ್ಬ ಮನುಷ್ಯ ಮಾಂಸಾಹಾರವನ್ನು ತ್ಯಜಿಸಿದನೆಂದರೆ ಆತ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಸುಮಾರು 1.5 ಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಎಂಬ ವಿಷಾನಿಲದ ಉತ್ಪಾದನೆಯನ್ನು ತಡೆದಂತಾಗುತ್ತದೆ. ಕೆಲವರು ಮಾಂಸಾಹಾರ ಸೇವಿಸುತ್ತಿರುವುದರಿಂದ ಅತ್ಯಧಿಕ ಮಂದಿ ಹೆಚ್ಚಿನ ಪ್ರಮಾಣದಲ್ಲಿ ಮಿಥೇನ್, ನೈಟ್ರಸ್ ಆಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್‌ನಂತಹ ವಿಷಾನಿಲವನ್ನು ಕುಡಿಯುವಂತಾಗಿದೆ. ಹಾಗೆಯೇ ಮತ್ತೊಂದು ಅಧ್ಯಯನದ ಪ್ರಕಾರ ಮಾಂಸಕ್ಕಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 2,500 ಕೋಟಿಗೂ ಹೆಚ್ಚು ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ಅಮೆರಿಕಾ ಒಂದರಲ್ಲೇ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಸುಮಾರು 90 ಪ್ರಾಣಿಗಳನ್ನು ತಿನ್ನುತ್ತಿದ್ದಾನೆ. ಇವರೆಲ್ಲರೂ ಮಾಂಸಾಹಾರವನ್ನು ತ್ಯಜಿಸಿದರೆ ಮುಂದಿನ ಪೀಳಿಗೆಗೂ ನಾವು ಈ ಭೂಮಿಯನ್ನು ಉಳಿಸಬಹುದಾಗಿದೆ.

ಭಾರತೀಯ ಗೋವಿನ ಉತ್ಪನ್ನವಾದ ಸಗಣಿ ಅಥವಾ ಗೋಮಯ ಅಣುವಿಕಿರಣವನ್ನು ತಡೆಗಟ್ಟುತ್ತದೆಂದು ಜಪಾನಿನ ವಿಜ್ಞಾನಿಗಳು ಸಂಶೋಧನೆಯ ಮೂಲಕ ಬಹಳ ಹಿಂದೆಯೇ ದೃಢಪಡಿಸಿದ್ದಾರೆ. ಗೋಮಯ ತೀವ್ರತರ ಅಣುವಿಕಿರಣ ವಿರೋಧಿಯಾದ್ದರಿಂದ ಇಂದಿನ ವಾತಾವರಣದಲ್ಲಿ ಕಾರ್ಖಾನೆಗಳ ತ್ಯಾಜ್ಯದ ಮೂಲಕ ಪರಿಸರದಲ್ಲಿ ಹರಡಿಕೊಳ್ಳುವ ವಿಕಿರಣ ಇತ್ಯಾದಿಗಳಿಗೆ ಗೋಮಯ ಪರಿಣಾಮಕಾರಿ ಉತ್ತರವಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಹಾಗೆಯೇ ಸಗಣಿಯಿಂದ ಸಾರಿಸಿದ ನೆಲ ಅಥವಾ ಗೋಡೆ ಉಷ್ಣ ಶೀತಗಳನ್ನು ನಿಯಂತ್ರಿಸುತ್ತದೆ ಮತ್ತು ಹಾನಿಕಾರಕಗಳ ಪ್ರವೇಶವನ್ನು ತಡೆಯುತ್ತದೆ ಎಂಬುದು ದೃಢಪಟ್ಟಿದೆ. ಗೋಡೆಗೆ ಮತ್ತು ಛಾವಣಿಗೆ ಸಗಣಿಯ ಲೇಪನ ಮಾಡಿದರೆ ಅದು ರೇಡಿಯೇಷನ್‌ನನ್ನು ತಡೆದು ನಿಲ್ಲಿಸುವುದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಮಿಂಚು ಹೊಡೆಯುವುದರಿಂದ ಆಗುವ ದುಷ್ಪರಿಣಾಮವನ್ನು ತಪ್ಪಿಸುತ್ತದೆ ಎಂಬುದನ್ನು ವೈಜ್ಞಾನಿಕರು ಕಂಡುಕೊಂಡಿದ್ದಾರೆ.

ಜಪಾನ್‌ನ ಮೇಲೆ 1945ರಲ್ಲಿ ಅಮೆರಿಕಾ ಅಣುಬಾಂಬ್ ಹಾಕಿದಾಗ ಉಂಟಾದ ಅಣುವಿಕಿರಣದಿಂದ ಜಪಾನ್ ದೇಶ ಇಂದಿಗೂ ಪೂರ್ತಿ ಚೇತರಿಸಿಕೊಂಡಿಲ್ಲ. ಆದರೆ ಭಾರತೀಯ ಗೋವಿನ ಸಗಣಿಯನ್ನು ಸಾರಿಸಿದರೆ ವಿಕಿರಣದ ತೊಂದರೆಯನ್ನು ನಿವಾರಿಸಿಕೊಳ್ಳಬಹುದೆಂದು ತಿಳಿದು ಆ ಮೂಲಕ ಪ್ರಯತ್ನಿಸಿ ಜಪಾನ್‌ನ ಅನೇಕ ಕಡೆ ಅಂದಿನಿಂದ ಇಂದಿನವರೆಗೂ ಗೋಮಯವನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ ಸಗಣಿಯ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಒಣಗಿಸಿ ಧರಿಸುವ ಕಾರಣದಿಂದ ಅಣುವಿಕಿರಣದಿಂದ ರಕ್ಷಿತರಾಗುತ್ತಿದ್ದಾರೆ. ಗೋಮಯದ ಬೂದಿಯನ್ನು ನೀರಿನಲ್ಲಿ ಕರಡಿ ದುರ್ಗಂಧ ಬರುವ ವಸ್ತುವಿನ ಮೇಲೆ ಎರಚಿದರೆ ದುರ್ಗಂಧ ನಾಶವಾಗುವುದನ್ನು ಅರಿತು ಕಾರ್ಯಪ್ರವರ್ತರಾಗಿದ್ದಾರೆ. ಒಮ್ಮೆ ರಷ್ಯಾದ ಅಣು ಕೇಂದ್ರದಲ್ಲಿ ರೇಡಿಯೋ ಆಕ್ಟಿವ್ ದ್ರವ್ಯವು ಸೋರಿಕೆಯಾದಾಗ ಅಣುವಿಕಿರಣದಿಂದ ರಕ್ಷಿಸಿಕೊಳ್ಳಲು, ಸುತ್ತಮುತ್ತಲಿನ ಹಳ್ಳಿಗರು ಆಕಳ ಸಗಣಿಯನ್ನು ತಮ್ಮ ಗುಡಿಸಲುಗಳಿಗೆ ಮೆತ್ತಿ ಸಂರಕ್ಷಿಸಿಕೊಂಡದ್ದು ದಾಖಲಾಗಿದೆ. ನಂತರ ಪರೀಕ್ಷಿಸಿದಾಗ ಹಳ್ಳಿಯ ಜನರಿಗೆ ಅದು ರಕ್ಷಣೆ ನೀಡಿದ್ದು ಸತ್ಯವೆಂದು ತಿಳಿದು ಬಂದಿದೆ.

ಮತ್ತೊಂದು ಸಮೀಕ್ಷೆಯ ಪ್ರಕಾರ ಒಂದು ಗೋವಿನಿಂದ ಪ್ರತಿವರ್ಷ 4500 ಲೀಟರ್ ಬಯೋಗ್ಯಾಸ್ ದೊರೆಯುತ್ತದೆ. ಈ ಬಯೋಗ್ಯಾಸ್‌ನ ಬಳಕೆಯಿಂದ 6 ಕೋಟಿ 80 ಲಕ್ಷ ಟನ್ ಕಟ್ಟಿಗೆ ಉರುವಲಾಗಿ ಬಳಸುವುದು ತಪ್ಪುತ್ತಿದೆ. ಅಷ್ಟು ಕಟ್ಟಿಗೆ ಪಡೆಯಲು 14 ಕೋಟಿ ಮರಗಳು ಉಳಿದು ಪರಿಸರ ಸಂರಕ್ಷಣೆಯಾಗುತ್ತಿದೆ. ಇನ್ನೊಂದು ಅಚ್ಚರಿಯ ವಿಚಾರವೇನೆಂದರೆ 2005ರ ಆಗಸ್ಟ್ 31 ರಂದು ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಅಮೆರಿಕನ್ ಕೆಮಿಕಲ್ ಸೊಸೈಟಿಯ ಸಭೆಯಲ್ಲಿ ಮಂಡನೆಯಾದ ವರದಿಯಲ್ಲಿ, ವಿಶ್ವದಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕೆ ಕಾರಣವಾಗುವ ಅನಿಲಗಳ ಹೊರಸೂಸುವಿಕೆಗೆ ಮತ್ತು ಜಗತ್ತನ್ನು ತಾಪದ ಮಾದರಿಯಿಂದ ರಕ್ಷಿಸಬೇಕೆಂದರೆ ನಮ್ಮಲ್ಲಿರುವ ಈಗಿನ ಏಕೈಕ ಅಸ್ತ್ರವೆಂದರೆ 'ಗೋವು' ಎಂದು ಅಭಿಪ್ರಾಯಿಸಲಾಗಿದೆ. ಇಷ್ಟು ಸಾಕಲ್ಲವೇ ಧರ್ಮಾತೀತವಾಗಿ ಗೋಸಂಪತ್ತನ್ನು ಉಳಿಸಿ ಬೆಳೆಸಲು..?

ಆರೆಸ್ಸೆಸ್ ಬಗ್ಗೆ ಅನವಶ್ಯ ವಿವಾದ

ರಾಮ್ ಮಾಧವ್



ಕರ್ನಾಟಕ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಅವರಿಗೆ ಬರೆದ ಪತ್ರವು ಕಳೆದ ಕೆಲ ದಿನಗಳಿಂದ ದೊಡ್ಡ ಸುದ್ದಿ ಮಾಡುತ್ತಿದೆ. "ದೇಶದ ಯಾವ ಕಾನೂನಿನಡಿಯಲ್ಲಿ ಆರೆಸ್ಸೆಸ್ ಕಾರ್ಯಾಚರಿಸುತ್ತಿದೆ?" ಎಂದು ಪ್ರಶ್ನಿಸಿರುವ ಅವರು, "ಆರೆಸ್ಸೆಸ್ ತನ್ನ ಕಾನೂನು ಸ್ಥಾನಮಾನ , ನೋಂದಣಿ ಮತ್ತು ಪದಾಧಿಕಾರಿಗಳ ವಿವರ, ದೇಣಿಗೆ, ವೆಚ್ಚ, ತೆರಿಗೆ, ಸಾರ್ವಜನಿಕ ಚಟುವಟಿಕೆಗೆ ಪಡೆದಿರುವ ಅನುಮತಿ ಮೊದಲಾದವುಗಳ ವಿವರ ನೀಡಬೇಕು" ಎಂದು ಸೂಚಿಸಿದ್ದಾರೆ. ಭಾಗ್ವತ್‌ರವರು ಈ ಪತ್ರವನ್ನು 'ರಾಜಕೀಯ' ಎಂದು ತಿರಸ್ಕರಿಸಿ ಉತ್ತರ ನೀಡಲು ನಿರಾಕರಿಸಿದ್ದಾರೆ. "ಇದೊಂದು ರಾಜಕೀಯ. ಇಂತಹ ಗಿಮಿಕ್‌ಗಳನ್ನು ಈ ಹಿಂದೆಯೂ ಬಹಳಷ್ಟು ಬಾರಿ ಸಂಘಧ ವಿರುದ್ಧ ಪ್ರಯತ್ನಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ಖರ್ಗೆಯವರು, ಆರೆಸ್ಸೆಸ್ ಈ ನೆಲದ ಕಾನೂನಿಗೆ ಬದ್ಧವಾಗಿರಬೇಕು ಎಂದಷ್ಟೇ ತಾನು ಹೇಳುತ್ತಿರುವುದಾಗಿ ನುಡಿದರು. ಆರೆಸ್ಸೆಸ್ ಯಾವ ಕಾನೂನನ್ನು ಉಲ್ಲಂಘಿಸಿದೆ ಎಂದು ಟಿವಿ ಸಂದರ್ಶನಕಾರರು ಪ್ರಶ್ನಿಸಿದಾಗ ಅವರಲ್ಲಿ ಉತ್ತರವಿರಲಿಲ್ಲ. ಆರೆಸ್ಸೆಸ್ ಯಾವ

> ಸಂಘದ ನೋಂದಣಿ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆಂದರೆ ಒಂದೋ ಅದು ಅವರ ಅಜ್ಞಾನದಿಂದ ಅಥವಾ ರಾಜಕೀಯ ದುರುದ್ದೇಶದಿಂದ.

ಕಾನೂನಿನಡಿಯಲ್ಲಿ ಕಾರ್ಯಾಚರಿಸುತ್ತಿದೆಯೆಂದು ತನಗೆ ಗೊತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು. ಸಂವಿಧಾನದ 19 (1) (ಸಿ) ವಿಧಿಯು "ದೇಶದ ಎಲ್ಲಾ ನಾಗರಿಕರೂ ಸಂಘ ಅಥವಾ ಒಕ್ಕೂಟ ಅಥವಾ ಸಹಕಾರ ಸಂಘಗಳನ್ನು ಸ್ಥಾಪಿಸುವ ಅಧಿಕಾರವನ್ನು ಹೊಂದಿದ್ದಾರೆ" ಎಂದು ಸ್ಪಷ್ಟವಾಗಿ ಹೇಳುತ್ತದೆ. ಈ ಸಂವಿಧಾನದ ವಿಧಿಯಡಿಯಲ್ಲಿ ಆರೆಸ್ಸೆಸ್ ಕೂಡಾ ಈ ದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸಲು ಅಧಿಕಾರ ಹೊಂದಿದೆ. ಇಂತಹ ಸಂಘಗಳು ನೋಂದಣಿ ಮಾಡುವುದು ಕಡ್ಡಾಯ ಎಂದು ಸಂವಿಧಾನವು ಎಲ್ಲಿಯೂ ಹೇಳಿಲ್ಲ. ಸರಕಾರದಿಂದ ಅನುದಾನ ಪಡೆಯುವ ಅಥವಾ ವಾಣಿಜ್ಯಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಗಳು ಮಾತ್ರ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದಾವುದೂ ಆರೆಸ್ಸೆಸ್‌ಗೆ ಅನ್ವಯವಾಗುವುದಿಲ್ಲ.

ಆರೆಸ್ಸೆಸ್ ತನ್ನ ನೋಂದಣಿ ಪತ್ರ ತೋರಿಸಬೇಕೆಂದು ಖರ್ಗೆಯವರು ಹೇಳುತ್ತಿರುವುದು ಕ್ಷುಲ್ಲಕವಾಗಿದೆ. ಆರೆಸ್ಸೆಸ್ ಕಳೆದ 100 ವರ್ಷಗಳಿಂದ ಈ ದೇಶದಲ್ಲಿ ಕಾರ್ಯಾಚರಿಸುತ್ತಿದೆ. ಅದರಲ್ಲೂ ಕಳೆದ 75 ವರ್ಷಗಳಿಂದ ಈ ದೇಶದ ಸಂವಿಧಾನದ ಅಡಿಯಲ್ಲೇ ಕಾರ್ಯಾಚರಿಸುತ್ತಿದೆ. ಗಾಂಧಿ ಹತ್ಯೆಯ ಕ್ಷುಲ್ಲಕ ಕಾರಣವೊಡ್ಡಿ ನೆಹರೂರವರು ಆರೆಸ್ಸೆಸ್ ನಿಷೇಧ ಹೇರಿದ್ದರಾದರೂ ಬಳಿಕ ಆರೆಸ್ಸೆಸ್‌ನ ಕಾರ್ಯವಿಧಾನ ಹಾಗೂ ಇನ್ನಿತರ ಚಟುವಟಿಕೆಗಳ ಅರಿವಾದ ಬಳಿಕ ಸರಕಾರವು ನಿಷೇಧ ಹಿಂತೆಗೆದುಕೊಂಡಿತ್ತು.



ಆರೆಸ್ಸೆಸ್ ದೇಶದ ಸಂವಿಧಾನ ಮತ್ತು ಕಾನೂನಿನಡಿಯಲ್ಲಿಯೇ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.1963ರಲ್ಲಿ ನೆಹರೂ ಕಾಲಾವಧಿಯಲ್ಲೇ ಸಂಘವು ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸಿತ್ತು. 1965ರ ಯುದ್ಧದ ಸಮಯದಲ್ಲಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಆರೆಸ್ಸೆಸ್ ಸರಸಂಘಚಾಲಕ ಶ್ರೀ ಗುರೂಜಿ ಅವರನ್ನು ಸಮಾಲೋಚನೆಗೆ ಕರೆಸಿಕೊಂಡಿದ್ದರು. 1973ರಲ್ಲಿ ಶ್ರೀ ಗುರೂಜಿಯವರು ತೀರಿಕೊಂಡಾಗ ಪ್ರಧಾನಿ ಇಂದಿರಾಗಾಂಧಿಯವರು ಸಂಸತ್ತಿನಲ್ಲಿ ಅವರಿಗೆ ಗೌರವ ಸಲ್ಲಿಸುತ್ತಾ, "ನಾವು ದೇಶದ ಮಹನೀಯ ವ್ಯಕ್ತಿತ್ವದವರಾದ ಗೋಳ್ವಲ್ಕರ್‌ರನ್ನು ಕಳೆದುಕೊಂಡಿದ್ದೇವೆ. ತಮ್ಮ ವ್ಯಕ್ತಿತ್ವ ಮತ್ತು ತಮ್ಮ ಧ್ಯೇಯದಿಂದ ಅವರು ಗೌರವಾದರ ಹೊಂದಿರುವವರಾಗಿದ್ದಾರೆ" ಎಂದು ಹೇಳಿದ್ದರು. ಈ ಪ್ರಧಾನಿಗಳಾರೂ ಆರೆಸ್ಸೆಸ್ ಏಕೆ ನೋಂದಣಿ ಮಾಡಿಕೊಂಡಿಲ್ಲವೆಂದು ಪ್ರಶ್ನಿಸಿರಲಿಲ್ಲ.

1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಆರೆಸ್ಸೆಸ್ಸನ್ನು "Body of Individuals' ಎಂಬುದಾಗಿ ಮಾನ್ಯ ಮಾಡಲಾಗಿದೆ. ಕಂಪೆನಿಯಲ್ಲದ, ಸಾರ್ವಜನಿಕ ಟ್ರಸ್ಟ್ ಅಲ್ಲದ ಅಥವಾ ನೋಂದಾಯಿತ ಟ್ರಸ್ಟ್ ಅಲ್ಲದ 'ಅನೌಪಚಾರಿಕ ನಾಗರಿಕರ ಸಂಘಟನೆ' ಎಂದಿದರ ಅರ್ಥ. ಆರೆಸ್ಸೆಸ್ ತನ್ನ ದೇಣಿಗೆ ಸಂಗ್ರಹದ ಮಾದರಿಗೆ ಕೂಡ ವಿವರಣೆ ಹೊಂದಿದೆ. ಪ್ರತಿವರ್ಷ ವ್ಯಾಸಪೂರ್ಣಿಮೆಯ ದಿನದಂದು ಅಥವಾ ಇನ್ನಾವುದೋ ನಿರ್ದಿಷ್ಟ ಪವಿತ್ರ ದಿನದಂದು 'ದಕ್ಷಿಣೆ ದಿನ'ವನ್ನು ಆಚರಿಸಲಾಗುವುದು ಹಾಗೂ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ಸಲ್ಲಿಸುವ ದಕ್ಷಿಣೆಯನ್ನು ಸ್ವೀಕರಿಸುವುದು ಎಂದು ಹೇಳಲಾಗಿದೆ. ಹೀಗೆ ಸ್ವಯಂಪ್ರೇರಿತವಾಗಿ ದಕ್ಷಿಣೆ ನೀಡುವುದನ್ನು 'ಗುರುದಕ್ಷಿಣೆ' ಎಂದು ಕರೆಯಲಾಗುತ್ತಿದ್ದು ಆದಾಯ ತೆರಿಗೆ ಕಾನೂನಿನ 'mutuality' ಕಲಮಿನಡಿ ಬರುತ್ತದೆ. mutuality ತತ್ವದ ಪ್ರಕಾರ ಕೆಲವು ವ್ಯಕ್ತಿಗಳ ಗುಂಪೊಂದು ಸಾಮಾನ್ಯ ಉದ್ದೇಶಕ್ಕೆ ಹಣ ಸಂಗ್ರಹಿಸಿದರೆ ಹಾಗೂ ಇಂಥ ಹಣವನ್ನು ಯಾವುದೇ ವಾಣಿಜ್ಯಿಕ ಉದ್ದೇಶಕ್ಕೆ ಬಳಸಲು ಯೋಜಿಸಿರದಿದ್ದರೆ ಈ ಆದಾಯವು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಈ mutuality ತತ್ವದ ಆಧಾರದಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿಯು ತನ್ನ ಆದೇಶವೊಂದರಲ್ಲಿ "ಸ್ವಯಂಸೇವಕರಿಂದ ಗುರುದಕ್ಷಿಣೆಯ ಮೂಲಕ ಸಂಗ್ರಹಿಸಲಾದ ಹಣದ ಮೇಲೆ ತೆರಿಗೆ ವಿಧಿಸುವಂತಿಲ್ಲ" ಎಂದು ಹೇಳಿದೆ. 1994ರ ಪ್ರಕರಣವೊಂದರಲ್ಲಿ ಪಾಟ್ನಾ ಹೈಕೋರ್ಟ್ ಕೂಡಾ ಕೇಂದ್ರೀಯ ನೇರ ತೆರಿಗೆ ಮಂಡಳಿಯ ಆದೇಶವನ್ನು ಎತ್ತಿ ಹಿಡಿದಿದೆ.

ಹಲವಾರು ಧಾರ್ಮಿಕ ಮತ್ತು ಇನ್ನಿತರ ಸಂಘಟನೆಗಳು ಈ ದೇಶದಲ್ಲಿ ನೋಂದಣಿಯಾಗದಿದ್ದರೂ ಮುಕ್ತವಾಗಿ ಕಾರ್ಯಾಚರಿಸುತ್ತಿವೆ. ಆರೆಸ್ಸೆಸ್‌ಗೆ ಸಂಬಂಧಿಸಿ ಹೇಳುವುದಾದರೆ, ಪ್ರಮುಖ ವ್ಯಕ್ತಿಗಳ ಗುಂಪು ಹೊರತುಪಡಿಸಿ ಉಳಿದಂತೆ ಎಲ್ಲಾ ಚಟುವಟಿಕೆಗಳು (ಅದರ ಆಸ್ತಿಪಾಸ್ತಿ, ಶಾಲೆ, ಸ್ವಯಂಸೇವಾ ಸಂಘಟನೆಗಳು ಮತ್ತು ಪರಿವಾರ ಸಂಘಟನೆಗಳು) ಸೂಕ್ತವಾದ ನೋಂದಾಯಿತ ಟ್ರಸ್ಟ್ ಮತ್ತು ಸಂಘಟನೆಗಳ ಮೂಲಕವೇ ಕಾರ್ಯಾಚರಿಸಲ್ಪಡುತ್ತವೆ. ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವ ಉದ್ದೇಶದಿಂದ 1925ರಲ್ಲಿ ಆರೆಸ್ಸೆಸ್ ಸ್ಥಾಪನೆಯಾಯಿತು. ಆಗ ವಿದೇಶಿ ಸರಕಾರದಡಿಯಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಶ್ನೆಯೇ ಬರಲಿಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಭಾರತೀಯ ಕಾನೂನಿನ ಪ್ರಕಾರ ಸಂಘವು ನೋಂದಣಿರಹಿತ ಸಂಘಟನೆಯಾಗಿಯೇ ಕಾರ್ಯಾಚರಿಸಿಕೊಂಡು ಬಂದಿದೆ. ಇದನ್ನು ಈವರೆಗಿನ ಎಲ್ಲಾ ಸರಕಾರಗಳೂ ಮಾನ್ಯ ಮಾಡಿವೆ. ಈಗ ಯಾರಾದರೂ ಈ ಕುರಿತಂತೆ ಪ್ರಶ್ನೆ ಎತ್ತುತ್ತಿದ್ದಾರೆಂದರೆ ಒಂದೋ ಅದು ಅವರ ಅಜ್ಞಾನದಿಂದ ಅಥವಾ ರಾಜಕೀಯ ದುರುದ್ದೇಶದಿಂದ.

ಕಿರುಸುದ್ದಿ

ಜೂ. 27: ಅಂತರ್ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾ ಕೂಟ

ಮಂಗಳೂರು: ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಸ್ತ್ರ ಶಿಕ್ಷಣ ವಿದ್ಯಾರ್ಥಿಗಳಿಗಾಗಿ 5ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ್ ವೈದ್ಯಕೀಯ ಕಾಲೇಜು ವೈದ್ಯಕೀಯ ರಸ ಪ್ರಶ್ನೆ 'ಕಿಮ್ಸ್ ಪಿ.ಜಿ. ಮೆಡಿಕ್ವಿಜ್ – 2026' ಸ್ಪರ್ಧಾಕೂಟವನ್ನು ಜೂ.27ರಂದು ಬೆಳಗ್ಗೆ 10ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ರಾಜ್ಯದ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ತಮ್ಮ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಳಗೊಂಡ ತಂಡದ ಹೆಸರುಗಳನ್ನು ಸ್ಪರ್ಧಾಕೂಟದಲ್ಲಿ ಭಾಗವಹಿಸಲು ನೋಂದಾಯಿಸಬಹುದು. ಈ ಸ್ಪರ್ಧಾ ಕೂಟವು ಕೇವಲ ಆಂತರಿಕ ವೈದ್ಯಕೀಯ ಶಾಸ್ತ್ರ ವಿಷಯದ ಬಗ್ಗೆ ಸೀಮಿತಗೊಂಡಿದೆ. ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಯು.ಕೆ. ಮೋನು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಆಕರ್ಷಕ ಪ್ರಶಸ್ತಿ, ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಿರುವರು. ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರೆಹಮಾನ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿ, ವಿವರಗಳಿಗಾಗಿ ಸ್ಪರ್ಧಾಕೂಟದ ಸಂಘಟಕ ಹಾಗೂ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ರೈ (ದೂ. 98450 81145) ಅವರನ್ನು ಸಂಪರ್ಕಿಸಬಹುದು.

55ನೇ ರೈತ ಪುರಸ್ಕಾರಕ್ಕೆ ಆನಂದ್ ಪೂಜಾರಿ ಆಯ್ಕೆ

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 55ರ ಸರಣಿಯ ಕಾರ್ಯಕ್ರಮದ ಅಂಗವಾಗಿ ಸಾಧಕ ಕೃಷಿಕರ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಜೂ.26ರ ಶುಕ್ರವಾರ ಸಂಜೆ 4.45ಕ್ಕೆ ನಡೆಯಲಿದೆ. ಇಲ್ಲಿನ ಕೋಟತಟ್ಟು ನಿವಾಸಿ ಗುಳ್ಳಾಡಿ ಆನಂದ್ ಪೂಜಾರಿ ಇವರಿಗೆ ರೈತ ಪುರಸ್ಕಾರ ನೀಡಿ ಗೌರವಿಸಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಪಾದೇಕಲ್ಲು ವಿಷ್ಣು ಭಟ್, ಶ್ರೀ ಟಿ.ಎ.ಎನ್. ಖಂಡಿಗೆ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಘೋಷಣೆ.

ಮೂಡುಬಿದಿರೆ: ಕಳೆದ ನಲುವತ್ತೈದು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2025ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಹಿರಿಯ ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಟಿ.ಎ.ಎನ್. ಖಂಡಿಗೆ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ. ವರ್ಧಮಾನ ಸಾಹಿತ್ಯ ಪ್ರಶಸ್ತಿ ರೂಪಾ ಇಪ್ಪತ್ತೈದು ಸಾವಿರ ಗೌರವ ಸಂಭಾವನೆ, ತಾಮ್ರಪತ್ರ, ಸನ್ಮಾನವನ್ನು ಒಳಗೊಂಡಿದ್ದರೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ ರೂ. ಹದಿನೈದು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರದ ಜೊತೆ ಸನ್ಮಾನವನ್ನೂ ಒಳಗೊಂಡಿದೆ. ಮೂಡುಬಿದಿರೆಯಲ್ಲಿ ಜೂನ್ 20ರ ಶನಿವಾರ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯು ಪೀಠದ ಅಧ್ಯಕ್ಷರಾದ ಶ್ರೀ ಎಸ್.ಡಿ.ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಾಲಿನ ತೀರ್ಪುಗಾರರಾದ ವಿಮರ್ಶಕ ಡಾ.ಬಿ.ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ. ಬಿ.ಪಿ.ಸಂಪತ್ ಕುಮಾರ್ ಮತ್ತು ವಿಮರ್ಶಕ ಬೆಳಗೋಡು ರಮೇಶ ಭಟ್ ಅವರುಗಳ ತ್ರಿಸದಸ್ಯ ಸಮಿತಿಯು ನೀಡಿದ ಶಿಫಾರಸ್ಸಿನ ಆಧಾರದಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ. ಮೂಡುಬಿದಿರೆ ಸಮಾಜಮಂದಿರ ಸಭಾದಲ್ಲಿ ಸಪ್ಟೆಂಬರ್ ತಿಂಗಳಲ್ಲಿ ನಡೆಸುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯ ಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ ಮೊಗಸಾಲೆ ತಿಳಿಸಿದ್ದಾರೆ.

ಹಿರಿಯ ನಾಗರಿಕರ ದಿನಾಚರಣೆ

ಕುಂದಾಪುರ: ಪಡುಕೋಣೆಯಲ್ಲಿ ಸೀನಿಯರ್ ಸಿಟಿಜನ್ ಸಂಘದಿಂದ ಹಿರಿಯ ನಾಗರಿಕರ ದಿನ ವನ್ನು ಭಾನುವಾರ ಆಚರಿಸಲಾಯಿತು. ಸಂಘದ ಸದಸ್ಯರು ಚರ್ಚಿನ ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೊ ಅವರ ಹುಟ್ಟು ಹಬ್ಬ ಆಚರಿಸಿದರು. ಜನವರಿಯಿಂದ ಜೂನ್‌ತನಕ ಜನಿಸಿದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಫ್ರಾನ್ಸಿಸ್ ಕರ್ನೆಲಿಯೊ ರಚಿಸಿದ 5 ಪ್ರಾರ್ಥನೆ ಗೀತೆಗಳಲ್ಲಿ ಯಾವುದಾದರು ಒಂದನ್ನು ಹಾಡುವ ಸರ್ಧೆ ಆಯೋಜಿ ಸಲಾಗಿತ್ತು. ಧರ್ಮಗುರುಗಳು ಬೈಬಲ್ ಕ್ವಿಜ್‌ನ್ನು ನಡೆಸಿ ದರು. ಸೀನಿಯರ್ ಸಿಟಿಜನ್ ಸಂಘದ ಅಧ್ಯಕ್ಷ ಡೊಲಿ ಡಿಸಿಲ್ವಾ ಸ್ವಾಗತಿಸಿ, ಟ್ರಿಜಾ ಸಿಕ್ವೇರಾ ವಂದಿಸಿ, ಡೇರಿ ರೆಬೆಲ್ಲೊ ನಿರೂಪಿಸಿದರು.



ಮುಲ್ಕಿ – ಮೂಡುಬಿದಿರೆ ಮಂಡಲದ ವಿಶೇಷ ಜನಸಂಪರ್ಕ ಅಭಿಯಾನದ ಸಂದರ್ಭ ಕಿನ್ನಿಗೋಳಿ ಬಿಜೆಪಿ ಕಾರ್ಯಕರ್ತರಾಗಿದ್ದ, ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ರಘುವೀರ ಕಾಮತ್ ಮೂರುಕಾವೇರಿ ಹಾಗೂ ಸಂಜಯ್ ಕೆಮ್ಮಡೆ ಅವರ ಮನೆಗೆ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಶಾಸಕ ಉಮಾನಾಥ್ ಕೋಟ್ಯಾನ್, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.

ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲ: ಟೀಕೆ

ಮಡಿಕೇರಿ: ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ಚುನಾವಣೆ ಸಂದರ್ಭ ನೀಡಿದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ ಎಂಬುದಾಗಿ ಬಹುತೇಕ ಸಮೀಕ್ಷೆಗಳಲ್ಲಿ ಹೇಳಲಾಗಿತ್ತು. ಇದರಿಂದ ವಿಚಲಿತರಾದ ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲಲು ಬೇರೆ ಮಾರ್ಗವಿಲ್ಲದೆ ಮತದಾರರಿಗೆ ಬಿಟ್ಟಿ ಭಾಗ್ಯಗಳ ಆಮಿಷ ಒಡ್ಡಿ ಚುನಾವಣೆ ಗೆದ್ದಿತ್ತು. ಆ ಸಂದರ್ಭ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಮತ್ತು ಪ್ರಚಾರ ಸಭೆಗಳಲ್ಲಿ 'ಎಲ್ಲರಿಗೂ ಫ್ರೀ' ಎಂಬ ದೊಡ್ಡ ಮಟ್ಟದ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಆದರೆ ಗೃಹಲಕ್ಷ್ಮಿ ಯೋಜನೆಯೊಂದರಲ್ಲೇ ಸುಮಾರು ನಾಲ್ಕೈದು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕದೆ ನೇರವಾಗಿ ಮೂರ್ನಾಲ್ಕು ತಿಂಗಳು ಕಳೆದ ಬಳಿಕ ಆ ತಿಂಗಳ ಹಣವನ್ನು ಮಾತ್ರ ಗೃಹಿಣಿಯರ ಖಾತೆಗೆ ಹಾಕಿ ಹಿಂದಿನ ಬಾಕಿ ಇರುವ ಹಣ ದುರುಪಯೋಗಪಡಿಸಿಕೊಂಡು ವಂಚನೆ ಮಾಡುತ್ತಿದ್ದುದನ್ನು ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರು ಪ್ರಶ್ನೆ ಮಾಡಿದಾಗ ಈ ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ವಂಚನೆ ಬೆಳಕಿಗೆ ಬಂದಿತ್ತು. ಇದನ್ನು ಸ್ವತಃ ಆಗಿನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಪ್ಪಿಕೊಂಡಿದ್ದರು ಎಂದು ಮಹೇಶ್ ದೂರಿದ್ದಾರೆ. ಈಗ ಮತ್ತೆ ಸರ್ಕಾರ ಯೋಜನೆಗಳಿಗೆ ಹಣ ಒದಗಿಸಲಾಗದೆ ಪರಿಷ್ಕರಣೆ ನೆಪದಲ್ಲಿ ಅರ್ಹರನ್ನು ಅನರ್ಹ ಮಾಡಲು ಹೊರಟಿದೆ. ಇದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಚುನಾವಣೆ ವೇದಿಕೆಗಳಲ್ಲಿ ಹೇಳುತ್ತಿದ್ದ ಮಹದೇವಪ್ಪ ನಿಂಗೂ ಫ್ರೀ ಕಾಕಾ ಪಟೇಲ್ ನಿಂಗೂನ ಫ್ರೀ ಎಂಬುದು ಇದೀಗ ಕೇವಲ ಬೋಗಸ್ ಎಂಬುದು ಸಾಬೀತಾಗಿದೆ ಎಂದು ಕೊಡಗು ಬಿಜೆಪಿ ವ್ಯಂಗವಾಡಿದೆ.

ಕೊಡಗು ಜಿಲ್ಲಾ ಅಭಿವೃದ್ಧಿ –ಸಮನ್ವಯ ಸಭೆ । ನಗರಸಭೆ ಪೌರಾಯುಕ್ತರಿಗೆ ಸಂಸದ ಯದುವೀರ್ ನಿರ್ದೇಶನ

ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿ

ಮಡಿಕೇರಿ: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯಲ್ಲಿ ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಪಾರಂಪರಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು, ಅಮೃತ್ 2.0 ಯೋಜನೆ, ಜಲಜೀವನ್ ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಣ ಹಾಗೂ ಕೃಷಿ ಚಟುವಟಿಕೆ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.

ಸಭೆಯ ಆರಂಭದಲ್ಲಿ ಮಡಿಕೇರಿ ನಗರದ ಪಾರಂಪರಿಕ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬಂಧ ಈಗಾಗಲೇ ಹಲವು ಬಾರಿ ಚರ್ಚೆ ನಡೆದಿದ್ದು, ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಸಂಸದರು ನಿರ್ದೇಶನ ನೀಡಿದರು.

ಮಳೆ ಮತ್ತಿತರ ಕಾರಣ ನೀಡದೆ ಕೆಲಸ ಆಗಬೇಕು. ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡ ಬೇಕು. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾ ಗಿದ್ದು, ಇನ್ನು ಯಾವುದೇ ಕಾರಣ ನೀಡುವಂತಿಲ್ಲ ಎಂದು ಸಂಸದರು ತಾಕೀತು ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ , ಸುಜಾ ಕುಶಾಲಪ್ಪ ಅವರು ಅನುಪಾಲನಾ ವರದಿಯಂತೆ



ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಸಬೂಬು ನೀಡುವಂತಿಲ್ಲ ಎಂದು ತಾಕೀತು ಮಾಡಿದರು.

ವಿಷಯಕ್ಕೆ ಸಂಬಂಧಿಸಿದಂತೆ ದಿಶಾ ಸಮಿತಿ ಸದಸ್ಯರಾದ ಡಾ.ನವೀನ್ ಕುಮಾರ್, ಆರ್.ಕೆ.ಚಂದ್ರು, ನಾಗೇಶ್ ಕುಂದಲ್ಪಾಡಿ, ಕಾಂತಿ ಸತೀಶ್ ಅವರೂ ಧ್ವನಿಗೂಡಿಸಿದರು.

ಕೇಂದ್ರ ಸರ್ಕಾರದಿಂದ ಕಸ ವಿಲೇವಾರಿ, ಅಮೃತ್ 2.0 ಯೋಜನೆ, ಜೆಜೆಎಂ, ವಿಶ್ವಕರ್ಮ, ಸ್ವಚ್ಛಭಾರತ ಅಭಿಯಾನ ಸೇರಿದಂತೆ ಹಲವು ಯೋಜನೆ ಬಗ್ಗೆ ಸಾರ್ವಜನಿಕರಿಗೆ ಇನ್ನಷ್ಟು ಮಾಹಿತಿ ನೀಡಬೇಕು. ಈ ಯೋಜನೆ ಗಳಿಗೆ ನಿರೀಕ್ಷೆಗೂ ಮೀರಿ ಅನುದಾನ ಬರುತ್ತಿದ್ದು, ಅನುಷ್ಠಾನ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡ ಬೇಕೆಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಸಲಹೆ ಮಾಡಿದರು.

ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲೆ ಹಲವು ಕಡೆ ರಸ್ತೆ ಬದಿ ಕಸ ಬೀಸಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು. ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಕಸ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಈ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು ಎಂದರು.

ಜಿಲ್ಲೆಯ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಕಸ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕೇರಳ – ಅಸ್ಸಾಂನಲ್ಲಿ ತ್ಯಾಜ್ಯವನ್ನು ಸರಿಯಾದ ನಿರ್ವಹಣೆ ಮಾಡಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಯಥೇಚ್ಛವಾಗಿ ಕಂದಾಯ ಬರುತ್ತಿದ್ದರೂ ಸರಿಯಾದ ನಿರ್ವಹಣೆ ಕಾಣುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಗ್ರಾ.ಪಂ. ಮಟ್ಟದಲ್ಲಿ ಶೇ.100ರಷ್ಟು ಕಸ ವಿಲೇವಾರಿಗೆ ಒತ್ತು ನೀಡಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಡಸ್ಟ್ ಬಿನ್ ಇಡಲಾಗಿದೆ ಎಂದರು.

ಆರ್.ಕೆ.ಚಂದ್ರು ಮಾತನಾಡಿ, ಹಾಡಿಗಳಲ್ಲಿ ಸಹ ತ್ಯಾಜ್ಯ ವಿಲೇವಾರಿ ಸಂಬಂಧ ಅರಿವು ಮೂಡಿಸಬೇಕು ಎಂದರು. ಕಸದ ವಿಚಾರಗಳು ಮುಂದಿನ ಸಭೆಗೆ ಬರಬಾರದು. ಈ ಬಗ್ಗೆ ಯೋಜನೆ ರೂಪಿಸಿ ವರದಿ ನೀಡಬೇಕೆಂದು ಸಂಸದ ಯದುವೀರ್ ತಾಕೀತು ಮಾಡಿದರು.

ಕತೆ ಬೇಡ: ಫಲಿತಾಂಶ ಮುಖ್ಯ

ಅಧಿಕಾರಿಗಳು ಶ್ರದ್ಧೆ –ಬದ್ಧತೆಯಿಂದ ಕೆಲಸ ಮಾಡಿದಲ್ಲಿ ಸುಲಲಿತವಾಗಿ ಕರ್ತವ್ಯ ನಿರ್ವಹಿಸಬಹುದಾಗಿದೆ.ಆದರೆ ಕತೆ ಹೇಳುವುದನ್ನು ಬಿಡಬೇಕು. ಅಧಿಕಾರಿಗಳ ಕತೆ ಕೇಳಿ ಕೊಂಡು ಹೋಗಲು ಬಂದಿಲ್ಲ. ಫಲಿತಾಂಶ ಅತಿ ಮುಖ್ಯ.

■ ವಿಧಾನ ಪರಿಷತ್ ಸದಸ್ಯ ಎಸ್.ಎಲ್, .ಭೋಜೇಗೌಡ,

ಅಮೃತ್ 2.0 ಯೋಜನೆ: ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಎಂಜಿನಿಯರ್ ಜಯಕುಮಾರ್ ಅವರು, ಜಿಲ್ಲೆಯ 5 ತಾಲೂಕುಗಳಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಯೋಜನಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಶೇ.70 ರಷ್ಟು ಪ್ರಗತಿ ಸಾಧಿಸ ಲಾಗಿದೆ. ಈ ಆರ್ಥಿಕ ವರ್ಷಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಅಮೃತ್ 2.0 ಯೋಜನೆ ಜಿಲ್ಲೆಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸಂಸದರು ನಿರ್ದೇಶನ ನೀಡಿದರು.

ಟ್ಯಾಂಕರ್ ಬಳಕೆ ಸಲ್ಲದು

ರಾಜ್ಯದಲ್ಲಿ ಹೆಚ್ಚಾಗಿ ಮಳೆ ಬೀಳುವ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಬೇಸರ ತರಿಸುತ್ತದೆ. ಕೆರೆ, ಕಟ್ಟೆ, ಬಾವಿ, ಹಳ್ಳ, ಕೊಳ್ಳಗಳು ಹಾಗೂ ತೊರೆಗಳಲ್ಲಿ ನೀರು ಇದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಟ್ಯಾಂಕರ್ ಬಳಸುವುದು ಸರಿಯಲ್ಲ ಎಂದರು.

ಸಮಗ್ರ ತನಿಖೆಯಾಗಲಿ

ಅಮೃತ್ 2.0 ಯೋಜನೆ ಪ್ರಗತಿ ಕುರಿತು ಸಮಗ್ರ ತನಿಖೆಯಾಗಬೇಕೆಂದು ದಿಶಾ ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಒತ್ತಾಯಿಸಿದರು. ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆ ಸಂಬಂಧಿಸಿದಂತೆ ಶೇ.10 ರಷ್ಟು ಪ್ರಗತಿ ಸಾಧಿಸಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಪಂಚನಾಮೆ ಆಗಬೇಕು ಎಂದರು.

ಡಾ.ನವೀನ್ ಕುಮಾರ್ ಮಾತನಾಡಿ, ಕಾಫಿ ಮಂಡಳಿಯಿಂದ ಕೇಂದ್ರ ಸರ್ಕಾರದ ಹಲವು ಯೋಜನೆಗಳಿದ್ದು, ಕೃಷಿಕರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಟವರ್ ನಿರ್ಮಾಣಕ್ಕೆ ಭೂಮಿ

ಭಾರತ ಸಂಚಾರ ನಿಗಮ ನಿಯಮಿತ ಅಗತ್ಯ ಇರುವ ಕಡೆ ಟವರ್ ನಿರ್ಮಿಸಲು ಅವಕಾಶ ಕಲ್ಪಿಸಬೇಕು. ಟವರ್ ನಿರ್ಮಾಣಕ್ಕೆ ಭೂಮಿ ಒದಗಿಸುವಂತೆ ಕಂದಾಯ, ಅರಣ್ಯಇಲಾಖೆ ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿ ದರು. ಅಪರ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಜೂ.28ರಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

ಮಕ್ಕಳಿಗೆ ತಪ್ಪದೆ ಲಸಿಕೆಯನ್ನು ಹಾಕಿಸಿ

ಮಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಜೂ.28ರಂದು ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ 0–5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವ ಹಿಸ ಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೂಚಿಸಿದರು.

ಅವರು ಸೋಮವಾರ ಮಹಾನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಗರ ಮಟ್ಟದ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಗತ್ಯ ಕ್ರಮ ವಹಿಸಬೇಕು

ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಅಗತ್ಯ ಸಿದ್ಧತೆಯನ್ನು ಕೈಗೊಂಡು, 5 ವರ್ಷದೊಳಗಿನ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ವ್ಯವಸ್ಥಿತವಾಗಿ ನಡೆಸಬೇಕು. ಕಾರ್ಮಿಕರ ಮಕ್ಕಳಿಗೂ ಲಸಿಕೆ ಲಭ್ಯವಾಗುವಂತೆ ಅಗತ್ಯ ಕ್ರಮ ವಹಿಸಬೇಕು ಎಂದರು.

ಜೂ. 29ರಿಂದ ಮನೆ ಮನೆಗೆ ಭೇಟಿ

ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪಲ್ಸ್ ಪೋಲಿಯೋ ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದೆ ಹಾಗೂ ಜೂನ್ 29



» 5 ವರ್ಷದೊಳಗಿನ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ವ್ಯವಸ್ಥಿತವಾಗಿ ನಡೆಸಬೇಕು

» ತಾಯಂದಿರ ಸಭೆಗಳಲ್ಲಿ ಲಸಿಕಾ ದಿನದ ಬಗ್ಗೆ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಬೇಕು

» ಕಾರ್ಮಿಕರ ಮಕ್ಕಳಿಗೂ ಲಸಿಕೆ ಲಭ್ಯವಾಗುವಂತೆ ಕ್ರಮ ವಹಿಸಿ

ರಿಂದ ಜುಲೈ 1 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಲಸಿಕಾ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ಮನೆಯಲ್ಲಿರುವ ನವಜಾತ ಶಿಶುಗಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆಯನ್ನು ನೀಡಬೇಕು. ತಾಯಂದಿರ ಸಭೆಗಳಲ್ಲಿ ಲಸಿಕಾ ದಿನಾಂಕದ ಕುರಿತು, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಡೆಂಗ್ಯೂ, ಮಲೇರಿಯಾ ನಿಯಂತ್ರಣ ಸಭೆ

ಡೆಂಗ್ಯೂ, ಮಲೇರಿಯಾದಂತಹ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರೋಗ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್, ಆರ್.ಸಿ.ಹೆಚ್ ಅಧಿಕಾರಿ ರಾಜೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್, ಡಾ.ಹರ್ಷಿತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿರಿಯ ಸಾಹಿತಿ, ಪತ್ರಕರ್ತ ಪರಮಾನಂದ ಸಾಲ್ಯಾನ್‌ಗೆ 'ರಂಗಭಾಸ್ಕರ' ಪ್ರಶಸ್ತಿ ಪ್ರದಾನ

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹದಿನೆಂಟನೆಯ ವಾರ್ಷಿಕೋತ್ಸವದ ಅಂಗವಾಗಿ ರಂಗಭಾಸ್ಕರ–2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು ಸಂಘಟಕ ಪರಮಾನಂದ ಸಾಲ್ಯಾನ್ ಅವರಿಗೆ ಸಸಿಹಿತ್ಲುವಿನ ಅವರ ಸ್ವಗೃಹದಲ್ಲಿ ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿದರು.

ನಟ ನವೀನ್ ಡಿ. ಪಡೀಲ್ ಮಾತನಾಡಿ, ಪರಮಾನಂದ ಸಾಲ್ಯಾನ್ ಅವರ ಸಹೃದತೆ ಮತ್ತು ಕಲೆಯ ಬಗೆಗಿನ ಅಭಿಮಾನವನ್ನು ನೆನಪಿಸಿ ಶುಭಹಾರೈಸಿದರು.

ಹಿರಿಯ ಜನಪದ ತಜ್ಞ ಕೆ.ಕೆ. ಪೇಜಾವರ ಅವರು ತಮ್ಮ ಮತ್ತು ಪರಮಾನಂದರ ದೀರ್ಘ ಕಾಲದ ಗೆಳೆತನದ ದಿನಗಳನ್ನು ಮೆಲುಕು ಹಾಕಿದರು.

ಸಂಘಟಕ ಯತೀಶ್ ಬೈಕಂಪಾಡಿ ಶುಭ ಹಾರೈಸಿದರು. ಬಹುಮುಖ ಪ್ರತಿಭೆ ದಿವಂಗತ ಭಾಸ್ಕರ ನೆಲ್ಲಿತೀರ್ಥ ಅವರ ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಉಡುಪಿಯ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿಸುತ್ತಿದ್ದಾರೆ.



ಶ್ಲಾಘನೀಯ

ರಂಗಭಾಸ್ಕರ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯನ್ನು ಮಾಡಿರುವುದು ಶ್ಲಾಘನೀಯ.

■ ಡಾ.ದಾಮೋದರ ಶೆಟ್ಟಿ

ರೂ.35 ಸಾವಿರ ಮೊತ್ತ

ಪ್ರಶಸ್ತಿ 15,000 ರೂ. ಹಾಗೂ ರಂಗಸಂಗಾತಿ ಗೆಳೆಯರ ಬಳಗ ಕೊಡಮಾಡಿದ 20,000 ರೂ. ಸೇರಿ ಒಟ್ಟು 35,000 ರೂ. ಮೊತ್ತವನ್ನು ಒಳಗೊಂಡಿತ್ತು.

ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್, ಹಿರಿಯ ನಟರಾದ ಸಂತೋಷ್ ಶೆಟ್ಟಿ, ಮುರಳೀಧರ ಕಾಮತ್, ಉಡುಪಿಯ ರವಿರಾಜ್ ಎಚ್.ಪಿ., ರಾಜೇಶ್ ಭಟ್ ಪಣಿಯಾಡಿ, ಮೈಮ್ ರಾಮದಾಸ್, ಜಯಶೀಲ್, ಜಯದೇವ್, ಹರಿಪ್ರಸಾದ್ ಕುಂಪಲ, ರಂಜನ್ ಬೋಳೂರು, ಪ್ರಮೀಳಾ ದೀಪಕ್, ಯಶೋಧರ ಕೋಟ್ಯಾನ್, ಉಪನ್ಯಾಸಕ ಕರುಣಾಕರ ಬಳ್ಕೂರು, ರಂಗಸಂಗಾತಿಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ, ನಾಗೇಶ್ ಬಜಾಲ್, ಚಂದ್ರಶೇಖರ ಕೂಳೂರು ಮುಂತಾದವರು ಮತ್ತು ಪರಮಾನಂದರ ಶಿಷ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

ರಂಗಸಂಗಾತಿ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ 'ಅಂಬುರುಹ' ಯಕ್ಷಸದನ ಪ್ರಶಸ್ತಿ

'ಯಕ್ಷಗರತಿ' ಪುಂಡರೀಕಾಕ್ಷ ಉಪಾಧ್ಯಾಯರಿಗೆ ಪ್ರದಾನ

ಕೊಣಾಜೆ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಮಂಜನಾಡಿ ಮತ್ತು ಡಾ.ಕೆ. ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರ, ನಿಟ್ಟೆ ವಿವಿ ಸಹಯೋಗದೊಂದಿಗೆ ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ಅಂಬುರುಹ ಯಕ್ಷಸದನ ಪ್ರಶಸ್ತಿಯನ್ನು ನಿಟ್ಟೆ ವಿ.ವಿ.ಯ ಡಾ.ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ಉಭಯತಿಟ್ಟುಗಳ ಯಕ್ಷಗಾನ ಕಲಾವಿದ 'ಯಕ್ಷಗರತಿ' ಶ್ರೀ ಪುಂಡರೀಕಾಕ್ಷ ಉಪಾಧ್ಯಾಯಗೆ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಯಕ್ಷಗಾನ ರಂಗದ ಹಿರಿಯ ಭಾಗವತ ರಾದ ಕುರಿಯ ಗಣಪತಿ ಶಾಸ್ತ್ರಿ ವಹಿಸಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಸವ್ಯಸಾಚಿ ಕಲಾವಿದರು ಅವರು ನಿಜವಾದ ದಶಾವತಾರಿ, ಅವರ ಹೆಸರಿನ ಅಂಬುರುಹ ಪ್ರಶಸ್ತಿ ಪುಂಡರೀಕಾಕ್ಷ ಉಪಾಧ್ಯಾಯರಿಗೆ ದೊರಕಿರುವುದು ಅರ್ಹವಾದದ್ದು ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುಂಡರೀಕಾಕ್ಷ ಉಪಾಧ್ಯಾಯರು ಪುರುಷೋತ್ತಮ ಪೂಂಜರ



ಪ್ರಸಂಗವೇ ನನ್ನನ್ನು ಬೆಳೆಸಿದ್ದು ಅವರ ಸಾಹಿತ್ಯ ಶ್ರೀಮಂತಿಕೆ ಸದಾ ಅನುಸರಣೀಯ ಎಂದರು.

ಯಕ್ಷಗಾನ ಕಲಾವಿದ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಪುಂಡರೀಕಾಕ್ಷ ಉಪಾಧ್ಯಾಯರ ಬಗ್ಗೆ ಅಭಿನಂದನ ನುಡಿಗಳನ್ನಾಡಿ ಅಂಬುರುಹ – ಪುಂಡರೀಕ ಒಂದೇ ಅರ್ಥ ಬೀರುವ ಪದ. ಈ ಎರಡು ಪದಗಳ ಹಿಂದಿರುವ ಯಕ್ಷಗಾನದ ಶಕ್ತಿ ಯಕ್ಷಗಾನ ಲೋಕ ಬೆಳಗಿಸಿದೆ. ಪುಂಡರೀಕಾಕ್ಷ ಉಪಾಧ್ಯಾಯರು ನಿಜವಾದ ಯಕ್ಷದ್ಯುಮಣಿ ಎಂದರು.

ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಸಂಸ್ಥೆಯ ಅಧ್ಯಕ್ಷೆ ಶೋಭಾ ಪುರುಷೋತ್ತಮ ಪೂಂಜ ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಪ್ರಸ್ತಾವನೆಗೈದರು. ಪ್ರಸಿದ್ಧ ಕಲಾವಿದರಿಂದ 'ನೃಪಾಲಸೂಯ' ಎಂಬ ಆಖ್ಯಾನದ ಯಕ್ಷಗಾನ ತಾಳಮದ್ದಳೆ ನಡೆಯಿತು.

ಮಯೂರ ನಾಯ್ಗ ಸ್ವಾಗತಿಸಿದರು. ಪರೀಕ್ಷಿತ ಪೂಂಜ ಪ್ರಾರ್ಥಿಸಿ, ಚೈತ್ರಾ ಪರೀಕ್ಷಿತ ವಂದಿಸಿದರು. ದೀವಿತ್ ಎಸ್.ಕೆ. ಪೆರಾಡಿ ನಿರೂಪಿಸಿದರು.

ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಕಾಮತ್

ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ವಿಳಂಬ ಬೇಡ

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿ ಬಳಿ ಪ್ರವಾಸಿ ತಾಣ, ಸಮಗ್ರ ಅಭಿವೃದ್ಧಿ ಕಾಮಗಾರಿ ಅನಗತ್ಯವಾಗಿ ವಿಳಂಬವಾಗುತ್ತಿದ್ದು, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ಸಭಾಂಗಣದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿಗಾಗಿ 2022ರ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ –1 ಮೂಲಕ 3 ಕೋಟಿ ರೂ. ಅನುದಾನ ಮಂಜೂರುಗೊಳಿಸಲಾಗಿತ್ತು. ನಂತರ ಅದರ ಗುದ್ದಲಿ ಪೂಜೆಯನ್ನೂ ಸಹ ನಾವು ನಡೆಸಿದ್ದೇವೆ. ಆದರೆ ಈವರೆಗೆ ಒಂದಿಲ್ಲೊಂದು ಸಮಸ್ಯೆ ಹೇಳಿ ಕೊಂಡು, ಎಂದೋ ಪೂರ್ಣಗೊಳ್ಳಬೇಕಿದ್ದ ಕಾರ್ಯ



ನಿಲ್ಲಿಸಿರುವುದು ಬೇಸರದ ಸಂಗತಿ. ದಲಿತರ ಕುಂದುಕೊರತೆ ಸಭೆಗಳಲ್ಲೂ ಸಮುದಾಯದ ಮುಖಂಡರು ಪ್ರಸ್ತಾಪಿಸಿದ್ದು, ಇದೀಗ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುತ್ತಿದ್ದು, ಶೀಘ್ರ ಸಮಸ್ಯೆ ಬಗೆಹರಿಯಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಉಪ ಆಯುಕ್ತ ನರೇಶ್ ಶೆಣೈ, ತಹಸೀಲ್ದಾರ್ ರಮೇಶ್ ಬಾಬು, ಅರಣ್ಯ ಇಲಾಖೆ ರಾಜೇಶ್ ಬಳಿಗಾರ್, ಸಮಾಜ ಕಲ್ಯಾಣ ಇಲಾಖೆ ಸುರೇಶ್ ಅಡಿಗ, ಅಧಿಕಾರಿಗಳಾದ ರಾಜೇಶ್, ಪುನೀತ್, ಭವ್ಯ, ಮಾಲಿನಿ, ಶಿವಕುಮಾರ್, ನಿಕಟಪೂರ್ವ ಪಾಲಿಕೆ ಸದಸ್ಯ ಶೈಲೇಶ್ ಶೆಟ್ಟಿ, ದಲಿತ ಮುಖಂಡರಾದ ರಘುವೀರ್ ಬಾಬುಗುಡ್ಡೆ, ಶಿವಪ್ಪ ನಂತೂರು, ಹೃದಯನಾಥ್, ಸಂದೀಪ್ ಬೋಳೂರು, ಕಿರಣ್ ಕೊಡಿಯಾಲ್ ಬೈಲ್, ಪ್ರಕಾಶ್ ಕೋಡಿಕಲ್, ಉಮೇಶ್ ಕುಮಾರ್, ದೇವೇಂದ್ರ, ಪ್ರಭಾಕರ್ ಉಪಸ್ಥಿತರಿದ್ದರು.

Estd : 1912

THE KASARAGOD CO-OPERATIVE TOWN BANK LTD., KASARAGOD

H.O Kasaragod, Kerala State, Mail id : headoffice@kasaragodtownbank.com., Phone : 223994 (H.O)

Balance Sheet as at 31st March 2026

	Schedule	As on 31-03-2026	As on 31-03-2025
Capital and Liabilities			
Capital	1	9,29,23,204.00	79,579,229.00
Reserves and Surplus	2	13,91,29,539.70	15,41,95,173.56
Deposits	3	211,20,83,856.06	196,00,20,402.90
Borrowings	4	-	-
Other liabilities and Provisions	5	8,36,49,848.06	62,457,214.33
Total		**242,77,86,447.82**	**225,62,52,019.79**
Assets			
Cash and balances with Reserve Bank of India	6	2,38,67,641.87	2,71,03,750.87
Balance with banks and money at call and short notice	7	25,18,57,388.63	31,80,93,933.71
Investments	8	43,24,79,567.00	37,60,15,636.00
Advances	9	156,41,76,947.56	138,77,35,592.19
Fixed Assets	10	8,20,01,474.94	7,92,68,106.16
Other Assets	11	7,34,03,427.82	6,80,35,000.86
Total		**242,77,86,447.82**	**225,62,52,019.79**
Contingent liabilities	12	93,28,279.23	92,44,927.87
Bills for collection		Nil	Nil

PROFIT AND LOSS ACCOUNT FOR THE YEAR ENDED 31ST MARCH 2026

	Schedule	As on 31-03-2026	As on 31-03-2025
I Income			
Interest earned	13	2,016,33,769.73	18,24,75,233.44
Other income	14	2,24,69,015.29	2,00,42,930.51
Total		**22,41,02,785.02**	**20,25,18,163.95**
II Expenditure			
Interest expended	15	14,08,94,870.13	11,94,33,281.46
Operating expenses	16	8,01,18,204.75	654,42,102.61
Provisions and contingencies		7,36,630.00	49,25,852.34
Total		**22,17,49,704.88**	**18,98,01,236.41**
III Profit/Loss			
Net profit/loss(-) for the year		23,53,080.14	1,27,16,927.54
Profit/loss(-) brought forward		23,53,080.14	1,27,16,927.54
Total		**23,53,080.14**	**1,27,16,927.54**
IV Appropriations			
Transfer to statutory reserves			
Transfer to other reserves		-	-
Transfer to Government/ proposed dividend		-	-
Balance carried over to balance sheet		**23,53,080.14**	**1,27,16,927.54**

Schedule 1 – Capital

		AS AT 31-03-2026	AS AT 31-03-2025
III	For Other Banks		
	Authorised Capital		
	(99,60,000 Class A Shares of Rs 25/- each)	24,90,00,000.00	24,90,00,000.00
	(1,000 Class B Shares of Rs 1,000/- each)	10,00,000.00	10,00,000.00
	Issued Capital		
	(31,79,570 Class A Shares of Rs 25/- each)	-	7,94,89,250.00
	(90 Class B Shares of Rs 1000/- each)	-	89,979.00
	Subscribed Capital		
	(31,79,570 Class A Shares of Rs 25/- each)	-	7,94,89,250.00
	(90 Class B Shares of Rs 1000/- each)	-	89,979.00
	Called & Paid-Up Capital		
	(31,79,570 Class A Shares of Rs 25/- each)	-	7,94,89,250.00
	(90 Class B Shares of Rs 1000/- each)		89,979.00
	Issued Capital		
	(37,13,329 Class A Shares of Rs 25/- each)	9,28,33,225.00	-
	(90 Class B Shares of Rs 1000/- each)	89,979.00	-
	Subscribed Capital		
	(31,79,570 Class A Shares of Rs 25/- each)	9,28,33,225.00	-
	(90 Class B Shares of Rs 1000/- each)	89,979.00	-
	Called & Paid-Up Capital		
	(31,79,570 Class A Shares of Rs 25/- each)	9,28,33,225.00	-
	(90 Class B Shares of Rs 1000/- each)	89,979.00	-
	Total	**9,29,23,204.00**	**7,95,79,229.00**

Schedule 2- Reserve and Surplus

		AS AT 31-03-2026	AS AT 31-03-2025
I	Statutory Reserves		
	Opening Balance	3,04,27,288.16	2,62,65,130.94
	Additional during the year	31,79,231.89	41,62,157.22
	Deductions during the year	-	-
	Sub total	**3,36,06,520.05**	**3,04,27,288.16**
II	Capital Reserves		
	Opening Balance	1,25,529.88	1,25,529.88
	Additional during the year	-	-
	Deductions during the year	-	-
	Sub total	**1,25,529.88**	**1,25,529.88**
III	Share Premium		
	Opening Balance	-	-
	Additional during the year	-	-
	Deductions during the year	-	-
	Sub total	-	-
IV	Revenue and Other Reserves		
	Opening Balance	11,09,25,427.98	7,40,65,710.31
	Additional during the year	21,16,402.65	4,52,29,397.52
	Deductions during the year	99,97,421.00	83,69,679.85
	Net Revenue and Other Reserves (Annexure-2)	10,30,44,409.63	11,09,25,427.98
V	Balance in Profit and Loss Account	23,53,080.14	12,716,927.54
	Total	**13,91,29,539.70**	**15,41,95,173.56**

Schedule 3-Deposits

		AS AT 31-03-2026	AS AT 31-03-2025
A. I	Demand deposits		
	(i) From banks	-	-
	(ii) From others	4,33,19,880.89	4,15,58,380.67
II	Saving Bank Deposits	43,94,18,996.91	40,64,29,192.78
III	Term Deposits		
	(i) From banks	-	-
	(ii) From others	162,93,44,978.26	151,20,32,829.45
	Total (I, II and III)	**211,20,83,856.06**	**196,00,20,402.90**
B.	(i)Deposits of branches in India	211,20,83,856.06	196,00,20,402.90
	(ii) Deposits of branches outside India	-	-
	Total	**211,20,83,856.06**	**196,00,20,402.90**

Schedule 4 -Borrowings

		AS AT 31-03-2026	AS AT 31-03-2025
I	Borrowings in India		
	(a) Reserve Bank of India	-	-
	(b) Other banks	-	-
	(c) Other institutions and agencies	-	-
II	Borrowings outside India		
	Total (I and II)	-	-
	Secured borrowings included in I and II above - Rs.	-	-

Schedule 5 -Other Liabilities and Provision

		AS AT 31-03-2026	AS AT 31-03-2025
I	Bills payable	2,73,063.00	16,65,578.00
II	Inter-office Adjustment(net)	12,11,974.57	12,10,052.77
III	Interest accrued	4,55,65,287.30	2,53,55,725.30
IV	Others (including provisions)	3,65,99,523.19	3,42,25,858.26
	Total	**8,36,49,848.06**	**6,24,57,214.33**

Schedule 6 -Cash and Balances with Reserve Bank of India

		AS AT 31-03-2026	AS AT 31-03-2025
I	Cash in hand (including foreign currency notes)	2,38,67,641.87	2,71,03,750.87
II	Balances with Reserve Bank of India		
	(i) in Current Account	-	-
	(ii)in Other Accounts	-	-
	Total (I and II)	**2,38,67,641.87**	**2,71,03,750.87**

Schedule 7 - Balances with Banks and Money at Call and Short Notice

		AS AT 31-03-2026	AS AT 31-03-2025
I	In India		
	(i) Balances with banks		
	(a) in Current Accounts	7,64,90,458.82	10,30,73,820.15
	(b) in Other Deposit Accounts	17,53,66,929.81	21,50,20,113.56
	(ii) Money at call and short notice		
	(a) with banks	-	-
	(b) with other institutions	-	-
	Total (i and ii)	**25,18,57,388.63**	**31,80,93,933.71**
II	Outside India		
	(i) in Current Accounts	-	-
	(ii) in Other Deposit Accounts	-	-
	(iii) Money at call and short notice	-	-
	Total (i, ii and iii)	-	-
	Grand Total (I and II)	**25,18,57,388.63**	**31,80,93,933.71**

Schedule 8 -INVESTMENT

		AS AT 31-03-2026	AS AT 31-03-2025
I	Investments in India in		
	(i) Government Securities	43,23,87,547.00	37,59,23,616.00
	(ii) Other approved securities	-	-
	(iii) Shares	-	-
	(iv) Debentures and Bonds	-	-
	(v) Subsidiaries and/or joint ventures	-	-
	(vi) Others - Share in KDCB	92,020.00	92,020.00
	Total	43,24,79,567.00	**37,60,15,636.00**
II	Investments outside India in		
	(i) Government securities (including local authorities)	-	-
	(ii) Subsidiaries and/or joint ventures abroad	-	-
	(iii)Others investments (to be specified)	-	-
	Total	-	-
	Grand Total (I and II)	**43,24,79,567.00**	**37,60,15,636.00**

Schedule 9- Advances

		AS AT 31-03-2026	AS AT 31-03-2025
A	(i) Bills purchased and discounted	-	-
	(ii) Cash credits, overdrafts and loans repayable on demand	9,27,37,580.68	8,57,53,947.32
	(iii)Term loans	147,14,39,366.88	130,19,81,644.87
B	**Total**	**156,41,76,947.56**	**138,77,35,592.19**
	(i)Secured by tangible assets	149,67,08,107.76	132,14,35,513.62
	(ii) Covered by Bank/Government Guarantees		-
	(iii)Unsecured	6,74,68,839.80	6,63,00,078.57
C I	**Total**	**156,41,76,947.56**	**138,77,35,592.19**
	Advances in India		
	(i) Priority Sectors	96,01,36,624 .00	82,77,84,250.90
	(ii) Public Sector	-	-
	(iii) Banks	-	-
	(iv) Others	60,40,40,323 .00	55,99,51,341.29
C	**Total**	**156,41,76,947.56**	**138,77,35,592.19**
II	Advances outside India		
	(i) Due from banks	-	-
	(ii) Due from others	-	-
	(a) Bills purchased and discounted	-	-
	(b) Syndicated loans	-	-
	(c) Others	-	-
	Total	-	-
	Grand Total (C.I and II)	**156,41,76,947.56**	**138,77,35,592.19**

Schedule 10- Fixed Assets

		AS AT 31-03-2026	AS AT 31-03-2025
I	Premises		
	At W.D.V as on 31st March of the preceding year	6,42,45,478.70	2,40,42,979.78
	Additions during the year	16,70,973.00	4,11,10,312.52
	Deductions during the year	-	-
	Depreciation for the year	16,84,096.52	9,07,813.60
II	Other Fixed Assets (including furniture and fixtures)	1,50,22,627.46	1,00,72,414.46
	At W.D.V as on 31st March of the preceding year		
	Additions during the year	59,30,489.11	73,29,179.13
	Deductions during the year	-	-
	Depreciation for the year	31,83,996.81	23,78,966.13
	Total I and II	**8,20,01,474.94**	**7,92,68,106.16**

Schedule 11- Other Assets

		AS AT 31-03-2026	AS AT 31-03-2025
I.	Inter-office adjustments (net)	-	-
II.	Interest accrued	5,05,85,220.84	4,78,37,864.61
III.	Tax paid in advance/tax deducted at source	86,07,496.00	77,21,142.00
IV.	Stationery and stamps	4,233.55	5,077.05
V.	Non-banking assets acquired in satisfaction of claims	-	-
VI	Others *	1,42,06,477.43	1,24,70,917.20
	Total	**7,34,03,427.82**	**6,80,35,000.86**

* In case there is any unadjusted balance of loss the same may be shown under this item with appropriate foot-note

Schedule 12-Contingent Liabilities

		AS AT 31-03-2026	AS AT 31-03-2025
I.	Claims against the bank not acknowledged as debts	-	-
II.	Liability for partly paid investments	-	-
III.	Liability on account of outstanding forward exchange contracts	-	-
IV.	Guarantees given on behalf of constituents		-
	(a) In India	-	
	(b) Outside India	-	-
V.	Acceptances, endorsements and other obligations	-	-
VI.	Other items for which the bank is contingently liable	93,28,279.23	92,44,927.87
	Total	**93,28,279.23**	**92,44,927.87**

Schedule 13- Interest Earned

		For the year Ended 31st March 2026	For the year Ended 31st March 2025
I	Interest/discount on advances/bills	15,60,83,223.00	13,85,99,503.17
II	Income on investments	3,02,55,739.00	2,70,94,510.00
III	Interest on balances with Reserve Bank of India and other inter-bank funds	1,52,94,807.73	1,67,81,220.27
IV	Other	-	-
	Total	**20,16,33,769.73**	**18,24,75,233.44**

Schedule 14- Other Income

		For the year Ended 31st March 2026	For the year Ended 31st March 2025
I	Commission, exchange and brokerage	4,59,536.54	5,13,851.54
II	Profit on sale of investments	-	-
	Less: Loss on sale of investments	-	-
III	Profit on revaluation of investments	-	-
	Less: Loss on revaluation of investments	-	-
IV	Profit on sale of land, buildings and other assets	-	44,13,651.00
	Less: Loss on sale of land, buildings and other assets	-	-
V	Profit on exchange transactions	-	-
	Less: Loss on exchange transactions	-	-
VI	Income earned by way of dividends, etc. from subsidiaries/ companies and/or joint ventures abroad/in India	-	-
VII	Miscellaneous Income	2,20,09,478.75	1,51,15,427.97
	Total	**2,24,69,015.29**	**2,00,42,930.51**

Note: Under items II to V loss figures shall be shown in brackets

Schedule 15- Interest expended

		For the year Ended 31st March 2026	For the year Ended 31st March 2025
I	Interest on deposits	14,08,94,870.13	11,94,33,281.46
II	Interest on Reserve Bank of India/ Inter-bank borrowings	-	-
III	Others	-	-
	Total	**14,08,94,870.13**	**11,94,33,281.46**

Schedule 16- Operating Expenses

		For the year Ended 31st March 2026	For the year Ended 31st March 2025
I	Payments to and provisions for employees	4,85,74,187.00	3,76,26,230.00
II	Rent, taxes and lighting	49,43,139.00	40,21,357.00
III	Printing and stationery	4,91,029.19	4,51,571.06
IV	Advertisement and publicity	3,84,452.57	3,44,024.00
V	Depreciation on bank's property	48,68,093.33	32,86,779.73
VI	Director's fees, allowances and expenses	8,84,532.00	7,72,936.00
VII	Auditors' fees and expenses (including branch auditors)	2,00,000.00	1,80,000.00
VIII	Law charges	78,103.00	25,000.00
IX	Postages, Telegrams, Telephones, etc	2,87,817.50	3,00,541.00
X	Repairs and maintenance	15,99,942.80	13,85,260.92
XI	Insurance	27,52,798.89	24,35,507.00
XII	Other expenditure	1,50,54,109.47	1,46,12,895.90
	Total	**8,01,18,204.75**	**6,54,42,102.61**

sd/-

Karunakaran Nambiar K. Chairman | **Mahabala Rai** Vice Chairman | **Prakash B.K.** Director | **Anantharama P.** Director
K Aithappa Director | **Manikandan Kishake Veedu** Director | **Guruprasad Prabhu K.** Director | **Ramesh Kaleri** Director
K Damodara Bhat Director | **Dinesh M T** Director | **Janhavi K.** Director | **Shobha Rani K** Director
Roopa Kamath Director | **Nisha P.N.** General Manager-in-Charge

INDEPENDENT AUDITOR'S REPORT

To,
The Members,
The Kasaragod Co-Operative Town Bank Limited, Kasaragod – 671 121

Report on the Financial Statements

We have audited the accompanying financial statements of The Kasaragod Co-Operative Town Bank Limited ("the Bank") as at 31 March 2026, which comprise the Balance Sheet as at 31 March 2026, and the Profit and Loss Account, and a summary of significant accounting policies and other explanatory information. The details of 11 branches audited by us are incorporated in these financial statements.

Management's Responsibility for the Financial Statements

Management is responsible for the preparation of these financial statements that give a true and fair view of the financial position and financial performance of the Bank in accordance with the Banking Regulation Act 1949 (as applicable to co-operative societies), the guidelines issued by the Reserve Bank of India and the guidelines issued by the Directorate of Cooperative Societies, Kerala, the Kerala Co-operative Societies Act, 1969 (as applicable), and the Kerala Co-operative Societies Rules, 1969, (as applicable) and generally accepted accounting principles in India so far as applicable to the Bank. This responsibility includes design, implementation and maintenance of internal control relevant to the preparation of the financial statements that are free from material misstatement, whether due to fraud or error.

Auditor's Responsibility

Our responsibility is to express an opinion on these financial statements based on our audit. We conducted our audit in accordance with Standards on Auditing issued by the Institute of Chartered Accountants of India. Those Standards require that we comply with ethical requirements and plan and perform the audit to obtain reasonable assurance about whether the financial statements are free from material misstatement.

An audit involves performing procedures to obtain audit evidence about the amounts and disclosures in the financial statements. The procedures selected depend on the auditor's judgement, including the assessment of the risks of material misstatement of the financial statements, whether due to fraud or error. In making those risk assessments, the auditor considers internal control relevant to the Bank's preparation and fair presentation of the financial statements in order to design audit procedures that are appropriate in the circumstances, but not for the purpose of expressing an opinion on the effectiveness of the Bank's internal control. An audit also includes evaluating the appropriateness of accounting policies used and the reasonableness of the accounting estimates made by management, as well as evaluating the overall presentation of the financial statements.

We believe that the audit evidence we have obtained is sufficient and appropriate to provide a basis for our audit opinion.

Opinion

In our opinion and to the best of our information and according to the explanations given to us, the financial statements give a true and fair view in conformity with the accounting principles generally accepted in India:

a) In the case of the Balance Sheet, of the state of affairs of the Bank as at 31 March 2026;
b) In the case of the Profit and Loss Account, of the profit or loss for the year ended on that date; and

Report on Other Legal & Regulatory Requirements

a) We have obtained all the information and explanations, which to the best of our knowledge and belief were necessary for the purpose of our audit and have found them to be satisfactory.
b) In our opinion, proper books of account as required by law have been kept by the Bank so far as it appears from our examination of those books and proper returns adequate for the purpose of our audit have been received from the branches/offices.
c) The transactions of the Bank which have come to our notice are within the powers of the Bank.
d) The Balance Sheet and the Profit and Loss Account dealt with by this report are in agreement with the books of account and the returns.
e) The accounting standards adopted by the Bank are consistent with those laid down by accounting principles generally accepted in India so far as applicable to Banks.
f) The Capital to Risk Assets Ratio stands below 12%, i.e. 11.86% as at 31st March, 2026.
g) The Bank has not recognized or provided for the liability towards arrears of Dearness Allowance amounting to Rs. 65,58,374 in the financial statements for the year ended 31 March 2026. Further, the Finance (Pay Research Unit) Department of the Government of Kerala, vide G.O.(P) No.44/2026/ FIN dated 06 March 2026, has notified the disbursement of seven installments of Dearness Allowance arrears. In our opinion, the obligation relating to such arrears, pertaining to both the current and prior periods, existed as at the reporting date and therefore constituted a present liability requiring recognition/provision in the books of account.
h) Interest Receivable amounting to Rs. 2,32,31,834 as at 31 March 2026 comprises a long-outstanding running balance brought forward from previous years. The Bank has continued to carry the balance in its books without evaluating whether it represents a realizable asset. The balance requires review and appropriate adjustment, including write-off, wherever it is determined that the amount does not represent a valid and recoverable receivable.

Place: Kasaragod
Date:22.06.2026

CA Ashwin Kini H
Partner
Membership No: 236787
UDIN26236787RNCGNR9301

For **A. UMANATH RAO & CO.,**
Chartered Accountants
FR No. 004454S

Annexure III

Disclosure in financial statements – 'Notes to Accounts'

1. **Regulatory Capital :** Composition of Regulatory Capital" (Amount in Rs)

Sr. No.	Particulars	Current Year	Previous Year
i)	Paid up share capital and reserves (net of deductions, if any)	9,29,23,204.00	7,95,79,229.00
ii)	Other Tier 1 capital	7,05,93,287.83	7,00,05,017.79
iii)	Tier 1 capital (i + ii)	16,35,16,491.83	14,95,84,246.79
iv)	Tier 2 capital	1,68,15,855.92	1,45,18,884.77
v)	Total capital (Tier 1 + Tier 2)	18,03,32,347.75	16,41,03,131.56
vi)	Total Risk Weighted Assets (RWAs)	152,02,50,076.16	135,34,82,017.34
vii)	Tier 1 Ratio (Tier 1 capital as a percentage of RWAs)	10.76%	11.05%
viii)	Tier 2 Ratio (Tier 2 capital as a percentage of RWAs)	1.11%	1.07%
ix)	Capital to Risk Weighted Assets Ratio (CRAR) (Total Capital as a percentage of RWAs)	11.86%	12.12%
x)	Amount of paid-up equity capital raised during the year	1,33,43,975.00	57,64,050.00
xi)	"Amount of non-equity Tier 1 capital raised during the year, of which: as per instrument type (perpetual non - cumulative preference shares, perpetual debt instruments, etc.)."	NIL	NIL
xii)	"Amount of Tier 2 capital raised during the year, of which as per instrument type (perpetual non - cumulative preference shares, perpetual debt instruments, etc.)."	NIL	NIL

2. Asset Liability Management

a) a) **Maturity pattern of certain items of assets and liabilities as at 31/03/2025** (Amount in ₹ lakhs)

	Day 1	2 to7 days	8 to 14 days	15 to 28 Days	29 day s to 2 months	Over 2 months and to 3 months	Ov er 3 months and up to 6 Months	Over 6 months and up to 1year	Over 1 year and upto 3 years	Over 3 years and upto 5 years	Over 5 years	Total
Deposits[9]			78,308.00	34,267.00		1,46,824.00	3,31,327.00	7,30,876.00	6,97,467.00	59,699.00	33,316.00	**21,12,084.00**
Advances			1,06,980.00	31,916.00		1,51,121.00	1,44,403.00	2,00,757.00	2,27,481.00	44,385.00	6,57,134.00	**15,64,177.00**
Investments			-	-		-	5,000.00	42,145.00	1,39,073.00	47,635.00	1,98,627.00	**4,32,480.00**

Note: The figure as mentioned in (iii) Investments above, is exclusive of the Fixed deposit balances held with other banking institutions.

(ಮುಂದಿನ ಪುಟಕ್ಕೆ)

ಕೊನೆಗೂ ನನಸಾಯಿತು ಸ್ಥಳೀಯರ ಹಲವು ವರ್ಷಗಳ ಕನಸು

ಚಾಮೆತ್ತಡ್ಕ ಸೇತುವೆ ಸಂಚಾರಕ್ಕೆ ಮುಕ್ತ

◆ **ಆಲಂಕಾರು:** ಹಲವು ವರ್ಷಗಳಿಂದ ನೆನೆಗುದಿಗೆಗೆ ಬಿದಿದ್ದ ಕಡಬ ತಾಲೂಕು ಆಲಂಕಾರು ಗ್ರಾಮದ ಚಾಮೆತ್ತಡ್ಕ ಸೇತುವೆಯ ಕಾಮಗಾರಿ ಇದೀಗ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದ್ದು, ರಸ್ತೆಯ ಫಲಾನುಭವಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಕಿರಿದಾದ ಒಂದು ಸೇತುವೆ ಇದ್ದಿದ್ದು ಕೇವಲ ದ್ವಿಚಕ್ರ ವಾಹನ ಸೇರಿದಂತೆ ಕಾರು ಜೀಪುಗಳಿಗೆ ಮಾತ್ರ ಸಂಚಾರ ಸಾಧ್ಯವಾಗಿತ್ತು.

ಜಾಗ ಖಾಲಿ ಮಾಡಿದ್ದ ಗುತ್ತಿಗೆದಾರ

ಜೊತೆಗೆ ಸೇತುವೆ ಅಲ್ಲಲ್ಲಿ ಕುಸಿದು ಸಂಚಾರ ಆತಂಕದಿಂದ ಕೂಡಿತ್ತು. ಎರಡು ವರ್ಷದ ಹಿಂದೆ ಸೇತುವೆಯ ಎರಡು ಬದಿಯ ತಡೆಗೋಡೆ ಕುಸಿದು ಸೇತುವೆ ಶಿಥಿಲಾವಸ್ಥೆ ತಲುಪಿತ್ತು. ಈ ಕುರಿತು ಪತ್ರಿಕೆ ಸಚಿತ್ರ ವರದಿ ಮಾಡಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಪರಿಣಾಮವಾಗಿ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಕ್ಷೇತ್ರದ ಶಾಸಕರಿಗೆ ಸೇತುವೆಯ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿದ್ದರು. ಪತ್ರಿಕೆಯ ವರದಿಗೆ ಸ್ಪಂದಿಸಿದ ಕ್ಷೇತ್ರದ ಅಂದಿನ ಶಾಸಕ ಎಸ್. ಅಂಗಾರ ಅವರು ಪ್ರದೇಶ ಅಭಿವೃದ್ಧಿ ಯೋಜನೆಯಡಿ ರೂ.90 ಲಕ್ಷ ಅನುದಾನ ಬಿಡುಗಡೆಗೊಳಿಸಿ ಗುದ್ದಲಿ ಪೂಜೆ ನಡೆಸಿದ್ದರು.

ಕಾಮಗಾರಿ ಸ್ಥಗಿತಗೊಳಿಸಿದ್ದ

ಶಾಸಕರು ಗುದ್ದಲಿ ಪೂಜೆ ನಡೆಸಿ ಒಂದು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಒಂದು ವರ್ಷದ ಬಳಿಕ ನೂತನ ಸೇತುವೆ ಒಂದು ಪಿಲ್ಲರ್ ಮತ್ತು ಎರಡು ಭಾಗದ ತಡೆಗೋಡೆ ಕಾಮಗಾರಿ ಮಾತ್ರ ನಡೆಯಿತು. ಟೆಂಡರುದಾರರು ಜಾಗದ ತಕರಾರು ಸಬೂಬು ಹೇಳಿ ತನ್ನ ಕಾಮಗಾರಿಯ ಎಲ್ಲಾ ಪರಿಕರ ಜೊತೆಗೆ ಜಲ್ಲಿ ಹೊಯಿಗೆಯನ್ನು ರಾತೋ ರಾತ್ರಿ ತೆರವುಗೊಳಿಸಿ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು.

ತಾತ್ಕಾಲಿಕ ತಡೆಗೋಡೆ ನಿರ್ಮಾಣ

ಹಳೆಯ ಸೇತುವೆಯ ಮೇಲ್ಭಾಗದ ರಕ್ಷಣಾ ಬೇಲಿ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು ಕುಸಿದ ತಡೆಗೋಡೆ ಕಬ್ಬಿಣದ ಪೈಪ್‌ಗಳು ಕಳ್ಳರ ಪಾಲಾಯಿತು. ಜೊತೆಗೆ ಹಳೆಯ ಸೇತುವೆ ಎರಡು ಬದಿಯ ತಡೆಗೋಡೆ ಕುಸಿತ ಹೆಚ್ಚಾಯಿತು. ಸ್ಥಳೀಯರು ಮುತುವರ್ಜಿ ವಹಿಸಿ ಹೊಯಿಗೆ ಚೀಲವನ್ನಿಟ್ಟು ಸಂಪರ್ಕ ರಸ್ತೆ ಕುಸಿಯುವುದನ್ನು ತಡೆದಿದ್ದರು. ರಕ್ಷಣಾ ಬೇಲಿಗೆ ಬದಿರನ್ನು ಕಟ್ಟಿ ತಾತ್ಕಾಲಿಕ ಸಂಭವನೀಯ ಅನಾಹುತ ತಪ್ಪಿಸಿದರು.

ಫಲಾನುಭವಿಗಳು ನಿಟ್ಟಿಸಿರು ಬಿಟ್ಟಿದ್ದಾರೆ

ಇದೀಗ ಸಂಪೂರ್ಣ ಕಾಂಕ್ರೀಟ್ ರಕ್ಷಣಾ ಬೇಲಿ ಸುಮಾರು 12 ಅಡಿ ಅಗಲದ ಸುಸಜ್ಜಿತ ಸರ್ವಋತು ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಗಿದ್ದು , ಸೇತುವೆ ಫಲಾನುಭವಿಗಳು ನಿಟ್ಟುಸಿರು ಬಿಟ್ಟಿದ್ದಾರೆ.



ಕುಸಿಯುವ ಆತಂಕ

ಸೇತುವೆ ಕೆಳ ಭಾಗಕ್ಕೆ ಸುಮಾರು 20 ಅಡಿ ಉದ್ದ ಹಾಗೂ 10 ಅಡಿ ಎತ್ತರಕ್ಕೆ ಕಾಡಿನಲ್ಲಿ ಸಿಕ್ಕ ಹಾಗೂ ಸೇತುವೆ ಕಾಮಗಾರಿ ನಡೆದ ಸಂದರ್ಭ ಸಿಕ್ಕ ಕಲ್ಲುಗಳನ್ನು ಮಣ್ಣಿನ ತಡೆಗೋಡೆಯಾಗಿ ಕಟ್ಟಿದ್ದು ಮಳೆಗಾದ ಪ್ರವಾಹದ ನೀರಿಗೆ ಕುಸಿಯುವ ಭೀತಿ ಎದುರಾಗಿದೆ. ಒಂದು ವೇಳೆ ಈ ತಡೆಗೋಡೆ ಕುಸಿತವಾದರೆ ಒಂದು ಭಾಗದ ಒಂದು ಸಂಪರ್ಕ ರಸ್ತೆ ಕುಸಿಯುವ ಭೀತಿ ಎದುರಾ ಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುವ ಮಳೆಗೆ ಸಂಪರ್ಕ ರಸ್ತೆ ಎರಡು ಕಡೆಗಳಲ್ಲಿ ಕೆಸರುಮಯವಾಗಿ ವಾಹನಗಳು ಸಂಚರಿಸಲು ಪರದಾಡಬೇಕಾದ ಅನಿವಾರ್ಯತೆ ಬಂದೊದಗಿದೆ.

ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡುವ ಬಗ್ಗೆ ಸಮಾಲೋಚನಾ ಸಭೆ

ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ

ಕುಂದಾಪುರ : ಯಕ್ಷಗಾನ ಕಲಾ ರಂಗ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಆಸಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುವ ಮೂಲಕ ನಾಡಿನ ಸಂಸ್ಕೃತಿಯ ಪರಿಚಯದೊಂದಿಗೆ ಮಕ್ಕಳಲ್ಲಿ ಭಾಷಾ ಪ್ರೌಢಿಮೆ ವರ್ಧನೆ ಜೊತೆಗೆ ಕಲಿಕಾ ಸಾಮರ್ಥ್ಯ ಹೆಚ್ಚಳಗೊಳ್ಳಲು ತನ್ನ ಅನುಪಮ ಸೇವೆ ನೀಡಿದೆ. ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರ ಕಾಳಜಿ, ವಿದ್ಯಾರ್ಥಿಗಳ ಆಸಕ್ತಿ ಮತ್ತು ಪೋಷಕರು ಹಾಗೂ ಊರಿನವರು ಬೆಂಬಲದಿಂದಾಗಿ ಸಂಸ್ಥೆಯು ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮ ಜೋಡಣೆ ಮಾಡುವುದರ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಗೆ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುವ ಬಗ್ಗೆ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆ ಮುಖ್ಯ ಶಿಕ್ಷಕರ ಜೊತೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಕ್ಷೇತ್ರದ 19 ಶಾಲೆಗಳಲ್ಲಿ ಯಕ್ಷ ಶಿಕ್ಷಣಕ್ಕೆ ಒತ್ತು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ 17 ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ಒದಗಿಸಿದ್ದರೆ, ಈ ಬಾರಿ 19 ಶಾಲೆಗಳು ಆಸಕ್ತಿ ತೋರಿಸಿವೆ ಎಂಬುದಾಗಿ ಶಾಸಕರು ತಿಳಿಸಿದರು



ವಿದ್ಯಾಪೋಷಕ್ ಪ್ರಯೋಜನವನ್ನು ಬೈಂದೂರು ಕ್ಷೇತ್ರಕ್ಕೆ ನೀಡಲು ಮನವಿ

ಯಕ್ಷಗಾನ ಕಲಾ ರಂಗದ ಕಾರ್ಯಕ್ರಮಗಳಲ್ಲಿ ಒಂದಾದ ಸಮರ್ಪಕ ಸೂರಿಲ್ಲದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕುಟುಂಬಕ್ಕೆ ಮನೆ ಒದಗಿಸುವ ಕಾರ್ಯಕ್ರಮದಿಂದ ಅದೆಷ್ಟೋ ವಿದ್ಯಾರ್ಥಿಗಳ ಜೀವನ ಗುಣಮಟ್ಟ ಸುಧಾರಿಸಿದೆ ಹಾಗೂ ಪೋಷಕರಿಗೂ ಆಧಾರವಾಗಿದೆ. ಬೈಂದೂರು ಕ್ಷೇತ್ರದಾದ್ಯಂತ ಸಮರ್ಪಕ ಮನೆ ಇಲ್ಲದ ನೂರಾರು ಕಷ್ಟದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು ಅವರ ಕುಟುಂಬಕ್ಕೆ ವಿದ್ಯಾ ಪೋಷಕ್ ಯೋಜನೆ ಪ್ರಯೋಜನೆ ಒದಗಿಸಬೇಕು.

■ **ಗುರುರಾಜ್ ಗಂಟಿಹೊಳೆ, ಶಾಸಕರು**

ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಯಕ್ಷಗಾನ ಕಲಾ ರಂಗದ ಮುರಳಿ ಕಡೆಕಾರ್ ಹಾಗೂ ಬೈಂದೂರು ಕ್ಷೇತ್ರದ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ಕಿರು ಸುದ್ದಿ

ಉಪ್ಪಿನಂಗಡಿ: ತಾಂತ್ರಿಕ ವೈಫಲ್ಯ ನಿಯಂತ್ರಣ ತಪ್ಪಿದ ಬಸ್ ಡಿಕ್ಕಿ



ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ತಿರುಗಿಸುವ ಸಲುವಾಗಿ ಚಾಲಕ ಬಸ್ ಹಿಂದಕ್ಕೆ ಚಲಾಯಿಸುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಬಸ್ ಹಠಾತ್ತನೆ ಮುಂದಕ್ಕೆ ಚಲಿಸಿ, ಬ್ರೇಕ್ ಹಿಡಿದರೂ ನಿಲ್ಲದೆ ಸಮೀಪದಲ್ಲೇ ಇದ್ದ ವೃತ್ತಕ್ಕೆ ಡಿಕ್ಕಿ ಹೊಡೆದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಮಂಗಳೂರಿನಿಂದ ಉಪ್ಪಿನಂಗಡಿಗೆ ಬಂದ ಖಾಸಗಿ ಸ್ವಾಮ್ಯದ ಬಸ್‌ನ್ನು ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸಿ, ಅದರಲ್ಲಿದ್ದ ಪ್ರಯಾಣಿಕರು ಇಳಿದಿದ್ದರು. ಬಳಿಕ ಚಾಲಕ ಬದಿಗೆ ತಂದು ನಿಲ್ಲಿಸುವ ಸಲುವಾಗಿ ಬಸ್‌ನ್ನು ಹಿಂದಕ್ಕೆ ತೆಗೆಯುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಬಸ್ ಮುಂದೆ ಚಲಿಸಿದೆ. ಚಾಲಕ ಬ್ರೇಕ್ ಹಿಡಿದರೂ ನಿಲ್ಲದೆ, ಮುಂದಕ್ಕೆ ಹೋಗಿದ್ದು, ಅಪಘಾತ, ಅನಾಹುತವನ್ನು ತಪ್ಪಿಸುವ ಸಲುವಾಗಿ ಚಾಲಕ ನೇರವಾಗಿ ವೃತ್ತಕ್ಕೆ ಡಿಕ್ಕಿಗೊಳಿಸಿ ನಿಲುಗಡೆಗೊಳಿಸಿದ್ದಾರೆ.

ವಾಹನ ಸಂಚಾರಕ್ಕೆ ತಡೆ: ಬಸ್ ಡಿಕ್ಕಿ ಹೊಡೆದ ಬಳಿಕ ಸುಮಾರು ಅರ್ಧ ತಾಸಿಗೂ ಅಧಿಕ ಹೊತ್ತು ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಕರೆ ಮಾಡಿದ ಬಳಿಕ ಪೊಲೀಸರು ಆಗಮಿಸಿ ಬಸ್ಸನ್ನು ಸಾರ್ವಜನಿಕರ ಸಹಾಯದೊಂದಿಗೆ ತಳ್ಳಿಕೊಂಡು ಬಸ್ ನಿಲ್ದಾಣದ ಬಳಿಗೆ ತಂದು ಇರಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಯುವತಿ ನಾಪತ್ತೆ

ಕಾಸರಗೋಡು: ಕೆಲಸಕ್ಕೆಂದು ತಿಳಿಸಿ ಮನೆಯಿಂದ ತೆರಳಿದ್ದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉದಿನೂರು ಮಾಚಿಕ್ಕಾಡ್ ನಿವಾಸಿ ಅನಾಮಿಕಾ (19) ನಾಪತ್ತೆಯಗಿದ್ದು, ಈ ಸಂಬಂಧ ತಾಯಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅನಾಮಿಕಾ ಭಾನುವಾರ ಬೆಳಗ್ಗೆ ಮನೆಯಿಂದ ತೆರಳಿದ್ದು ರಾತ್ರಿಯಾದರೂ ಮರಳಿ ಬರಲಿಲ್ಲ ಎನ್ನಲಾಗಿದೆ. ಇದೇ ವೇಳೆ ಈ ಯುವತಿಯು ಪ್ರಿಯತಮನಾದ ಪ್ರಣವ್ ಎಂಬಾತನ ಜೊತೆ ತೆರಳಿರುವುದಾಗಿ ಸಂಶಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪಘಾತ : ಅಪಾಯದಿಂದ ಪಾರು

ಕಾಪು: ರಾಷ್ಟ್ರೀಯ ಹೆದ್ದಾರಿ 66 ರ ಪಾಂಗಾಳ ಬಳಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್ ಸಂಚರಿಸುತ್ತಿದ್ದ ಕಾರು ಸಹಿತ ಇತರ ಎರಡು ಕಾರುಗಳ ನಡುವೆ ಸೋಮವಾರ ಸಂಜೆ ವೇಳೆ ಅಪಘಾತ ಸಂಭವಿಸಿದೆ. ಸಣ್ಣ ಪುಟ್ಟ ಗಾಯಗೊಂಡ ಎಂ. ಎ. ಗಫೂರ್ ಅಪಾಯದಿಂದ ಪಾರಾಗಿದ್ದಾರೆ. ಒಂದು ಕಾರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿಯನ್ನು ಕರೆದೊಯ್ಯಲಾಗುತ್ತಿತ್ತು. ಮತ್ತೊಂದು ಕಾರು ಕೂಡ ಜಖಂಗೊಂಡಿದೆ. ಕಾಪು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಜೂ.24ರಂದು ರಸ್ತೆ ಸುರಕ್ಷತೆ ಸಭೆ

ಮಂಗಳೂರು: ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್.ಟಿ.ಒ) ಯವರ ನೇತೃತ್ವದಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಎಲ್ಲಾ ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯಸ್ಥರ ಸಭೆಯನ್ನು ಜೂ.24 ರಂದು ಸಂಜೆ 4 ಗಂಟೆಗೆ ಬಂಟ್ವಾಳ ತಾಲೂಕಿನ ಮೊಡಂಕಾಪು ಇನ್ಫೆಂಟ್‌ಜೀಸಸ್ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನಿಧನ ಸುದ್ದಿ

ಕೇಂಜ ಅಬ್ಬೆಟ್ಟುಗುತ್ತುಕೃಷ್ಣ ಶೆಟ್ಟಿ

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಸೋದರ ಮಾವ ಕುತ್ಯಾರು ಕೇಂಜ ಅಬ್ಬೆಟ್ಟುಗುತ್ತು ಕೃಷ್ಣ ಶೆಟ್ಟಿ (ಕಿಟ್ಟಣ್ಣ)(86) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ನೀರದ ಉಪಾಧ್ಯಾಯ




ಮಂಗಳೂರು: ಉಡುಪಿ ಮೂಲದ ಬೆಂಗಳೂರಿನ ಆರ್.ಟಿ. ನಗರದ ಎಚ್‌ಎಂಟಿ ಬಡಾವಣೆ ನಿವಾಸಿ ನೀರದ ಉಪಾಧ್ಯಾಯ (83) ಭಾನುವಾರ ನಿಧನರಾದರು. ನೀರದ ಅವರು ಹೈಕೋರ್ಟ್‌ನ ನ್ಯಾಯವಾದಿಯಾಗಿದ್ದ ದಿವಂಗತ ವಿ.ಎ. ಉಪಾಧ್ಯಾಯ ಅವರ ಪತ್ನಿ. ಮೃತರು ಮೂವರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ವರ್ಗವನ್ನು ಅವರು ಅಗಲಿದ್ದಾರೆ.

ಅನುಸೂಯ ಆಚಾರ್ಯ



ಮಂಗಳೂರು: ನಗರದ ಜೆಪ್ಪು ಸೆಮಿನರಿ ವ್ಯೂ ನಿವಾಸಿ, ದಿ. ದೇವರಾಜ ಆಚಾರ್ಯ ಅವರ ಪತ್ನಿ ಅನುಸೂಯ ಆಚಾರ್ಯ (85) ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜೂ.21ರಂದು ರಾತ್ರಿ ಮನೆಯಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವಿನೋದಾ ಫಡಕೆ



ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕೆರೆ ಶ್ರೀ ಪರಶುರಾಮ ದೇವಸ್ಥಾನ ಸಮೀಪದ ನಿವಾಸಿ ವಿನೋದಾ ಫಡಕೆ (77) ಹೃದಯಾಘಾತದಿಂದ ಜೂ.20ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಅನನ್ಯ



ನಾವೋಳ್ಕು: ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಅರ್ಚಕರಾಗಿರುವ ರವಿ ಕುಮಾರ್ ಪಿ.ವಿ. ಅವರ ಪುತ್ರಿ ಅನನ್ಯ (25) ಅನಾರೋಗ್ಯದಿಂದ ಸೋಮವಾರ ನಿಧನರಾದರು. ಮೃತರ ಅಂತ್ಯಕ್ರಿಯೆ ಸೋಮವಾರ ಹೊದ್ದೂರು ಗ್ರಾಮದ ವಾಟೆ ಕಾಡು ಹಿಂದೂ ರುದ್ರ ಭೂಮಿಯಲ್ಲಿ ನೆರವೇರಿತು. ಮೃತರು ತಂದೆ ರವಿ ಕುಮಾರ್ ಪಿ.ವಿ ಹಾಗೂ ತಾಯಿ ಎಸ್ ರಾಧಾ ಅಣ್ಣ ಅರ್ಪಿತ್ ಅವರುಗಳನ್ನು ಅಗಲಿದ್ದಾರೆ.



ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ತಕ್ಷಶಿಲಾ ಹಾಗೂ ಶಾರದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಯೋಗ ಶಿಬಿರ ನಡೆಸಲಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕ ಜಯಪ್ರಸಾದ್ ಹಾಗೂ ಹರಿಪ್ರಸಾದ್, ಜಿಲ್ಲಾ ಸಂಘಟನ ಪ್ರಮುಖರು ಅವರ ನೇತೃತ್ವದಲ್ಲಿ ಯೋಗ ಶಿಬಿರ ನಡೆಯುತ್ತಿದೆ.

ಬಾಲಕನನ್ನು ಬಸ್ಸಿನಿಂದ ನಿಗದಿತ ಸ್ಥಳದಲ್ಲಿ ಇಳಿಸದ ಘಟನೆ

ಬಸ್ ಕಂಡಕ್ಟರ್ ಅಮಾನತಿಗೆ ಸೂಚನೆ

ಪುತ್ತೂರು: ಬಸ್ಸಿನಲ್ಲಿ ಬಂದಿದ್ದ ವಿದ್ಯಾರ್ಥಿ ಬಾಲಕನೋರ್ವನನ್ನು ಆತ ತಿಳಿಸಿದ ಸ್ಥಳದಲ್ಲಿ ನಿಲ್ಲಿಸದೆ ತೊಂದರೆ ನೀಡಿದ್ದ ಬಸ್ ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಕಂಡಕ್ಟರ್‌ನನ್ನು ಅಮಾನತು ಮಾಡುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.



ವಿಟ್ಲ ಕಂಬಳಬೆಟ್ಟು ಮಾಮೇಶ್ವರ ನಿವಾಸಿ ಬಾಲಕನೋರ್ವ ವಿಟ್ಲದ ಶಾಲೆಯೊಂದಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ವಿಟ್ಲದಿಂದ ಕಾಸರಗೋಡು ಧರ್ಮಸ್ಥಳ ಬಸ್ಸಿಗೆ ಹತ್ತಿದ್ದ. ಕಂಬಳಬೆಟ್ಟು ತಲುಪುತ್ತಿದ್ದಂತೆಯೇ ಬಸ್ ನಿಲ್ಲಿಸುವಂತೆ ಕಂಡಕ್ಟರ್‌ಗೆ ಹೇಳಿದ್ದಾನೆ. ಆದರೆ ಕಂಡಕ್ಟರ್ ಮಾತ್ರ ಬಸ್ ನಿಲ್ಲಿಸುವಂತೆ ಸೂಚಿಸಿಲ್ಲ. ಬಳಿಕ ಕಬಕ ಜಂಕ್ಷನ್‌ನಲ್ಲಿ ಬಾಲಕನನ್ನು ಬಸ್ಸಿನಿಂದ ಇಳಿಸಿದ್ದ. ಬಳಿಕ ಬಾಲಕ ಮನೆ ಮಂದಿಗೆ ಕರೆ ಮಾಡಿ ತಿಳಿಸಿದ್ದು, ಆ ಬಳಿಕ ಮನೆ ಸೇರಿದ್ದಾನೆ.

ಆರನೇ ತರಗತಿ ವಿದ್ಯಾರ್ಥಿ ಪುತ್ತೂರಿಗೆ ತೆರಳುವ ಬಸ್ ಎಂದು ಭಾವಿಸಿ ಕಾಸರಗೋಡು ಧರ್ಮಸ್ಥಳ ಎಕ್ಸ್‌ಪ್ರೆಸ್‌ಗೆ ಹತ್ತಿದ್ದ, ಬಸ್ ಹತ್ತಿದ ಮೇಲೆ ಇದು ಎಕ್ಸ್‌ಪ್ರೆಸ್ ಎಂದು ಗೊತ್ತಾಗಿತ್ತು. ಬಾಲನಾಗಿರುವ ಕಾರಣ ಕಂಡಕ್ಟರ್‌ಗೆ ಮಾನವೀಯ ನೆಲೆಯಲ್ಲಿ ಬಸ್ ನಿಲ್ಲಿಸಿ ಆತನನ್ನು ಕಂಬಳಬೆಟ್ಟಿನಲ್ಲಿ ಇಳಿಸಬಹುದಿತ್ತು. ಆದರೆ, ಕಂಡಕ್ಟರ್ ರೂಲ್ಸ್ ಪಾಲಿಸುವ ನೆಪದಲ್ಲಿ ಕಬಕದಲ್ಲೇ ನಿಲ್ಲಿಸಿದ್ದ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಖಂಡನೆಗೆ ಕಾರಣವಾಗಿತ್ತು.

ಪುಟ್ಟ ಬಾಲಕನನ್ನು ನಿಗಧಿತ ಸ್ಥಳದಲ್ಲಿ ಇಳಿಸದೆ ದೂರದಲ್ಲಿ ಇಳಿಸಿ ಅಮಾನವೀಯತೆ ಮೆರೆದ ಬಸ್ ಕಂಡಕ್ಟರ್‌ನನ್ನು ಅಮಾನತು ಮಾಡುವಂತೆ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ. ಯಾರದ್ದೋ ಮಗು ಎಂದು ಆತ ಎಲ್ಲೋ ಬಿಟ್ಟಿದ್ದಾನೆ, ಆತನ ಮಗನಾದರೆ ಆ ರೀತಿ ಮಾಡ್ತಿದ್ರ ಎಂದು ಪ್ರಶ್ನಿಸಿದ ಶಾಸಕರು, ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.

ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ

ಉದ್ಯೋಗಾವಕಾಶಕ್ಕೆ ಒತ್ತು



ಉಡುಪಿ: ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಇಲಾಖೆಗಳು ಮಾಡಬೇಕು. ಇವುಗಳ ಜೊತೆಗೆ ಬ್ಯಾಂಕುಗಳು ಆರ್ಥಿಕ ನೆರವನ್ನು ನೀಡುವುದರೊಂದಿಗೆ ಉದ್ಯಮವು ಹೆಚ್ಚು ಅಭಿವೃದ್ಧಿ ಹೊಂದಿ, ಹೆಚ್ಚಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ 15,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹೆಚ್ಚಿನದಾಗಿ ಗೋಡಂಬಿ ಸಂಸ್ಕರಣಾ ಘಟಕಗಳು, ಮೆರಿನ್ ಪ್ರೊಡಕ್ಟ್, ಸಿದ್ಧ ಆಹಾರ ಘಟಕಗಳು, ಸೇರಿದಂತೆ ಮತ್ತಿತರ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಇನ್‌ಫ್ರಾಸ್ಟ್ರಕ್ಚರ್ ಸೇರಿದಂತೆ ಕಾರ್ಯನಿರತ ಬಂಡವಾಳಗಳ ಅವಶ್ಯಕತೆ ಇದ್ದಲ್ಲಿ ಅವರುಗಳಿಗೆ ಬ್ಯಾಂಕುಗಳು ಆರ್ಥಿಕ ನೆರವನ್ನು ನೀಡಬೇಕು. ಮಾಲೀಕರು ಆರ್ಥಿಕ ನೆರವನ್ನು ಪಡೆಯಲು ಎಂ.ಎಸ್.ಎಂ.ಇ ನಲ್ಲಿ ನೋಂದಣಿ ಮಾಡಿಸಬೇಕು ಎಂದರು.

ಸರ್ಕಾರಿ ಸೌಲಭ್ಯದ ಫಲಾನುಭವಿಗಳಿಗೆ ಸೌಲಭ್ಯ ಕೊಡಿ: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಅನುಪಾತ ಶೇ.48.99 ಇದ್ದು, ಈ ಪ್ರಮಾಣವು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ.60 ಇರಬೇಕಾಗಿದೆ. ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಸೌಲಭ್ಯಗಳನ್ನು ವಿತರಣೆ ಮಾಡುವಂತೆ ತಿಳಿಸಿದ ಅವರು, ವಸತಿ, ಶೈಕ್ಷಣಿಕ ಉದ್ದೇಶ, ಸ್ವ-ಉದ್ಯೋಗ ಕೈಗೊಳ್ಳುವವರು, ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆದಷ್ಟು ಸೌಲಭ್ಯ ಕಲ್ಪಿಸಬೇಕು ಎಂದರು.

ಪಿ.ಎಂ.ಎಫ್.ಎಂ.ಇ ಯೋಜನೆಯಡಿ 516 ಫಲಾನುಭವಿಗಳಿಗೆ 59.34 ಕೋಟಿ ರೂ. ಹಾಗೂ ಪಿ.ಎಂ.ಎಸ್.ಜಿ.ಎಂ.ಬಿ.ವೈ. ಅಡಿಯಲ್ಲಿ ಕಳೆದ ಸಾಲಿನಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳಿಗೆ 837 ಅರ್ಜಿಗಳು ಸಲ್ಲಿಕೆಯಾಗಿದ್ದು, 229 ಅರ್ಜಿಗಳು ತಿರಸ್ಕೃತಗೊಂಡು, 558 ಫಲಾನುಭವಿಗಳಿಗೆ 8.20 ಕೋಟಿ ರೂ. ಆರ್ಥಿಕ ನೆರವನ್ನು ಮಂಜೂರು ಮಾಡಲಾಗಿದೆ. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಏಪ್ರಿಲ್ ವರೆಗೆ 5889 ಅರ್ಜಿಗಳು ಸ್ವೀಕೃತವಾಗಿದ್ದು, 4079 ಫಲಾನುಭವಿಗಳಿಗೆ 37.16 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಉಪ ಮಹಾ ಪ್ರಬಂಧಕ ಮಹಾಮಾಯ ಪ್ರಸಾದ್ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.08 ಕೋಟಿ ರೂ.ಗಳ ವಾರ್ಷಿಕ ಕ್ರೆಡಿಟ್ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, 2026ರ ಮಾರ್ಚ್ ಅಂತ್ಯದವರೆಗೆ 17,191.28 ಗುರಿ ಸಾಧಿಸಿ, ಶೇ. 110.81 ಸಾಧನೆ ಮಾಡಲಾಗಿದೆ ಎಂದ ಅವರು, ಕೃಷಿ ವಲಯದಲ್ಲಿ 4230.28 ನಿಗಧಿತ ಗುರಿಗೆ 4738.22 ಗುರಿ ಸಾಧಿಸಿ ಶೇ.112.01, ಎಂ.ಎಸ್.ಎಂ.ಇ ವಲಯಕ್ಕೆ 3712.58 ನಿಗಧಿತ ಗುರಿಗೆ 3709.94 ಗುರಿ ಸಾಧಿಸಿ ಶೇ. 99.93 ರಷ್ಟು, ಶಿಕ್ಷಣ ವಲಯದಲ್ಲಿ 187.07 ನಿಗಧಿತ ಗುರಿಗೆ 168.75 ಗುರಿ ಸಾಧಿಸಿ ಶೇ. 90.21 ರಷ್ಟು ವಸತಿ ಕ್ಷೇತ್ರಗಳಿಗೆ 510 ನಿಗಧಿತ ಗುರಿಗೆ 270.92 ಗುರಿ ಸಾಧಿಸಿ ಶೇ. 53.12 ರಷ್ಟು, ಇತರೆ ಕ್ಷೇತ್ರಗಳಿಗೆ 395.31 ನಿಗಧಿತ ಗುರಿಗೆ, 407.77 ಗುರಿ ಸಾಧಿಸಿ ಶೇ. 103.15 ಹಾಗೂ ಆದ್ಯತೇತರ ವಲಯಗಳಿಗೆ 6474.31 ನಿಗಧಿತ ಗುರಿಗೆ, 7890.36 ಗುರಿ ಸಾಧಿಸಿ ಶೇ. 121.87 ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಆರ್.ಬಿ.ಐ ಎ.ಜಿ.ಎಂ ನಿಶಾ ಠಾಕೂರ್, ನಬಾರ್ಡ್‌ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆನೆಗುಡ್ಡೆ ಸಭಾಂಗಣದಲ್ಲಿ ಕನ್ನಡ ಜಾತ್ರೆಗೆ ಸಿದ್ಧತೆ ಶುರು

ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ಕುಂದಾಪುರ ತಾಲೂಕಿನ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ.28 ರಂದು ಕುಂಭಾಶಿ ಆನೆಗುಡ್ಡೆಯ ಶ್ರೀ ವಿನಾಯಕ ಸಭಾಂಗಣದಲ್ಲಿ ನಡೆಯಲಿದೆ.

ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ಪತ್ರಕರ್ತ, ಲೇಖಕ ಯು. ಎಸ್. ಶೆಣೈ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನವು ಬೆಳಗ್ಗೆ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣದೊಂದಿಗೆ ಆರಂಭಗೊಂಡು ಸಂಜೆ 6 ರವರೆಗೆ ನಡೆಯಲಿದೆ. ಧ್ವಜಾರೋಹಣದ ನಂತರ, ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10 ಕ್ಕೆ ಲೇಖಕ ಡಾ. ನರೇಂದ್ರ ರೈ ದೇರ್ಲ ಉದ್ಘಾಟಿಸಲಿದ್ದು, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.

ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಪ್ರೊ. ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಹಾಗೂ ರಥಶಿಲ್ಪಿ ಲಕ್ಷ್ಮಿನಾರಾಯಣ ಆಚಾರ್ಯ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ.

ಗೋಷ್ಠಿ, ಪುರಸ್ಕಾರ

ಅನಂತರ ಮುದ್ರಣ ಮಾಧ್ಯಮ ಮನ್ವಂತರ ಎಂಬ ವಿಷಯದಲ್ಲಿ ಗೋಷ್ಠಿ, ಯುವ ಕವಿಗೋಷ್ಠಿ ನಡೆಯಲಿದೆ. ಮಾಜಿ ಸಮ್ಮೇಳನಾಧ್ಯಕ್ಷ ಕುಂಭಾಸಿಯ ವಿಶ್ವಂಭರ ಉಪಾಧ್ಯಾಯ ಜನ್ಮ ಶತಮಾನದ ಪ್ರಯುಕ್ತ ಸಂಸ್ಮರಣಾ ಪುರಸ್ಕಾರವನ್ನು ಖ್ಯಾತ ಗಮಕಿ, ಲೇಖಕ ಡಾ. ರಾಘವೇಂದ್ರ ರಾವ್ ಅವರಿಗೆ ಪುರಸ್ಕಾರ ಪ್ರದಾನ ನಡೆಯಲಿದೆ.

ಸಾಧಕರಿಗೆ ಸಮ್ಮಾನ

ವಿವಿಧ ಕ್ಷೇತ್ರದ ಸಾಧಕರಾದ ವೈದ್ಯ – ಡಾ.ಬಿ.ಎ. ಉಡುಪ, ಯಕ್ಷಗಾನ – ವೆಂಕಟೇಶ್ ವೈದ್ಯ ತೆಕ್ಕಟ್ಟೆ, ಕೃಷಿ – ಶಾಮ ಕಾವ್ರಾಡಿ, ಶಿಕ್ಷಣ – ಶೇಷಗಿರಿ ಗೋಟ, ಐರಿನ್ ಸಾಲಿನ್ಸ್, ಯೋಗ – ರಘುವೀರ್ ನಗರ್ಕರ್, ಮಹಿಳಾ ಸಬಲೀಕರಣ – ರಾಧಾದಾಸ್ ಕುಂಭಾಶಿ, ಕುಂಚ ಕಲೆ– ಕೆ.ಕೆ. ರಾಮನ್ ಕುಂದಾಪುರ, ಭಜನೆ– ಶ್ರೀ ರಾಮ ಭಜನಾ ಮಂಡಳಿ ಬೀಜಾಡಿ – ಗೋಪಾಡಿ, ಹಿರಿಯ ಸೂಲಗಿತ್ತಿ ಲಕ್ಷ್ಮೀ ಪೂಜಾರ್ತಿ ಬಸ್ರೂರು, ಸಮಾಜ ಸೇವೆ – ಕೊರ್ಗಿ ವಿಠ್ಠಲ ಶೆಟ್ಟಿ ಕುಂಭಾಶಿ, ಸಂಘಟನೆ – ತೆಕ್ಕಟ್ಟೆ ಫ್ರೆಂಡ್ಸ್, ಸಾರ್ವಜನಿಕ ಸೇವೆ – ನಾರಾಯಣ ಭಂಡಾರಿ ಬೀಜಾಡಿ, ಕೊರಗರ ಶ್ರೇಯೋಭಿವೃದ್ಧಿ– ಮಕ್ಕಳ ಮನೆ ಕುಂಭಾಶಿ, ಕುಸುರಿ ಕಲೆ – ವೆಂಕಟೇಶ್ ಆಚಾರ್ಯ, ವಿಶಿಷ್ಟ ಸೇವೆ – ಸಿರಾಜ್ ಕುಂದಾಪುರ ಅವರನ್ನು ದಾನಿ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಸಮ್ಮಾನಿಸಲಿದ್ದಾರೆ.

ಪುತ್ತೂರಿಗೆ ಕಿಸಾನ್ ಸಂಘ ರಾಷ್ಟ್ರೀಯ ಅಧ್ಯಕ್ಷ ಕೊಂಡಲೆ ಸಾಯಿ ರೆಡ್ಡಿ ಭೇಟಿ

ಸವಣೂರು: ಭಾರತೀಯ ಕಿಸಾನ್ ಸಂಘವು ದೇಶದ ಅತೀ ದೊಡ್ಡ ರೈತಪರ ಸಂಘಟನೆಯಾಗಿದ್ದು, 2028ಕ್ಕೆ ಸುವರ್ಣ ಮಹೋತ್ಸವ ಪೂರೈಸಲಿದೆ. ಈ ಸಂದರ್ಭದಲ್ಲಿ ಒಂದು ಲಕ್ಷ ಗ್ರಾಮಗಳಲ್ಲಿ ಸಮಿತಿ ರಚಿಸುವ ಗುರಿ ಹೊಂದಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೊಂಡಲೆ ಸಾಯಿ ರೆಡ್ಡಿ ಹೇಳಿದರು.



ಅವರು ದಕ್ಷಿಣ ಪ್ರಾಂತ ಪ್ರವಾಸ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮಕ್ಕೆ ಭೇಟಿ ನೀಡಿದರು. ಪರ್ಪುಂಜ ಬಾರಿಕೆ ನಾರಾಯಣ ರೈ ಅವರ ಮನೆಯಲ್ಲಿ ಕಿಸಾನ್ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದರು.

ರೈತರು ಸಂಘಟನೆಯ ಧ್ಯೇಯ–ಉದ್ದೇಶ ಪಾಲಿಸಿ, ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡಿಸಿಕೊಂಡು ಹೋರಾಟಕ್ಕೆ ಸಜ್ಜಾಗಬೇಕು. ಬಿಡದಿ ಟೌನ್‌ಶಿಪ್‌ನಿಂದ ರೈತರಿಗೆ ಆಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದರು. ಕೃಷಿಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು, ರೈತರ ಮಧ್ಯೆ ಸಾಮರಸ್ಯ ಮೂಡಿಸುವುದು ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಸರಕಾರಿ ಸೌಲಭ್ಯಗಳನ್ನು ತಲುಪಿಸಲು ಸಂಘವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಗ್ರಾಮದ ಪ್ರತೀ ಮನೆಯಿಂದಲೂ ಸಂಘಕ್ಕೆ ಸದಸ್ಯರನ್ನಾಗಿ ಮಾಡಬೇಕು ಎಂದ ಅವರು ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಅಖಿಲ ಭಾರತ ಮಟ್ಟದ ಮಹಿಳಾ ಕಿಸಾನ್ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಮೋಹನ್ ರೈ ನರಿಮೊಗರು ಅವರು ಕಾಡು ಪ್ರಾಣಿಗಳ ಹಾವಳಿ ಬಗ್ಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ರೈತರೊಂದಿಗೆ ದ.ಕ. ಜಿಲ್ಲಾ ಸಮಿತಿ ಸೇರಿ ದೊಡ್ಡ ಮಟ್ಟದ ಹೋರಾಟ ನಡೆಸುವ ಕುರಿತು ಚರ್ಚಿಸಲಾಯಿತು.

ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಂ.ಜಿ. ಸತ್ಯನಾರಾಯಣ, ಜಿಲ್ಲಾ ಕಾರ್ಯದರ್ಶಿ ರಾಮಪ್ರಸಾದ್, ತಾಲೂಕು ಅಧ್ಯಕ್ಷ ಜನಾರ್ದನ ರೈ ಪಡ್ಡಂಬೈಲ್, ಕಾರ್ಯದರ್ಶಿ ಮಹಾಬಲ ರೈ, ದ. ಪ್ರಾಂತ್ಯ ಪ್ರಮುಖ್ ಸುಬ್ರಾಯ, ದ.ಕ. ಜಿಲ್ಲಾ ಕಿಸಾನ್ ಉಸ್ತುವಾರಿ ಕೊಡಗಿನ ಪ್ರವೀಣ್ ಭೀಮಯ್ಯ, ಮಹಿಳಾ ಪ್ರಮುಖ್ ನಯನಾ ರೈ, ದಿವ್ಯಪ್ರಸಾದ್, ಪುನೀತ್ ರೈ ಚೆನ್ನಾವರ, ಪ್ರವೀಣ್ ಚೆನ್ನಾವರ, ಕೃಷ್ಣಪ್ಪ ಚೆನ್ನಾವರ ಮತ್ತಿತರರಿದ್ದರು. ಅನಿಲ್ ರೈ ಪರ್ಪುಂಜ ಸ್ವಾಗತಿಸಿ, ವಂದಿಸಿದರು.

ಏಕೈಕ ರಾಜ್ಯವನ್ನೂ ಕಳೆದುಕೊಳ್ಳುವ ಆತಂಕದಲ್ಲಿದೆ ಕಾಂಗ್ರೆಸ್: ಯದುವೀರ್

ಮಡಿಕೇರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನಗಿರುವ ಒಂದು ರಾಜ್ಯವನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದು, ಅದಕ್ಕಾಗಿಯೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಟೀಕಿಸಿದ್ದಾರೆ.

ಮಡಿಕೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಈ ಹೇಳಿಕೆ ಅನಿರೀಕ್ಷಿತವಲ್ಲ, ಹಿಂದಿನಿಂದಲೂ ಅವರ ಮನೋಭಾವವೇ ಹಾಗಿದೆ. ಕಾಂಗ್ರೆಸ್‌ನ ನಡವಳಿಕೆಯೇ ಯಾವಾಗಲೂ ಅಪಪ್ರಚಾರ ಮಾಡುವುದು ಎನ್ನುವುದು ನಮಗೂ ಗೊತ್ತಿದೆ. ಆದರೆ ಭಾರತೀಯ ಜನತಾ ಪಕ್ಷ ಸುರಕ್ಷಿತ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ ಎಂದು ಯದುವೀರ್ ನುಡಿದರು. ಪ್ರಧಾನಿ ಮೋದಿಯವರನ್ನು ದೇಶದ ಜನ ಒಪ್ಪಿದ್ದಾರೆ. ಹೀಗಾಗಿಯೇ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷ ಎಲ್ಲಾ ಜನಾಂಗಗಳನ್ನು ಒಳಗೊಂಡು ಕೆಲಸ ಮಾಡುತ್ತಿದೆ. ಇಂದು ಹೆದ್ದಾರಿ, ರೈಲ್ವೇ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ಇದನ್ನೆಲ್ಲ ಕೇವಲ ಹಿಂದುಗಳು ಮಾತ್ರವೇ ಬಳಕೆ ಮಾಡುತ್ತಾರೆಯೇ.? ಇವುಗಳಲ್ಲಿ ಹಿಂದೂಗಳು ಮಾತ್ರ ಓಡಾಡುತ್ತಾರೆಯೇ ಎಂದು ಪ್ರಶ್ನಿಸಿದ ಯದುವೀರ್, ಇವುಗಳಲ್ಲಿ ಎಲ್ಲಾ ಧರ್ಮಗಳ ಜನರು ಓಡಾಡುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಕೇವಲ ಅಪಪ್ರಚಾರ ಮಾಡುತ್ತದೆ ಅಷ್ಟೇ ಎಂದಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಯದುವೀರ್ ಅವರು, ಈ ಯೋಜನೆ ಆರಂಭವಾಗಿದ್ದೇ ಎಚ್‌ಡಿಕೆ ಕಾಲದಲ್ಲಿ ಎಂದು ಸಿಎಂ ಡಿಕೆಶಿ ಹೇಳುತ್ತಿದ್ದಾರೆ. ಆದರೆ ಬಿಡದಿ ಟೌನ್ ಶಿಪ್ ನಿರ್ಮಾಣ ಕೆಲಸ ಯಾರ ಸಮಯದಲ್ಲಿ ಆಯಿತು ಎನ್ನುವುದು ಮುಖ್ಯವಲ್ಲ, ಈಗ ನಿಮ್ಮ ಸರ್ಕಾರವಿದೆ. ಜನರ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಾಗೆ ನೀವು ನಿರ್ಧಾರ ಮಾಡಿ. ಹಿಂದೆ ಇದ್ದವರು, ಮುಂದೆ ಬರುವವರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ, ಸರ್ಕಾರ, ಆಡಳಿತ ನಿಮ್ಮದೇ ಇದೆ. ಇಂದು ಜನರ ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ, ಆ ಅಭಿಪ್ರಾಯದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದರು.



ಅಡ್ಡ ಮತದಾನ: ಪಕ್ಷದಿಂದ ಶಿಸ್ತುಕ್ರಮ

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವವರಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯದುವೀರ್, ಪಕ್ಷ ಶಿಸ್ತುಕ್ರಮ ಕೈಗೊಳ್ಳುತ್ತದೆ. ಅದರ ವರದಿಗಾಗಿ ಈಗಾಗಲೇ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಸಿ ಟಿ ರವಿ ಅವರ ನೇತೃತ್ವದಲ್ಲಿ ಸಮಿತಿ ತನಿಖೆ ಮಾಡುತ್ತಿದೆ. ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಆಣೆ ಪ್ರಮಾಣಕ್ಕೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಅದು ಪಕ್ಷದ ಆಂತರಿಕ ವಿಚಾರವಾಗಿದ್ದು, ಏನು ಮಾಡಬೇಕು ಮಾಡಬಾರದು ಅಂತ ಪಕ್ಷ ನಿರ್ಧಾರ ಮಾಡುತ್ತದೆ. ಅದನ್ನೆಲ್ಲ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ವಿಮಾನ ನಿಲ್ದಾಣ ರಸ್ತೆಯಲ್ಲಿ ಐಷಾರಾಮಿ ಜೀವನಶೈಲಿ, ಉತ್ತಮ ಸಂಪರ್ಕ ವ್ಯವಸೆ, ಆಧುನಿಕ ಸೌಲಭ್ಯಗಳ ಸಮ್ಮಿಲನ

ಮುಕುಂದ್ ರಿಯಾಲ್ಟಿಯ ಕೇದಾರ್ ಹೈಲಿವಿಂಗ್ ಲಕ್ಸುರಿ ಹೋಮ್ಸ್ ಉದ್ಘಾಟನೆ

ಮಂಗಳೂರು: ನಗರದ ದೇರೆಬೈಲ್‌ನ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮುಕುಂದ್ ರಿಯಾಲ್ಟಿಯ ಪ್ರತಿಷ್ಠಿತ ವಸತಿ ಯೋಜನೆ ಕೇದಾರ್ ಹೈಲಿವಿಂಗ್ ಲಕ್ಸುರಿ ಹೋಮ್ಸ್‌ನ್ನು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹಾಗೂ ಭೂ ಮಾಲೀಕರಾದ ಎಲಿಯಾಸ್ ಸ್ಯಾಂಕ್ಟಿಸ್ ಅವರು ಗುರುವಾರ ಉದ್ಘಾಟಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ, ಗುಣಮಟ್ಟ, ಆರಾಮದಾಯಕತೆ ಹಾಗೂ ದೀರ್ಘಕಾಲೀನ ಮೌಲ್ಯವನ್ನು ಒದಗಿಸುವ ಬದ್ಧತೆಯೊಂದಿಗೆ ಯೋಜನೆ ನಿರ್ಮಿಸಲಾಗಿದೆ. ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ಮನೆ ಖರೀದಿದಾರರು, ಸಲಹೆಗಾರರು, ಗುತ್ತಿಗೆದಾರರು ಹಾಗೂ ಪಾಲುದಾರರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಚೇತನ್ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥಾಪಕ ಚೇತನ್ ನಾಯಕ್, ಮುಖ್ಯ ವಾಸ್ತುಶಿಲ್ಪಿ ಸುರೇಶ್ ಪೈ, ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರರಾದ ಮಹೇಶ್ ಶೆಟ್ಟಿ, ಮಂಗಲ್‌ದೀಪ್ ಎ.ಆರ್. ಮೊದಲಾದವರು ಉಪಸ್ಥಿತರಿದ್ದರು.

ಗೃಹ ಮಾಲೀಕರು, ಗಣ್ಯರು, ಸಲಹೆಗಾರರು, ಗುತ್ತಿಗೆದಾರರು, ಚಾನೆಲ್ ಪಾಲುದಾರರು ಹಾಗೂ ಆಹ್ವಾನಿತ ಅತಿಥಿಗಳು ಭಾಗವಹಿಸಿದ್ದರು.

ಮಹತ್ವದ ಮೈಲುಗಲ್ಲು

ಕೇದಾರ್ ಹೈಲಿವಿಂಗ್ ಲಕ್ಸುರಿ ಹೋಮ್ಸ್‌ನ ಉದ್ಘಾಟನೆಯು ಮುಕುಂದ್ ರಿಯಾಲ್ಟಿಯ ಸಾಧನೆಯ ಪಯಣದಲ್ಲಿ ಒಂದು ಪ್ರಮುಖ ಘಟ್ಟವನ್ನು ಸೂಚಿಸುತ್ತದೆ. ಗುಣಮಟ್ಟ, ನವೀನತೆ ಮತ್ತು ಗ್ರಾಹಕ ತೃಪ್ತಿಗೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿರುವ ಸಂಸ್ಥೆ, ವಾಸ್ತುಶಿಲ್ಪದ ಶ್ರೇಷ್ಠತೆ, ಆಧುನಿಕ ಜೀವನಶೈಲಿ ಸೌಲಭ್ಯಗಳು ಹಾಗೂ ದೀರ್ಘಕಾಲಿಕ ಸುಸ್ಥಿರತೆಯನ್ನು ಒಳಗೊಂಡ ವಸತಿ ಮತ್ತು ವಾಣಿಜ್ಯ ಯೋಜನೆ ಗಳ ಮೂಲಕ ಮಂಗಳೂರಿನ ನಗರಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಗ್ರಾಹಕರು ಕೇದಾರ್ ಹೈಲಿವಿಂಗ್ ಲಕ್ಸುರಿ ಹೋಮ್ಸ್‌ನ ಹೆಚ್ಚಿನ ಮಾಹಿತಿಗಾಗಿ ನಗರದ ಕಾಪಿಕಾಡ್‌ನಲ್ಲಿರುವ ಮುಕುಂದ್ ರಿಯಾಲ್ಟಿಯ ಆಫೀಸ್ ಅನ್ನು ಸಂಪರ್ಕಿಸಬಹುದು ಅಥವಾ www.mukundmgmrealty.com ಗೆ ಲಾಗ್ ಆನ್ ಮಾಡಬಹುದು

ಹಲವು ಸೌಲಭ್ಯಗಳು

ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಈ ಯೋಜನೆ ಐಷಾರಾಮಿ ಜೀವನಶೈಲಿ, ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಆಧುನಿಕ ಸೌಲಭ್ಯಗಳ ಸಮನ್ವಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಯೋಜನೆಯಲ್ಲಿ ಪ್ರೀಮಿಯಂ ಅಪಾರ್ಟ್‌ಮೆಂಟ್‌ಗಳ ಜೊತೆಗೆ ಸೀಮಿತ ಸಂಖ್ಯೆಯ ಡುಪ್ಲೆಕ್ಸ್ ಮನೆಗಳೂ ಸೇರಿವೆ. ಯೋಜನೆಯ ಪ್ರಮುಖ ಆಕರ್ಷಣೆಯಾಗಿ ರೂಫ್‌ಟಾಪ್ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣಗೊಂಡಿದ್ದು, ಇಲ್ಲಿಂದ ನಗರದ ಸ್ಕೈಲೈನ್, ಹಸಿರು ಪರಿಸರ ಹಾಗೂ ಸಮುದ್ರ ತೀರದ ಮನೋಹರ ನೋಟವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಮಕ್ಕಳ ಆಟದ ಮೈದಾನ, ಓಪನ್ ಜಿಮ್ನಾಷಿಯಂ, ಬ್ಯಾಡ್ಮಿಂಟನ್ ಕೋರ್ಟ್, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳು, ಗ್ರಂಥಾಲಯ, ಕಾರ್ಡಿಯೋ ವಲಯ, ಬಹುಉದ್ದೇಶ ಸಭಾಂಗಣ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ (ನಿ.) ಮಂಗಳೂರು

ದಿನಾಂಕ 1/4/2025ರಿಂದ 31/3/2026ರ ವರೆಗಿನ ಲಾಭ ನಷ್ಟ ತ:ಖ್ತೆ

31.03.2025ಕ್ಕೆ ಇದ್ದಂತೆ		ಖರ್ಚಿನ ವಿವರ	ಮೊಬಲಗು	31.03.2026ಕ್ಕೆ ಇದ್ದಂತೆ	31.03.2025ಕ್ಕೆ ಇದ್ದಂತೆ		ಆದಾಯದ ವಿವರ	ಮೊಬಲಗು	31.03.2026ಕ್ಕೆ ಇದ್ದಂತೆ
	1	**ಬಡ್ಡಿ (ಖರ್ಚು)**		2,60,08,430.00		1	ಬಡ್ಡಿ (ಆದಾಯಗಳು)		3,82,98,616.88
77,050.00		ಬ್ಯಾಂಕ್ ಸಾಲದ ಮೇಲಿನ ಬಡ್ಡಿ	5,015.00		87,57,194.00		ಭದ್ರತಾ ಪತ್ರದ ಮೇಲಿನ ಬಡ್ಡಿ	76,01,815.96	
2,42,37,855.50		ಠೇವಣಿಗಳ ಮೇಲಿನ ಬಡ್ಡಿ	2,60,03,415.00		19,60,650.74		ಹೂಡಿಕೆಗಳ ಮೇಲಿನ ಬಡ್ಡಿ	40,12,440.57	
	2	**ಸಿಬ್ಬಂದಿ ವೆಚ್ಚಗಳು**		78,32,780.00	2,49,91,053.00		ಸಾಲಗಳ ಮೇಲಿನ ಬಡ್ಡಿ	2,66,84,360.35	
39,555.00		ಭವಿಷ್ಯ ನಿಧಿ ಆಡಳಿತ ವೆಚ್ಚ	37,507.00						
6,10,904.00		ಭವಿಷ್ಯ ನಿಧಿ ವಂತಿಗೆ	6,10,316.00			2	**ಇತರ ಆದಾಯಗಳು**		35,03,735.20
61,37,511.00		ವೇತನ	70,72,957.00				**ಅಲ್ಪಾವಧಿ ಬಂಡವಾಳ ಲಾಭ**		
13,000.00		ವೈದ್ಯಕೀಯ ಭತ್ತೆ	12,000.00		1,81,406.39		ಮ್ಯೂಚುವಲ್ ಫಂಡ್	5,91,898.34	
5,67,878.00		ಗ್ರಾಚ್ಯುಟಿ ಫಂಡ್ ಪ್ರೀಮಿಯಂ	1,00,000.00				**ದೀರ್ಘಾವಧಿಯ ಬಂಡವಾಳ ಲಾಭ**		
	3	**ನಿರ್ದೇಶಕರ ಭತ್ಯೆ, ಆಡಳಿತ ಮಂಡಳಿ ಖರ್ಚು**		2,93,307.00	4,10,000.00		ಸರ್ಕಾರಿ ಭದ್ರತೆಗಳ ಮಾರಾಟ	6,63,050.00	
2,75,217.00		ಸಿಟ್ಟಿಂಗ್ ಫೀಸು	2,60,835.00		16,108.00		ದಂಡ ಶುಲ್ಕಗಳು	0.00	
47,989.90		ಸಭಾ ವೆಚ್ಚ	32,472.00		2,080.00		ಬ್ಯಾಂಕ್ ಕಮಿಷನ್ ಆದಾಯ	3,295.00	
	4	**ಬಾಡಿಗೆ, ವಿಮೆ, ತೆರಿಗೆ ಮತ್ತು ವಿದ್ಯುತ್ ಖರ್ಚು**		16,79,490.50	300.00		ಚೆಕ್ ವಾಪಾಸಾತಿ ವೆಚ್ಚ	100.00	
5,96,628.00		ಬಾಡಿಗೆ	6,05,532.00		11,90,231.60		ಸೇವಾ ಶುಲ್ಕ	10,99,418.52	
7,83,033.00		ವಿಮೆ ಖರ್ಚು	10,24,142.50		39,270.00		ನೋಟೀಸು ಚಾರ್ಜು	33,838.00	
50,605.00		ವಿದ್ಯುತ್ ವೆಚ್ಚ	49,816.00		57,200.00		ಪಾಲು ಶುಲ್ಕ	23,009.00	
92,409.00	5	**ಕಾನೂನು ವೆಚ್ಚ ಖರ್ಚು**		6,240.00	1,13,335.00		ಆರ್ಬಿಟ್ರೇಶನ್ ವೆಚ್ಚ	20,140.00	
	6	**ಅಂಚೆ, ತಂತಿ ಮತ್ತು ದೂರವಾಣಿ ಖರ್ಚು**		1,20,971.41	17,500.00		ಕಾನೂನು ವೆಚ್ಚ ಆದಾಯ	400.00	
24,027.00		ಅಂಚೆ ವೆಚ್ಚ	22,054.00		2,841.00		ರೌಂಡು ಆಫ್ ಜಿ.ಎಸ್.ಟಿ	2,366.59	
1,02,081.84		ದೂರವಾಣಿ ವೆಚ್ಚ	98,917.41		26,255.24		ಪುಸ್ತಕ ಮತ್ತು ಫಾರ್ಮ್ ಆದಾಯ	33,560.75	
1,15,000.00	7	**ಲೆಕ್ಕ ಪರಿಶೋಧನಾ ಶುಲ್ಕ**		1,25,000.00	13,750.00		ಪ್ರವೇಶ ಶುಲ್ಕ	8,600.00	
1,68,840.00	8	**ಆಸ್ತಿಗಳ ಮೇಲೆ ಸವಕಳಿ**		3,32,345.00	1,84,297.00		ವಿಮೆ ಆದಾಯ	2,34,749.00	
	9	**ಲೇಖನ ಸಾಮಾಗ್ರಿ ಮುದ್ರಣ ಮತ್ತು ಜಾಹೀರಾತು**		1,90,748.13	172.00		ಅಂಚೆವೆಚ್ಚ ಆದಾಯ	0.00	
1,16,887.32		ಪುಸ್ತಕ ಮತ್ತು ಫಾರ್ಮ್ ಖರ್ಚು	1,48,596.13		10,075.00		ವಸೂಲಾತಿ ವೆಚ್ಚ ಆದಾಯ	13,367.00	
29,357.00		ಜಾಹೀರಾತು	42,152.00		1,935.00		ಇತರ ಆದಾಯ	975.00	
	10	**ಇತರ ಖರ್ಚಿನ ವಿವರ**		21,29,027.66	0.00		ಆದಾಯ ತೆರಿಗೆ ಮರುಪಾವತಿಯ ಮೇಲಿನ ಬಡ್ಡಿ	2,57,188.00	
0.00		ಜಿ.ಎಸ್.ಟಿ (RCM)	12,850.00		200.00		ನ್ಯಾಯಾಲಯದ ಶುಲ್ಕಗಳು	750.00	
71,252.37		ಇನ್ ಎಲಿಜಿಬಲ್ ಸಿ ಜಿ.ಎಸ್.ಟಿ	78,840.80		18,275.00		ಶ್ರೀನಿಧಿ ಕಮಿಷನ್ ಆದಾಯ	28,400.00	
37,810.51		ಇನ್ ಎಲಿಜಿಬಲ್ ಐ ಜಿ.ಎಸ್.ಟಿ	40,692.87		4,911.00		ಆದಾಯ ತೆರಿಗೆಗೆ ಹೆಚ್ಚುವರಿ ನಿಬಂಧನೆ	1,53,150.00	
71,252.37		ಇನ್‌ಎಲಿಜಿಬಲ್ ಎಸ್ ಜಿ.ಎಸ್.ಟಿ	78,840.75				ಸಂದೇಶ ಸೇವಾ ಶುಲ್ಕ	2,84,050.00	
62,322.00		ಆರ್ಬಿಟ್ರೇಶನ್ ಖರ್ಚು	15,948.00				ಸಾಲ ಮಾಹಿತಿ ವೆಚ್ಚ	250.00	
6,524.00		ವಸೂಲಾತಿ ಖರ್ಚು	10,981.00				ಆದಾಯ ತೆರಿಗೆಗಾಗಿ ಹೆಚ್ಚುವರಿ ಮೀಸಲು	51,180.00	
61,136.00		ದುರಸ್ತಿ ಮತ್ತು ನಿರ್ವಹಣಾ ವೆಚ್ಚ	45,977.94						
7,500.00		ವೃತ್ತಿ ತೆರಿಗೆ ವಾರ್ಷಿಕ	7,500.00						
1,48,000.00		ವೃತ್ತಿ ವೆಚ್ಚ	2,31,500.00						
2,12,171.47		ವಾರ್ಷಿಕ ನಿರ್ವಹಣಾ ವೆಚ್ಚ	1,80,680.00						
8,380.22		ಬ್ಯಾಂಕ್ ಕಮಿಷನ್ ಖರ್ಚು	10,135.76						
1,99,160.64		ಮಹಾಸಭೆ ವೆಚ್ಚ	2,09,455.10						
2,35,289.95		ಇತರ ಖರ್ಚು	2,08,962.00						
4,13,260.00		ಶ್ರೀನಿಧಿ ಕಮಿಷನ್ ಖರ್ಚು	3,32,826.00						
69,427.00		ಪ್ರಯಾಣ ವೆಚ್ಚ	47,624.00						
32,000.00		ವಾರ್ಷಿಕ ಚಂದಾ	30,000.00						
0.00		ಬೋನಸ್/ಎಕ್ಸ್‌ಗ್ರೇಷಿಯಾಗೆ ಕಾಯ್ದಿರಿಸುವಿಕೆ	4,82,787.00						
20,000.00		ಸಿಐಸಿ ಸದಸ್ಯತ್ವದ ಖರ್ಚು	20,000.00						
3,220.32		ಸೆರ್ಸಾಯ್ ಶುಲ್ಕಗಳು	12,600.00						
2,16,916.29		ಪ್ರೊವಿಶನ್ ಫಾರ್ ಸ್ಟಾಂಡರ್ಡ ಅಸೆಟ್ಸ	58,607.71						
1,41,504.14		ಚುನಾವಣಾ ವೆಚ್ಚಗಳು	0.00						
19,438.00		ತರಬೇತಿ ವೆಚ್ಚಗಳು	0.00						
2,409.89		ಕ್ರೆಡಿಟ್ ಮಾಹಿತಿ ವೆಚ್ಚಗಳು	1,184.73						
0.00		ಎಲ್ ಐ ಸಿ ನಿಯೋಜನೆ ಶುಲ್ಕ	0.00						
		ಜಿಎಸ್‌ಟಿ ಪಾವತಿ	5,034.00						
		ಸಿಟಿಎಸ್ ಅರ್ಜಿ ವೆಚ್ಚ	6,000.00						
18,74,236.24	11	ಆದಾಯ ತೆರಿಗೆ ಹಿಂದಿನ ಲಾಭ		30,84,012.38					
3,79,99,039.97		**ಒಟ್ಟು ಜುಮ್ಲಾ**		4,18,02,352.08	3,79,99,039.97		**ಒಟ್ಟು ಜುಮ್ಲಾ**		4,18,02,352.08
4,70,514.00		**ಕಾದಿರಿಸಿದ್ದು–ಆದಾಯತೆರಿಗೆ**		7,24,758.46	18,74,236.24		**ಆದಾಯ ತೆರಿಗೆ ಹಿಂದಿನ ಲಾಭ**		30,84,012.38
14,03,722.24		**ವರ್ಷದ ಲಾಭ**		23,59,253.92					
18,74,236.24		**ಒಟ್ಟು ಜುಮ್ಲಾ**		30,84,012.38	18,74,236.24		**ಒಟ್ಟು ಜುಮ್ಲಾ**		30,84,012.38

ದಿನಾಂಕ 31/03/2026ಕ್ಕೆ ಇದ್ದಂತೆ ಆಸ್ತಿ ಜವಾಬ್ದಾರಿ ತ:ಖ್ತೆ

31.03.2025ಕ್ಕೆ ಇದ್ದಂತೆ		ಜವಾಬ್ದಾರಿಗಳು	ಮೊಬಲಗು	31.03.2026ಕ್ಕೆ ಇದ್ದಂತೆ	31.03.2025ಕ್ಕೆ ಇದ್ದಂತೆ		ಆಸ್ತಿಗಳು	ಮೊಬಲಗು	31.03.2026ಕ್ಕೆ ಇದ್ದಂತೆ
	1	**ಷೇರು ಬಂಡವಾಳ**		1,82,51,100.00		1	**ನಗದು ಶಿಲ್ಕು**	16,26,845.00	16,26,845.00
1,46,81,300.00		ಎ ತರಗತಿ ಪಾಲು	1,48,55,600.00		21,32,623.00		1. ಕೈಯಲ್ಲಿರುವ ನಗದು ಶಿಲ್ಕು		
31,08,500.00		ಬಿ ತರಗತಿ ಪಾಲು	33,77,500.00			2	**ಬ್ಯಾಂಕು ಖಾತೆ**		1,81,09,338.72
18,200.00		ಡಿ ತರಗತಿ ಪಾಲು	18,000.00				**1. ಚಾಲ್ತಿ ಖಾತೆ**		
	2	**ನಿಧಿಗಳು**		3,04,89,715.01	18,61,885.00		ಸಿ.ಎ ಕೆನರಾ ಬ್ಯಾಂಕ್ ಬಂದರ್ ಬ್ರಾಂಚ್	18,38,836.00	
1,22,68,716.02		ಕ್ಷೇಮ ನಿಧಿ	1,29,03,453.02		15,03,255.41		ಆಕ್ಸಿಸ್ ಬ್ಯಾಂಕ್ ಖಾತೆ	57,05,476.19	
46,68,001.75		ಕಟ್ಟಡ ನಿಧಿ	46,77,169.99		2,62,365.00		ಐಸಿಐಸಿಐ ಬ್ಯಾಂಕು	8,24,927.18	
1,18,83,697.00		ಕೆಟ್ಟ ಮತ್ತು ಸಂಶಯಾಸ್ಪದ ನಿಧಿ	1,02,01,697.00		15,19,827.65		ಐಡಿಬಿಐ ಬ್ಯಾಂಕು ಸಿಎ – ಉಡುಪಿ ಶಾಖೆ	4,19,786.80	
7,66,787.29		ಪ್ರೊವಿಶನ್ ಫಾರ್ ಸ್ಟಾಂಡರ್ಡ ಅಸೆಟ್ಸ	8,25,395.00		1,28,191.62		ಐಡಿಬಿಐ ಬ್ಯಾಂಕು ಸಿಎ	31,097.88	
2,00,000.00		ವಿನಿಯೋಗಗಳ ಏರಿಳಿತ ನಿಧಿ	2,00,000.00		73,364.76		ಸಿಎಸ್‌ಜಿಎಲ್ – ಐಸಿಐಸಿಐ ಬ್ಯಾಂಕ್ (ಸಿಎ)	5,00,818.50	
		ಸಾಮಾನ್ಯ ಮೀಸಲು ನಿಧಿ	16,82,000.00		71,78,176.05		ಐಡಿಬಿಐ ಚಾಲ್ತಿ ಖಾತೆ (ಸಿಟಿಎಸ್)	46,16,156.05	
	3	**ಸರಕಾರದ ಪಾಲು ಹೊಂದಿರುವ ಪ್ರಮುಖ ಸಹಾಯಕ ನಿಧಿ**		0.00	13,76,916.43		2. ಯಸ್.ಬಿ.ಐ (ಸಿಎ) 54038540088	36,98,702.25	
					8,971.02		3. ಸಿಎ 62 – ದ.ಕ.ಜಿ.ಕೇ.ಸ.ಬ್ಯಾಂಕ್ ಉಡುಪಿ	8,673.02	
		ಪೀಠೋಪಕರಣ ಸಬ್ಸಿಡಿ	0.00		13,12,790.35		4. ಸಿಎ 151 – ದ.ಕ.ಜಿ.ಕೇ.ಸ ಬ್ಯಾಂಕ್ ಜ.ಬಜಾರ್	3,12,213.35	
	4	**ಠೇವಣಾತಿಗಳು (ಜವಾಬ್ದಾರಿ)**		36,17,34,089.79	52,711.50		5. ಸಿಎ 67 – ದ.ಕ.ಜಿ.ಕೇ.ಸ.ಬ್ಯಾಂಕ್ ಸ.ಮಹಲ್	1,52,651.50	
10,64,80,891.00		ನಗದು ಪತ್ರ	18,91,61,167.00				**2. ನಿರಖು ಠೇವಣಿಗಳು**		4,37,23,804.00
18,59,11,077.56		ನಿರಖು ಠೇವಣಿ	13,13,03,641.56		1,50,00,000.00		ದ.ಕ.ಜಿ.ಕೇ.ಸ.ಬ್ಯಾಂಕ್‌ನಲ್ಲಿ	1,56,32,768.00	
38,22,000.00		ರಿಕರಿಂಗ್ ಠೇವಣಿ	54,90,350.00		1,00,01,000.00		ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್	0.00	
1,09,24,904.00		ಶ್ರೀ ನಿಧಿ ಠೇವಣಿ	96,30,410.00		1,60,00,000.00		ಶಾಮ್‌ರಾವ್ ವಿಠ್ಠಲ್ ಕೊ-ಓಪ್ ಬ್ಯಾಂಕ್	1,30,91,036.00	
5,98,568.00		ಭದ್ರತಾ ಠೇವಣಿ	6,38,885.00		1,20,00,000.00		ಸಾರಸ್ವತ ಸಹಕಾರಿ ಬ್ಯಾಂಕ್ ಲಿಮಿಟೆಡ್	1,50,00,000.00	
42,529.00		ಐಸಿರಿ ನಗದು ಪತ್ರ	42,529.00			3	**ಹೂಡಿಕೆಗಳು**		12,93,98,252.89
2,41,86,168.20		ಉಳಿತಾಯ ಖಾತೆ	2,54,66,065.23		9,80,20,250.00		ಸರಕಾರದ ಭದ್ರತೆ	12,80,84,800.00	
592.00		ಚಾಲ್ತಿ ಖಾತೆ	1,042.00		5,000.00		ಪಾಲು-ದ.ಕ.ಜಿ.ಕೇ.ಸ.ಬ್ಯಾಂಕ್	5,000.00	
					53,51,020.91		ಜೆ ಎಂ ಫೈನಾನ್ಶಿಯಲ್ ಮ್ಯೂಚುಯಲ್ ಫಂಡ್	13,05,452.89	
	5	**ಶಾಖಾ ಹೊಂದಾಣಿಕೆಗಳು**		2,15,53,769.23	0.00		ಪಾಲು-ಎಸ್‌ಕೆಸಿಸಿಡಬ್ಲ್ಯೂ ಸ್ಟೋರ್ಸ್	3,000.00	
1,05,01,569.15		ಪ್ರಧಾನ ಕಛೇರಿ	2,15,53,769.23			4	**ಶಾಖಾ ಹೊಂದಾಣಿಕೆಗಳು**		2,15,53,769.23
94,99,773.00	6	**ಸುಸ್ತಿ ಸಾಲಗಳ ಮೇಲಿನ ಬಡ್ಡಿ ಬರಲು ಬಾಕಿ**		94,32,342.00	40,58,142.52		ಬಂದರು ಶಾಖೆ	80,57,442.18	
89,77,149.00	7	**ಠೇವಣಿ ಬಡ್ಡಿ ಕೊಡಲು ಬಾಕಿ**		39,05,429.00	64,43,426.63		ಉಡುಪಿ ಶಾಖೆ	1,34,96,327.05	
	8	**ಅಮಾನತು ಜವಾಬ್ದಾರಿ**		57,87,903.76		5	**ಸದಸ್ಯರ ಸಾಲಗಳು**		
0.00		ಪ್ರೊಫೆಷನಲ್ ವೆಚ್ಚಕ್ಕೆ ಕಾದಿರಿಸಿದ್ದು					**1. ಅಲ್ಪಾವಧಿ ಸಾಲಗಳು**		22,12,21,031.00
22,23,695.00		ಕರಡು ಮತ್ತು ಸಂಶಯಾಸ್ಪದ ನಿಧಿಗೆ ಕಾಯ್ದಿರಿಸಿದ್ದು	19,72,181.00				ಭದ್ರತಾ ಸಾಲ		
10,758.21		ಸಿ.ಜಿ.ಯಸ್.ಟಿ	1,776.85		6,79,55,059.00		ಚಿನ್ನಾಭರಣ ಈಡಿನ ಸಾಲ	8,92,60,988.00	
10,758.21		ಯಸ್.ಜಿ.ಯಸ್.ಟಿ	1,776.85		27,37,950.00		ಠೇವಣಿ ಸಾಲ	41,56,987.00	
20,565.00		ಆಭರಣ ಸಾಲದ ಏಲಂ ಅಮಾನತು ಖಾತೆ	20,565.00				**2. ಮಧ್ಯಮಾವಧಿ ಸಾಲಗಳು**		
52,078.00		ಪಾವತಿಯಾಗತಕ್ಕ ಭವಿಷ್ಯ ನಿಧಿ	47,267.00				**ಭದ್ರತಾ ಸಾಲ**		
0.00		ಬೋನಸ್/ಎಕ್ಸ್‌ಗ್ರೇಷಿಯಾಕ್ಕೆ ಕಾದಿರಿಸಿದ್ದು	4,82,787.00		29,58,252.00		ಸಿಬ್ಬಂದಿ ಸಾಲ	32,90,124.00	
10,79,630.00		ಡಿವಿಡೆಂಡ್	9,54,192.00				**ಆಧಾರರಹಿತ ಸಾಲ**		
2,400.00		ವೃತ್ತಿ ತೆರಿಗೆ	2,400.00		1,26,94,824.00		ಜಾಮೀನು ಸಾಲ	1,03,37,291.00	
10,530.00		ಠೇವಣಿ ಅಮಾನತು	25,457.00		60,96,411.00		ವೇತನ ಕಡಿತ ಸಾಲ	74,56,924.00	
11,570.00		ಸಿಬ್ಬಂದಿ ವಿಮೆ	9,949.00				**3. ದೀರ್ಘಾವಧಿ ಸಾಲಗಳು**		
4,70,514.00		ಕಾದಿರಿಸಿದ್ದು – ಆದಾಯತೆರಿಗೆ	7,24,758.46				ಭದ್ರತಾ ಸಾಲ		
93,791.00		ಮೂಲದಿಂದ ಆದಾಯ ತೆರಿಗೆ ಪಾವತಿ	1,09,918.00		7,52,26,995.00		ಅಡವಿನ ಸಾಲ	6,74,96,779.00	
10,33,500.00		ಐಎಫ್‌ಆರ್ ಪ್ರೊವಿಶನ್	10,33,500.00		4,20,47,153.00		ಗೃಹ ಸಾಲ	3,69,40,220.00	
1,15,000.00		ಲೆಕ್ಕ ಪರಿಶೋಧನಾ ಶುಲ್ಕ– ಬಾಕಿ	1,15,000.00		5,44,012.00		ಎನ್‌ಯಸ್‌ಸಿ/ಯಲ್‌ಐಸಿ ಸಾಲ	8,98,289.00	
0.00		ಕೊಡತಕ್ಕ ಬಾಡಿಗೆ	0.00		4,11,114.00		ವಾಹನ ಸಾಲ	4,11,114.00	
2,85,900.00		ಷೇರು ಅಮಾನತು	2,82,900.00		1,75,677.00		ದ್ವಿಚಕ್ರ ವಾಹನ ಸಾಲ	2,44,018.00	
555.48		ಜಿ.ಎಸ್.ಟಿ ಹೆಚ್ಚುವರಿ ಹಕ್ಕು	555.48		9,06,914.00		ಚತುಷ್ಚಕ್ರ ವಾಹನ ಸಾಲ	7,28,297.00	
11,125.00		ಯಶಸ್ವಿನಿ ವಿಮಾ ಯೋಜನೆ	0.00			6	**ಬಡ್ಡಿ ಬರಲು ಬಾಕಿ**		61,17,295.37
2,910.96		ಆರ್ಜಿಎಮ್	2,920.12		38,86,059.00		ಬಡ್ಡಿ ಬರಲು ಬಾಕಿ (ಸ್ಟೇಂಡರ್ಡ್ ಅಸೆಟ್)	37,33,495.00	
14,03,722.24	9	**ಲಾಭ ಮತ್ತು ನಷ್ಟದ ಲೆಕ್ಕ**		23,59,253.92	25,22,897.74		ಬಡ್ಡಿ ಬರಲು ಬಾಕಿ (ಹೂಡಿಕೆಗಳು)	23,83,800.37	
	10	**ಕಂಟಿಜೆಂಟ್ ಜವಾಬ್ದಾರಿ**		0.00	94,99,773.00	7	**ಸುಸ್ತಿ ಸಾಲಗಳ ಮೇಲಿನ ಬಡ್ಡಿ ಬರಲು ಬಾಕಿ**		94,32,342.00
5,41,766.00		ಡಿ.ಇ.ಎ.ಫ್ ಖಾತೆ ಮೊತ್ತ	6,57,405.00			8	**ಸ್ಥಿರಾಸ್ತಿಗಳು**		13,80,966.69
–5,41,766.00		ಡಿ.ಇ.ಎ.ಫ್ ಖಾತೆ ಮೊತ್ತ	–6,57,405.00		1,34,215.60		ಗಣಕ ಯಂತ್ರ	7,71,091.02	
					7,477.50		ಗಣಕ ಯಂತ್ರ (ಸಾಫ್ಟ್‌ವೇರ್)	4,486.50	
					6,39,131.09		ಪೀಠೋಪಕರಣಗಳು	5,75,218.09	
					35,495.08		ವಿದ್ಯುತ್ ಫಿಟ್ಟಿಂಗ್‌ಗಳು	30,171.08	
						9	**ಅಮಾನತು ಆಸ್ತಿಗಳು**		9,49,957.81
					8,057.46		ಸಿ.ಜಿ.ಎಸ್.ಟಿ ಕ್ಲೈಮೇಬಲ್	23,013.26	
					1,331.29		ಐ.ಜಿ.ಎಸ್.ಟಿ. ಕ್ಲೈಮೇಬಲ್	1,331.29	
					8,057.46		ಎಸ್.ಜಿ.ಎಸ್.ಟಿ. ಕ್ಲೈಮೇಬಲ್	23,013.26	
					95,000.00		ಬಾಡಿಗೆ ಠೇವಣಿ	95,000.00	
					7,600.00		ದೂರವಾಣಿ ಠೇವಣಿ	7,600.00	
					13,00,000.00		ಮುಂಗಡ ಆದಾಯ ತೆರಿಗೆ	8,00,000.00	
					0.00		ಪೂರ್ವ ಪಾವತಿ ವೆಚ್ಚಗಳು– ನಿರ್ವಹಣಾ ವೆಚ್ಚ	0.00	
					11,88,978.00		ಆದಾಯ ತೆರಿಗೆ ಸ್ವೀಕಾರಾರ್ಹ	0.00	
					1,074.00		ಟಿಡಿಎಸ್ ಸ್ವೀಕರಿಸಬೇಕಾಗಿದೆ	0.00	
41,53,79,426.07		**ಒಟ್ಟು ಜುಮ್ಲಾ**		45,35,13,602.71	41,53,79,426.07		**ಒಟ್ಟು ಜುಮ್ಲಾ**		45,35,13,602.71

Disclosure in financial statements – 'Notes to Accounts'-UCBs

1.Regulatory Capital

a. Composition of Regulatory Capital (Amount in ₹ lakhs)

Sr. No.	Particulars	Current Year 2025-26	Previous Year 2024-25
i)-	PAID-UP-SHARE-CAPITAL-AND-RESERVES-	304.22	350.90
ii)-	OTHER-TIER-1-CAPITAL-		-
iii)-	**TIER-1-CAPITAL-[(I-+-II)-=-A]**	**364.22**	**350.96**
iv)-	TIER-2-CAPITAL-	27.07	9.66
	NET-SUPPLEMENTARY-CAPITAL	391.29	360.62
v)-	**TOTAL-CAPITAL-(A+B)-**	391.29	360.62
vi)-	**TOTAL-RISK-WEIGHTED-ASSETS-(RWAS)-**	**1,989.44**	**2,085.53**
vii)-	PAID-UP-SHARE-CAPITAL-AND-RESERVES-AS-PERCENTAGE-OF-RWAS-	18.31	16.83
viii)-	TIER-1-RATIO-(TIER-1-CAPITAL-AS-A-PERCENTAGE-OF-RWAS)-	18.31	16.83
ix)-	TIER-2-RATIO-(TIER-2-CAPITAL-AS-A-PERCENTAGE-OF-RWAS)-	1.36	0.46
x)-	CAPITAL-TO-RISK-WEIGHTED-ASSETS-RATIO-(CRAR)-(TOTAL-CAPITAL-AS-A-PERCENTAGE-OF-RWAS)-	**19.67**	**17.29**
	AMOUNT-OF-TIER-2-CAPITAL-RAISED-DURING-THE-YEAR-OF-WHICH- a) PERPETUAL-CUMULATIVE-PREFERENCE-SHARES- b) REDEEMABLE-NON-CUMULATIVE-PREFERENCE-SHARES	0.00	0.00

b) **Draw down from Reserves :** Suitable disclosures mentioning the amount and the rationale for withdrawal shall be made regarding any draw down from reserves- Nil

2. Asset Liability Management

a) a) **Maturity pattern of certain items of assets and liabilities as at 31/03/2026** (Amount in ₹ lakhs)

	Day 1	2 to7 days	8 to 14 days	15 to 30 Days	31 day s to 2 months	Over 2 months andto 3 months	Ov er 3 month s and up to 6 Months	Over 6 month s and up to 1year	Over 1 year and upto 3 years	Over 3 years and upto 5 years	Over 5 years	Total
Deposits	-	-	25.47	-	-	3.30	8.79	3,110.11	439.4	16.07	14.2	3,617.34
Advances	-	-	0.23	7.25	-	127.65	85.88	722.28	115.53	73.18	1080.21	2,212.21
Investments	-	-	-	-	130.91	150	-	13.05	156.33	-	1280.93	1,731.22
Borrowings	-	-	-	-	-	-	-	-	-	-	-	-

Maturity pattern of certain items of assets and liabilities as at 31/03/2025 (Amount in ₹ lakhs)

	Day 1	2 to7 days	8 to 14 days	15 to 30 Days	31 day s to 2 months	Over 2 months andto 3 month s	Ov er 3 month s and up to 6 Month s	Over 6 month s and up to 1year	Over 1 year and upto 3 years	Over 3 years and upto 5 year s	Over 5 years	Total
Deposits	-	3.09	24.19	7.04	-	-	6.07	2191.41	1056.59	15.72	15.56	3,319.67
Advances	-	-	0.23	-	-	77.71	1.31	626.61	149.87	59.05	1202.76	2,117.54
Investments	-	-	-	-	193.51		190	30	495.01	210	445.25	1,563.77
Borrowings	-	-	-	-	-	-	-	-	-	-	-	-

3. Investments

a) Composition of Investment Portfolio

Asat 31st March 2026 (Amount in ₹ lakhs)

	Investments in India							Investments outside India				
	Government Securities	Other Approved Securities (Mutual funds)	Shares	Debentures and Bonds	Subsidiaries and/ or joint ventures	Others (Fixed deposit)	Total investments in India	Government securities (including local authorities)	Subsidiaries and/ or joint ventures	Others	Total Investments outside India	Total Investments
Held to Maturity												
Gross	1,041.54					450.37	1,491.91					1,491.91
Less: Provision for non-performing investments (NPI)												
Net	1,041.54					450.37	1,491.91					1,491.91
Available for Sale												
Gross	239.31						239.31					239.31
Less: Provision for depreciation and NPI												
Net	239.31						239.31					239.31
Held for Trading												
Gross												
Less: Provision for depreciation and NPI												
Net												
Total Investments	1,280.85					450.37	1,731.22					1,731.22
Less: Provision for non-performing investments												
Less: Provision for depreciation and NPI												
Net	1,280.85					450.37	1,731.22					1,731.22

Asat 31st March 2025

	Investments in India							Investments outside India				
	Government Securities	Other Approved Securities	Shares	Debentures and Bonds	Subsidiaries and/ or joint ventures	Others	Total investments in India	Government securities (including local authorities)	Subsidiaries and/ or joint ventures	Others	Total Investments outside India	Total Investments
Held to Maturity												
Gross	855.49					583.57	1,439.06					1,439.06
Less: Provision for non-performing investments (NPI)	-					-	-					
Net	855.49					583.57	1439.06					1439.06
Available for Sale												
Gross	124.71						124.71					124.71
Less: Provision for depreciation and NPI	-					- -	-					-
Net	124.71					-	124.71					124.71
Held for Trading												
Gross												
Less: Provision for depreciation and NPI	- -					- -	- -					- -
Net	-						-					-
Total Investments	980.20					583.57	1563.77					1563.77
Less: Provision for non-performing investments	-					-	-					-
Less: Provision for depreciation and NPI	-					-	-					-
Net	980.20					583.57	1563.77					1563.77

b) Movement of Provisions for Depreciation and Investment Fluctuation Reserve (Amount in ₹ lakhs)

Particulars	Current-Year-2026	Previous-Year-2025
i) Movement-of-provisions-held-towards-depreciation-on-investments-	-	-
a) Opening-balance-	-	-
b) Add:-Provisions-made-during-the-year-	-	-
c) Less:-Write-off-/-write-back-of-excess-provisions-during-the-year-	-	-
d) Closing-balance-	-	-
ii) Movement-of-Investment-Fluctuation-Reserve-	-	-
a) Opening-balance-	12.34	12.34
b) Add:-Amount-transferred-during-the-year-	-	-
c) Less:-Drawdown-	-	-
d) Closing-balance-	12.34	12.34
iii) Closing-balance-in-IFR-as-a-percentage-of-closing-balance-of-investments13in-AFS-and-HFT/Current-category-	5.16%	5.08%

c) Sale and transfers to/from HTM category- No Securities have been transferred to/from HTM

d) Non-SLR investment portfolio i) Non-performing non-SLR investments- Nil (PY: Nil)

ii) Issuer composition of non-SLR Investments (Amount in ₹ lakhs)

Sr. No.	Issuer	Amount		Extent of Private Placement		Extent of 'Below Investment Grade' Securities		Extent of 'Unrated' Securities		Extent of 'Unlisted' Securities	
(1)	(2)	(3)		(4)		(5)		(6)		(7)	
		Current year 2026	Previous Year 2025	Current year	Previous Year	Current year	Previous Year	Current year	Previous Year	Current year	Previous Year
a)	PSUs										
b)	FIs										
c)	Banks Deposits	437.24	530.01								
d)	Private Corporates	-	-								
e)	Subsidiaries/ Joint Ventures	-	-								
f)	Mutual Funds	13.05	53.51								
g)	Others	0.08	0.05								
h)	Provision held towards depreciation	0.00	0.00								
	Total *	450.37	583.57								

3. Asset Quality

a) Classification of advances and provisions held as at 31/03/2026

	Standard	Non-Performing				Total
	Total Standard Advances	Sub-standard	Doubtful	Loss	Total Non-Performing Advances	
Gross Standard Advancesand NPAs						
Opening Balance	1916.97	67.79	132.79		200.57	2117.54
Add: Additions during the year	146.12		13.01		13.01	
Less: Reductions during the year*		64.46			64.46	
Closing balance	2063.09	3.33	145.80		149.13	2212.21
*Reductions in Gross NPAs due to:						
Upgradation						
Recoveries (excluding recoveries from upgraded accounts)						
Write offs						
Provisions (excluding Floating Provisions)						
Opening balance of provisions held	7.67	6.78	75.59		82.37	90.03
Add: Appropriation on last years profit						
Add: Fresh provisions made during the year (Profit and loss)	0.58		4.57		4.57	5.15
Less: Excess provision reversed/ Write off loans (transfer from sub standard to doubtful reserve)^		6.45			6.45	18.75
Closing balance of provisions held	8.25	0.33	80.16		80.49	88.74
Net NPAs						
Opening Balance					59.50	
Add: Fresh additions during the year						
Less: Reductions during the year					32.12	
Closing Balance					27.39	
Floating Provisions						
Opening Balance					58.71	58.71
Add: Additional provisions made during the year						
Less: Amount drawn down during the year					17.46	
Closing balance of floating provisions					41.25	41.25

Ratios(in-per-cent)-	Current-Year 31/03/2026	Previous-Year 31/03/2025
Gross-NPA-to-Gross-Advances-	6.74	9.47
Net-NPA-to-Net-Advances-	1.31	3.01
Provision-coverage-ratio-	81.63	70.33

C)- Sector-wise-Advances-and-Gross-NPAs(Amounts-in--Lakhs)- Nil

C) Fraud accounts Current Year- Nil Previous Year- Nil

f) Disclosure under Resolution Framework for COVID-19-related Stress- Current Year- Nil, Previous Year- Nil

b) Sector-wise Advances and Gross NPAs (Amount in ₹ lakhs)

Sr. No.	Sector*	Current Year 31-03-2026			Previous Year 31-03-2025		
		Outstanding Total Advances	Gross NPAs	Percentage of Gross NPAs to Total Advances in that sector	Outstanding Total Advances	Gross NPAs	Percentage of Gross NPAs to Total Advances in that sector
i)	PrioritySector	1977.85	133.33	6.74	1861.96	176.36	9.47
a)	Agriculture and allied activities						
b)	Advances to industries sector eligible as priority sector lending						
c)	Services						
d)	Education						
e)	Housing						
f)	Others						
g)	Personalloans						
	Sub total(i)	**1977.85**	**133.33**	**6.74**	**1861.96**	**176.36**	**9.47**
ii)	**Non priority Sector**	**234.36**	**15.80**	**6.74**	**255.58**	**24.08**	**9.42**
a)	Agriculture and allied activities						
b)	Industry						
c)	Services						
d)	Personalloans						
e)	Other non priority loans						
	Subtotal(ii)	234.36	15.80	6.74	255.58	24.08	9.42
	Total(I+ii)	**2212.21**	**149.13**	**6.74**	**2117.54**	**200.57**	**9.47**

4. Exposures

a)Exposure to real estate sector

Category	Current-Year-2026	Previous-Year-2025
• Residential Mortgages – Lending fully secured by mortgages on residential property that is or will be occupied by the borrower or that is rented. Individual housing loans eligible for inclusion in priority sector advances shall be shown separately. Exposure would also include non fund based (NFB) limits.	834.25	957.30
• Commercial Real Estate – Lending secured by mortgages on commercial real estate (office buildings, retail space, multipurpose commercial premises, multifamily residential buildings, multi tenanted commercial premises, industrial or warehouse space, hotels, land acquisition, development and construction, etc.). Exposure would also include non fund based (NFB) limits;	Nil	Nil
Total Exposure to Real Estate Sector	Nil	Nil

b) Unsecured Advances (Amount in ₹ lakhs)

Particulars-	Current-year-2026	Previous Year-2025
Total-unsecured-advances-of-the-bank-	177.94	187.91

b) Concentration of advances* (Amount in ₹ lakhs)

Particulars-	Current-year-2026	Previous Year-2025
Total-advances-to-the-twenty-largest-borrowers-	520.96	498.37
Percentage-of-advances-to-twenty-largest-borrowers-to-total-advances-of-the-bank-	23.55	23.53

*Advances-are-calculated-on-the-basis-of-outstanding-balance--

5. Concentration of deposits, advances and NPAs

a) Concentration of deposits (Amount in ₹ lakhs)

Particulars-	Current-year-2026	Previous Year-2025
Total-deposits-of-the-twenty-largest-depositors-	1037.72	899.41
Percentage-of-deposits-of-twenty-largest-depositors -to-total-deposits-of-the-bank-	28.69	27.09

c)-Concentration-of-NPAs (Amount in ₹ lakhs)

Particulars-	Current-year-2026	Previous-Year-2025
Total-Exposure-to-the-top-twenty-NPA-accounts-	106.8	139.43
Percentage-of-exposures-to-the-twenty-largest-NPA-exposure-to-total-Gross-NPAs.-	71.62	69.51

6. Education-and--Transfers-to-Depositor-Awareness-Fund-(DEA-Fund) (Amount in ₹ lakhs)

Sr.No.	Particulars	Current-year-2026	Previous-Year-2025
i)	Opening balance of amounts transferred to DEA Fund	5.42	5.33
ii)	Add: Amounts transferred to DEA Fund during the year	1.15	0.09
iii)	Less: Amounts reimbursed by DEA Fund towards claims	0.00	0.00
iv)	Closing balance of amounts transferred to DEA Fund	6.57	5.42

7. Disclosure of complaints : a.Summary information on complaints received by the bank from customers and from the Offices of Banking Ombudsman (OBOs) Current Year- Nil Previous Year- Nil b) Top five grounds of complaints received by the bank from customers- Not Applicable.

8. Disclosure of Penalties imposed by the Reserve Bank of India : Nil

9. Other Disclosures :

a) Business Ratios

Particulars	Current-year-2026	Previous-Year-2025
i) Interest Income as a percentage to Working Funds	**9.12**	**9.16**
ii) Non-interest income as a percentage to Working Funds	**0.77**	**0.58**
iii) Cost of Deposits	**7.19**	**5.73**
iv) Net Interest Margin	**3.18**	**3.10**
v) Operating Profit as a percentage to Working Funds	**0.56**	**0.36**
vi) Return on Assets	**0.56**	**0.35**
vii) Business (deposits plus advances) per employee (in ₹lakhs)	**485.80**	**418.24**
viii) Profit per employee (in ₹ lakhs)	**1.97**	**1.08**

b)Bancassurance Business : Nil

c)Disclosures regarding Priority Sector Lending Certificates(PSLCs) : Nil

d) Provisions and Contingencies

Provision debited to Profit and Loss Account	Current-year-2026	Previous-Year-2025
Provisions for NPI	0.00	0.00
Provision towards NPA	0.00	0.00
Provision made towards Income tax	7.25	4.71
Provision for standard assets	0.59	2.17
Other Provisions and Contingencies (with details)	0.00	0.00

e) Payment of DICGC Insurance Premium (Amount in ₹ lakhs)

Sr. No.	Particulars-	Current-year-2026	Previous-Year-2025
i)	Payment of DICGC Insurance Premium	4.93	4.62
ii)	Arrears in payment of DICGC premium	0.00	0.00

f) Disclosure of facilities granted to directors and their relatives - Nil

ಸಹಿ/– ಭಾರತಿ ಜಿ ಭಟ್	ಸಹಿ/– ಕೆ. ಪುಷ್ಪಾ ಶೇಟ್	ಸಹಿ/–	ಸಹಿ/–	ಸಹಿ/– ಪ್ರತಿಭಾ ಶೆಟ್ಟಿ
ಅಧ್ಯಕ್ಷರು	ಉಪಾಧ್ಯಕ್ಷರು	ನಿರ್ದೇಶಕರು	ನಿರ್ದೇಶಕರು	ಪ್ರಧಾನ ವ್ಯವಸ್ಥಾಪಕರು

ಲೆಕ್ಕ ಪರಿಶೋಧನಾ ದೃಢೀಕರಣ ಪತ್ರ

ನಾವು **ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ (ನಿ), ಮಂಗಳೂರು, ಇದರ 2025–26ನೇ ಸಾಲಿನ ಲೆಕ್ಕಪತ್ರ**ಗಳನ್ನು ಪರಿಶೋಧನೆ ಮಾಡಿರುತ್ತೇವೆ. ನಮ್ಮ ಅತ್ಯುತ್ತಮ ಜ್ಞಾನ ಮತ್ತು ನಂಬಿಕೆಯಂತೆ ಲೆಕ್ಕಪರಿಶೋಧನೆಗೆ ಅವಶ್ಯವಾದ ಎಲ್ಲಾ ಮಾಹಿತಿ ಮತ್ತು ವಿವರಣೆಯನ್ನು ಪಡೆದಿರುತ್ತೇವೆ ಮತ್ತು ಅವುಗಳು ತೃಪ್ತಿಕರವೆಂದು ಕಂಡುಬಂದಿರುತ್ತದೆ. ನಮ್ಮ ಅಭಿಪ್ರಾಯದಂತೆ, ನಮ್ಮ ಅತ್ಯುತ್ತಮ ತಿಳುವಳಿಕೆ ಮತ್ತು ನಮಗೆ ದೊರೆತ ವಿವರಣೆಗಳಂತೆ ಹಾಗೂ ಲಗತ್ತಿಸಿರುವ ನಮ್ಮ ವಿವರವಾದ ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಿರುವುದಕ್ಕೆ ಒಳಪಟ್ಟು, ವರದಿಯಲ್ಲಿ ಚರ್ಚಿಸಿರುವ ಸಂಘದ ಆಸ್ತಿ–ಜವಾಬ್ದಾರಿ ತಃಖ್ತೆ ಮತ್ತು ಲಾಭ–ನಷ್ಟದ ಲೆಕ್ಕವು ವರದಿಯಲ್ಲಿ ವಿವರವಾಗಿ ವಿಮರ್ಷಿಸಿದ ಕಾರಣಗಳಿಂದ ಅನುಪಾಲನೆ ಮಾಡಬೇಕಾಗಿದೆ ಎಂಬ ಶರಾಕ್ಕೆ ಒಳಪಟ್ಟು ಬ್ಯಾಂಕಿನ ವ್ಯವಹಾರದ ನಿಜ ಹಾಗೂ ಸಮಂಜಸ ಆರ್ಥಿಕ ಸ್ಥಿತಿಯನ್ನು **ದಿನಾಂಕ 31–03–2026** ರಲ್ಲಿದ್ದಂತೆ ಸಾದರಪಡಿಸುತ್ತದೆ ಎಂದು ದೃಢೀಕರಿಸುತ್ತೇವೆ.

ಸ್ಥಳ: ಮಂಗಳೂರು
ದಿನಾಂಕ: 20.06.2026

ಸಿ.ಎ ಅಶ್ವಿನ್ ಕಿಣಿ
ಲೆಕ್ಕ ಪರಿಶೋಧಕರು
ಸದಸ್ಯತ್ವ ಸಂಖ್ಯೆ: 236787
UDIN:26236787FFVSHX5885

ಪರಿಶೀಲಿಸಿದೆ
ಮೆಸರ್ಸ್ ಎ. ಉಮನಾಥ್ ರಾವ್ & ಕೊ.
ಚಾರ್ಟಡ್ ಅಕೌಂಟೆಂಟ್ಸ್
FRN:004454S

ಅಕ್ರಮ ಅಂಗಾಂಗ ವ್ಯವಹಾರ: ಇ.ಡಿ.ಗೆ ಅಗತ್ಯ ದಾಖಲೆ ಪತ್ರ ಲಭ್ಯ; ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ

ಕಾಸರಗೋಡು: ಎರ್ನಾಕುಳಂ ಮತ್ತು ಕೊಲ್ಲಂನ ಕೆಲವು ಆಸ್ಪತ್ರೆಗಳನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಅಕ್ರಮ ಅಂಗಾಂಗ ವ್ಯವಹಾರಕ್ಕೆ ಸಂಬಂಧಿಸಿ ಕೈಗೊಳ್ಳಲಾದ ತನಿಖೆಯಲ್ಲಿ ಡೈರೆಕ್ಟರೇಟ್ ಆಫ್ ಎನ್‌ಫೋರ್ಸ್‌ಮೆಂಟ್ (ಇ.ಡಿ.)ಗೆ ಹಲವು ನಿರ್ಣಾಯಕ ದಾಖಲೆ ಪತ್ರ ಲಭಿಸಿದ್ದು, ಅದರ ಆಧಾರದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ.



ಮಾತ್ರವಲ್ಲದೆ ಈ ಪ್ರಕರಣದ ಆರೋಪಿಗಳ ಎಲ್ಲಾ ಆಸ್ತಿ ಮುಟ್ಟುಗೋಲು ಹಾಕಲು ಇ.ಡಿ.ಮುಂದಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಜೂ.18ರಂದು ಪ್ರಕರಣದ ಪ್ರಧಾನ ಸೂತ್ರಧಾರ ಕಾಸರಗೋಡಿನ ಮೊಹಮ್ಮದ್ ನಜೀಬ್ ಕಲ್ಲಟ್ರ ಎಂಬಾತನ ಕಳನಾಡು ಕಲ್ಲಟ್ರದಲ್ಲಿರುವ ಮನೆ, ಮೇಲ್ಪರಂಬದಲ್ಲಿರುವ ಆತನ ವ್ಯವಹಾರ ಕೇಂದ್ರ, ಎರ್ನಾಕುಳಂ, ಕೊಲ್ಲಂನ ಕೆಲವು ಆಸ್ಪತ್ರೆಗಳಿಗೆ ಇ.ಡಿ. ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಸಮಗ್ರ ಪರಿಶೀಲನೆ ಕೈಗೊಳ್ಳಲಾಗಿತ್ತು.

ಹಣಕ್ಕಾಗಿ ಅಂಗಾಂಗ ದಾನಗೈದವರು, ಅಂಗಾಂಗ ಸ್ವೀಕರಿಸಿದವರ ಬಗ್ಗೆ ಸಮಗ್ರ ಮಾಹಿತಿಗಳನ್ನೊಳಗೊಂಡ ನಿರ್ಣಾಯಕ ದಾಖಲೆ ಪತ್ರ, ನಕಲಿ ದಾಖಲೆ ಪತ್ರಗಳನ್ನು ಆಸ್ಪತ್ರೆಗಳಿಂದ ಇ.ಡಿ. ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ತನಿಖೆ ಅಂಗವಾಗಿ ಈ ಪ್ರಕರಣದ ಎಲ್ಲಾ ಆರೋಪಿಗಳು, ಈ ವ್ಯವಹಾರದೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳ ಬಗ್ಗೆ ಸಮಗ್ರ ಮಾಹಿತಿ ಈಗಾಗಲೇ ಇ.ಡಿ. ಸಂಗ್ರಹಿಸಿದೆ.

SHORT TERM NOTIFICATION

HEAVY VEHICLE DRIVERS TRAINING INSTITUTE MANGALURU

KIADB, KAMBALAPADAVU, PAJEER VILLAGE, MUDIPU-574153

No. HDTI/ADMIN/PR/14:26-27 Dt:18.06.2026

SHORT TERM NOTIFICATION FOR SUBMISSION OF QUOTATION

Sealed Short term Quotations are invited from Registered HR Supply Agencies at Mangalore for supply of **Data Entry Operator-2, Driver-1, Security Guard & House Keeping SERVICES-1**

The Quotations should be submitted on or before 30.06.2026 by 4.00 P.M.

Sd/- Principal

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಮುಖ್ಯ ಅಭಿಯಂತರವರ ಕಛೇರಿ, ಜಲಭವನ, ನಂ.ಪಿ-4, 10ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 3ನೇ ಮಹಡಿ ಸರಸ್ವತಿ ಪುರಂ, ಮೈಸೂರು-09. **ದೂರವಾಣಿ ಸಂ:** 0821- 2545894,
ಇ-ಮೇಲ್: kwbcemys2014@gmail.com

ಅಲ್ಪಾವಧಿ ಟೆಂಡರ್ ಅಧಿಸೂಚನೆ

ಕೊಲ್ಲೂರು ಪಟ್ಟಣದಲ್ಲಿ ಹಾಲಿ ಇರುವ 1.50 MLD ಸಾಮರ್ಥ್ಯದ MBBR ಮಾದರಿಯ STP ಯನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಠೇವಣಿ ಕೊಡುಗೆಯಡಿ ಮೇಲ್ದರ್ಜೆಗೇರಿಸುವ ಕಾಮಗಾರಿಯ 2ನೇ ಕರೆ ಟೆಂಡರ್‌ನ್ನು (including 1 year DLP) (lumpsum tender – no variation) ಇಂಡೆಂಟ್ ಸಂಖ್ಯೆ: KUWSDB/2026-27/WT/WORK_INDENT508/CALL-2ರಲ್ಲಿ ಆಹ್ವಾನಿಸಲಾಗಿರುತ್ತದೆ.
ವಿವರಗಳಿಗೆ – **https://kppp.karnataka.gov.in**

ಸಹಿ/–ಮುಖ್ಯ ಅಭಿಯಂತರರು,
ಕ.ನ.ನೀ.ಸ ಮತ್ತು ಒ.ಚ ಮಂಡಳಿ, ಮೈಸೂರು

DIPR/DDMYS/362/KSMCA/239/2026-27

ಕರ್ನಾಟಕ ಸರಕಾರ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ

ಉರ್ವಾಸ್ಟೋರ್ಸ್, ಅಶೋಕನಗರ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ

ಸಂಖ್ಯೆ: ಮನಪ್ರಾ: ತಾಂತ್ರಿಕ : ಜೆಇ(33) : 2026–27 ದಿನಾಂಕ: 22–06–2026

ಟೆಂಡರು ಪ್ರಕಟಣೆ

ಕರ್ನಾಟಕ ರಾಜ್ಯಪಾಲರ ಪರವಾಗಿ ಕರ್ನಾಟಕ ಪೋರ್ಟಲ್ ಅಂತರ್‌ಜಾಲದ ವೆಬ್‌ಸೈಟ್ http://kppp.karnataka.gov.in ನಲ್ಲಿ ಆಯುಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇವರಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳ ಗುಣಮಟ್ಟ ಖಾತ್ರಿಗೆ 3ನೇ ಪಾರ್ಟಿ ತಪಾಸಣಾ ಸಂಸ್ಥೆ, ಪ್ರಾಧಿಕಾರವು ಕೈಗೊಳ್ಳುವ ಕಾಮಗಾರಿಗಳಿಗೆ Project Management Consultant ಸಂಸ್ಥೆಯನ್ನು ನೇಮಿಸಿಕೊಳ್ಳುವ ಸಂಬಂಧ Standard Tender Document KC ರ ಪ್ರಕಾರ ಇ-ಟೆಂಡರು ಆಹ್ವಾನಿಸಲಾಗಿರುತ್ತದೆ. ಟೆಂಡರುದಾರರು ಟೆಂಡರ್ ನಿಯಮಾವಳಿಯಂತೆ ಕನಿಷ್ಟ ಅರ್ಹತೆಯನ್ನು ಪಡೆದಿರಬೇಕು ಎಂಬುದನ್ನು ಗಮನಿಸಲು ಸೂಚಿಸಲಾಗಿದೆ. ಟೆಂಡರುದಾರರು ಕರ್ನಾಟಕ ಸರಕಾರದ ಕೆಪಿಪಿ ಪೋರ್ಟಲ್ ಅಂತರ್‌ಜಾಲದ ಮುಖಾಂತರ ಟೆಂಡರು ಡಾಕ್ಯುಮೆಂಟ್‌ಗಳನ್ನು ಪಡೆಯಬಹುದಾಗಿರುತ್ತದೆ. ಟೆಂಡರುದಾರರು ನಿಗದಿಪಡಿಸಿದ ಇ.ಎಂ.ಡಿ. ಯನ್ನು ಕೆಪಿಪಿ ಪೋರ್ಟಲ್‌ನಲ್ಲಿ ಸೂಚಿಸಿರುವಂತೆ ಯಾವುದಾದರೂ ಒಂದು ರೀತಿಯಲ್ಲಿ ಸಲ್ಲಿಸಬೇಕಾಗಿರುತ್ತದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: **08–07–2026** ಅಪರಾಹ್ನ **4.00** ಗಂಟೆ (**16–00** ಗಂಟೆ) ಒಳಗೆ ಸಲ್ಲಿಸತಕ್ಕದ್ದು ಹೆಚ್ಚಿನ ವಿವರಗಳನ್ನು ಕೆಪಿಪಿ ಪೋರ್ಟಲ್‌ನಲ್ಲಿ ಪಡೆಯಬಹುದಾಗಿರುತ್ತದೆ. ಟೆಂಡರ್ ಕ್ಯಾಲೆಂಡರ್ ಅನ್ನು ಮುಂದೂಡುವುದು (ಯಾವುದಾದರೂ ಇದ್ದರೆ) ಕೆಪಿಪಿ ಪೋರ್ಟಲ್ ಮೂಲಕ ಮಾತ್ರ ಅಧಿಸೂಚಸಲಗುವುದು ಮತ್ತು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದಿಲ್ಲ.

ಸಹಿ/– ಆಯುಕ್ತರು,
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು

DIPR/DK/KSMCA/398/26-27 dt. 22.06.2026

ಪುತ್ತೂರು ಮಾರುಕಟ್ಟೆ ಧಾರಣೆ

22-06-2026
ಅಡಿಕೆ ಧಾರಣೆ ಕೆ.ಜಿ.ಗೆ

ಹೊಸ ಅಡಿಕೆ	: 420 - 470
ಚೋಲ್ ಅಡಿಕೆ	: 525 - 550
ಡಬಲ್ ಚೋಲ್	: 525 - 550
ಹೊಸ ಪಠೋರ	: 335 - 385
ಹಳೆ ಪಠೋರ	: 335 - 385
ಹೊಸ ಉಳ್ಳಿ	: 140 - 285
ಹಳೆ ಉಳ್ಳಿ	: 130 - 285
ಹೊಸ ಕೋಕಾ	: 315 - 335
ಹಳೆ ಕೋಕಾ	: 315 - 335
ಹೊಸ ಕರಿಗೋಟು	: 240 - 270
ಹಳೆ ಕರಿಗೋಟು	: 240 - 270
ಹಸಿ ಕೊಕ್ಕೋ	: 70 - 100
ಒಣ ಕೊಕ್ಕೋ	: 270 - 320

ಕಾಳುಮೆಣಸು ಧಾರಣೆ

ಕಾಳುಮೆಣಸು	: 450 - 670

ರಬ್ಬರ್ ಧಾರಣೆ : ಗ್ರೇಡ್

ಆರ್‌ಎಸ್‌ಎಸ್ 1	- 268.50
ಆರ್‌ಎಸ್‌ಎಸ್ 2	- 224.00
ಸ್ಕ್ರಾಪ್ 1	- 154.00
ಸ್ಕ್ರಾಪ್ 2	- 145.00

ಕರ್ನಾಟಕ ಸರ್ಕಾರ – ಕರ್ನಾಟಕ ಅರಣ್ಯ ಇಲಾಖೆ
ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕಾರ್ಯಯೋಜನೆ ಮತ್ತು ಮೋಜಣಿ, ಶಿವಮೊಗ್ಗ–577204.

Ph. 08182–250785 Email: cfworkingplansmg@gmail.com

ಇ–ಟೆಂಡರ್ ಪ್ರಕಟಣೆ ಸಂಖ್ಯೆ: ಕಾಯೋಮೋಶಿ /ಎ2/RCCP/ಇ–ಟೆಂಡರ್/ಸಿಆರ್–16/2026–27 ದಿನಾಂಕ: 19.06.2026.

KPPP Portal ಮುಖಾಂತರ ಇ–ಟೆಂಡರ್ ಪ್ರಕಟಣೆ

2026–27 ನೇ ಸಾಲಿನಲ್ಲಿ "Construction of RCC Pillars of Specified Dimension at the given locations along the Surveyed Notified Forests for the Purpose of Boundary Demarcation in the Divisions of Shivamogga, Bhadravathi, Sagar, Mangalore, Kundapura and Kudremukh Wildlife during the Year 2026-27",ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು KPPP Portal ಮುಖಾಂತರ ಒಟ್ಟು ಅಂದಾಜು ರೂ. 79.38 ಲಕ್ಷಗಳ ಒಟ್ಟು 36 ಕಾಮಗಾರಿಗಳಿಗೆ ಇ–ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಕ್ಷಮ ಪ್ರಾಧಿಕಾರದಿಂದ 4ನೇ ದರ್ಜೆಯ / ಮೇಲ್ಪಟ್ಟ ದರ್ಜೆಯ ಪರವಾನಗಿ ಹೊಂದಿರುವ ಆಸಕ್ತ ಅರ್ಹ ಲೋಕೋಪಯೋಗಿ ಗುತ್ತಿಗೆದಾರರು ದಿನಾಂಕ: 06.07.2026 ರ ಸಂಜೆಯೊಳಗೆ as per KPPP-Portal ಟೆಂಡರನ್ನು ಸಲ್ಲಿಸಬಹುದಾಗಿದೆ. ಇ–ಆಡಳಿತ ಕೇಂದ್ರ ಅಥವಾ ವೆಬ್ ಸೈಟ್ (https://kppp.karnataka.gov.in) ನಲ್ಲಿ ಪ್ರಕಟಿಸಿದಂತೆ ವಿವರಗಳನ್ನು ಖಚಿತಪಡಿಸಿಕೊಂಡು ಟೆಂಡರ್‌ನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ: 08182–250785 ಅಥವಾ ಖುದ್ದಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಸಹಿ/– (ಜ್ಞಾನಾನಂದ.ಎಸ್) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಟೆಂಡರ್ ಆಹ್ವಾನಿಸುವ ಪ್ರಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕಾರ್ಯಯೋಜನೆ ಮತ್ತು ಮೋಜಣಿ, ಶಿವಮೊಗ್ಗ

ವಾ.ಸಾ.ಸಂ.ಇ/ಕೆಸ್ ಎಂಸಿಎ/ಶಿ/26–27/105/06/417

ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)
ಸಿನ್ ಸಂಖ್ಯೆ: U04010KA2002SGC030436

ಸಂಖ್ಯೆ: ಗುವಿಸಕಂನಿ/ಅಅ(ವಿ)(ಖರೀದಿ)/ ಕಾನಿಇಂ/ಸಕಾನಿಇಂ/26–27/27584–89 ದಿನಾಂಕ: 22.06.2026

:: ಟೆಂಡರ್ ಪ್ರಕಟಣೆ (ಕೆಪಿಪಿ ಪೋರ್ಟಲ್ ಮುಖಾಂತರ) ::

ಪಿಸಿ–1494: ಇಹೆಚ್‌ವಿ ಗ್ರೇಡ್ ಪರಿವರ್ತಕದ ತೈಲವನ್ನು ಗು.ವಿ.ಸ.ಕಂ.ನಿ.ಯ ತಾಂತ್ರಿಕ ನಿರ್ದಿಷ್ಟತೆಯಂತೆ ತಯಾರಿಕೆ ಮತ್ತು ಪೂರೈಕೆ ಮಾಡುವುದು (ಟೆಂಡರ್ ಮೊತ್ತ: ರೂ. **942.95** ಲಕ್ಷ).
ದಿನಾಂಕ: ಕೆಪಿಪಿ ಪೋರ್ಟಲ್‌ನಲ್ಲಿ ಬಿಡ್ ದಾಖಲೆಗಳು ಲಭ್ಯವಿರುವ ದಿನಾಂಕ: **25.06.2026** ರಂದು ಅಥವಾ ನಂತರ. ಟೆಂಡರ್ ಬಿಡ್ ಸ್ವೀಕರಿಸುವ ಕೊನೆಯ ದಿನಾಂಕ, ತಾಂತ್ರಿಕ ಬಿಡ್ ತೆರೆಯುವ ಮತ್ತು ಆರ್ಥಿಕ ಬಿಡ್ ತೆರೆಯುವ ದಿನಾಂಕ: ಕೆ.ಪಿ.ಪಿ ಪೋರ್ಟಲ್‌ನಲ್ಲಿರುವಂತೆ.
ಬಿಡ್ಡುದಾರರ ಅರ್ಹತೆ ವಿವರ: ಟೆಂಡರ್ ದಸ್ತಾವೇಜು (ಐ.ಎಫ್.ಬಿ) ಪ್ರಕಾರ, ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ.: ಅಧೀಕ್ಷಕ ಅಭಿಯಂತರರು (ವಿ), ಖರೀದಿ, ನಿಗಮ ಕಾರ್ಯಾಲಯ, ಗು.ವಿ.ಸ.ಕಂ.ನಿ. ಕಲಬುರಗಿ–585 102. ಮೊ.ಸಂ: 94484 99997. ಅಂತರ್ಜಾಲತಾಣದ ವಿಳಾಸ: www.kppp.karnataka.gov.in.KPP ಪೋರ್ಟಲ್‌ನ ಬಗ್ಗೆ ಮಾಹಿತಿಗಾಗಿ ಸಹಾಯವಾಣಿ+91 – 8046010000/ 8068948777/ 9240214000/ 9240214001 ಗೆ ಇಮೇಲ್ ವಿಳಾಸ: support@eprochelpdesk.comಗೆ ಸಂಪರ್ಕಿಸಬಹುದಾಗಿದೆ

ಸಹಿ/– ಅಧೀಕ್ಷಕ ಅಭಿಯಂತರರು (ವಿ).,
ಖರೀದಿ, ನಿಗಮ ಕಛೇರಿ, ಗು.ವಿ.ಸ.ಕಂ.ನಿ, ಕಲಬುರಗಿ.

ವಾ.ಸಾ.ಸಂ.ಇ/ಕಲಬುರಗಿ/240/ಕೆ.ಎಸ್.ಎಂ.ಸಿ.&ಎ/2026–27

ಕೃಷಿ ಇಲಾಖೆ
ಕೃಷಿ ಉತ್ಪನ್ನ ನಿರ್ದೇಶಕರು–2 ಕಾರ್ಯಾಲು,

ಗಿರೀಶ ನಗರ ಜಮಖಂಡಿ
E-mail :dda2jkd@gmail.com
ಫೋನ್ ನಂ : 08354 - 235370 [Fax] 235370

ಸಂಖ್ಯೆ:ಉಕೃನಿ–1/ಹೊರಗುತ್ತಿಗೆ/ಸಿಬ್ಬಂದಿ/2026–27 ದಿನಾಂಕ:20–06–2026

ಇ–ಟೆಂಡರ್ ದಾಸ್ತಾವೇಜು

ಸನ್ 2026–27 ನೇಸಾಲಿಗೆ ಈ ಕಚೇರಿಯ ಅಧೀನದಲ್ಲಿ ಬರುವ ಸಹಾಯಕ ಕೃಷಿ ನಿರ್ದೇಶಕರು ಜಮಖಂಡಿ. ಬೀಳಗಿ ಮತ್ತು ಮುಧೋಳ ಮತ್ತು ಮಣ್ಣು ಆರೋಗ್ಯ ಕೇಂದ್ರ ಜಮಖಂಡಿ ಕಚೇರಿಗಳಲ್ಲಿ ಕೃಷಿ ನಿರ್ದೇಶನಾಲಯ ಮತ್ತು ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ / ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸಲು ಅನುಬಂಧ–1 ರಂತೆ ಬೆರಳಚ್ಚುಗಾರರು, ಗ್ರೂಪ ಡಿ, ವಾಹನ ಚಾಲಕರು, ತಾಂತ್ರಿಕ ಸಿಬ್ಬಂದಿ, ಮಣ್ಣು ಮಾದರಿ ವಿಶ್ಲೇಷಕರು, ಪ್ರಯೋಗಶಾಲಾ ಸಹಾಯಕರು, ಪ್ರಯೋಗಶಾಲಾ ಪರಿಚಾರಕರು, ಡಾಟಾಎಂಟ್ರಿ ಆಪರೇಟರ್, ಗ್ರೂಪ ಡಿ ಹುದ್ದೆಗಳ ಸೇವೆ ಅವಶ್ಯಕತೆಯಿದ್ದು ಮತ್ತು ಅನುಬಂಧ–2 ರಲ್ಲಿ ಸಿಬ್ಬಂದಿಗಳ ವಿದ್ಯಾರ್ಹತೆ ಮತ್ತು ಸೇವಾ ಅನುಭವಗಳ ಮಾಹಿತಿಯನ್ನು ನಮೂದಿಸಿದ್ದು, ಈ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಮೇಲೆ ಸಿಬ್ಬಂದಿಗಳನ್ನು ಪೂರೈಸಲು ಆಸಕ್ತ ಸಂಸ್ಥೆಗಳಿಂದ ಟೆಂಡರನ್ನು ಕರೆಯಲಾಗಿದೆ. ಟೆಂಡರ ಅವಧಿಯು ಒಂಭತ್ತು ತಿಂಗಳಿಗೆ ಅಥವಾ ಇಲಾಖೆಯು ನಿಗಧಿಪಡಿಸಿರುವ ಮುಂದಿನ ಆದೇಶದವರೆಗೆಇರುತ್ತದೆ.

ಟೆಂಡರಗೆ ಸಂಬಂಧಿಸಿದ ಇತರೆ ಷರತ್ತುಗಳು ಮತ್ತು ನಿಬಂಧನೆಗಳು ಟೆಂಡರ ದಾಸ್ತಾವೇಜಿನಲ್ಲಿ ನಮೂದಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ **Website:WWW.kppp.karnataka.gov.in** ಮತ್ತು ಈ ಕಚೇರಿಯ ದೂರವಾಣಿ ಸಂಖ್ಯೆ **08353–220052** ಗೆ ಕಚೇರಿ ವೇಳೆಯಲ್ಲಿ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.

ಬಿಡ್‌ನ್ನು ಸಲ್ಲಿಸುವ ಕೊನೆಯ ದಿನಾಂಕ	**30–06–2026**
ತಾಂತ್ರಿಕ ಬಿಡ್‌ನ್ನು ತೆರೆಯುವ ದಿನಾಂಕ	**02–07–2026**
ಆರ್ಥಿಕ ಬಿಡ್‌ನ್ನು ತೆರೆಯುವ ದಿನಾಂಕ	ತಾಂತ್ರಿಕ ಬಿಡ್‌ನ ವಿಶ್ಲೇಷಣೆಯ ನಂತರ ತಿಳಿಸಲಾಗುವುದು
ಟೆಂಡರ್‌ನ್ನು ತೆರೆಯುವ ಸ್ಥಳ	ಉಪ ಕೃಷಿ ನಿರ್ದೇಶಕರು–2 ಕಾರ್ಯಾಲಯ, ಗಿರೀಶನಗರ, ಜಮಖಂಡಿ ದೂರವಾಣಿ ಸಂಖ್ಯೆ: 08353–220052 E-mail:dda2jkd@gmail.com

ಸಹಿ/–
ಉಪ ಕೃಷಿ ನಿರ್ದೇಶಕರು–2
ಜಮಖಂಡಿ

ವಾ.ಸಾ.ಸಂ.ಇ/ಬಾಗಲಕೋಟ/104/ದೇಶಪಾಂಡೆಪಬ್ಲಿಸಿಟಿ/2026–27

IN THE COURT OF MUNSIFF OF KASARAGOD

EP No. 315/2024

Between
Ajith kumar Rai ...*Petitioner*
AND
Kishore Kumar Rai and Others ...*Respondents*

NOTICE

To
R1. **Mr. Kishore Kumar Rai,** aged 60 years, S/o Umavathi, R/at 204 Maithri Appartment Saraswathipuram, Near Saraswathi theature, Mysore, Karnataka Pin 570001.

Take notice that the above case is now posted to **13-07-2026** for your appearance. You are hereby called upon to appear before the court on that day at **11.00 A.M** either personally or through pleader. Failing which the matter will be decided in your absence, placing you exparte.

Given under my hand and seal of the court this 5th day of June 2026.

/ by order/
Sd/- (K.M. Ballakuraya)
Advocate For petitioner

ಕರ್ನಾಟಕ ನೀರಾವರಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಒಂದು ಉದ್ಯಮ)
ಕಾರ್ಯಪಾಲಕ ಇಂಜಿನೀಯರವರ ಕಛೇರಿ, ತುಂ.ಮೇ.ಯೋ. ವಿಭಾಗ, ಶಿವಮೊಗ್ಗ. ಫೋನ್ ನಂ. 08182–254832

1.ಟೆಂಡರ್ ಪ್ರಕಟಣೆ ಸಂಖ್ಯೆ: ಕನೀನಿನಿ/ತುಂ.ಮೆ.ಯೋ./ವಿ/ಪಿಬಿ–2/2026–27/ಟೆಂಡರ್/05 ದಿನಾಂಕ: 20.06.2026
2.ಟೆಂಡರ್ ಪ್ರಕಟಣೆ ಸಂಖ್ಯೆ: ಕನೀನಿನಿ/ತುಂ.ಮೆ.ಯೋ./ವಿ/ಪಿಬಿ–2/2026–27/ಟೆಂಡರ್/06 ದಿನಾಂಕ: 20.06.2026
3.ಟೆಂಡರ್ ಪ್ರಕಟಣೆ ಸಂಖ್ಯೆ: ಕನೀನಿನಿ/ತುಂ.ಮೆ.ಯೋ./ವಿ/ಪಿಬಿ–3/2026–27/ಟೆಂಡರ್/07 ದಿನಾಂಕ: 20.06.2026

ಅಲ್ಪಾವಧಿ ಟೆಂಡರ್ ಪ್ರಕಟಣೆ
(ಕೆ.ಪಿ.ಪಿ.ಪೋರ್ಟಲ್‌ನಲ್ಲಿ ಮೂಲಕ ಮಾತ್ರ)

ವ್ಯವಸ್ಥಾಪಕ ನಿರ್ದೇಶಕರು, ಕ.ನೀ.ನಿ.ನಿ., ಬೆಂಗಳೂರು ಇವರ ಪರವಾಗಿ ಈ ಕೆಳಗೆ ಸಹಿ ಮಾಡಿರುವವರು ಅರ್ಹ ಗುತ್ತಿಗೆದಾರರಿಂದ ಕೆ.ಪಿ.ಪಿ.–ಪೋರ್ಟಲ್ ಪದ್ಧತಿಯ ಮೂಲಕ ಲೆಕ್ಕ ಶೀರ್ಷಿಕೆ 4701–ತುಂಗಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಬರುವ ಮೂರು(03) ಕಾಮಗಾರಿಗಳಿಗೆ ಹಾಗೂ 4701– ತುಂಗಾ ಆಧುನೀಕರಣ ಯೋಜನೆ ಅಡಿಯಲ್ಲಿ ಬರುವ ಒಂದು(01) ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.
(1) ಅಂದಾಜು ಪತ್ರಿಕೆಯಂತೆ ಟೆಂಡರಿಗೆ ಇಡಲಾದ ಮೊತ್ತ ರೂ.296.15 ಲಕ್ಷಗಳು(ಇ. ಸಂಖ್ಯೆ 4535), ರೂ.90.47 ಲಕ್ಷಗಳು(ಇ. ಸಂಖ್ಯೆ 4455), ರೂ.41.28 ಲಕ್ಷಗಳು(ಇ. ಸಂಖ್ಯೆ 4532) ಮತ್ತು ರೂ.42.33 ಲಕ್ಷಗಳು(ಇ. ಸಂಖ್ಯೆ 4567)(ಜಿ.ಎಸ್.ಟಿ ಹೊರತುಪಡಿಸಿ)
(2) ಟೆಂಡರ್ ಕುರಿತ ಪ್ರಶ್ನೆಗಳಿಗಾಗಿ/ಸ್ಪಷ್ಟೀಕರಣಗಳಿಗಾಗಿ ಕೊನೆಯ ದಿನಾಂಕ: 25.06.2026 17.30 ಘಂಟೆಯವರೆಗೆ.
(3) ತುಂಬಿದ ಟೆಂಡರ್‌ಗಳನ್ನು ಸಲ್ಲಿಸುವ ದಿನಾಂಕ: 20.06.2026 ರಿಂದ 29.06.2026 ಸಾಯಂಕಾಲ 17.29 ಘಂಟೆಯವರೆಗೆ (ಕಚೇರಿ ವೇಳೆಯಲ್ಲಿ)
ಟೆಂಡರನ್ನು ತೆರೆಯುವ ದಿನಾಂಕ / ಕಾಮಗಾರಿಯ ವಿವರಗಳು /ಇ.ಎಂ.ಡಿ. ಮೊತ್ತ/ಟೆಂಡರ್‌ನ ನಿಯಮಗಳು ಮತ್ತು ಷರತ್ತುಗಳು । ಗುತ್ತಿಗೆದಾರರ ದರ್ಜೆ ಇತ್ಯಾದಿ ಹೆಚ್ಚಿನ ವಿವರಗಳಿಗಾಗಿ ಟೆಂಡರ್ ಅಧಿಸೂಚನೆಯಲ್ಲಿ ಪಡೆಯಬಹುದು ಅಥವಾ ಕೆಳಗೆ ಸಹಿ ಮಾಡಿರುವವರ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದು ಅಥವಾ https://kppp.karnataka.gov.in ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಸಹಿ/–
ಕಾರ್ಯಪಾಲಕ ಇಂಜಿನೀಯರರು,
ಕನೀನಿನಿ, ತುಂ.ಮೆ.ಯೋ. ವಿಭಾಗ, ಶಿವಮೊಗ್ಗ.

ವಾ.ಸಾ.ಸಂ.ಇ/ಶಿ/ನಂ.102–06/ಝೋಂಕಾರ್/2026–27

ಪುರಸಭಾ ಕಾರ್ಯಾಲಯ, ಶ್ರೀನಿವಾಸಪುರ

ಕೋಲಾರ ಜಿಲ್ಲೆ–563135 E mail :ka.srinivasapura.tmc@gmail.com
itstaff_ulb_srinivasapura@yahoo.co.in, Website:www.srinivasapuratown.mrc.gov.in,
ದೂ.ಸಂ.: 08157–245160

ಕ್ರ.ಸ: ಪುಸಶ್ರೀ/ತಾಂತ್ರಿಕ ಶಾಖೆ/ಸಿಆರ್/01/2026–27 ದಿನಾಂಕ: 18.06.2026

ಮರು ಟೆಂಡರ್ ಪ್ರಕಟಣೆ (ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅದ್ಯಾದೇಶ 2000ರಂತೆ ಹಾಗೂ ಸ್ಟಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ/06/ಪಿಸಿಎಲ್/2006, ಬೆಂಗಳೂರುರಂತೆ ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟ ಅರ್ಹ ಸರಬರಾಜುದಾರರು/ಗುತ್ತಿಗೆದಾರರಿಂದ ಟೆಂಡರ್‌ನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಹಾಗೂ ಟೆಂಡರ್ ಸಲ್ಲಿಕೆಗಾಗಿ ಅಂತರ್ಜಾಲ **http//kppp.karnataka.gov.in** ಮೂಲಕ ಪಡೆದುಕೊಳ್ಳತಕ್ಕದ್ದು ಹಾಗೂ ಆನ್‌ಲೈನ್ ಮೂಲಕ ಟೆಂಡರ್ ಸಲ್ಲಿಸುವುದು. ಈ ಕಛೇರಿಯಲ್ಲಿ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹಾಗೂ ಟೆಂಡರ್ ತಿದ್ದುಪಡಿಗಳನ್ನು ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ಮಾತ್ರವೇ ಪ್ರುಕುರಪಡಿಸಲಾಗುತ್ತದೆ.

ಕ್ರ ಸಂ	ಇಂಡೆಂಟ್ ನಂಬರ್	ಟೆಂಡರ್‌ಗಿಟ್ಟ ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)
1.	DMA/2026-27/WS/WORK_INDENT58914/CALL-2	1,66,000/-	5,000/-
2.	DMA/2026-27/WS/WORK_INDENT58901/CALL-2	1,62,000/-	5,000/-

ಕರ್ನಾಟಕ ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಸಲ್ಲಿಸಲು **ಕೊನೆಯ ದಿನಾಂಕ: 25.06.2026 ರಂದು ಸಂಜೆ 5.30 ಗಂಟೆ** ಹಾಗೂ ಇತರೆ ಮಾಹಿತಿಗಳನ್ನು ವೆಬ್‌ಸೈಟ್ ಮೂಲಕ ಪಡೆದುಕೊಳ್ಳತಕ್ಕದ್ದು.

ಸಹಿ/– ಆಡಳಿತಾಧಿಕಾರಿಗಳು, ಪುರಸಭೆ, ಶ್ರೀನಿವಾಸಪುರ
ಸಹಿ/– ಮುಖ್ಯಾಧಿಕಾರಿ, ಪುರಸಭೆ, ಶ್ರೀನಿವಾಸಪುರ

ವಾಸಾಸಂಇ/ಕೋಲಾರ/ಆರ್.ಓ.ನಂ:131/ಕೆಎಸ್‌ಎಂಸಿಎ/2026–27

ಕೇರಳ ರಾಜ್ಯ ಲಾಟರಿ ಫಲಿತಾಂಶ ವಿವರ ಪ್ರಕಟ

ತಿರುವನಂತಪುರಂ: ಕೇರಳ ರಾಜ್ಯ ಲಾಟರಿಯ ಭಾಗ್ಯತಾರ (ನಂ.BT-59) ಡ್ರಾ ಜೂನ್ 22ರಂದು ತಿರುವನಂತಪುರಂನ ಬೇಕರಿ ಜಂಕ್ಷನ್ ಬಳಿಯ ಗೋರ್ಕಿ ಭವನದಲ್ಲಿ ನಡೆದಿದ್ದು, ಫಲಿತಾಂಶ ವಿವರ ಇಂತಿದೆ.

1st Prize Rs.1,00,00,000/- [1 Crore]
BK 304203 (PALAKKAD)

Consolation Prize Rs.5,000/-
BA 304203 BB 304203 BC 304203 BD 304203
BE 304203 BF 304203 BG 304203 BH 304203
BJ 304203 BL 304203 BM 304203

2nd Prize Rs.30,00,000/- [30 Lakhs]
BG 926137 (IDUKKI)

3rd Prize Rs.5,00,000/- [5 Lakhs]
BF 345837 (CHITTUR)

FOR THE TICKETS ENDING WITH THE FOLLOWING NUMBERS

4th Prize Rs.5,000/-
0869 0913 1017 1611 1800 2103 3481 4583 5219 5628 5784 6379 6648 7784 8330 8682 8856 9347 9811

5th Prize Rs.2,000/-
0555 0950 4162 7790 8480 8546

6th Prize Rs.1,000/-
0115 0640 1605 2076 2517 2788 2960 3576 3809 3868 3942 4157 4219 4277 4749 4901 5230 5242 5670 6943 7161 7273 7613 7624 9506

7th Prize Rs.500/-
0068 0174 0284 0507 0654 0737 1181 1312 1360 1409 1531 1595 1689 1953 2064 2320 2518 2623 2667 2761 2921 3198 3220 3265 3693 3901 3906 4035 4058 4120 4473 4584 4708 4975 4983 5045 5181 5300 5442 5591 5685 5802 6261 6526 6547 6600 6754 7008 7054 7058 7128 7196 7238 7334 7363 7487 7506 7628 8177 8297 8447 8471 8536 8566 8583 8697 8700 8940 8976 9164 9221 9449 9560 9566 9646 9686

8th Prize Rs.200/-
0079 0576 0609 0771 0794 0812 0836 0906 1128 1162 1424 1432 1652 1667 1819 2004 2324 2333 2387 2435 2571 2574 2696 2754 2760 2803 2811 2900 2946 2970 2996 3050 3227 3343 3419 3450 3560 3572 3999 4059 4112 4208 4363 4463 4472 4561 4728 4756 4858 4931 5014 5020 5126 5158 5195 5350 5357 5406 5634 5785 5877 6213 6349 6386 6618 6657 6791 6932 6960 7091 7376 7447 7465 7539 7819 7884 8005 8010 8071 8187 8242 8244 8285 8556 8926 9003 9134 9207 9290 9299 9358 9437 9594 9735

9th Prize Rs.100/-
0018 0151 0185 0271 0312 0370 0389 0493 0505 0530 0630 0720 0867 0901 0928 0929 0969 1009 1056 1079 1086 1096 1195 1291 1396 1496 1703 1713 1789 1902 1986 2002 2020 2287 2370 2453 2458 2556 2839 2897 2994 3074 3129 3303 3355 3385 3420 3444 3457 3505 3515 3601 3691 3940 3975 4216 4336 4543 4552 4608 4799 4815 5038 5096 5100 5201 5266 5283 5335 5345 5366 5407 5786 5820 5854 5890 5952 5956 6061 6117 6123 6189 6288 6384 6419 6434 6564 6605 6654 6706 6716 6743 6806 6844 6996 6999 7030 7032 7085 7099 7210 7232 7338 7390 7428 7461 7510 7543 7609 7621 7711 7829 7831 7868 7871 8007 8022 8102 8130 8147 8321 8347 8417 8452 8524 8607 8613 8663 8677 8759 8806 8812 8822 8828 8928 8975 9155 9394 9728 9810 9891 9899 9934 9953

ಮಾನ್ಯ ಪ್ರಧಾನ ಸಿನಿಯರ್ ಸಿವಿಲ್ ಜಡ್ಜ್ ಮತ್ತು ವ್ಯವಹಾರಿಕಾ ನ್ಯಾಯಾಲಯ, ಪುತ್ತೂರು ದ.ಕ.

ಕ್ರಿಮಿನಲ್ ಮಿಸ್ ಕೇಸ್ ನಂಬ್ರ: 188/2026

ಇವರೊಳಗೆ;
ಸೇಸಮ್ಮ
ಪ್ರಾಯ 52 ವರ್ಷ
ಕೋಂ. ದಿವಂಗತ ಸೇಸಪ್ಪ ಗೌಡ
ವಾಸ: ಸೇವಿರೆ ಮನೆ, ಕಬಕ ಗ್ರಾಮ
ಪುತ್ತೂರು ದ.ಕ.
...ಅರ್ಜಿದಾರರು

ಮತ್ತು

ಜನನ ಮತ್ತು ಮರಣ ನೋಂದಣಾಧಿಕಾರಿ ತಹಶೀಲ್ದಾರರು, ಪುತ್ತೂರು ದ.ಕ.
...ಪ್ರತಿವಾದಿ

ಸಾರ್ವಜನಿಕ ನೋಟೀಸು

ಈ ಮೇಲಿನ ಪ್ರಕರಣದಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಿರುವಂತೆ ಅರ್ಜಿದಾರರ ಅತ್ತೆಯವರಾದ ಶ್ರೀಮತಿ. ಲಕ್ಷ್ಮೀ ಎಂಬವರು **ದಿನಾಂಕ: 25.10.2007** ರಂದು ಸೇವಿರೆ ಮನೆ, ಕಬಕ ಗ್ರಾಮ, ಪುತ್ತೂರು ದ.ಕ. ಎಂಬಲ್ಲಿ ಮೃತಪಟ್ಟಿರುವುದಾಗಿಯೂ, ಈ ಬಾಬ್ತು ಅರ್ಜಿದಾರರು ಪುತ್ತೂರು ತಾಲೂಕು ತಹಶೀಲ್ದಾರರು, ಮರಣ ನೋಂದಣಿ ವಹಿಯಲ್ಲಿ ದಾಖಲು ಮಾಡುವರೇ ಅರ್ಜಿ ಸಲ್ಲಿಸಿದ್ದು, ಸದ್ರಿ ಅರ್ಜಿಯ ಬಗ್ಗೆ ಪುತ್ತೂರು ತಾಲೂಕು ಕಛೇರಿಯಲ್ಲಿ ಮರಣ ದಾಖಲೆಯಲ್ಲಿ ಇಲ್ಲದೆ ಇರುವುದರಿಂದ, ಅರ್ಜಿದಾರಳಾದ ತಾನು ಅಲಭ್ಯ ಪ್ರಮಾಣ ಪತ್ರ ಪಡಕೊಂಡು ಮಾನ್ಯ ನ್ಯಾಯಾಲಯಕ್ಕೆ ಈ ಮೇಲಿನಂತೆ ಜನನ ಮರಣ ನೋಂದಾಣಿ ಕಾಯ್ದೆ 13(3) ರಂತೆ ಅರ್ಜಿ ಸಲ್ಲಿಸಿರುತ್ತಾರೆ. ಈ ವಿಷಯದ ಬಗ್ಗೆ ಯಾರದ್ದಾದರೂ, ಯಾವುದಾದರೂ ಆಕ್ಷೇಪಗಳಿದ್ದಲ್ಲಿ ಮಾನ್ಯ ನ್ಯಾಯಾಲಕ್ಕೆ **ದಿನಾಂಕ:04.08.2026** ರಂದು ವೈಯುಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗತಕ್ಕದ್ದು.

ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ತಾರೀಕು: 22.06.2026 ರಂದು ಕೊಡಲಾಗಿದೆ

(ನ್ಯಾಯಾಲಯದ ಆದೇಶದ ಮೇರೆಗೆ)
ಸಹಿ/– ಮುಖ್ಯ ಲಿಪಿಕಾಧಿಕಾರಿ
ಪ್ರಧಾನ ಸೀನಿಯರ್ ಸಿವಿಲ್ ನ್ಯಾಯಾಲಯ, ಪುತ್ತೂರು
ಸಹಿ/– ಅರ್ಜಿದಾರರ ಪರ ವಕೀಲರು

ಪಟ್ಟಣ ಪಂಚಾಯತ ಕಾರ್ಯಾಲಯ ಮುಳಗುಂದ

ತಾ: ಜಿ: ಗದಗ

ಸಂ:ಪಪಂಮು/ತಾಂ.ವಿ./ಎಸ್.ಬಿ.ಎಂ/ಟೆಂಡರ/ವಹಿ–/2026–27 ದಿನಾಂಕ: 20–06–2026

ಅಲ್ಪಾವಧಿ ಮರು ಟೆಂಡರ್ ಪ್ರಕಟಣೆ
ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಮೂಲಕ

ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ಮುಳಗುಂದ ಇವರಿಂದ ಮುಳಗುಂದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕರ್ನಾಟಕ ಪಾರದರ್ಶಕತೆ ಅಧಿನಿಯಮ–**2000**ರ ಪ್ರಕಾರ **"ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪೋರ್ಟಲ್"** ಪದ್ಧತಿಯಲ್ಲಿ ಸ್ವಚ್ಛ ಭಾರತ ಮಿಷನ್ (ನಗರ) ಯೋಜನೆಯಡಿ **ಇಂಡೆಂಟ್ ನಂಬರಗಳ ಸಂಖ್ಯೆಗಳು–DMA/2026-27/SE7843/CALL-3** ನೇದ್ದರ ಕಾಮಗಾರಿಗಳ ನಿರ್ವಹಣೆಗಾಗಿ **ಕೆ.ಡಬ್ಲ್ಯೂ.1/2/3** ದಸ್ತಾವೇಜನಲ್ಲಿ ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನೊಂದಾಯಿಸಲ್ಪಟ್ಟ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತ ಚಾಲ್ತಿ ಸಾಲಿನ ಅರ್ಹ ಏಜೇನ್ಸಿ/ಗುತ್ತಿಗೆದಾರರಿಂದ ಟೆಂಡರ್‌ನ್ನು ಆಹ್ವಾನಿಸಲಾಗಿದೆ. ಇ–ಪ್ರೊಕ್ಯೂರ್‌ಮೆಂಟ್ ದಾಖಲೆಗಳಿಗಾಗಿ **http://kppp.karnataka.gov.in** ರ ಮೂಲಕ ಕೆಳಗೆ ನಮೂದಿಸಿರುವ ದಿನಾಂಕದಂದು ಆನ್‌ಲೈನ್ ಮೂಲಕವೇ ಟೆಂಡರ್ ಸಲ್ಲಿಸುವುದು.

1] ಇ–ಪ್ರೊಕ್ಯೂರ್‌ಮೆಂಟ್ ಪದ್ಧತಿಯಲ್ಲಿ ಟೆಂಡರ್ ಸಲ್ಲಿಸುವ ಕೊನೆಯ **ದಿನಾಂಕ: 29–06–2026 ಸಂಜೆ: 16.00 ಗಂಟೆಗೆ**
2] ಇ–ಪ್ರೊಕ್ಯೂರ್‌ಮೆಂಟ್ ಪದ್ಧತಿಯಲ್ಲಿ ಆರ್ಥಿಕ ಬಿಡ್ ತೆರೆಯುವ **ದಿನಾಂಕ: 30–06–2026 ಸಂಜೆ: 16:30 ಗಂಟೆಗೆ**

ನಿಗದಿಪಡಿಸಿದ ದಿನಾಂಕಗಳು ಒಂದು ವೇಳೆ ರಜಾ ದಿನಗಳನ್ನಾಗಿ ಘೋಷಿಸಲ್ಪಟ್ಟರೆ ಮುಂದಿನ ದಿನಾಂಕವನ್ನು ಪರಿಗಣಿಸಲಾಗುವುದು. ಯಾವುದೇ ತಿದ್ದುಪಡಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದಿಲ್ಲ.

ಈ ಕಚೇರಿಯಲ್ಲಿ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲಾ ಕಾಮಗಾರಿ ಇ.ಎಂ.ಡಿ. ಪೂರ್ಣಗೊಳಿಸುವ ಅವಧಿ, ಗುತ್ತಿಗೆದಾರರ ದರ್ಜೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿ ಹಾಗೂ ಷರತ್ತುಗಳಿಗೆ ಕಚೇರಿಯ ವೆಬ್‌ಸೈಟ್ http://www.mulagundatown.mrc.gov.in ಹಾಗೂ ಕಚೇರಿ ವೇಳೆಯಲ್ಲಿ ಸಂಭಂದಿಸಿದ ಶಾಖೆಯಲ್ಲಿ ಮಾಹಿತಿಯನ್ನು ಪಡೆಯಬಹುದು. ಇ–ಪೋರ್ಟಲ್‌ನ ಎಲ್ಲ ಷರತ್ತುಗಳು ಅನ್ವಯಿಸುತ್ತವೆ. ಹಾಗೂ ಟೆಂಡರ್ ಮಂಜೂರ ವ ನಾಮಂಜೂರ ಮಾಡುವ ಅಧಿಕಾರವನ್ನು ಪಟ್ಟಣ ಪಂಚಾಯತ ಕಾಯ್ದಿರಿಸಿಕೊಂಡಿದೆ.

ಸಹಿ/– (ಶ್ರೀ.ಮಂಜುನಾಥ ಪಿ ಗುಳೇದ) ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ ಮುಳಗುಂದ
ಸಹಿ/– (ಶ್ರೀನಿವಾಸಮೂರ್ತಿ ಕುಲಕರ್ಣಿ) ಆಡಳಿತಾಧಿಕಾರಿಗಳು, ಪಟ್ಟಣ ಪಂಚಾಯತ ಮುಳಗುಂದ, ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿಗಳು ಗದಗ

ವಾ.ಸಾ.ಸಂ.ಇ/ಗದಗ/133/ದೇಶಪಾಂಡೆಪಬ್ಲಿಸಿಟಿ/2026–27

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭೀವೃದ್ಧಿ ಇಲಾಖೆ
ಕಾರ್ಯನಿರ್ವಾಹಕ ಅಭಿಯಂತರವರ ಕಛೇರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭೀವೃದ್ಧಿ ವಿಭಾಗ, ಬೀದರ.

ನಂ: ಇಇ/ಎಂಐಡಿ/ಬೀದರ/ತಾ.ಶಾ–1&2/ಟೆಂಡರ್/2026–27/ 1380 ದಿನಾಂಕ: 20–6–2026

ಕೆಪಿಪಿ–ಪ್ರೋಕ್ಯೂರಮೆಂಟ್, ಟೆಂಡರ್ ಪ್ರಕಟಣೆ

1) ಕಾಮಗಾರಿಗಳ ವಿವರ. KPP-Portal ನಲ್ಲಿ ನಮೂದಿಸಿದಂತೆ. 2) ಕಾಮಗಾರಿಗಳ ಅಂದಾಜು ಮೊತ್ತ.KPP -Portal ನಲ್ಲಿ ನಮೂದಿಸಿದಂತೆ. 3) ಗುತ್ತಿಗೆದಾರರ ಅರ್ಹತೆ ವಿವರ.KPP -Portalನಲ್ಲಿ ನಮೂದಿಸಿದಂತೆ, 4) ಕಾಮಗಾರಿಗಳ ಟೆಂಡರ ಮೊತ್ತದ ವಿವರ. KPP-Portalನಲ್ಲಿ ನಮೂದಿಸಿದಂತೆ, 5) ಟೆಂಡರ್ ಅರ್ಜಿಯ ಬೆಲೆ ಮತ್ತು ಇ.ಎಂ.ಡಿ. ಮೊತ್ತದ ವಿವರ. KPP-Portalನಲ್ಲಿ ನಮೂದಿಸಿದಂತೆ. 6) ಟೆಂಡರ ಬಗ್ಗೆ ಮಾಹಿತಿ ಹಾಗೂ ಕ್ಲಾರಿಫಿಕೇಶನ್ ಕೊನೆಯ ದಿನಾಂಕ: ಕೆ.ಡಬ್ಲ್ಯೂ –1, ಕೆ.ಡಬ್ಲ್ಯೂ –2, ಕೆ.ಡಬ್ಲ್ಯೂ –3 & ಕೆ.ಡಬ್ಲ್ಯೂ –4 ಮಾತ್ರ **:29–06–2026 ರಂದು 17.00 ಗಂಟೆವರೆಗೆ,** 7) ಪ್ರೀಬಿಡ್ಡ್ ಮಿಟಿಂಗ ಸ್ಥಳ ದಿನಾಂಕ ಮತ್ತು ಸಮಯ. ಕೆ.ಡಬ್ಲ್ಯೂ –4 ಮಾತ್ರ ಕಾರ್ಯನಿರ್ವಾಹಕ ಇಂಜಿನೀಯರರು,, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ, ಪ್ರತಾಪನಗರ ನೌಬಾದ, ಬೀದರ. **25–06–2026 ರಂದು 11.00 ಗಂಟೆಗೆ.** 8) ಟೆಂಡರ ಸ್ವೀಕರಿಸುವ ಕೊನೆಯ ದಿನಾಂಕ ಕೆ.ಡಬ್ಲ್ಯೂ –1, ಕೆ.ಡಬ್ಲ್ಯೂ –2, ಕೆ.ಡಬ್ಲ್ಯೂ –3 & ಕೆ.ಡಬ್ಲ್ಯೂ –4 ಮಾತ್ರ **:01–07–2026 ರಂದು 16.00 ಗಂಟೆ ವರೆಗೆ,** 9) ಟೆಂಡರ ತಾಂತ್ರಿಕ ಬಿಡ್ ತೆರೆಯುವ ದಿನಾಂಕ. ಕೆ.ಡಬ್ಲ್ಯೂ –1, ಕೆ.ಡಬ್ಲ್ಯೂ –2, ಕೆ.ಡಬ್ಲ್ಯೂ –3 & ಕೆ.ಡಬ್ಲ್ಯೂ –4 ಮಾತ್ರ: **03–07–2026 ರಂದು 11.00 ಗಂಟೆಗೆ ಸಾಧ್ಯವಾದಲ್ಲಿ,** 10) ಟೆಂಡರ ಆರ್ಥಿಕ ಬಿಡ್ ತೆರೆಯುವ ದಿನಾಂಕ. ಕೆ.ಡಬ್ಲ್ಯೂ –1, ಕೆ.ಡಬ್ಲ್ಯೂ –2, ಕೆ.ಡಬ್ಲ್ಯೂ –3 & ಕೆ.ಡಬ್ಲ್ಯೂ –4 ಮಾತ್ರ **06–07–2026 ರಂದು 11.00 ಗಂಟೆಗೆ ಸಾಧ್ಯವಾದಲ್ಲಿ,** 11) ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ,ಕಛೇರಿ ವಿಳಾಸ, ದೂರವಾಣಿ ಸಂಖ್ಯೆ.ಕಾರ್ಯನಿರ್ವಾಹಕ ಇಂಜಿನೀಯರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭೀವೃದ್ಧಿ ಇಲಾಖೆ.ವಿಭಾಗ, ಬೀದರ. ದೂರವಾಣಿ ಸಂ: 08482 232080 12) ಅಂತರ್ಜಾಲ ತಾಣದ ವಿಳಾಸ. KPP portal https://kppp.karnataka.gov.in

ಸಹಿ/– ಕಾರ್ಯ ನಿರ್ವಾಹಕ ಅಭಿಯಂತರರು,
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭೀವೃದ್ಧಿ ವಿಭಾಗ, ಬೀದರ.

ವಾ.ಸಾ.ಸಂ.ಇ/ಬೀದರ/70/ಕೆ.ಎಸ್.ಎಂ.ಸಿ.&ಎ/2026–27

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ(ಐ.ಟಿ)

ಇ–ಟೆಂಡರ ಅಧಿಸೂಚನೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಆದೇಶ 1999–2000 ರ ಪ್ರಕಾರ ಆಕ್ಟ 2000ರ ನಿಯಮದಂತೆ ಸರ್ಕಾರದ ಅಧೀಕೃತ ಏಜನ್ಸಿದಾರರು/ಪರವಾನಿಗೆ ಹೊಂದಿರುವ/ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ನೊಂದಾಯಿತ ಅರ್ಹ ಗುತ್ತಿಗೆದಾರರರು ಇ–ಪ್ರೊಕ್ಯೂರಮೆಂಟ ಪೋರ್ಟಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟೆಂಡರಗಳಲ್ಲಿ ಭಾಗವಹಿಸಬಹುದು.

ಸಾಮಾನ್ಯ ಸೂಚನೆಗಳು:– ಗುತ್ತಿಗೆದಾರರು ಗುತ್ತಿಗೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವುದು.

ಹೆಚ್ಚಿನ ಮಾಹಿತಿಯನ್ನು ಕಾರ್ಯನಿರ್ವಾಹಕ ಇಂಜಿನೀಯರ (ಐ.ಟಿ) ಇವರ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ: 0836–2251955 ಮತ್ತು ಅಂತರ್‌ಜಾಲದ ಮೂಲಕ ವೆಬ್‌ಸೈಟ್ ವಿಳಾಸ **https://kppp.karnataka.gov.in/** ರಲ್ಲಿ ಪಡೆಯಬಹುದು ಹಾಗೂ ಸದರ ಟೆಂಡರ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಇ–ಪ್ರೋಕ್ಯೂರಮೆಂಟನಲ್ಲಿ ಅ.ನಂ 1 ರಿಂದ 5ರ ವರೆಗಿನ ದಾಖಲೆಗಳನ್ನು ದಿ:–**24.06.2026** ರಿಂದ ಪಡೆಯಬಹುದು. ಒಂದು ವೇಳೆ ಸದರಿ ಟೆಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವರಗಳನ್ನು ಇ–ಪೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು.

ಟೆಂಡರ್ ಕಾಮಗಾರಿ

ಅ. ನಂ	ಇಂಡೆಂಟ್ ನಂ	ವಾರ್ಡ ಅನುದಾನ ಮತ್ತು ವಾರ್ಡ ನ.ಂ	ಅಂದಾಜು ಮೊತ್ತ (ಲಕ್ಷಗಳಲ್ಲಿ)	ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ	ಟೆಂಡರ ತೆರೆಯುವ ದಿನಾಂಕ
1	DMA/2026-27/OW/WORK_INDENT57288	51ನೇ ವಾರ್ಡ ಅನುದಾನ	20.00	09.07.2026 ಸಾಯಂಕಾಲ 05:00 ಗಂಟೆಗೆ	10.07.2026 ಸಾಯಂಕಾಲ 05:30 ಗಂಟೆಗೆ
2	DMA/2026-27/OW/WORK_INDENT60171	77ನೇ ವಾರ್ಡ ಅನುದಾನ	21.00		
3	DMA/2026-27/SE7947	ಸಾಮಾನ್ಯ ಅನುದಾನ	402.64		
4	DMA/2026-27/SE8088		68.00		
5	DMA/2026-27/IND6379		15.00	30.06.2026 ಸಾಯಂಕಾಲ 05:00 ಗಂಟೆಗೆ	01.07.2026 ಸಾಯಂಕಾಲ 05:30 ಗಂಟೆಗೆ

ಕಾರ್ಯನಿರ್ವಾಹಕ ಅಭಿಯಂತರರು (ಐ.ಟಿ)
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ

ವಾಸಾಸಂಇ/ಧಾ/ದಿಶಾ/345/2026–27

ಮಂಗಳವಾರದ ಪಂದ್ಯಗಳು

ಪೋರ್ಚುಗಲ್-ಉಜ್ಬೇಕಿಸ್ತಾನ, ರಾತ್ರಿ 10.30

ಇಂಗ್ಲೆಂಡ್-ಘಾನಾ, ಮಧ್ಯರಾತ್ರಿ 1.30

ಪನಾಮ-ಕ್ರೊವೇಶಿಯಾ, ಬುಧವಾರ ಬೆ.4.30

ಕೊಲಂಬಿಯಾ-ಡಿಆರ್ ಕಾಂಗೊ, ಬುಧವಾರ ಬೆಳಗ್ಗೆ 7.30

ಕಿರುಸುದ್ದಿ

ಪಾಂಡ್ಯಗೆ ರಾಯಲ್ ಸ್ವಾಗತ?

ಮುಂಬೈ: ಕಳೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರುವ ಸಾಧ್ಯತೆಯಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಇದೀಗ ರಾಜಸ್ಥಾನ್ ಅವರಿಗೆ ರಾಯಲ್ ಸ್ವಾಗತ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬದಲಿಗೆ ವಿನಿಮಯ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.



ಮುಂಬೈ ಪರ ದೇಶೀಯ ಕ್ರಿಕೆಟ್ ಆಡುವ ಜೈಸ್ವಾಲ್ ಅವರನ್ನೇ ತಂಡದ ಆರಂಭಿಕನಾಗಿ ಮುಂದಿನ ಐಪಿಎಲ್‌ನಲ್ಲಿ ಕಣಕ್ಕಿಳಿಸಲು ಮುಂಬೈ ಚಿಂತನೆ ನಡೆಸಿದೆ. ಗುಜರಾತ್ ಟೈಟಾನ್ಸ್‌ಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿದ್ದ ಹಾರ್ದಿಕ್ ಅವರನ್ನು ಮುಂಬೈ 2024ರಲ್ಲಿ ಪುನಃ ಕರೆಸಿಕೊಂಡಿತ್ತು. ಹಾರ್ದಿಕ್ ಹಾಗೂ ಮುಂಬೈ ತಂಡದ ಆಟಗಾರರು, ಟೀಮ್ ಮ್ಯಾನೇಜ್‌ಮೆಂಟ್ ಮಧ್ಯೆ ಭಿನ್ನಾಭಿಪ್ರಾಯ ಮೂಡಿರುವ ಕಾರಣ ಹಾರ್ದಿಕ್ ಸ್ವತಃ ಫ್ರಾಂಚೈಸಿ ತೊರೆಯಲು ಬಯಸಿದ್ದಾರೆ ಎಂಬ ವದಂತಿಗಳು ಐಪಿಎಲ್ ಕೊನೆಯಲ್ಲಿ ಹಬ್ಬಿದ್ದವು. ಕಳೆದ ಆವೃತ್ತಿಯಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚದ ಪಾಂಡ್ಯ, ನಾಯಕತ್ವದಲ್ಲೂ ವೈಫಲ್ಯ ಕಂಡಿದ್ದರು. ಇದೇ ರೀತಿ ಲಖನೌ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ರಿಷಭ್ ಪಂತ್ ಬದಲಿಗೆ ಕುಲದೀಪ್ ಯಾದವ್‌ರನ್ನು ವಿನಿಮಯ ಮಾಡಿಕೊಳ್ಳಲು ಲಖನೌ ಫ್ರಾಂಚೈಸಿ ದಿಲ್ಲಿ ಕ್ಯಾಪಿಟಲ್ಸ್ ಜತೆ ಮಾತುಕತೆ ನಡೆಸಿದೆ ಎಂದು ಕಳೆದ ವಾರ ವರದಿಯಾಗಿತ್ತು.

ನಿಧಾನಗತಿ ಬೌಲಿಂಗ್‌ಗಾಗಿ ಇಂಗ್ಲೆಂಡ್ 12 ಅಂಕ ಕಡಿತ!

ಲಂಡನ್: ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ನಿಧಾನಗತಿ ಬೌಲಿಂಗ್ ನಡೆಸಿದ ಇಂಗ್ಲೆಂಡ್ ತಂಡಕ್ಕೆ ಶೇ.50 ಪಂದ್ಯ ವೇತನ ದಂಡವನ್ನು ಹಾಗೂ 12 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳ ಕಡಿತದ ಶಿಕ್ಷೆಯನ್ನು ಐಸಿಸಿ ವಿಧಿಸಿದೆ. ಇದರಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಬೇಕೆಂಬ ಇಂಗ್ಲೆಂಡ್ ಕನಸು ನುಚ್ಚುನೂರಾಗಿದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಸಮಬಲಗೊಂಡ ಹತಾಶೆಯಲ್ಲಿದ್ದ ಇಂಗ್ಲೆಂಡ್‌ಗೆ ಐಸಿಸಿ ವಿಧಿಸಿದ ದಂಡ ಶಿಕ್ಷೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. 12 ಓವರ್‌ಗಳಷ್ಟು ಕಡಿಮೆ ಎಸೆದಿರುವ ಕಾರಣಕ್ಕೆ ಇಂಗ್ಲೆಂಡ್ ತಂಡಕ್ಕೆ ದಂಡ ವಿಧಿಸಲಾಗಿದೆ. ಇದರಿಂದ ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ 37.72ರಿಂದ 26.38ಕ್ಕೆ ಇಳಿಕೆಯಾಗಿದೆ.

ಇಂದಿನಿಂದ ಯುಎಸ್ ಓಪನ್

ಫುಲರ್ಟನ್: ಅಮೆರಿಕದಲ್ಲಿ ಮಂಗಳವಾರ ಆರಂಭವಾಗಲಿರುವ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಲಕ್ಷ್ಯ ಸೇನ್ ಮತ್ತು ಟೀನೇಜ್ ತಾರೆ ತನ್ವಿ ಶರ್ಮಾ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ 14ನೇ ಶ್ರೇಯಾಂಕದ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ಜೂಲಿಯನ್‌ರನ್ನು ಎದುರಿಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ 17ರ ಹರೆಯದ ತನ್ವಿ ಶರ್ಮಾ ಜರ್ಮನಿಯ ಯೊವನ್ನೆ ಲಿ ಅವರನ್ನು ಎದುರಿಸಲಿದ್ದಾರೆ.

44ನೇ ವಯಸ್ಸಿನಲ್ಲಿ ಮರಳಿದ ಸೆರೆನಾ



ಲಂಡನ್: 23 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳ ವಿಜೇತೆ, ಅಮೆರಿಕದ ಟೆನಿಸ್ ದಿಗ್ಗಜೆ ಸೆರೆನಾ ವಿಲಿಯಮ್ಸ್ ಸುಮಾರು ನಾಲ್ಕು ವರ್ಷಗಳ ವಿರಾಮದ ಬಳಿಕ ವೃತ್ತಿಪರ ಟೆನಿಸ್‌ಗೆ ಮರಳಿದ್ದು, ಇದೀಗ ವಿಂಬಲ್ಡನ್ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಭಾನುವಾರ ಪ್ರಕಟಿಸಿದ ಮಾಹಿತಿಯಲ್ಲಿ ವಿಂಬಲ್ಡನ್ ಚಾಂಪಿಯನ್ ಶಿಪ್ ಆಯೋಜಕರು ಸೆರೆನಾಗೆ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ವೈಲ್ಡ್ ಕಾರ್ಡ್ ನೀಡಿರುವುದಾಗಿ ಘೋಷಿಸಿದರು. 44 ವರ್ಷದ ಸೆರೆನಾ ಸಿಂಗಲ್ಸ್ ಜೊತೆಗೆ ತಮ್ಮ ಅಕ್ಕ ವೀನಸ್ ವಿಲಿಯಮ್ಸ್ ಅವರೊಂದಿಗೆ ಡಬಲ್ಸ್ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ. 2022ರ ಯುಎಸ್ ಓಪನ್‌ನಲ್ಲಿ ಸೆರೆನಾರ ಕೊನೆಯ ಸಿಂಗಲ್ಸ್ ಆಡಿದ್ದರು. ನಂತರ ಟೆನಿಸ್‌ನಿಂದ ದೂರ ಉಳಿದಿದ್ದರು. 2023ರಲ್ಲಿ ಅವರ ಎರಡನೇ ಪುತ್ರಿ ಜನಿಸಿದ್ದರು.

ಅಗ್ರ ತಾರೆಯರ ಸವಾಲು: ಸದ್ಯ ಸೆರೆನಾಗೆ ಸಿಂಗಲ್ಸ್ ರ್‍ಯಾಂಕಿಂಗ್ ಇಲ್ಲ. ಆದ್ದರಿಂದ ಮೊದಲ ಸುತ್ತಿನಲ್ಲೇ ಹಾಲಿ ವಿಂಬಲ್ಡನ್ ಚಾಂಪಿಯನ್ ಇಗಾ ಸ್ವಿಯಾಟೆಕ್, ವಿಶ್ವ ನಂ.1 ಅರೀನಾ ಸಬಲೆಂಕಾ ಅಥವಾ ಇತರ ಅಗ್ರ ಶ್ರೇಯಾಂಕಿತೆಯರ ವಿರುದ್ಧ ಸೆಣಸುವ ಸಾಧ್ಯತೆಯಿದೆ. ವಿಂಬಲ್ಡನ್ ಸಿಂಗಲ್ಸ್ ಡ್ರಾ ಶುಕ್ರವಾರ ನಡೆಯಲಿದ್ದು, ಸೆರೆನಾರ ಮೊದಲ ಸುತ್ತಿನ ಎದುರಾಳಿ ಯಾರೆಂಬುದು ತಿಳಿಯಲಿದೆ.

ಏಳು ಗ್ರ್ಯಾಂಡ್ ಸ್ಲಾಮ್ ಗೆದ್ದಾಕೆ! : ವಿಂಬಲ್ಡನ್‌ನಲ್ಲಿ ಸೆರೆನಾ ಏಳು ಬಾರಿ (2002, 2003, 2009, 2010, 2012, 2015 ಮತ್ತು 2016) ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಜೊತೆಗೆ ವೀನಸ್ ಜೊತೆಗೂಡಿ ಆರು ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಗಳನ್ನೂ ಜಯಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ವಿಂಬಲ್ಡನ್‌ನಲ್ಲೇ ನಡೆದ ಟೆನಿಸ್ ಸ್ಪರ್ಧೆಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಎರಡರಲ್ಲೂ ಚಿನ್ನ ಗೆದ್ದಿದ್ದರು.

ಉರಗ್ವೆ ವಿರುದ್ಧ 2-2 ಡ್ರಾ ಸಾಧನೆ | ನಾಕೌಟ್‌ಗಿನ್ನು ಒಂದೇ ಮೆಟ್ಟಿಲು

ಅಬ್ಬಬ್ಬಾ ಕೇಪ್ ವೆರ್ಡೆ

ಮಯಾಮಿ ಗಾರ್ಡನ್ಸ್: ಕೇಪ್ ವೆರ್ಡೆ ತನ್ನ ಚೊಚ್ಚಲ ವಿಶ್ವಕಪ್‌ನಲ್ಲಿಯೇ ದೊಡ್ಡ ಸದ್ದು ಮಾಡುತ್ತಿದ್ದು, ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ಉರಗ್ವೆ ವಿರುದ್ಧ 2-2 ಡ್ರಾ ಸಾಧಿಸಿತು. ಇದೇ ಪಂದ್ಯದಲ್ಲಿ ಕೇಪ್ ವೆರ್ಡೆ ಚೊಚ್ಚಲ ವಿಶ್ವಕಪ್ ಗೋಲ್ ದಾಖಲಿಸಿದ ಸಾಧನೆಗೈದಿದೆ. 5.3 ಲಕ್ಷ ಜನಸಂಖ್ಯೆಯ ಪುಟ್ಟ ದೇಶವೊಂದು ದೈತ್ಯ ತಂಡಗಳಿಗೆ ಸವಾಲೊಡ್ಡಿ ಅಬ್ಬಬ್ಬಾ ಎನ್ನಿಸಿದೆ.

ಫ್ರೀ ಕಿಕ್ ಪಡೆದಿದ್ದಾಗ ಕೆವಿನ್ ಪಿನಾ ಕೇಪ್ ವೆರ್ಡೆ ಪರ ಮೊದಲ ವಿಶ್ವಕಪ್ ಗೋಲ್ ದಾಖಲಿಸಿದರು. ಹೆಲಿಯೊ ವರೆಲಾ ಇಕ್ವೆಲೈಸರ್ ಗೋಲ್ ಹೊಡೆಯುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾದರು. ಈ ಬಾರಿಯ ವಿಶ್ವಕಪ್‌ನಲ್ಲಿ ಕೇಪ್ ವೆರ್ಡೆ ಅತಿ ಅಚ್ಚರಿಯ ತಂಡವಾಗಿ ಹೊರಹೊಮ್ಮಿದೆ.

ಕಳೆದ ವರ್ಷ ಅ.13ರಂದು ಎಸ್ವತಿನಿ ವಿರುದ್ಧ ಫುಟ್ಬಾಲ್ ಪಂದ್ಯ ಆಡುವುದರಿಂದ ಕೇಪ್ ವೆರ್ಡೆ ಸರ್ಕಾರ ಅರ್ಧ ದಿನ ರಜೆ ಘೋಷಿಸಿತ್ತು. ಆ ಪಂದ್ಯದಲ್ಲಿ ಕೇಪ್ ವೆರ್ಡೆ ತಂಡವು 3-0 ಗೋಲ್‌ಗಳ ಅಂತರದಿಂದ ಗೆದ್ದಿತ್ತು. ಅಲ್ಲಿಂದ ಕೇಪ್ ವೆರ್ಡೆ ಈವರೆಗೆ ಹಿಂತಿರುಗಿ ನೋಡಿಲ್ಲ.

21ನೇ ನಿಮಿಷದಲ್ಲಿ ಪಿನಾ ಗೋಲ್ ದಾಖಲಿಸಿ ಮಹತ್ವದ ಮುನ್ನಡೆಯನ್ನು ನೀಡಿದರು. ಮೊದಲಾರ್ಧದ ಕೊನೆಯಲ್ಲಿ 44ನೇ ನಿಮಿಷದಲ್ಲಿ ಮ್ಯಾಕ್ಸಿಮಿಲಿಯಾನೊ ಮತ್ತು ಎಕ್ಸ್‌ಟ್ರಾ ಮಿನಿಟ್‌ಗಳಲ್ಲಿ (45+6) ಆಗಸ್ಟಿನ್ ಕ್ಯಾನೊಬಿ ಗೋಲ್ ದಾಖಲಿಸಿದ ಉರಗ್ವೆ ತಂಡಕ್ಕೆ 2-1 ಮುನ್ನಡೆ ಒದಗಿಸಿದರು. ಆದರೆ ದ್ವಿತೀಯಾರ್ಧ ಮೈದಾನಕ್ಕೆ ಪ್ರವೇಶಿಸಿದ ನಿಮಿಷಗಳೊಳಗೆ ಹೆಲಿಯೊ ವರೆಲಾ(61ನೇ ನಿಮಿಷ) ಐತಿಹಾಸಿಕ ಗೋಲ್ ದಾಖಲಿಸಿದರು.

ಗೋಲ್‌ಗಳ ವಿವರ

- 21ನೇ ನಿಮಿಷ - ಕೆವಿನ್ ಪಿನಾ (ಕೇಪ್ ವೆರ್ಡೆ)
- 44ನೇ ನಿಮಿಷ-ಮ್ಯಾಕ್ಸಿಮಿಲಿಯಾನೊ ಅರೌಜೊ (ಉರಗ್ವೆ)
- 45+6 ನಿಮಿಷ - ಆಗಸ್ಟಿನ್ ಕ್ಯಾನೊಬಿ (ಉರಗ್ವೆ)
- 61ನೇ ನಿಮಿಷ - ಹೆಲಿಯೊ ವರೆಲಾ (ಕೇಪ್ ವೆರ್ಡೆ)



ನಾಕೌಟ್‌ಗೇರಲು ಬೇಕು 2 ಅಂಕ!

ಮೊದಲ ವಿಶ್ವಕಪ್ ಪಂದ್ಯದಲ್ಲೇ ಬಲಾಢ್ಯ ಸ್ಪೇನ್ ವಿರುದ್ಧ ಸಮಬಲದ ಹೋರಾಟ ಪ್ರದರ್ಶಿಸಿದ್ದ ತಂಡವು ಎರಡನೇ ಡ್ರಾ ಫಲಿತಾಂಶ ಸಾಧಿಸಿತು. ಇದರೊಂದಿಗೆ ಕೇಪ್ ವೆರ್ಡೆ 2 ಅಂಕಗಳನ್ನು ಸಂಪಾದಿಸಿದ್ದು, ನಾಕೌಟ್‌ಗೇರಲು 2 ಅಂಕಗಳ ಅಗತ್ಯವಿದೆ. ಎಚ್ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಸ್ಪೇನ್ ಎದುರು ಹೀನಾಯ ಸೋಲುಂಡ ಸೌದಿ ಅರೇಬಿಯಾವನ್ನು ಕೇಪ್ ವೆರ್ಡೆ ಶುಕ್ರವಾರ ಎದುರಿಸಲಿದೆ. ಸೌದಿ ವಿರುದ್ಧವೂ ಆಕ್ರಮಣಕಾರಿ ಆಟ ತೋರಿಸಿದರೆ ನಾಕೌಟ್ ಪ್ರವೇಶಿಸುವುದು ಖಚಿತ. ಮೊದಲ ವಿಶ್ವಕಪ್ ಆಡುತ್ತಿರುವ ಕೇಪ್ ವೆರ್ಡೆ ಈವರೆಗೆ ಸೋತಿಲ್ಲ. ಇನ್ನೊಂದು ಅಚ್ಚರಿಯ ಫಲಿತಾಂಶ ಕಾಣುವ ಸಾಧ್ಯತೆಯಿದೆ.

ಈ ಸಲ ಈಜಿಪ್ಟ್ ಗೆಲ್ಲಿಸಿದ ಸಲಾಹ್



ನ್ಯೂಜಿಲೆಂಡ್ ಎದುರು 3-1 ಗೆಲುವು, ವಿಶ್ವಕಪ್‌ನಲ್ಲಿ ಚೊಚ್ಚಲ ಜಯ

ವ್ಯಾಂಕೊವರ್: ಮೊಹಮ್ಮದ್ ಸಲಾಹ್ ಗೋಲ್ ನೆರವಿನಿಂದ ಈಜಿಪ್ಟ್ ಇದೇ ಮೊದಲ ಸಲ ವಿಶ್ವಕಪ್ ಪಂದ್ಯವೊಂದನ್ನು ಗೆದ್ದ ಸಾಧನೆಗೈದಿದೆ. ನ್ಯೂಜಿಲೆಂಡ್ ವಿರುದ್ಧ ಸಲಾಹ್ ಸ್ಕೋರ್ ಮಾಡಿದ್ದು, ಈಜಿಪ್ಟ್ ಮಹತ್ವದ 2-1 ಗೋಲ್‌ಗಳ ಮುನ್ನಡೆಯನ್ನು ಪಡೆದಿತ್ತು. ಪಂದ್ಯದ 67ನೇ ನಿಮಿಷದಲ್ಲಿ ಸಲಾಹ್ ತಮ್ಮ 68ನೇ ಅಂತಾರಾಷ್ಟ್ರೀಯ ಗೋಲ್ ದಾಖಲಿಸಿದ್ದರು. ಈ ಗೆಲುವಿನೊಂದಿಗೆ ಈಜಿಪ್ಟ್ ಜಿ ಗುಂಪಿನ ಅಗ್ರಸ್ಥಾನಕ್ಕೇರಿದೆ. ಶುಕ್ರವಾರ ಇರಾನ್ ತಂಡವನ್ನು ಈಜಿಪ್ಟ್ ಎದುರಿಸಲಿದೆ. ಇರಾನ್ ವಿರುದ್ಧ ಡ್ರಾ ಸಾಧಿಸಿದರೆ ಈಜಿಪ್ಟ್ ನಾಕೌಟ್ ಪ್ರವೇಶಿಸುವ ಅವಕಾಶವನ್ನು ಹೊಂದಿದೆ.

ನಾಲ್ಕು ವರ್ಷಗಳ ಹಿಂದೆ ಕತಾರ್‌ನಲ್ಲಿ ನಡೆದ ವಿಶ್ವಕಪ್‌ಗೆ ಈಜಿಪ್ಟ್ ತಂಡ ಅರ್ಹತೆ ಸಂಪಾದಿಸುವಲ್ಲಿ ವಿಫಲವಾಗಿತ್ತು. 2018ರ ರಷ್ಯಾ ವಿಶ್ವಕಪ್‌ನಲ್ಲಿ ಸಲಾಹ್ ಅವಳಿ ಗೋಲ್‌ಗಳನ್ನು ಹೊಡೆದಿದ್ದರು. ಆದರೆ ಈಜಿಪ್ಟ್ ಹೊರಬಿದ್ದಿತ್ತು. 15ನೇ ನಿಮಿಷದಲ್ಲಿ ಫಿನ್ ಸರ್ಮನ್ ಹೆಡ್ಡರ್ ಹೊಡೆದಿದ್ದರು. 58ನೇ ನಿಮಿಷದಲ್ಲಿ ಈಜಿಪ್ಟ್ ಪರ ಇಕ್ವೆಲೈಸರ್ ಗೋಲ್ ಹೊಡೆದ ಜಿಕೊ ಅಭಿಮಾನಿಗಳತ್ತ ಕೈ ತೋರಿಸಿ ಸಂಭ್ರಮಿಸಿದರು. ಜಿಕೊ ಅವರಿಂದ ಪಾಸ್ ಪಡೆದ ಸಲಾಹ್ 67ನೇ ನಿಮಿಷದಲ್ಲಿ ಗೋಲ್ ದಾಖಲಿಸಿದ್ದರು. ಟ್ರೆಜೆಗೆಟ್ ಡೈವಿಂಗ್ ಹೆಡ್ಡರ್‌ನಿಂದ ಈಜಿಪ್ಟ್ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಗೋಲ್‌ಗಳ ವಿವರ

- 15ನೇ ನಿಮಿಷ - ಫಿನ್ ಸರ್ಮನ್ (ನ್ಯೂಜಿಲೆಂಡ್)
- 58ನೇ ನಿಮಿಷ - ಮೊಸ್ತಫಾ ಜಿಕೊ (ಈಜಿಪ್ಟ್)
- 67ನೇ ನಿಮಿಷ - ಮೊಹಮ್ಮದ್ ಸಲಾಹ್ (ಈಜಿಪ್ಟ್)
- 82ನೇ ನಿಮಿಷ - ಟ್ರೆಜೆಗೆಟ್ (ಈಜಿಪ್ಟ್)

> ರಾಷ್ಟ್ರೀಯ ತಂಡಕ್ಕೆ ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದೇನೆ. ಇಂದು ವಿಶೇಷವಾದ ದಿನ. ವಿಶ್ವಕಪ್‌ನಲ್ಲಿ ಇದು ನಮ್ಮ ಮೊದಲ ಗೆಲುವು.
> ■ ಮೊಹಮ್ಮದ್ ಸಲಾಹ್, ಈಜಿಪ್ಟ್ ತಾರೆ

ಸ್ಪೇನ್ ಗೆಲುವಿನ ಕಂಬ್ಯಾಕ್ | ಸೌದಿ ವಿರುದ್ಧ 4-0 ಗೆಲುವು

ಯಮಾಲ್ ಗೋಲ್, ಸ್ಪೇನ್ ಕಮಾಲ್

ಅಟ್ಲಾಂಟ(ಅಮೆರಿಕ): ವಿಶ್ವ ಫುಟ್ಬಾಲ್‌ನ ಟೀನೇಜ್ ಸೂಪರ್‌ಸ್ಟಾರ್ ಲಮೀನ್ ಯಮಾಲ್ 10ನೇ ನಿಮಿಷದಲ್ಲಿಯೇ ಗೋಲ್ ದಾಖಲಿಸುವ ಮೂಲಕ ಸ್ಪೇನ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಇದು ಯಮಾಲ್ ಅವರ ಚೊಚ್ಚಲ ವಿಶ್ವಕಪ್ ಗೋಲ್ ಆಗಿತ್ತು. 2026ರ ವಿಶ್ವಕಪ್‌ನಲ್ಲಿ ಸ್ಪೇನ್ 4-0 ಜಯ ಸಾಧಿಸಿದರೆ, ಸೌದಿ ಅರೇಬಿಯಾ ಹೀನಾಯ ಸೋಲುಂಡಿತು. ತನ್ನ ಹಿಂದಿನ ಪಂದ್ಯದಲ್ಲಿ ಕೇಪ್ ವೆರ್ಡೆ ಎದುರು ಗೋಲ್‌ರಹಿತ ಡ್ರಾ ಕಂಡು ಕಳೆಗುಂದಿದ್ದ ಸ್ಪೇನ್, ಈ ಪಂದ್ಯದಲ್ಲಿ ತನ್ನ ನೈಜ ಆಟದೊಂದಿಗೆ ಲಯ ಕಂಡುಕೊಂಡಿದೆ. ಒಯಾರ್ಜಬಲ್ ಸ್ಪೇನ್ ಪರ ಅವಳಿ ಗೋಲ್ ದಾಖಲಿಸಿದರು. 49ನೇ ನಿಮಿಷದಲ್ಲಿ ಕುಕುರೆಲ್ಲಾ ಕಾರ್ನರ್‌ನಿಂದ ಹೊಡೆದ ಚೆಂಡನ್ನು ಗೋಲ್‌ಕೀಪರ್ ತಡೆದರೂ ಡಿಫೆಂಡರ್ ಹಸನ್‌ಗೆ ಬಡಿದ ಚೆಂಡು ನೆಟ್‌ಗೆ ಬಿದ್ದಿದ್ದು, ಸೌದಿ ದುರಾದೃಷ್ಟವನ್ನು ತೋರಿಸಿತು. ಈಗಾಗಲೇ ಫುಟ್ಬಾಲ್ ತಾರೆಯರಾದ ಲಿಯೊನೆಲ್ ಮೆಸ್ಸಿ, ಕಿಲಿಯನ್ ಎಂಬಾಪ್ಪೆ, ಎರ್ಲಿಂಗ್ ಹಾಲೆಂಡ್ ಮತ್ತು ಹ್ಯಾರಿ ಕೇನ್ ಗೋಲ್ ಬೇಟೆ ಆರಂಭಿಸಿದ್ದು, ಇವರ ಸಾಲಿಗೆ ಯಮಾಲ್ ಸೇರಿಕೊಂಡಿದ್ದಾರೆ. ಹಿಂದಿನ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದಿದ್ದ ಯಮಾಲ್ ಕಮಾಲ್ ಮಾಡಿರಲಿಲ್ಲ.



ಗೋಲ್‌ಗಳ ವಿವರ

- 10ನೇ ನಿಮಿಷ - ಲಮೀನ್ ಯಮಾಲ್ (ಸ್ಪೇನ್)
- 21ನೇ ನಿಮಿಷ - ಮಿಕೆಲ್ ಒಯಾರ್ಜಬಲ್ (ಸ್ಪೇನ್)
- 24ನೇ ನಿಮಿಷ - ಮಿಕೆಲ್ ಒಯಾರ್ಜಬಲ್ (ಸ್ಪೇನ್)
- 49ನೇ ನಿಮಿಷ - ಹಸನ್ ಅಲ್-ತಂಬಾಕ್ತಿ (ಓನ್ ಗೋಲ್, ಸೌದಿ ಅರೇಬಿಯಾ)

ಏಳು ಗೋಲ್ ತಡೆದ ಇರಾನ್ ತಡೆಗೋಡೆ ಬೈರನ್‌ವಾಂದ್



ಕ್ಯಾಲಿಫೋರ್ನಿಯಾ: ಏಳು ಗೋಲ್‌ಗಳನ್ನು ತಡೆದ ಗೋಲ್‌ಕೀಪರ್ ಅಲಿರೆಜಾ ಬೈರನ್‌ವಾಂದ್ ಸಾಹಸವನ್ನು ಎಷ್ಟು ಮೆಚ್ಚಿಕೊಂಡರೂ ಸಾಲದು, ಅಕ್ಷರಶಃ ಇರಾನ್ ತಡೆಗೋಡೆಯಂತೆ ಮಿಂಚಿದರು. ಅಮೆರಿಕದಲ್ಲಿ ವಿಶ್ವಕಪ್ ಪಂದ್ಯವನ್ನಾಡಿದ ಇರಾನ್ ತನ್ನ ಆಟದಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಜೆರೆಮಿ ಡೊಕು ಅನಾರೋಗ್ಯದಿಂದ ಪಂದ್ಯದಲ್ಲಿ ಆಡದ ಕಾರಣ ಬೆಲ್ಜಿಯಂ ಪರ 10 ಆಟಗಾರರಷ್ಟೇ ಮೈದಾನಕ್ಕೆ ಇಳಿದಿದ್ದರು. ಏಳು ಗೋಲ್‌ಗಳನ್ನು ಹೊಡೆಯಲು ಬೆಲ್ಜಿಯಂ ಪ್ರಯತ್ನಿಸಿತಾದರೂ ಯಶಸ್ವಿಯಾಗಲಿಲ್ಲ. 66ನೇ ನಿಮಿಷದಲ್ಲಿ ಇರಾನ್ ಆಟಗಾರ ಮೆಹದಿ ತರೆಮಿ ತಡೆಯುವ ಪ್ರಯತ್ನದಲ್ಲಿ ಫೌಲ್ ಮಾಡಿದ ಬೆಲ್ಜಿಯಂ ಡಿಫೆಂಡರ್ ರೆಫರಿಯಿಂದ ರೆಡ್ ಕಾರ್ಡ್ ಪಡೆದರು. ಆದರೂ ಬೆಲ್ಜಿಯಂ ಸಂಪೂರ್ಣ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು. ಪ್ರತಿ ಕ್ಷಣವೂ ಬೆಲ್ಜಿಯಂ ಆಟಗಾರರು ಗೋಲ್ ದಾಖಲಿಸಲು ಅವಕಾಶ ಹುಡುಕುತ್ತಿದ್ದರು. ಆದರೆ ಇರಾನ್ ತಂಡವು ಹೆಚ್ಚಿನ ಅವಕಾಶ ಸೃಷ್ಟಿಸುವಲ್ಲಿ ವಿಫಲವಾಗಿದ್ದು, ಯಾವುದೇ ಗೋಲ್ ದಾಖಲಿಸಲಿಲ್ಲ. ಇದು ಇರಾನ್ ಗೋಲಿ ಬೈರನ್‌ವಾಂದ್ ಮೇಲೆ ಒತ್ತಡ ಹೇರಿತು. ಆದರೆ ಒತ್ತಡದಲ್ಲೂ ಬೆಲ್ಜಿಯಂನ ಎಲ್ಲಾ ಪ್ರಯತ್ನಗಳನ್ನೂ ಬೈರನ್‌ವಾಂದ್ ತಡೆದರು. ಈ ವಿಶ್ವಕಪ್‌ನಲ್ಲಿ ಬೆಲ್ಜಿಯಂ ಇನ್ನೂ ಗೋಲ್ ಖಾತೆ ತೆರೆದಿಲ್ಲ. 73ನೇ ನಿಮಿಷದಲ್ಲಿ ಅಚ್ಚರಿಯ ರೀತಿ ಬೆಲ್ಜಿಯಂ ಲೈನ್‌ಅಪ್ ಸೇರಿದ ರೊಮೆಲು ಲುಕಾಕು ಗೋಲ್ ಹೊಡೆದು ಅಚ್ಚರಿ ಮೂಡಿಸಲಿಲ್ಲ.

ಬೆಲ್ಜಿಯಂ ಎದುರು ಗೋಲ್‌ಲೆಸ್ ಡ್ರಾ ಸಾಧಿಸಿದ ಇರಾನ್

ತಾಹ, ಗೌತಮ್ ಗರ್ಜನೆ, ಗೆದ್ದ ಟೈಗರ್ಸ್

ಮೈಸೂರು: ಮೊಹಮ್ಮದ್ ತಾಹ ಮತ್ತು ನಾಯಕ ಅನೀಶ್ವರ್ ಗೌತಮ್ ಅವರ ಸ್ಫೋಟಕ ಅರ್ಧ ಶತಕಗಳ ನೆರವಿನಿಂದ ಮೈಸೂರು ವಾರಿಯರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. 162 ರನ್ ಸವಾಲನ್ನು ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ 17.3 ಓವರ್‌ಗಳಲ್ಲೇ ಗುರಿಮುಟ್ಟಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಾರಿಯರ್ಸ್ ಪರ ಆರಂಭಿಕ ಕಾರ್ತಿಕ್(35), ರಿತೇಶ್ ಭಟ್ಕಳ್ (46) ಮತ್ತು ಕಾರ್ತಿಕೇಯ (27) ಕೊಡುಗೆ ನೀಡಿದ್ದು ಬಿಟ್ಟರೆ ಇತರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮೈಸೂರಿನ ಮಧ್ಯಮ ಕ್ರಮಾಂಕ ಮತ್ತು ಕೆಳಕ್ರಮಾಂಕ ಸಂಪೂರ್ಣ ವೈಫಲ್ಯ ಕಂಡಿತು.




ಸಂಕ್ಷಿಪ್ತ ಸ್ಕೋರ್

ಮೈಸೂರು ವಾರಿಯರ್ಸ್ 161/10 (19.2): ಕಾರ್ತಿಕ್ 35(27), ಭಟ್ಕಳ್ 46(28), ಕಾರ್ತಿಕೇಯ 27(19), ಹಾರ್ದಿಕ್ 25ಕ್ಕೆ 3, ಕುಮಾರ್ 14ಕ್ಕೆ 3.

ಹುಬ್ಬಳ್ಳಿ ಟೈಗರ್ಸ್ 162/3 (17.3): ತಾಹ 57(38), ಅನೀಶ್ವರ್60(41)★, ಮಯಾಂಕ್ 19(11), ಬಜಾಜ್ 27ಕ್ಕೆ 2, ಭಟ್ಕಳ್ 24ಕ್ಕೆ 1.

ಪದಬಂಧ

▸ ರಾಜಾ ಸಂಗಮೇಶ ಹಿರೇಮಠ



6023

ಎಡದಿಂದ ಬಲಕ್ಕೆ

1.ಆನಂದವಾದಾಗ ಬರುವ ಕಣ್ಣೀರು (3)
3.ಎಡಗಡೆಯ ವಿರುದ್ಧ ಬದಿ (4)
5.ರಾಮನ ಬಿಲ್ಲಿನ ಕಡೆಯಲ್ಲಿ ಜುಲ್ಮಾನೆಯಿದೆ (3)
7.ಸುತನ ನಡುವೆ ಬುದ್ಧನ ಒಂದು ಹೆಸರಿದೆ (3)
8.ಇದ್ದಕ್ಕಿದ್ದಂತೆ ಕಾಣದಂತಾಗುವುದು ತಿರುಗಿದೆ (2)
10.ನಡುಗದೇ ಧರಿಸಿದ ಆಭರಣ (2)
12.ಬಣ್ಣಗೆಡುವುದು-ಕಳಾಹೀನವಾಗುವುದು (3)
13.ಪಾಯದ ನಡುವೆ ಕುಡಿಯುವ ದ್ರವಪದಾರ್ಥವಿದೆ (3)
15.ಮುತ್ತು-ರತ್ನಗಳ ಸಂಗ್ರಹವಿರುವ ಸ್ಥಳ (4)
16.ಪ್ರಕೃತಿ-ಸಮೃದ್ಧಿಯ ಸಂಕೇತದ ಬಣ್ಣ(3)

ಮೇಲಿನಿಂದ ಕೆಳಕ್ಕೆ

1.ವಸಂತನ ಸ್ನೇಹಿತ-ಮನ್ಮಥ (5)
2.ಮೃದುವಾದುದು ತಲೆಕೆಳಗಾಗಿದೆ (3)
3.ಕಲಕಿದ,ಸ್ವಚ್ಛವಲ್ಲದ ನೀರು (3)
4.ಗಗನ-ತಟ್ಟಿ ಒಳಗೊಂಡ ಶೂರತನವಿದು (5)
6.ಇದು ಹಲ್ಲುಜ್ಜಲು ಬಳಸುವ ಪುಡಿ (4)
7.ಮೋಹಕನಗೆಯ ನಟಿ ಕಡೆಯಲ್ಲಿ ದೀರ್ಘವಾಗಿದ್ದಾಳೆ (4)
9. ಮಾರನ ನಡುವೆ ಫಲರಾಜವೃಕ್ಷವಿದೆ (5)
11.ಸೌಳಿನಿಂದ ಕೂಡಿದ ಜಲ (5)
13.ತಿಳಿವಳಿಕೆ ಕಡಿಮೆ ಇರುವವನು (3)
14.ತಾರುಣ್ಯವಿಲ್ಲಿ ತಲೆಕೆಳಗಾಗಿದೆ (3)

6022 ಉತ್ತರ

ಎಡದಿಂದ ಬಲಕ್ಕೆ:
1.ಕಡಗ 6.ಗುರುಶಿಷ್ಯರು
7.ಗಿಡುಗ 8.ಕರಾರು
9.ತಿಕ್ತ 10.ಚಿನ್ನ
11.ಪಟ್ಟಕ 12.ಕರಂಡ
15.ಸಮಕಾಲೀನ
17.ಸುನೇರಿ

ಮೇಲಿನಿಂದ ಕೆಳಕ್ಕೆ
: 1.ಕನಕಾಂಗಿ
2.ಗತಾನುಗತಿಕ
3.ಅಂಗುಲ 4.ಕಾರಿ
5.ನಾರುಬೇರು
8.ಕನ್ನಡಕಸ್ತೂರಿ
11.ಪರಿಸರ 13.ಕತ್ತರಿಸು
14.ಜನಕ 16.ಕಾವ್ಯ

ಜು.3ರವರೆಗೆ ಜಾಲಹಳ್ಳಿಯ ವಾಯುಪಡೆ ನಿಲ್ದಾಣದಲ್ಲಿ 7ನೇ ಆವೃತ್ತಿ | ಈ ಬಾರಿ 16 ತಂಡಗಳ ಸ್ಪರ್ಧೆ

ಇಂದಿನಿಂದ ಮಾರ್ಷಲ್ ಅರ್ಜುನ್ ಸಿಂಗ್ ಸ್ಮರಣಾರ್ಥ ಹಾಕಿ

ಬೆಂಗಳೂರು: ಮಾರ್ಷಲ್ ಆಫ್ ದಿ ಏರ್‌ಫೋರ್ಸ್ ಅರ್ಜನ್ ಸಿಂಗ್ ಸ್ಮಾರಕ ಹಾಕಿ ಟೂರ್ನಮೆಂಟ್ 2026ರ ಏಳನೇ ಆವೃತ್ತಿಯು ಜೂ.23ರಿಂದ ಜು.3ರವರೆಗೆ ಬೆಂಗಳೂರಿನ ಜಾಲಹಳ್ಳಿಯ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ.

ವಾಯುಪಡೆಯ ಉಸ್ತುವಾರಿ ಅಧಿಕಾರಿ ಏರ್ ಮಾರ್ಷಲ್ ಎಸ್. ಶಿವಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದರು.

ವಾಯುಪಡೆಯ ಕ್ರೀಡಾ ನಿಯಂತ್ರಣ ಮಂಡಳಿ(ಎಫ್‌ಎಸ್‌ಸಿಬಿ) 2018ರಿಂದ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ವಾಯುಪಡೆಯ ಮಾರ್ಷಲ್ ಅರ್ಜನ್ ಸಿಂಗ್ ಅವರು ಅಪ್ರತಿಮ ಹಾಕಿ ಆಟಗಾರರಾಗಿದ್ದರು. ಯುದ್ಧದಲ್ಲಿ ಮಾತ್ರವಲ್ಲದೆ, ಕ್ರೀಡಾ ಕ್ಷೇತ್ರದಲ್ಲೂ ಮುಂಚೂಣಿಯಿಂದ ಮುನ್ನಡೆಸುವ ವಾಯು ಯೋಧರಿಗೆ ಅವರು ಸ್ಫೂರ್ತಿಯಾಗಿದ್ದರು. ಭಾರತೀಯ ವಾಯುಪಡೆಯು(ಐಎಎಫ್) ವಿವಿಧ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಮತ್ತು ರಾಷ್ಟ್ರಕ್ಕೆ ಹಾಗೂ ಐಎಎಫ್‌ಗೆ ಪ್ರಶಸ್ತಿಗಳನ್ನು ತಂದ ಕ್ರೀಡಾಪಟುಗಳನ್ನು ನಿರಂತರವಾಗಿ ನಿರ್ಮಾಣ ಮಾಡುತ್ತಿದೆ ಎಂದು ತಿಳಿಸಿದರು.

ಈ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಪಂದ್ಯಗಳು ಜಾಲಹಳ್ಳಿಯ ವಾಯುಪಡೆ ನಿಲ್ದಾಣದ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಂದ್ಯಗಳನ್ನು ಲೀಗ್ ಕಮ್ ನಾಕೌಟ್ ಆಧಾರದ ಮೇಲೆ ನಡೆಸಲಾಗುವುದು. ಪಂದ್ಯಾವಳಿ ವಿಜೇತ ತಂಡ 10 ಲಕ್ಷ ರೂ. ನಗದು ಬಹುಮಾನ ಪಡೆದರೆ, ರನ್ನರ್ ಅಪ್ ತಂಡವು 8 ಲಕ್ಷ ರೂ. ಬಹುಮಾನ ಗಳಿಸಲಿದೆ. ಪ್ರತಿ ಪಂದ್ಯದ ಪಂದ್ಯಶ್ರೇಷ್ಠ ಆಟಗಾರ 25 ಸಾವಿರ ರೂ. ಮತ್ತು ಪಂದ್ಯಾವಳಿಯ ಸರಣಿಶ್ರೇಷ್ಠ ಆಟಗಾರ 50 ಸಾವಿರ ರೂ. ನಗದು ಬಹುಮಾನ ಪಡೆದುಕೊಳ್ಳಲಿದ್ದಾರೆ ಎಂದರು. ಮಂಗಳವಾರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವಾಯುಪಡೆಯ ಉಸ್ತುವಾರಿ ಅಧಿಕಾರಿ ಏರ್ ಮಾರ್ಷಲ್ ಎಸ್. ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜು.3ರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತರಬೇತಿ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ಸೀತೆಪಲ್ಲಿ ಶ್ರೀನಿವಾಸ್ ವಹಿಸಲಿದ್ದಾರೆ.



ನಗದು ಬಹುಮಾನ (ಪ್ರಶಸ್ತಿ)

- 10 ಲಕ್ಷ ರೂ. - ಚಾಂಪಿಯನ್
- 8 ಲಕ್ಷ ರೂ. - ರನ್ನರ್‌ಅಪ್
- 25,000 ರೂ. - ಪಂದ್ಯಶ್ರೇಷ್ಠ
- 50,000 ರೂ. - ಸರಣಿಶ್ರೇಷ್ಠ

ಹೊಸ ದಿಗಂತ
ರಾಷ್ಟ್ರ ಜಾಗೃತಿಯ ದೈನಿಕ
೧೪
ಪ್ರಾದೇಶಿಕ
ಮಂಗಳವಾರ
23 ಜೂನ್ 2026
ಮಂಗಳೂರು

ಕಿರುಸುದ್ದಿ

ಜೂ.26: ಮಾದಕ ದ್ರವ್ಯ ಮುಕ್ತ 5ಕೆ ಮ್ಯಾರಥಾನ್

ಪುತ್ತೂರು: ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಪುತ್ತೂರು ಉಪ ವಿಭಾಗದ ವತಿಯಿಂದ 'ಫಿಟ್ ಇಂಡಿಯಾ' ಮಾದಕ ದ್ರವ್ಯ ಮುಕ್ತ 'ಮ್ಯಾರಥಾನ್-5ಕೆ' ಆಯೋಜಿಸಲಾಗಿದೆ. ಜೂ.26ರ ಬೆಳಗ್ಗೆ 6 ಗಂಟೆಗೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಈ ಬೃಹತ್ ಮ್ಯಾರಥಾನ್‌ಗೆ ಚಾಲನೆ ದೊರೆಯಲಿದೆ. ಈ ಜಾಗೃತಿ ಓಟವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಪ್ರಾರಂಭವಾಗಿ, ದರ್ಬೆ ವೃತ್ತ ಮತ್ತು ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಮೂಲಕ ಸಾಗಿ, ಪುನ: ದೇವಸ್ಥಾನದ ಮೈದಾನಕ್ಕೆ ಬಂದು ಮುಕ್ತಾಯಗೊಳ್ಳಲಿದೆ.

ಉಚಿತ ಪ್ರವೇಶ ಮತ್ತು ನೋಂದಣಿ ವಿವರ

ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಎಲ್ಲಾ ಮಹಿಳೆಯರು ಹಾಗೂ ಪುರುಷರಿಗೆ ಉಚಿತ ಪ್ರವೇಶವಿರುತ್ತದೆ, ಆಸಕ್ತರು ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು, ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್ ನೋಂದಣಿ ಲಿಂಕ್ ಅನ್ನು ಕೂಡ ಒದಗಿಸಲಾಗಿದ್ದು, ಈ ಕೆಳಗಿನ ಲಿಂಕ್ ಬಳಸಿ ನೋಂದಾಯಿಸಿಕೊಳ್ಳಬಹುದು.
https://forms.gle/3UKZUXEmnTpws7qK8
ಜೂ.25ರಂದು ಸಂಜೆ 6 ಗಂಟೆಗೆ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಮತ್ತು ಆರೋಗ್ಯವಂತ ಭಾರತಕ್ಕಾಗಿ ಹಮ್ಮಿಕೊಳ್ಳಲಾಗಿರುವ ಈ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು, ಯುವಜನರು, ಸಂಘ ಸಂಸ್ಥೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪೊಲೀಸ್ ಇಲಾಖೆ ವಿನಂತಿಸಿದೆ.

ಕೋಳಿ ಅಂಕಕ್ಕೆ ದಾಳಿ: ಐದು ಕೋಳಿ ಸ್ವಾಧೀನ

ಬಂಟ್ವಾಳ: ಇಲ್ಲಿನ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಎಂಬಲ್ಲಿ ಅನಕೃತವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ಕಾರ್ಯಾಚರಣೆ ನಡೆಸಲಾಗಿದ್ದು,ಈ ಸಂದರ್ಭ ಕೋಳಿ ಅಂಕದಲ್ಲಿ ನಿರತರಾಗಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿದ್ದ 5 ಅಂಕದ ಕೋಳಿಗಳನ್ನು, ಇದಕ್ಕೆ ಬಳಸಲಾಗುವವ ಕತ್ತಿಗಳನ್ನು ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಭಾರೀ ಮಳೆ ಸಾಧ್ಯತೆ: ಇಲಾಖೆ ಮುನ್ಸೂಚನೆ

ಮಂಗಳೂರು: ಕಳೆದ ಕೆಲವು ದಿನಗಳಿಂದ ಕರಾವಳಿಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಇಂದು(ಜೂ.23) ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಮುಂಬರುವ ಮುಂದಿನ ಹಲವು ದಿನಗಳ ಕಾಲ ಕರಾವಳಿಯುದ್ದಕ್ಕೂ ಇದೇ ರೀತಿಯ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಸೋಮವಾರ ಬೆಳಗ್ಗೆ 8.30ರಿಂದ ಮೊದಲ್ಗೊಂಡು ಹಿಂದಿನ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 12.1 ಮಿಲಿಮೀಟರ್ ಮಳೆ ದಾಖಲಾಗಿದೆ.

ಬಸ್‌ನಲ್ಲಿ ಸಾಗಿಸುತ್ತಿದ್ದ ಚಿನ್ನ ವಶ: ಓರ್ವನ ಬಂಧನ

ಮಂಜೇಶ್ವರ: ಬಸ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಪಡಿಸಿ ಓರ್ವನನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ನಿವಾಸಿ ಸುರಜಿತ್ ಖೋರಾಯಿ ಎಂಬಾತ ಬಂಧಿತ ಆರೋಪಿ. ಆತನ ಬಳಿಯಿಂದ 595.68 ಗ್ರಾಂ ಚಿನ್ನವನ್ನು ವಶಪಡಿಸಿ ಕೊಳ್ಳಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್‌ನಲ್ಲಿ ಈ ಚಿನ್ನ ಪತ್ತೆಹಚ್ಚಲಾಯಿತು.

ಕಾರು ಕಳವು: ದೂರು

ಪುತ್ತೂರು: ಕುಂಬ್ರದಲ್ಲಿ ರಿಂಗ್ ಅಳವಡಿಸುವ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಪ್ರಮೋದ್ ಎಂಬವರ ಮಾಲಕತ್ವದ ಮಾರುತಿ ಓಮ್ನಿ ಕಾರು ಕಳವಾಗಿರುವ ಕುರಿತು ಪೊಲೀಸ್ ದೂರು ನೀಡಲಾಗಿದೆ.
ಪ್ರಮೋದ್ ಅವರ ರಿಂಗ್ ಕೆಲಸ ಮಾಡುವ ಕಾರ್ಮಿಕರು ಕಾವು ಹಾಲಿನ ಸೊಸೈಟಿ ಬಳಿಯ ಬಾಡಿಗೆ ಕೊರಡಿಯಲ್ಲಿ ವಾಸ್ತವ್ಯವಿದ್ದಾರೆ. ಜೂ.19ರಂದು ಸಂಜೆ ವೇಳೆ ಕಾರ್ಮಿಕರನ್ನು ಕರೆದೊಯ್ದು ಬಳಿಕ ಕಾರನ್ನು ಅಲ್ಲೇ ನಿಲ್ಲಿಸಲಾಗಿತ್ತು. ರಾತ್ರಿ ಸುಮಾರು 2 ಗಂಟೆವರೆಗೆ ಕಾರು ಶೆಡ್‌ನಲ್ಲಿತ್ತು. ಬೆಳಗ್ಗೆ ನೋಡುವಾಗ ಕಾರು ಕಳವಾಗಿತ್ತು. ಈ ಬಗ್ಗೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಠಾಣೆಗೆ ದೂರು ನೀಡಲಾಗಿದೆ.

ಕಾಸರಗೋಡು ಜಿಲ್ಲೆಯಿಂದ ವ್ಯಾಪಕವಾಗಿದೆ ಅನ್ಯ ಜಿಲ್ಲೆಗಳಿಗೆ ರಾತ್ರಿ ಹಗಲೆನ್ನದೆ ಕೆಂಪು ಕಲ್ಲುಗಳ ಸಾಗಾಟ

ನಿರ್ಮಾಣ ವಲಯಕ್ಕೆ ಗ್ರಹಣ ಕಾಲ!

ಕಾಸರಗೋಡು: ಬೇರೆ ಜಿಲ್ಲೆಗಳಿಗೆ ಕಾಸರಗೋಡು ಜಿಲ್ಲೆಯಿಂದ ಕೆಂಪು ಕಲ್ಲುಗಳು ಅವ್ಯಾಹತವಾಗಿ ರಾತ್ರಿ-ಹಗಲೆನ್ನದೆ ಸಾಗಾಟವಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕೆಂಪು ಕಲ್ಲುಗಳು ಲಭಿಸದ ಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೆ ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಿರ್ಮಾಣ ವಲಯ ಸ್ತಬ್ದಗೊಳ್ಳುವ ಆತಂಕ ಎದುರಾಗಿದೆ.

ನಾಡಿನಲ್ಲಿ ಸುಲಭವಾಗಿ ಲಭಿಸುತ್ತಿದ್ದ ಕೆಂಪು ಕಲ್ಲುಗಳನ್ನು ಮಲ್ಟಿ ಆ್ಯಕ್ಸಿಲ್ ಲಾರಿಗಳಿಗೆ ಹೇರಿ ಕೇರಳದ ಬೇರೆ ಜಿಲ್ಲೆಗಳಿಗೆ ಮತ್ತು ಅನ್ಯರಾಜ್ಯಗಳಿಗೆ ಸಾಗಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಜಿಲ್ಲೆಯ ನಿರ್ಮಾಣ ವಲಯಕ್ಕೆ ಅಗತ್ಯದ ಕೆಂಪು ಕಲ್ಲುಗಳು ದೊರಕದೆ ಅತಂತ್ರ ಸ್ಥಿತಿಗೆ ಒಳಗಾಗಿದೆ. ಮಲಪ್ಪುರಂ, ಕಲ್ಲಿಕೋಟೆ, ವಯನಾಡು, ಕಣ್ಣೂರು ಅಲ್ಲದೆ ದಕ್ಷಿಣ ಕನ್ನಡ ಸಹಿತ ಇನ್ನಿತರ ಜಿಲ್ಲೆಗಳಿಗೆ ಕಾಸರಗೋಡಿನಿಂದ ದೈನಂದಿನ ಲೋಡ್‌ಗಟ್ಟಲೆ ಕೆಂಪು ಕಲ್ಲುಗಳನ್ನು ಕೊಂಡೊಯ್ಯಲಾಗುತ್ತಿದೆ. ಲಾರಿ ಮಾಲಕರು ಏಜೆಂಟ್‌ಗಳ ಮೂಲಕ ಇತರ ಜಿಲ್ಲೆಗಳಿಗೆ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದಾರೆ. ಒಂದು ಮಲ್ಟಿ ಆ್ಯಕ್ಸಿಲ್ ಲಾರಿಯಲ್ಲಿ 600ರಷ್ಟು ಕಲ್ಲುಗಳನ್ನು ಹೇರಿಕೊಂಡು ಹೋಗಬಹುದಾಗಿದೆ.

ಜಿಲ್ಲೆಯ ವಿವಿಧೆಡೆ ನಿರಂತರ ಚಟುವಟಿಕೆ ನಡೆಸುತ್ತಿರುವ ಪ್ರತಿ ಕೆಂಪು ಕಲ್ಲು ಕೋರೆಯಿಂದ ದೈನಂದಿನ ಎರಡರಿಂದ ನಾಲ್ಕು ಲೋಡ್‌ಗಳಷ್ಟು ಕೆಂಪು ಕಲ್ಲುಗಳನ್ನು ಹೊರ ಜಿಲ್ಲೆಗಳಿಗೆ ರವಾನಿಸುತ್ತಿರುವುದಾಗಿ ಜಿಲ್ಲೆಯ ನಿರ್ಮಾಣ ವಲಯದವರು ತಿಳಿಸಿದ್ದಾರೆ. ಒಂದನೇ ದರ್ಜೆ, ಎರಡನೇ ದರ್ಜೆ ಎಂಬ ಬೇರೆ ಬೇರೆ ವಿಧಗಳ ಕಲ್ಲುಗಳನ್ನು ಅನ್ಯ ಜಿಲ್ಲೆಗಳಿಗೆ ವ್ಯಾಪಕ ಪ್ರಮಾಣದಲ್ಲಿ ಸಾಗಿಸಲಾಗುತ್ತಿದೆ. ಕಾನೂನಿನ ಅಡಚಣೆಗಳಿಲ್ಲದೆ ಕೆಂಪು ಕಲ್ಲುಗಳನ್ನು ಕೊಂಡೊಯ್ಯಲಾಗುತ್ತಿದೆ.

ಎಲ್ಲಾ ಭಾಗಗಳ ಕಲ್ಲುಗಳು ನೆರೆಯ ಜಿಲ್ಲೆಗಳಿಗೆ ಸಾಗಾಟವಾಗುತ್ತಿರುವುದರಿಂದ ಜಿಲ್ಲೆಯ ನಿವಾಸಿಗಳಿಗೆ ಮತ್ತು ನಿರ್ಮಾಣ ವಲಯಗಳಿಗೆ ಆವಶ್ಯಕತೆಗೆ ತಕ್ಕಂತೆ ಕೆಂಪು ಕಲ್ಲುಗಳು ಲಭಿಸದಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಪ್ರಥಮ ದರ್ಜೆಯ ಕಲ್ಲೊಂದಕ್ಕೆ 28ರಿಂದ 30 ರೂ. ತನಕ ದರವಿದೆ. ದೂರ ವ್ಯಾಪ್ತಿ ಹೆಚ್ಚಿದಂತೆ ಈ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.

ಕಾರ್ಮಿಕರ ಕೊರತೆಯ ಕಾರಣ ಕಳೆದ ಎರಡು ತಿಂಗಳುಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೆಂಪು ಕಲ್ಲು ಕೋರೆಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ. ಇತರ ನಿರ್ಮಾಣ ವಲಯಗಳಿಗೆ ಸಮಾನವಾಗಿ ಕೆಂಪು ಕಲ್ಲು ಕೋರೆಗಳ ಶೇಕಡಾ 90ರಷ್ಟು ಕಾರ್ಮಿಕರು ಹೊರರಾಜ್ಯದವರಾಗಿದ್ದಾರೆ. ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಕಾರ್ಮಿಕರೆಲ್ಲರೂ ಮತದಾನಕ್ಕಾಗಿ ತಮ್ಮ ರಾಜ್ಯಗಳಿಗೆ ತೆರಳಿದ್ದರು. ಅವರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಮರಳಿ ಬಂದಿದ್ದಾರೆ. ಅದರಲ್ಲೂ ಕೆಲವರು ಕಣ್ಣೂರು, ಕಲ್ಲಿಕೋಟೆ ಮುಂತಾದ ಜಿಲ್ಲೆಗಳಲ್ಲಿ ನೌಕರಿ ಹುಡುಕಿರುವುದಾಗಿ ತಿಳಿದುಬಂದಿದೆ. ಕಾಸರಗೋಡು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ನೀಡಲಾಗುತ್ತಿರುವ ಅಧಿಕ ಕೂಲಿ ಅವರನ್ನು ಆಕರ್ಷಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊರರಾಜ್ಯ ಕೂಲಿ ಕಾರ್ಮಿಕರ ಅಭಾವವೂ ತೀವ್ರಗೊಂಡಿದೆ.





ವಿವಿಧ ತಾಲೂಕುಗಳಲ್ಲಿ ಲೋಡ್‌ಗಟ್ಟಲೆ ಉತ್ಪಾದನೆ

ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು, ಹೊಸದುರ್ಗ ಮತ್ತು ವೆಳ್ಳರಿಕುಂಡು ತಾಲೂಕುಗಳ ವಿವಿಧೆಡೆಗಳಲ್ಲಾಗಿ ನೂರಾರು ಕೆಂಪು ಕಲ್ಲು ಕೋರೆಗಳಿವೆ. ಈ ಕೋರೆಗಳಲ್ಲಿ ದಿನಂಪ್ರತಿ ಲೋಡ್‌ಗಟ್ಟಲೆ ಕಲ್ಲುಗಳ ಉತ್ಪಾದನೆಯಾಗುತ್ತಿದೆ. ಆದರೆ ಅವುಗಳನ್ನು ಅಧಿಕ ಲಾಭದ ಗುರಿಯೊಂದಿಗೆ ಬೇರೆ ಜಿಲ್ಲೆಗಳಿಗೆ ಸಾಗಿಸುತ್ತಿರುವುದರಿಂದ ಕಾಸರಗೋಡು ಜಿಲ್ಲೆಯಲ್ಲಿ ಕೆಂಪು ಕಲ್ಲಿನ ಅಭಾವದೊಂದಿಗೆ ನಿರ್ಮಾಣ ವಲಯದಲ್ಲಿ ಉದ್ಯೋಗವಿಲ್ಲದಂತಾಗಿದೆ. ಈ ವಿಚಾರದ ಬಗ್ಗೆ ನಿರ್ಮಾಣ ವಲಯದ ಕಾರ್ಮಿಕರು ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ, ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ ಯಾವುದೇ ಪರಿಹಾರ ದೊರಕದಿರುವುದು ನಿರ್ಮಾಣ ವಲಯದ ಕಾರ್ಮಿಕರಿಗೆ ಜೀವನೋಪಾಯಕ್ಕೆ ಸಮಸ್ಯೆ ಎದುರಾಗಿದೆ. ಇನ್ನಾದರೂ ಜಿಲ್ಲಾಡಳಿತವು ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬಹುದೆಂಬ ನಂಬಿಕೆ ನಿರ್ಮಾಣ ವಲಯದ್ದಾಗಿದೆ.

- ಒಂದು ಮಲ್ಟಿ ಆ್ಯಕ್ಸಿಲ್ ಲಾರಿಯಲ್ಲಿ 600ರಷ್ಟು ಕಲ್ಲುಗಳನ್ನು ಹೇರಿಕೊಂಡು ಹೋಗಬಹುದಾಗಿದೆ.
- ಪ್ರಸ್ತುತ ಜಿಲ್ಲೆಯಲ್ಲಿ ಪ್ರಥಮ ದರ್ಜೆಯ ಕಲ್ಲೊಂದಕ್ಕೆ 28ರಿಂದ 30 ರೂ. ತನಕ ದರವಿದೆ. ದೂರ ವ್ಯಾಪ್ತಿ ಹೆಚ್ಚಿದಂತೆ ಈ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.

ಮಳೆಗಾಲದಲ್ಲಿ ಕೋರೆ ಚಟುವಟಿಕೆ ನಿಲ್ಲಿಸಲು ಒತ್ತಾಯ

ಜಿಲ್ಲೆಯ ಮಲೆನಾಡು, ಒಳನಾಡು ಮುಂತಾದ ವಲಯಗಳಲ್ಲಿ ಮಳೆಗಾಲ ಮುಗಿಯುವ ತನಕ ಕೆಂಪು ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಜಿಲ್ಲಾ ನೈಸರ್ಗಿಕ ಸಮಿತಿಯು ಆಗ್ರಹಿಸಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಲೆನಾಡು ಸಹಿತ ವಿವಿಧ ಭಾಗಗಳಲ್ಲಿ ಗುಡ್ಡ ಕುಸಿತ, ಭೂಮಿಯಲ್ಲಿ ಬಿರುಕು ಕಂಡುಬಂದಿದ್ದು, ಆದ್ದರಿಂದ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ದುರಂತ ನಿವಾರಣಾ ಕಾನೂನು ಪ್ರಕಾರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೋರೆ ಚಟುವಟಿಕೆಗಳನ್ನು ನಡೆಸಬಾರದು. ಒಂದು ವೇಳೆ ಈ ವಿಚಾರದಲ್ಲಿ ಕಾನೂನು ವಿರುದ್ಧವಾಗಿ ಚಟುವಟಿಕೆಗಳು ನಡೆದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನೈಸರ್ಗಿಕ ಸಮಿತಿಯು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.



ಕೇರಳ ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಸೋಮವಾರ ತಿರುವನಂತಪುರದಲ್ಲಿ ಚಲನಚಿತ್ರ ನಟ ಮಧು ಅವರ ಮನೆಗೆ ತೆರಳಿ 'ತೂಫಾನ್ ವಾರಿಯರ್' ಬ್ಯಾಡ್ಜ್ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಚೇತರಿಸದ ಮುಂಗಾರು: ರೈತರು ಕಂಗಾಲು!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದರೂ, ಈ ಬಾರಿ ನಿರೀಕ್ಷಿತ ಮಳೆಯಾಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ರೈತರು, ಬೆಳೆಗಾರರು ಕಂಗಾಲಾಗಿದ್ದಾರೆ.

ಮಳೆಯ ಅಭಾವದಿಂದಾಗಿ ಭತ್ತದ ಕೃಷಿ ವಿಳಂಬವಾಗಿದ್ದು, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ಸಸಿ ಮಡಿಗಳು ಒಣಗಲಾರಂಭಿವೆ. ಮತ್ತೊಂದೆಡೆ ಉಳುಮೆ ಮಾಡಿದ ಗದ್ದೆಗಳೂ ನೀರಿಲ್ಲದೆ ಬರಡಾಗುತ್ತಿವೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುತ್ತದೆ. ಆದರೆ ಈ ಬಾರಿ ಮುಂಗಾರು ಜಿಲ್ಲೆಗೆ ಕಾಲಿಟ್ಟಿದ್ದರೂ, ನಿರೀಕ್ಷಿತ ಮಳೆಯಾಗಿಲ್ಲ, ಅದರಲ್ಲೂ ಕುಶಾಲನಗರ ತಾಲೂಕಿನಲ್ಲಿ ಮಳೆಯಾಗದೆ ಬರಗಾಲದ ಛಾಯೆ ಆವರಿಸಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲು, ಮುಟ್ಲು, ಹಚ್ಚಿನಾಡು, ಹಮ್ಮಿಯಾಲ ಭಾಗದಲ್ಲೂ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ.

ತಾಲೂಕಿನ ಮುಟ್ಲು, ಹಚ್ಚಿನಾಡು, ಹಮ್ಮಿಯಾಲ ಭಾಗದಲ್ಲಿ ಜೂನ್ ತಿಂಗಳಿನಲ್ಲಿ ಭತ್ತದ ನಾಟಿ ಆರಂಭವಾಗಬೇಕಿತ್ತು. ಆದರೆ ಈ ಬಾರಿ ಮಳೆಯಾಗದ ಹಿನ್ನೆಲೆಯಲ್ಲಿ ಮುಟ್ಲು ಗ್ರಾಮದ ಕೃಷಿಕ ಉದಿಯಂಡ ಎಸ್. ಕಾರ್ಯಪ್ಪ ಎಂಬವರು ಬಕೆಟ್‌ನಲ್ಲಿ ನೀರು ಹಾಕಿ ಒಣ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ್ದಾರೆ.

ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆಗೆ ಭತ್ತದ ಗದ್ದೆಯೇ ಪ್ರಮುಖವಾಗಿದ್ದು ಹುತ್ತರಿ ಹಬ್ಬದಲ್ಲಿ ಕದಿರು ತೆಗೆಯುವು ದಕ್ಕಾದರೂ ಇರಲಿ ಎಂದು ಅವರು ಈ ರೀತಿಯಲ್ಲಿ ಕೃಷಿ ಮಾಡಿದ್ದಾರೆ.



ದೇವರಿಗೆ ಮೊರೆ

ಪ್ರಸಕ್ತ ಜೂನ್ ಮೂರನೇ ವಾರವಾದರೂ ಜಿಲ್ಲೆಯಲ್ಲಿ ಮುಂಗಾರು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ರೈತರು, ಬೆಳೆಗಾರರು ಮಳೆಗಾಗಿ ದೇವರ ಮೊರೆ ಹೋಗಲಾರಂಭಿಸಿದ್ದಾರೆ. ಈಗಾಗಲೇ ವಿವಿಧ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆಗಳು ಆರಂಭಗೊಂಡಿವೆ.

ಒಣಹವೆಯ ಸ್ಥಿತಿ

ಜಿಲ್ಲೆಗೆ ಮುಂಗಾರು ಕಾಲಿಟ್ಟಿದ್ದರೂ, ಮಳೆಯ ಕೊರತೆ ಎಲ್ಲಾ ತಾಲೂಕುಗಳಲ್ಲೂ ಕಾಡುತ್ತಿದೆ. ಕೆಲವು ಕಡೆಗಳಲ್ಲಿ ಅಪರೂಪಕ್ಕೊಮ್ಮೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದ್ದರೂ, ಬಹುತೇಕ ಕಡೆಗಳಲ್ಲಿ ಒಣ ಹವೆ ಮುಂದುವರಿದಿದೆ. ಅದರಲ್ಲೂ ಕುಶಾಲನಗರ ತಾಲೂಕಿನಲ್ಲಿ ಬಿರು ಬಿಸಿಲು ಆವರಿಸಿದ್ದು, ಆಗೊಮ್ಮೆ ಈಗೊಮ್ಮೆ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯ ದರುಶನವಾಗುತ್ತಿದೆ.

ಪ್ರಚಾರಕ್ಕಾಗಿ ಆರೆಸ್ಸೆಸ್ ಹಿಂದೆಬಿದ್ದ ಪ್ರಿಯಾಂಕ್: ನಳಿನ್‌ಕುಮಾರ್ ಕಿಡಿ

ಮಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಜವಾಬ್ದಾರಿ ಮರೆತು ಪ್ರಚಾರದ ಹಿಂದೆ ಬಿದ್ದಿದ್ದಾರೆ. ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎನ್ನುವ ಹುಚ್ಚು ಹೆಚ್ಚಿದೆ. ಅದಕ್ಕಾಗಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೃಹ ಸಚಿವರಾಗಿಅವರಜವಾಬ್ದಾರಿ ಏನು ಎಂಬುದನ್ನು ಪ್ರಿಯಾಂಕ್ ಖರ್ಗೆ ಅರಿತುಕೊಳ್ಳಬೇಕು. ಅವರ ಇಲಾಖೆಯ ಅಡಿಯಲ್ಲಿ ಬರುವ ವಿಚಾರಗಳನ್ನು ಗಮನಿಸಬೇಕು. ಅದನ್ನು ಬಿಟ್ಟು ಪದೇ ಪದೇ ಆರ್‌ಎಸ್‌ಎಸ್ ನೋಂದಣಿ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಪ್ರಚಾರ ಪ್ರಿಯ ಆಗಿರುವುದೇ ಅವರನ್ನು ಈ ರೀತಿ ಮಾತನಾಡಿಸುತ್ತಿದೆ. ಅವರು ಕಾರ್ಯಪ್ರಿಯ ಅಲ್ಲ, ಪ್ರಚಾರ ಪ್ರಿಯ ಆಗಿದ್ದಾರೆ. ಅವರು ತನಗೆ ವಹಿಸಿದ ಇಲಾಖೆಯಲ್ಲಿ ಕೆಲಸ ಮಾಡಿ ತೋರಿಸಬೇಕಾಗಿದೆ ಎಂದರು.

ಆರ್‌ಎಸ್‌ಎಸ್ ನೋಂದಣಿ ಗೃಹ ಇಲಾಖೆಯಡಿ ಬರುತ್ತದೆಯೇ? ಗೃಹ ಇಲಾಖೆಗೆ ಸಂಬಂಧಿಸಿದಂತೆ ಹತ್ತಾರು ವಿಚಾರಗಳಿವೆ. ಆ ವಿಚಾರಗಳ ಬಗ್ಗೆ ಗಮನ ಹರಿಸಿ. ಡ್ರಗ್ಸ್ ಮಾಫಿಯಾ ಅತಿದೊಡ್ಡ ಸಮಸ್ಯೆಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಮಾಫಿಯಾದ ಬಗ್ಗೆ ನೀವೇನು ಮಾಡಿದ್ದೀರಿ? ಡ್ರಗ್ಸ್ ಮಾಫಿಯಾ ಹತ್ತಿಕ್ಕುವ ಬಗ್ಗೆ ಇವರು ಚರ್ಚೆಯೇ ನಡೆಸಿಲ್ಲ. ಆಂತರಿಕ ಸುರಕ್ಷತೆ, ಆಂತರಿಕ ವಿಷಯಗಳ ಬಗ್ಗೆ ಚರ್ಚೆ ನಡೆಸದೆ ವಿಷಯಾಂತರ ಮಾಡುತ್ತಿದ್ದಾರೆ ಎಂದು ಕಟೀಲು ಟೀಕಿಸಿದ್ದಾರೆ.

ಆರ್‌ಎಸ್‌ಎಸ್ ಸ್ವಾತಂತ್ರ್ಯ ಪೂರ್ವದಿಂದ ಈ ದೇಶದಲ್ಲಿ ಕೆಲಸ ಮಾಡುತ್ತಿದೆ. ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಹುಟ್ಟುವ ಮೊದಲೇ ಆರ್‌ಎಸ್‌ಎಸ್ ದೇಶದಲ್ಲಿತ್ತು. ನೆಹರು ಅವರೇ ಆರ್‌ಎಸ್‌ಎಸ್‌ಗೆ ಸಹಮತ ತೋರಿಸಿದ್ದಾರೆ. ಗೃಹ ಸಚಿವರು ಅವರ ಜವಾಬ್ದಾರಿ ನಿರ್ವಹಣೆ ಮಾಡಲು ಅಸಮರ್ಥರಾಗಿದ್ದಾರೆ, ಗೃಹ ಸಚಿವ ಸ್ಥಾನದ ಬಗ್ಗೆ ಅವರಿಗೆ ಹೆಚ್ಚಿನ ಒಲವಿಲ್ಲ ಅನಿಸುತ್ತಿದೆ. ಆರ್ಥಿಕವಾಗಿ ಸಂಪನ್ಮೂಲವಾಗಿರುವ ಇಲಾಖೆಯ ಬಗ್ಗೆ ಅವರಿಗೆ ಒಲವಿರುವಂತಿದೆ. ಆ ಇಲಾಖೆಗೆ ಹೋಗಲು ಆರ್‌ಎಸ್‌ಎಸ್ ಚರ್ಚೆಗಳನ್ನು ಬೇಕಂತಲೇ ಎಬ್ಬಿಸಿರುವಂತಿದೆ ಎಂದರು.

ಪ್ರಿಯಾಂಕ್ ಅವರ ತಂದೆ ಮಲ್ಲಿಕಾರ್ಜುನಖರ್ಗೆಅವರುಹಲವಾರು ಬಾರಿ ತಮ್ಮ ಕುಟುಂಬಕ್ಕಾಗಿರುವ ನೋವನ್ನು ಹೇಳಿಕೊಂಡಿದ್ದಾರೆ. ಅವರ ಮನೆಯನ್ನು ಸುಟ್ಟುಹಾಕಿದ್ದ ಬಗ್ಗೆ ಹೇಳಿದ್ದಾರೆ. ಅದೆಲ್ಲ ಯಾರಿಂದ ಆಗಿದೆ ಎನ್ನುವ ಪ್ರಶ್ನೆಗೆ ಪ್ರಿಯಾಂಕ್ ಅವರು ಮೊದಲು ಉತ್ತರ ಹುಡುಕಲಿ. ಬಳಿಕ ಸಂಘದ ಬಗ್ಗೆ ಮಾತನಾಡಲಿ. ಸಂಘದ ಕಾರ್ಯದಲ್ಲಿ ಬೆಳೆದವರೇ ಈಗ ಈ ದೇಶದ ಪ್ರಧಾನಿಯಾಗಿದ್ದಾರೆ. ಆರ್‌ಎಸ್‌ಎಸ್ ಆಂದೋಲನ ರೂಪದಲ್ಲಿರುವ ಸಂಘ. ಅದರ ಬಗ್ಗೆ ಚರ್ಚೆ ಬಿಡಿ ಎಂದು ನಳಿನ್ ಹೇಳಿದರು.

ಸಿಎಂರನ್ನು ಪ್ರಶ್ನಿಸಲಿ



ಪ್ರಿಯಾಂಕ್ ಖರ್ಗೆ ಅವರಿಗೆ ಶಕ್ತಿ ಇದ್ದರೆ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಲಿ. ಡಿ. ಕೆ. ಶಿವಕುಮಾರ್ ಅವರು ಸದನದಲ್ಲೇ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದಾರೆ. ಈ ಬಗ್ಗೆ ಸಿಎಂ ಅವರನ್ನು ಗೃಹ ಸಚಿವರು ಸಾರ್ವಜನಿಕವಾಗಿ ಪ್ರಶ್ನೆ ಮಾಡಲಿ. ಕಾಂಗ್ರೆಸ್‌ನಲ್ಲೂ ಬಹಳಷ್ಟು ಜನ ಸಂಘದ ಶಿಕ್ಷಣ ಪಡೆದವರಿದ್ದಾರೆ.
■ ನಳಿನ್ ಕುಮಾರ್ ಕಟೀಲು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರು, ಮಾಜಿ ಸಂಸದರು

ರಸ್ತೆ ಬಿಟ್ಟು ಫುಟ್‌ಪಾತ್ ಏರಿದ ಬಸ್!

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ ಬದಿಯ ಫುಟ್‌ಪಾತ್ ಮೇಲೆ ಹತ್ತಿದ್ದು, ಕಬ್ಬಿಣದ ತಡೆಗೋಡೆ ಪುಡಿ ಪುಡಿಯಾದ ಘಟನೆ ಹಳೇ ಪೇಟೆ ವಾಣಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಗುರುವಾಯನಕೆರೆಯಿಂದ ಕೆಎಸ್ಸಾರ್ಟಿಸಿ ಬಸ್ಸೊಂದು ಅತೀ ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಫುಟ್‌ಪಾತ್‌ನ ಕಬ್ಬಿಣದ ತಡೆಗೋಡೆ ಸೇರಿದಂತೆ ಬೀದಿ ದೀಪಗಳ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಬ್ಬಿಣದ ಗಾರ್ಡ್‌ಗಳು ಪುಡಿ ಪುಡಿಯಾಗಿದೆ. ಒಂದು ವೇಳೆ ಶಾಲೆ ಬಿಡುವ ಸಮಯದಲ್ಲಿ ಈ ರೀತಿಯ ಘಟನೆ ಸಂಭವಿಸುತ್ತಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸಿನ ಮುಂಭಾಗವಷ್ಟೇ ನುಜ್ಜುಗುಜ್ಜಾಗಿದೆ.





ಕೋರ್ಟ್ ಆವರಣದಲ್ಲಿ ಆತಂಕದ ಸ್ಥಿತಿ ನಿರ್ಮಾಣ | ಪೊಲೀಸ್ ತಂಡದಿಂದ ತೀವ್ರ ಶೋಧ ಕಾರ್ಯಾಚರಣೆ | ಕಿಡಿಗೇಡಿಗಳ ಮೂಲ ಪತ್ತೆಹಚ್ಚಲು ತನಿಖೆ ಚುರುಕು

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ

ಉಡುಪಿ: ನಗರದ ಹೃದಯಭಾಗದಲ್ಲಿರುವ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು, ಶ್ವಾನದಳದೊಂದಿಗೆ ವ್ಯಾಪಕ ಶೋಧ ನಡೆಸಿದರು. ಬಳಿಕ ಇದೊಂದು ಹುಸಿ ಬೆದರಿಕೆ ಎಂಬುದು ಸ್ಪಷ್ಟಗೊಂಡಿದೆ.

'ಬೆದರಿಕೆ' ಇಮೇಲ್‌ನಲ್ಲಿ ಏನಿತ್ತು?

ಉಡುಪಿ ಜಿಲ್ಲಾ ನ್ಯಾಯಾಲಯದ ಇಮೇಲ್ ಖಾತೆಗೆ ಇಂಕಿಲಾಬ್ ಜಿಂದಾಬಾದ್ ಟಿಎನ್‌ಎಲ್‌ಎಎಸ್. ಮಾರನ್ ಎಂಬ ಹೆಸರಿನಿಂದ ಇಮೇಲ್ ಬಂದಿದೆ. ಇಮೇಲ್‌ನಲ್ಲಿ ಉಡುಪಿ ಹಾಗೂ ತಂಜಾವೂರು ನ್ಯಾಯಾಲಯದ ನ್ಯಾಯಾಧೀಶರ ಚೇಂಬರ್ ಹಾಗೂ ಶೌಚಾಲಯಗಳಲ್ಲಿ ಆರ್‌ಡಿಎಕ್ಸ್ ಹೊಂದಿರುವ ಬಾಂಬ್ ಇಡಲಾಗಿದೆ. ಇದು ಮಧ್ಯಾಹ್ನ ಎರಡು ಗಂಟೆಗೆ ಏಕಕಾಲದಲ್ಲಿ ಸ್ಫೋಟಗೊಳ್ಳಲಿದೆ. ಉದಯನಿಧಿ ಸ್ಟಾಲಿನ್ (49) ಎಂಬಾತ 2023ರಲ್ಲಿ ನಿರ್ಭಯ ಎಂಬಾಕೆಯನ್ನು ಅತ್ಯಾಚಾರ ಮಾಡಿ, ಕಿರುಕುಳ ನೀಡಿದ್ದಾರೆ. ಎಲ್ಲಾ ಸಾಕ್ಷಿಗಳು ಎಡ್ಲ್ಯೂಪಿಎಸ್ ಮತ್ತು ಕೇರಳ ಪೊಲೀಸರ ಬಳಿ ಇವೆ. ಚೆನ್ನೈನ ಸವೇರಾ ಹೋಟೇಲ್‌ನಲ್ಲಿ ನಡೆದ ಘಟನೆಗಳು, ವಿವಿಧ ಮಹಿಳಾ ಹಕ್ಕುಗಳ ಗುಂಪುಗಳಿಗೆ ಕಳುಹಿಸಲಾದ ದೂರುಗಳ ವಿವರಗಳನ್ನು ಸಂಗ್ರಹಿಸಲು ಕೇರಳ ಪೊಲೀಸರೊಂದಿಗೆ ಸಹಕಾರ ನೀಡಲಾಗಿದೆ. ಅತ್ಯಾಚಾರಿಗಳ ವಿರುದ್ಧ ಮಹಿಳೆಯರಿಗೆ ನ್ಯಾಯ ಸಿಗದ ಕಾರಣ, ಉದಯನಿಧಿ ವಿರುದ್ಧ ನಾವು ದಕ್ಷಿಣದ ನಕ್ಸಲೈಟ್ ಕೋಶಗಳು, ವ್ಯವಸ್ಥೆಯ ವಿರುದ್ಧದ ಧಿಕ್ಕಾರದ ಸಂಕೇತವಾಗಿ ನ್ಯಾಯಾಲಯಗಳು, ನ್ಯಾಯಾಧೀಶರನ್ನು ಅಮಾನತ್ತುಗೊಳಿಸಲು ನಿರ್ಧರಿಸಿದ್ದೇವೆ ಎಂದು ಎಂದು ಉಲ್ಲೇಖಿಸಲಾಗಿತ್ತು.

ಪೊಲೀಸ್ ತಪಾಸಣೆಯ ವೇಳೆ ನ್ಯಾಯಾಧೀಶರು ಪೀಠದಲ್ಲೇ ಕುಳಿತು, ತಪಾಸಣೆಗೆ ಅನುವು ಮಾಡಿಕೊಟ್ಟರು. ವಕೀಲರು ಹಾಗು ಕಕ್ಷಿದಾರರನ್ನು ತಪಾಸಣೆಯ ವೇಳೆ ಕಲಾಪದ ಹಾಲ್‌ನಿಂದ ಹೊರಗೆ ಕಳುಹಿಸಲಾಗಿತ್ತು. ಇದೊಂದು ಹುಸಿ ಬೆದರಿಕೆ ಎಂಬುದು ಸ್ಪಷ್ಟವಾಗುತ್ತಲೇ ನಂತರ ಎಂದಿನಂತೆ ಕಲಾಪ ಮುಂದುವರಿಯಿತು. ಸೈಬರ್ ತಂತ್ರಜ್ಞರು ಆಗಮಿಸಿ, ಇಮೇಲ್ ನ ಬಗ್ಗೆ ಮಾಹಿತಿ ಯನ್ನು ಕಲೆ ಹಾಕಿದ್ದು, ಇಮೇಲ್ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇಮೇಲ್‌ನಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಸಂದೇಶದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ.





ಖಂಡನೀಯ ಕೃತ್ಯ: ರೆನೋಲ್ಡ್ ಪ್ರವೀಣ್ ಕುಮಾರ್

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲೆ ಭಯದ ವಾತಾವರಣ ಸೃಷ್ಟಿಸುವ ದುರುದ್ದೇಶದ ಕೃತ್ಯವಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯದ ದೇವಾಲಯವಾಗಿದ್ದು, ಇಂತಹ ಬೆದರಿಕೆಗಳು ನ್ಯಾಯಾಂಗದ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಪ್ರಯತ್ನಗಳಾಗಿವೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಬೆದರಿಕೆಯ ಹಿಂದಿರುವ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ. ನ್ಯಾಯಾಲಯದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hosadigantha Kannada Daily Printed & Published by P.S.Prakash on behalf of Jnanabharathi Prakashana Limited. published at : 2nd Floor, Micasa, Near KSRTC Bus stand, Bejai, Mangaluru - 575 004, Phone : 2497091 to 2497093. Fax : 2497098. RNI:29813/78,
Printed at Digantha Mudrana Ltd., D/No.5-184-185, Industrial Estate, Yeyyadi, Mangaluru - 575 008. . Editor: P.S.Prakash, Group Editor: Vinayak S. Bhat, Resident Editor : Prakash Ilanthila.

ಇಂದಿನ ಹವಾಮಾನ
ದಕ್ಷಿಣ ಕನ್ನಡ 27° 24°
ಉಡುಪಿ 27° 25°

ಹೊಸ ದಿಗಂತ
ರಾಷ್ಟ್ರ ಜಾಗೃತಿಯ ದೈನಿಕ
ಸಂಗಮ
ದಕ್ಷಿಣ ಕನ್ನಡ | ಉಡುಪಿ | ಕೊಡಗು | ಕಾಸರಗೋಡು


ಪುಟ 3
ರಸ್ತೆ ಸುವ್ಯವಸ್ಥೆಗೆ ಆಗ್ರಹಿಸಿ ಪೆರುವಾಯಿಯಲ್ಲಿ ಪ್ರತಿಭಟನೆ


ಪುಟ 5
ಸಾಫ್ಟ್ ಬೇಸ್‌ಬಾಲ್ ಪಂದ್ಯಾಟದಲ್ಲಿ ಸಾಧನೆ: ವಿದ್ಯಾರ್ಥಿನಿಗೆ ಸನ್ಮಾನ

ಸುದ್ದಿ ಅಪ್ಡೇಟ್‌ಗಾಗಿ Google lensನಲ್ಲಿ ಈ QR ಕೋಡ್ ಸ್ಕ್ಯಾನ್ ಮಾಡಿ, whatsApp ಗ್ರೂಪ್ ಇಂದೇ ಸೇರಿ!

ಮಂಗಳವಾರ 23, ಜೂನ್ 2026 | e-mail diganthamlr@gmail.com | Website www.hosadigantha.com | e-paper epaper.hosadigantha.com | MANGALURU

ಒಡಲು ತುಂಬುವ ಕಡಲಿನ ದಡದಲ್ಲಿ ಕಣ್ಮನ ಸೆಳೆಯುತ್ತಿವೆ ಕಡಲಮಕ್ಕಳ ಅನ್ನದ ಬಟ್ಟಲು!


ಕರಾವಳಿ ಕರ್ನಾಟಕದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಸ್ಥಬ್ದವಾಗಿದೆ. ಮೀನುಗಾರಿಕೆಗೆ ನಿಷೇಧ ಹೇರಲಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಬೋಟ್‌ಗಳು ದಡ ಸೇರಿದ್ದು, ಮಂಗಳೂರಿನ ದಕ್ಕೆಯಲ್ಲಿ ಅಚ್ಚುಕಟ್ಟಾಗಿ ಲಂಗರು ಹಾಕಿರುವ ದೃಶ್ಯ ಗಮನಸೆಳೆಯುತ್ತಿದೆ. ಮೀನುಗಾರರು ಈ ರಜೆಯ ಅವಧಿಯಲ್ಲಿ ಬೋಟ್, ಬಲೆಗಳ ದುರಸ್ತಿ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಸುತ್ತಮುತ್ತ

ಕರಾವಳಿ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಮತ್ತೆ ಮುಂಗಾರು ಚುರುಕು

ಮಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡ ಹಿಂದಿನ 24 ತಾಸುಗಳ ಅವಧಿಯಲ್ಲಿ ಕರಾವಳಿಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಕುಂದಾಪುರದಲ್ಲಿ 4 ಸೆಂ.ಮೀ. ಮಳೆಯಾಗಿದ್ದರೆ, ಮೂಡುಬಿದಿರೆ ಹಾಗೂ ಉಡುಪಿ ನಗರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಧರ್ಮಸ್ಥಳ, ಕೋಟಾದಲ್ಲಿ ತಲಾ 2 ಸೆಂ.ಮೀ., ಕೊಡಗಿನ ಭಾಗಮಂಡಲ, ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ 1 ಸೆಂ.ಮೀ. ಮಳೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಉತ್ತಮ ಮಳೆ ಸಾಧ್ಯತೆ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮುಂದಿನ 48 ತಾಸುಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಕರ್ನಾಟಕ ಕರಾವಳಿಯುದ್ದಕ್ಕೂ ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಪ್ರವಾಸಿಗರು, ಸ್ಥಳೀಯರು ಕಡಲಿನ ತೀರಕ್ಕೆ ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ.

ಮೀನುಗಾರಿಕೆಗೆ ಮತ್ತೆ ಸಂಕಷ್ಟ: ಇನ್ನು ಮೂರು ದಿನ ಕಡಲು ಪ್ರಕ್ಷುಬ್ಧ?

ಮಂಗಳೂರು: ಮುಂದಿನ ಮೂರು ದಿನಗಳ ಕಾಲ ಕಡಲು ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಕೇಂದ್ರ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ. ಈ ಅವಧಿಯಲ್ಲಿ ಭಾರೀ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಜೊತೆಗೆ ಗಾಳಿಯ ತೀವ್ರತೆಯೂ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸೂಚನೆ ನೀಡಿದೆ.

ಗಡಾಯಿಕಲ್ಲು: ಶೀಘ್ರ ಚಾರಣಕ್ಕೆ ಅವಕಾಶ ನೀಡಲು ಸಿದ್ಧತೆ ಆರಂಭ

ಮಂಗಳೂರು: ಗಡಾಯಿಕಲ್ಲು ಚಾರಣ ಮೇಲಿರುವ ನಿಷೇಧ ಶೀಘ್ರವೇ ತೆರವಾಗಲಿದ್ದು, ಆನ್ಲೈನ್ ಬುಕ್ಕಿಂಗ್ ಸಮಸ್ಯೆ ಸರಿಪಡಿಸಿ ಶೀಘ್ರವೇ ಮತ್ತೆ ಚಾರಣಕ್ಕೆ ಅವಕಾಶ ನೀಡಲು ಸಿದ್ಧತೆ ನಡೆಯುತ್ತಿದೆ.

ಕರಾವಳಿಯಲ್ಲಿ ಮುಂಗಾರು ಚುರುಕು ಸಾಧ್ಯತೆ
ಕೃಷಿ ಕ್ಷೇತ್ರದಲ್ಲಿ ಖುಷಿ!
ಗದ್ದೆಗಳಿಗೆ ಮತ್ತೆ ಜೀವಕಳೆ ತರುತ್ತಿದೆ ಮಳೆ

ಮಂಗಳೂರು: ಕಳೆದ ಕೆಲವು ವಾರಗಳಿಂದ ಅಕ್ಷರಶಃ ಮರೆಯಾಗಿದ್ದ ಮಳೆ ಈಗ ಮತ್ತೆ ಚುರುಕಾಗುವ ಸಾಧ್ಯತೆ ತೋರಿದ್ದು, ಈ ಬೆಳವಣಿಗೆ ಕರಾವಳಿ ರೈತರಿಗೆ ಹೊಸ ಆಶಾಕಿರಣ ಮೂಡಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಾದ್ಯಂತ ಕಳೆದ ಕೆಲ ದಿನಗಳಿಂದ ಮಳೆ ಮತ್ತೆ ಚುರುಕಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಈಗ ಅಲ್ಲಲ್ಲಿ ಮತ್ತೆ ವೇಗ ಪಡೆದುಕೊಂಡಿವೆ.

ಕೃಷಿಕರಲ್ಲಿ ಕಳವಳ ಮೂಡಿಸಿತ್ತು...

ಜೂನ್ ತಿಂಗಳ ಆರಂಭದಲ್ಲಿ ಕಾಣಿಸಿದ್ದ ತೀವ್ರ ಮಳೆ ಕೊರತೆ ಅನ್ನದಾತರಲ್ಲಿ ಕಳವಳ ಮೂಡಿಸಿತ್ತು. ಗದ್ದೆ ಉಳುಮೆ, ಬೀಜ ಬಿತ್ತನೆ ಮತ್ತು ನಾಟಿ ಕಾರ್ಯಗಳು ವಿಳಂಬವಾಗುವ ಭೀತಿ ಎದುರಾಗಿತ್ತು. ಆದರೆ ಇದೀಗ ಮತ್ತೆ ಆರಂಭವಾದ ಮಳೆ ಗದ್ದೆಗಳಲ್ಲಿ ಜೀವಕಳೆ ತಂದುಕೊಡುತ್ತಿದೆ. ಈಗಾಗಲೇ ಹಲವು ಸಮಸ್ಯೆ ಎದುರಿಸುತ್ತಿರುವ ಕೃಷಿಕರಿಗೆ ಈ ಬಾರಿ ಮಳೆ ಕೂಡಾ ಭರ್ಜರಿ ಅಗ್ನಿಪರೀಕ್ಷೆ ಒಡ್ಡುತ್ತಿದೆ.



- ಕಳೆದ ಕೆಲ ದಿನಗಳಿಂದ ಕರಾವಳಿಗೆ ಮಳೆ ದರುಶನ
- ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಸಿಕ್ಕಿದೆ ಮತ್ತೆ ವೇಗ
- ಎಲ್ಲೆಡೆ ಉಳುಮೆ, ಕೃಷಿ ಚಟುವಟಿಕೆಗಳು ಚುರುಕು
- ಭತ್ತದ ಜೊತೆಗೆ ಅಡಿಕೆ, ತೆಂಗು, ಬಾಳೆ ಬೆಳೆಗಳಿಗೂ ಅನುಕೂಲ ತಂದ ಮಳೆ

ಮಳೆ ಬಿದ್ದರೆ ಅಡಿಕೆ, ತೆಂಗು ಬೆಳೆಗೂ ಲಾಭ

ಕರಾವಳಿ ಭಾಗದಲ್ಲಿ ಚುರುಕಾಗಿರುವ ಮಳೆ, ಭತ್ತ ಮಾತ್ರವಲ್ಲದೆ ಅಡಿಕೆ, ತೆಂಗು, ಬಾಳೆ ಹಾಗೂ ಇತರ ತೋಟಗಾರಿಕಾ ಬೆಳೆಗಳಿಗೂ ಹೊಸ ಜೀವ ತುಂಬಿದೆ. ಮಳೆ ಮರೆಯಾದ ಹಿನ್ನೆಲೆಯಲ್ಲಿ ಉಷ್ಣಾಂಶ ಹೆಚ್ಚಾಗಿ ತೇವಾಂಶ ಕಡಿಮೆಯಾಗಿದ್ದ ಕಾರಣ ತೋಟ ಬೆಳೆಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಇದೀಗ ಮತ್ತೆ ಮಳೆ ಅಲ್ಲಲ್ಲಿ ಮಳೆಯಾಗುತ್ತಿರುವುದು ಹಾಗೂ ಮಳೆ ಚುರುಕಾಗುವ ಲಕ್ಷಣ ಗೋಚರಿಸಿರುವುದು ಮಣ್ಣಿನ ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆ ಉಂಟುಮಾಡಿದೆ.

ನಾಡಿನ ಅನ್ನದಾತರ ಮುಖದಲ್ಲಿ ಲವಲವಿಕೆ

ಮಳೆ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಕರಾವಳಿಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ರೈತರು ಭತ್ತದ ನಾಟಿ ಕಾರ್ಯದತ್ತ ಮುಖಮಾಡಿದ್ದಾರೆ. ಕೆಲವೆಡೆ ಈಗಾಗಲೇ ನಾಟಿ ಕಾರ್ಯ ಪೂರ್ಣಗೊಂಡಿದ್ದರೆ, ಇನ್ನೂ ಅನೇಕ ಕಡೆಗಳಲ್ಲಿ ಗದ್ದೆಗಳಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ಈ ನಡುವೆ ಕಾರ್ಮಿಕರ ಕೊರತೆ ಕೂಡಾ ಕೃಷಿಕರನ್ನು ಕಾಡುತ್ತಿದೆ. ಕಳೆದ ಕೆಲ ದಿನಗಳಿಂದ ಚುರುಕುಗೊಂಡಿರುವ ಮುಂಗಾರು ಮಳೆ ಕರಾವಳಿ ಭಾಗದ ರೈತರಿಗೆ ಹೊಸ ಉತ್ಸಾಹ ತುಂಬಿದ್ದು, ಈ ಬಾರಿಯ ಕೃಷಿ ಹಂಗಾಮಿನ ಬಗ್ಗೆ ಅವರಲ್ಲಿ ಆಶಾಭಾವನೆ ಹೆಚ್ಚಿಸಿದೆ.

ತ್ಯಾಜ್ಯ ನಿರ್ವಹಣೆ ಕಾನೂನು ಉಲ್ಲಂಘನೆ
ಎರಡು ತಿಂಗಳಲ್ಲಿ 5,00,000 ದಂಡ!
ಕಾಸರಗೋಡಿನಲ್ಲಿ ಖಡಕ್ ಕ್ರಮ

ಕಾಸರಗೋಡು: ಸ್ಥಳೀಯಾಡಳಿತ ಇಲಾಖೆ ಜಿಲ್ಲಾ ಜಾರಿ ದಳವು ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು, ಸಂಸ್ಥೆಗಳು ಮತ್ತು ಅಂಗಡಿ ಪರಿಶೀಲಿಸಿ ಕಳೆದ ಎರಡು ತಿಂಗಳುಗಳಲ್ಲಿ ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿನ ಉಲ್ಲಂಘನೆಗಳಿಗಾಗಿ 5 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.

ಯಾವುದಕ್ಕಾಗಿ ಈ ದಂಡ ಕ್ರಮ?

ಪ್ಲಾಸ್ಟಿಕ್ ತ್ಯಾಜ್ಯ ಸುಡುವುದು, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ತ್ಯಾಜ್ಯ ವನ್ನು ಸುರಿಯುವುದು ಮತ್ತು ಸಂಸ್ಥೆಗಳು ಹಾಗೂ ಆವರಣ ತ್ಯಾಜ್ಯ ಮುಕ್ತವಾಗಿಡಲು ವಿಫಲವಾದ ಉಲ್ಲಂಘನೆಗಳಿಗಾಗಿ ದಂಡವನ್ನು ವಿಧಿಸಲಾಗಿದೆ. ಕಾಸರಗೋಡು ನಗರಸಭೆ, ಕಯ್ಯೂರು ಚೀಮೇನಿ, ವರ್ಕಾಡಿ, ಪುತ್ತಿಗೆ, ಪಡನ್ನ, ಮಂಗಲ್ಪಾಡಿ, ಚೆರುವತ್ತೂರು, ಬದಿಯಡ್ಕ, ಕಾರಡ್ಕ, ಬೆಳ್ಳೂರು, ಪಳ್ಳಿಕೆರೆ, ಅಜಾನೂರು, ಚೆಮ್ನಾಡು, ಕುಂಬ್ಡಾಜೆ, ಪುಲ್ಲೂರು ಪೆರಿಯ, ಮುಳಿಯಾರು, ಮಡಿಕೈ, ಕೋಡೋಂ ಬೇಳೂರು ಮುಂತಾದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಮಗ್ರ ತಪಾಸಣೆ ನಡೆಸಲಾಗಿದೆ. ಜಿಲ್ಲಾ ಜಾರಿ ದಳದ ಅಧಿಕಾರಿ ಕೆ.ವಿ. ಮಹಮ್ಮದ್ ಮದನಿ, ಸದಸ್ಯ ವಿ.ಎಂ. ಜೋಸ್, ಆರೋಗ್ಯ ನಿರೀಕ್ಷಕರು ಹಾಗೂ ಪಂಚಾಯತ್ ಅಧಿಕಾರಿಗಳು ತಪಾಸಣೆಯಲ್ಲಿ ಭಾಗವಹಿಸಿದ್ದರು.



ಏಕ ಬಳಕೆ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್ ವಶ


ದಾಳಿ ಸಂದರ್ಭ ಹಲವೆಡೆಗಳಲ್ಲಿ ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಪ್ಲೇಟ್‌ಗಳು ಮತ್ತು ಗ್ಲಾಸ್‌ಗಳನ್ನು ವಶಪಡಿಸಿಕೊಂಡು ದಂಡವನ್ನು ವಿಧಿಸಲಾಗಿದೆ.

ಕಳೆದ ಬಾರಿ 8.54 ಮಿಮೀ, ಮಳೆಯಾಗಿದ್ದ ಜಿಲ್ಲೆಯಲ್ಲಿ ಈ ಬಾರಿ 2.49 ಮಿಮೀ
ಕರ್ನಾಟಕದ ಕಾಶ್ಮೀರಕ್ಕೂ ತಟ್ಟಿದೆ ಮಳೆಯ ಕೊರತೆ

ಮಡಿಕೇರಿ: ಕರ್ನಾಟಕದ ಕಾಶ್ಮೀರ ಎಂದೇ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಕೂಡಾ ಮಳೆ ಕೊರತೆ ಕಾಡುತ್ತಿದೆ. ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ತಾಸುಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 2.49 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನಾಂಕದಂದು ಸರಾಸರಿ 8.54 ಮಿಲಿ ಮೀಟರ್ ಮಳೆಯಾಗಿತ್ತು.

ಎಲ್ಲೆಲ್ಲಿ ಎಷ್ಟೆಷ್ಟು ಬಿದ್ದಿದೆ ಮಳೆ?

ಸಂಪಾಜೆ ಹೋಬಳಿಯಲ್ಲಿ 28 ಮಿಲಿ ಮೀಟರ್, ಭಾಗಮಂಡಲದಲ್ಲಿ 8.40, ವೀರಾಜಪೇಟೆ 5.20, ಅಮ್ಮತ್ತಿ ಹಾಗೂ ಪೊನ್ನಂಪೇಟೆ ಹೋಬಳಿಗಳಲ್ಲಿ ತಲಾ 1 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ.



ತಾಲೂಕುವಾರು ಮಳೆ ಪ್ರಮಾಣ

ಮಡಿಕೇರಿ ತಾಲೂಕಿನಲ್ಲಿ ಸೋಮವಾರ 9.10 ಮಿಲಿ ಮೀಟರ್, ವೀರಾಜಪೇಟೆ ತಾಲೂಕಿನಲ್ಲಿ 3.10 ಮಿಲಿ ಮೀಟರ್, ಪೊನ್ನಂಪೇಟೆ ತಾಲೂಕಿನಲ್ಲಿ 0.25 ಮಿಲಿ ಮೀಟರ್, ಮಳೆಯಾಗಿದ್ದು, ಸೋಮವಾರಪೇಟೆ ಹಾಗೂ ಕುಶಾಲ ನಗರ ತಾಲೂಕುಗಳಲ್ಲಿ ಮಳೆಯಾಗಿಲ್ಲ. ವರ್ಷದ ಆರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ 433.47 ಮಿಲಿ ಮೀಟರ್, ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಯಲ್ಲಿ 1614.05 ಮಿಲಿ ಮೀಟರ್, ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ 349.44 ಮಿಲಿ ಮೀಟರ್ ಮಳೆಯಾಗಿದ್ದು, ಪೊನ್ನಂಪೇಟೆ 233.39 ಮಿ.ಮೀ. ಸೋಮವಾರಪೇಟೆ 234 ಮಿ.ಮೀ. ಕುಶಾಲನಗರ 159.22 ಮಿ.ಮೀ. ಪ್ರಮಾಣದ ಮಳೆಯಾಗಿದೆ.

ಹೀಗಿದೆ ಹಾರಂಗಿ ಮಟ್ಟ

ಹಾರಂಗಿ ಜಲಾಶಯದಲ್ಲಿ ಸೋಮವಾರದ ನೀರಿನ ಮಟ್ಟ 2825.48 ಅಡಿಗಳಷ್ಟಿತ್ತು. ಈ ಪೈಕಿ ನೀರಿನ ಒಳಹರಿವು 273 ಕ್ಯುಸೆಕ್ ಆಗಿದ್ದು, ಹೊರ ಹರಿವು ನದಿಗೆ 180 ಕ್ಯುಸೆಕ್ ಆಗಿದೆ.

281.93
ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಕೇವಲ 281.93 ಮಿ.ಮೀ. ಮಳೆ ದಾಖಲಾಗಿದೆ.

1073.93
ಕಳೆದ ವರ್ಷ ಇದೇ ಅವಯಲ್ಲಿ 1073.93 ಮಿ.ಮೀ ಮಳೆಯಾಗಿತ್ತು.

ಮುಂಗಾರಿನ ಮೆರುಗು ಹೆಚ್ಚಿಸಿದ ನಾಟ್ಯ ವೈಭವ


ಮುಂಗಾರು ಮಳೆ ಮತ್ತೆ ಚುರುಕಾಗುವ ಸಾಧ್ಯತೆ ಕಂಡುಬಂದಿದ್ದು, ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪರಿಸರದಲ್ಲಿ ಸುರಿದ ಮಳೆಗೆ ನವಿಲುಗಳ ನರ್ತನ ಹೊಸ ಮೆರುಗು ನೀಡಿತು!

ಈ ಭಾಗದಲ್ಲಿ ಹಲವು ಕನಸುಗಳನ್ನು ಸೃಷ್ಟಿಸಿದೆ ಕರಾವಳಿ ಕಡಲ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಮುಖ್ಯಮಂತ್ರಿಗಳ ಭರವಸೆಯ ನುಡಿ
ಇನ್ನಷ್ಟು ಅಭಿವೃದ್ಧಿ ನಿರೀಕ್ಷೆಯಲ್ಲಿದೆ ಬಂಡೆ ಕಲ್ಲುಗಳ ನಡುವೆ ಮಲಗಿದ ಸುರತ್ಕಲ್ ಬೀಚ್

ಸುರತ್ಕಲ್: ಕರಾವಳಿಯ ಈ ಭಾಗದ ಸುಂದರ ಬೀಚ್‌ಗಳ ಪೈಕಿ ಒಂದಾದ, ಬೃಹತ್ ಬಂಡೆ ಕಲ್ಲುಗಳ ನಡುವೆ ಹುದುಗಿರುವ ಸುರತ್ಕಲ್ ಬೀಚ್‌ನ್ನು ಕೊಟ್ಟ ಭರವಸೆಯಂತೆ ಅಭಿವೃದ್ಧಿ ಪಡಿಸುವರೇ 'ಕನಕ ಪುರದ ಬಂಡೆ' ಎಂಬ ಪ್ರಶ್ನೆ ಇಲ್ಲಿನ ಪ್ರವಾಸಿಗರು, ಬೀಚ್‌ನ ಅಭಿಮಾನಿಗಳಲ್ಲಿ ಈಗ ಕಾಡುತ್ತಿದೆ.

ಭರವಸೆ ನೀಡಿದ್ದರು ಮುಖ್ಯಮಂತ್ರಿ...

ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ, ಕರಾವಳಿಯ ಬೀಚ್‌ಗಳನ್ನು ಪ್ರವಾಸೋದ್ಯಮಕ್ಕೆ ತೆರೆದಿಡುವ ಕುರಿತಂತೆ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲ್ಲಿನ ಸ್ಥಳೀಯ ಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದರು. ಅದು ಈಡೇರೀತೇ ಎಂಬ ಪ್ರಶ್ನೆ ಈಗ ಈ ಭಾಗದ ಸ್ಥಳೀಯರು, ಪ್ರವಾಸಿಗರ ಮುಂದಿದೆ.


ಸಂಗಮ ವಿಶೇಷ

ಸುರತ್ಕಲ್ ಬೀಚ್ ಪ್ರಕೃತಿ ಸೌಂದರ್ಯದ ಆಗರ

ಸುರತ್ಕಲ್ ಬೀಚ್ ಪ್ರಕೃತಿ ಸೌಂದರ್ಯದ ಆಗರ. ಎತ್ತರದ ಬಂಡೆ ಕಲ್ಲುಗಳ ಮೇಲೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವಿದೆ. ಪಕ್ಕದಲ್ಲೇ ಲೈಟ್ ಹೌಸ್, ಬೀಚ್ ಉದ್ದಕ್ಕೂ ರಸ್ತೆಯ ಸೌಲಭ್ಯವಿದೆ. ಸಂಜೆಯ ಸೂರ್ಯಾಸ್ತ ವೀಕ್ಷಣೆಗೆ ಇದು ಅತ್ಯುತ್ತಮ ಸ್ಥಳ. ಇಷ್ಟೆಲ್ಲಾ ಇದ್ದರೂ ಇದುವರೆಗೆ ಇಲ್ಲಿ ಯಾವುದೇ ಮನರಂಜನಾ ಚಟುವಟಿಕೆ ಆಯೋಜನೆಯಾಗಿಲ್ಲ ಎಂಬ ಕೊರಗು ಇಲ್ಲಿನವರಿಗಿದೆ. »ಪುಟ 5

ಪ್ರವಾಸೋದ್ಯಮ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಲಿ

ರಾಜ್ಯ ಸರ್ಕಾರವು ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು ನೀಡುವ ಮನಸ್ಸು ಮಾಡಿದರೆ, ಸುರತ್ಕಲ್ ಸುಂದರ ಬೀಚ್ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಬಹುದು ಎಂಬ ನಿರೀಕ್ಷೆ ಇಲ್ಲಿನ ಸ್ಥಳೀಯರದ್ದು. ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡೀತೇ ಎಂಬ ಪ್ರಶ್ನೆಯೂ ಕಾಡಿದೆ.

ಇಲ್ಲಿನ ನಿರೀಕ್ಷೆಗಳು ಏನೇನು?

- ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ, ಪಾರ್ಕಿಂಗ್ ವ್ಯವಸ್ಥೆ ಬೇಕು
- ಬಂಡೆ ಮೇಲೆ ಸುರಕ್ಷಿತ ಸನ್‌ಸೆಟ್ ಪಾಯಿಂಟ್, ಆಟದ ಮೈದಾನ, ಆಹಾರ ಮಳಿಗೆ, ಆಸನ ವ್ಯವಸ್ಥೆ ಬೇಕು
- ಸುರತ್ಕಲ್ ಬೀಚ್ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುದಾನ ನೀಡಿದರೆ ಸ್ಥಳೀಯ ಉದ್ಯೋಗ ಸೃಷ್ಟಿ
- ಮುಖ್ಯಮಂತ್ರಿಗಳು ವಿಶೇಷ ಗಮನ ಹರಿಸಿ, ಸುರತ್ಕಲ್ ಬೀಚ್ ಅನು ಮಾದರಿ ತಾಣವಾಗಿ ರೂಪಿಸಬೇಕು

ಬೀಚ್ ಅಭಿವೃದ್ಧಿಗೆ ಅನುದಾನ ಸಿಗಲಿ

ತಣ್ಣೀರು ಬಾವಿ ಬ್ಲೂ ಫ್ಲಾಗ್ ಬೀಚ್ ಆಗಿ ಅಭಿವೃದ್ಧಿಪಡಿಸಲಾಗಿದೆ. ಪಣಂಬೂರು ಸರಕಾರಿ ಖಾಸಗಿ ಸಹಭಾಗಿತ್ವ ಅಭಿವೃದ್ಧಿಗೆ ಸಿಕ್ಕಿದೆ. ಸುರತ್ಕಲ್ ಬೀಚ್ ಅಭಿವೃದ್ಧಿಗೂ ಸತತವಾಗಿ ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಸುರತ್ಕಲ್‌ನಲ್ಲಿ ಕೆರೆಯೊಂದನ್ನು ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೀಚ್ ರಸ್ತೆಯನ್ನು ದ್ವಿಪಥಗೊಳಿಸಲು ಯೋಜನೆಯ ರೂಪಿಸಿದ್ದರೂ ಬಳಿಕ ಸರಕಾರ ಬದಲಾಯಿತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಬೀಚ್ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಿ.

● ಡಾ. ಭರತ್ ಶೆಟ್ಟಿ, ಶಾಸಕರು

ನರೇಂದ್ರ, ಫಿಲೋಮಿನಾ ಪಿಯು ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ | ಜಾನ್ಸನ್ ಸಲಹೆ

ಹದಿಹರೆಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದನೆ ಅಗತ್ಯ





ಪುತ್ತೂರು: ನಗರದ ನರೇಂದ್ರ ಪ.ಪೂ. ಕಾಲೇಜು ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಸಮಾಜದಲ್ಲಿ ಮಾದಕ ವ್ಯಸನಕ್ಕೆ ಮಕ್ಕಳು ತುತ್ತಾಗದಂತೆ ಇರಬೇಕಾದರೆ ಪೋಷಕರು, ಶಾಲೆ, ಕಾಲೇಜ್‌ಗಳಲ್ಲಿ ಶಿಕ್ಷಕರು ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಿ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಾಗುತ್ತದೆ. ಅವರ ಬದುಕಿನಲ್ಲಿ ಸೋಲು, ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಾಗಿದೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿ'ಸೋಜ ಹೇಳಿದರು.

ಪುತ್ತೂರು ನಗರ ಪೊಲೀಸ್ ಠಾಣೆಯ ವತಿಯಿಂದ ಆಚರಿಸಲಾಗುವ ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆಯೋಜಿಸಲಾದ ಮಾದಕದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಡ್ರಗ್ಸ್ ಮಾಫಿಯಾದ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಮೂಹಿಕ ಪ್ರಯತ್ನ ಸಾಗಬೇಕಾಗಿದೆ. ಪ್ರಸಕ್ತ ವೇಗದ ಬದುಕಿನಲ್ಲಿ ಒತ್ತಡವೂ ಹೆಚ್ಚುತ್ತಿದೆ. ಈ ಒತ್ತಡ ನಿವಾರಣೆಗೆ ಕೆಲವರು ಮಾದಕ ವ್ಯಸನಿಗಳಾಗುತ್ತಾರೆ ಎನ್ನುವ ಅಭಿಪ್ರಾಯವಿದೆ. ಸಮಾಜದಲ್ಲಿ ಒತ್ತಡ ನಿವಾರಣೆಗೆ ಈ ರೀತಿಯ ತಪ್ಪು ಹಾದಿಗಳಲ್ಲಿ ಸಾಗಲು ಪ್ರೇರೇಪಣೆ ನೀಡುವವರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಒತ್ತಡ ನಿವಾರಣೆಗೆ ಯೋಗ, ಧ್ಯಾನದಂತಹ ವಿವಿಧ ಮಾರ್ಗವನ್ನು ಅನುಸರಿಸುವ ಹಾಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕಾಗಿದೆ ಎಂದು ಹೇಳಿದರು.

ಪೊಲೀಸ್ ಉಪನಿರೀಕ್ಷಕಿ ಸೇಸಮ್ಮ ಮಾತನಾಡಿದರು. ಪೊಲೀಸ್ ಸಿಬ್ಬಂದಿಯಾದ ಕಿಶನ್ ಅವರು ಸೈಬರ್ ಅಪರಾಧಗಳು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಇತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಪ್ರವೀಣ್, ಕಿಶನ್, ವಿರೂಪಾಕ್ಷ, ನವೀನ್ ಭಾಗವಹಿಸಿದ್ದರು. ಜೀವಿತಾ ಸ್ವಾಗತಿಸಿದರು.

ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

ನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್, ದ.ಕ. ಜಿಲ್ಲಾ ಪೊಲೀಸ್, ಪುತ್ತೂರು ಉಪವಿಭಾಗದ ಪೊಲೀಸ್ ಠಾಣೆಗಳು ಹಾಗೂ ಸಿಐಪಿ-ಐಆರ್‌ಸಿ, ಫಾದರ್ ಪತ್ರಾವೊ ಆಸ್ಪತ್ರೆ ಸಹಯೋಗದೊಂದಿಗೆ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತಾರಾಷ್ಟ್ರೀಯ ದಿನಾಚರಣೆಯ ಅಂಗವಾಗಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರುಪಯೋಗದ ಕುರಿತು ಜಾಗೃತಿ ಕಾರ್ಯಕ್ರಮವು ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಫಾ. ಪತ್ರಾವೊ ಆಸ್ಪತ್ರೆಯ ಸಿಐಪಿ-ಐಆರ್‌ಸಿಎಯ ಕೌನ್ಸಿಲರ್ ಚಂದನ್, ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುತ್ತೂರು ಉಪವಿಭಾಗದ ಪೊಲೀಸ್ ನಿರೀಕ್ಷಕ ಜಾನ್ಸನ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು.

ಸುತ್ತಮುತ್ತ

ವಿಜಯ ಯುವ ಸಂಗಮ ಅಧ್ಯಕ್ಷರಾಗಿ ಧನಂಜಯ ರೈ ಎಕ್ಕಾರು ಆಯ್ಕೆ

ಕಟೀಲು: ವಿಜಯ ಯುವ ಸಂಗಮ ಎಕ್ಕಾರು ಇದರ 30ನೇ ವರ್ಷದ ಅಧ್ಯಕ್ಷರಾಗಿ ಧನಂಜಯ ರೈ ಎಕ್ಕಾರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ, ಕೋಶಾಧಿಕಾರಿಯಾಗಿ ರಂಜಿತ್ ಶೆಟ್ಟಿ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ಬಡಕರೆ ಬಾಳಿಕೆ, ಗೌರವ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಶೆಟ್ಟಿ ಸಿತ್ಲ, ಉಪಾಧ್ಯಕ್ಷರಾಗಿ ಭರತೇಶ್



ಶೆಟ್ಟಿ ದೀಕ್ಷಿತ್ ಮಾಡ, ಜೊತೆ ಕೋಶಾಧಿಕಾರಿಯಾಗಿ ಆದಿತ್ಯ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಚೇತನ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಂದ್ರ ಪ್ರಸಾದ್ ಎಕ್ಕಾರು, ವಿಕ್ರಂ ಮಾಡ ಎಕ್ಕಾರು, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಮಾಡ, ಕ್ರೀಡಾ ನಾಯಕನಾಗಿ ವಿನೋದ್ ಶೆಟ್ಟಿ, ಉಪ ನಾಯಕನಾಗಿ ನವೀನ್ ಕುಮಾರ್, ಸಾಮಾಜಿಕ ಜಾಲತಾಣ ನಿರ್ವಹಣೆ ಮನೀಶ್ ಶೆಟ್ಟಿ ಎಕ್ಕಾರು ಧಾರ್ಮಿಕ ಕಾರ್ಯದರ್ಶಿ ಸತೀಶ್ ಶೆಟ್ಟಿ ಎಕ್ಕಾರು, ಮಧುಸೂದನ್ ಆಚಾರ್ಯ ಕಾರ್ಯಕಾರಿ ಸಮಿತಿಯಲ್ಲಿ ಸುರೇಶ್ ಶೆಟ್ಟಿ, ಆದರ್ಶ್ ಶೆಟ್ಟಿ, ಚೇತನ್ ಕೆ.ಎಂ, ಆದಿತ್ಯ ಶೆಟ್ಟಿ ಮುರ, ಉದಯ್ ಶೆಟ್ಟಿ, ಪ್ರವೀಣ್ ಕೆ ಎಂ, ಹರಿಶ್ಚಂದ್ರ ಶೆಟ್ಟಿ, ದುರ್ಗೇಶ್ ಬಿ. ಮನೋಹರ್ ಶೆಟ್ಟಿ ಬೋಲ್ಲೋಡಿ , ರಿತೇಶ್ ಶೆಟ್ಟಿ ಬಾಕ್ಯರಕೋಡಿ ,ಮಂಜುನಾಥ್ ಆಚಾರ್ಯ, ವಿಜಯ್ ಮಾಡ ಆಯ್ಕೆಯಾಗಿದ್ದಾರೆ.

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ: ನೂತನ ಪದಾಧಿಕಾರಿಗಳ ಆಯ್ಕೆ



ಬಂಟ್ವಾಳ: ಶ್ರೀರಾಮ ಪದವಿ ಪೂರ್ವಕಾಲೇಜಿನ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸಹ ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಭವಿಷ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ, ದ್ವಿತೀಯ ವಾಣಿಜ್ಯ ವಿಭಾಗದ ಧನ್ಯಾ ಕಾರ್ಯದರ್ಶಿಯಾಗಿ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಕೀರ್ತಿಎಸ್. ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು. ವಿದ್ಯಾರ್ಥಿ ಸಂಘದ ನಿರ್ದೇಶಕಿ ಜಯಲಕ್ಷ್ಮೀ ನೇತೃತ್ವ ವಹಿಸಿದ್ದರು. ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ ಸಹಕರಿಸಿದರು.

ಯಶೋಧರ ಜೋಗಿ ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷರಾಗಿ ಆಯ್ಕೆ


ಕೊಣಾಜೆ: ಶ್ರೀಕೃಷ್ಣ ಭಜನಾ ಮಂಡಳಿ ಸುದರ್ಶನ ನಗರ ಪಜೀರು ಇದರ 63ನೇ ವರ್ಷದ ವಾರ್ಷಿಕ ಮಹಾಸಭೆಯು ಭಾನುವಾರ ಮಂದಿರದ ಅಧ್ಯಕ್ಷ ವಿಜೇತ್ ಪಜೀರ್ ಅಧ್ಯಕ್ಷತೆಯಲ್ಲಿ ನೆರವೇರಿತು. ಸಭೆಯಲ್ಲಿ 2026- 2027 ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯಶೋಧರ ಜೆ. ಜೋಗಿ ಬೆಟ್ಟು, ಉಪಾಧ್ಯಕ್ಷರಾಗಿ ಸದಾಶಿವ ಶೆಟ್ಟಿ, ದತ್ತ ನಿಕೇತನ, ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಪಜೀರು,



ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ದುರ್ಗಾ, ಕೋಶಾಧಿಕಾರಿಯಾಗಿ ನವೀನ್ ಪ್ರಕಾಶ್ ಸುದರ್ಶನ ನಗರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿರ್ಮಲ್ ಭಟ್ ವೈ. ಬೇಂಗೋಡಿಪದವು, ಲೆಕ್ಕಪರಿಶೋಧಕರಾಗಿ ತಾರನಾಥ ವರ್ಮ ಪಜೀರು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಸೇಸಪ್ಪ ಪೂಜಾರಿ ಸುದರ್ಶನ ನಗರ, ಸೀತಾರಾಮ ಶೆಟ್ಟಿ ಮುಗುಳಿ, ವಿಜೇತ್ ಪಜೀರು, ಆಂಡಿ ಸುದರ್ಶನ ನಗರ, ಜಯರಾಮ ಶೆಟ್ಟಿ ಕಂಬಳಪದವು, ಕೆ. ಎಂ. ಬಾಲಕೃಷ್ಣ ಸುದರ್ಶನ ನಗರ, ತುಕ್ಕೋಜಿ ರಾವ್ ಪೆರ್ಣ ಪಾಡಿ, ಜಯರಾಮ ಶೆಟ್ಟಿ ಕೆಳಗಿನ ಮನೆ ಹಾಗೂ ಭಜನಾ ಸಂಚಾಲಕರಾಗಿ ವಸಂತ್ ಜಿ.ಸುದರ್ಶನ ನಗರ, ಪಿ.ಕೆ.ರಾಮ ಕುಂಟಲಹಿತ್ಲು, ಗಂಗಾಧರ ಪೂಜಾರಿ ಸುದರ್ಶನ ನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಜಯಾನಂದ ಶೆಟ್ಟಿ ಸುದರ್ಶನ ನಗರ, ರವಿ ಪ್ರಶಾಂತ್ ಶೆಟ್ಟಿ ಬೊಸ್ತು ಕೋಡಿ, ಗೀತೇಶ್ ಸೇರ್ಕಡಬೈಲು, ಗಣೇಶ್ ಬೆಂಗೋಡಿ, ಗುಣಪಾಲ್ ಪೆರ್ಣ ಪಾಡಿ, ಶಿವ ಪ್ರಸಾದ್ ಚೌಟ ಪೆರ್ಣ ದೊಡ್ಡ ಮನೆ,ಮೋಹನ್ ದಾಸ್ ಕಾಪಿಕಾಡ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವಿದ್ಯಾ ಗಣಪತಿ ಸೇವಾ ಟ್ರಸ್ಟ್ ಅಧ್ಯಕರಾಗಿ ಅಶೋಕ್ ಶೆಟ್ಟಿ ಆಯ್ಕೆ

ಮಂಗಳೂರು: ವಿದ್ಯಾ ಗಣಪತಿ ಸೇವಾ ಟ್ರಸ್ಟ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು





ವಿಭಾಗದ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಅಶೋಕ್ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾಗಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ನಾನಿಲ್, ಉಪಾಧ್ಯಕ್ಷರಾಗಿ ಚಂದ್ರಶೇಖರ್, ಕೋಶಾಧಿ ಕಾರಿಯಾಗಿ ಅಕಿಲೇಶ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಮಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬನ್ನಡ್ಕ: ಭಜಕರ ಸಮ್ಮಿಲನ, ಸಾಧನಾ ಪುರಸ್ಕಾರ | ದಯಾನಂದ ಪೈ ಶ್ಲಾಘನೆ

ಸಾಂಸ್ಕೃತಿಕ, ಕ್ರೀಡೆ ಸ್ಪರ್ಧೆ ಆಯೋಜನೆ ಸ್ತುತ್ಯಾರ್ಹ



ಮೂಡುಬಿದಿರೆ: ಬನ್ನಡ್ಕದ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿಯು ಜಿಲ್ಲೆಯಾದ್ಯಂತ ಕುಣಿತ ಭಜನೆಯನ್ನು ಹಮ್ಮಿಕೊಳ್ಳುವುದರ ಜೊತೆಗೆ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಭಕ್ತಿ, ವಿನಯತೆ, ವಿಧೇಯತೆ ಮತ್ತು ಸಾತ್ವಿಕತೆಯ ಭಾವನೆಯನ್ನು ಬಿತ್ತುವಂತಹ ವಿವಿಧ ಧಾರ್ಮಿಕ ಚಟುವಟಿಕೆ, ಸಾಂಸ್ಕೃತಿಕ, ಕ್ರೀಡೆ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಸ್ತುತ್ಯಾರ್ಹ ಎಂದು ಬನ್ನಡ್ಕ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟ್ ಅಧ್ಯಕ್ಷ ಎಂ. ದಯಾನಂದ ಪೈ ಹೇಳಿದರು.

ಅವರು ಬನ್ನಡ್ಕ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಭಜಕರ ಸ್ನೇಹ ಸಮ್ಮಿಲನ ಮತ್ತು ಪ್ರಸಕ್ತ ಸಾಲಿನ ತಂಡದ ಭಜಕ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಮತ್ತು ಸಾಧನಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ನಂತರ ಅವರು ಭಜಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.

ಇಲ್ಲಿನ ಭಜನಾ ಮಂಡಳಿಯ ಭಜಕ ವಿದ್ಯಾರ್ಥಿಗಳು ಜಿಲ್ಲೆಯ ಇತರ ಕಡೆಗಳಲ್ಲಿ ನಡೆಸುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಅವರು ಹೆಮ್ಮೆಯ ಸಾಧನೆಯನ್ನು ಪೈಯವರು ಕೊಂಡಾಡಿದರಲ್ಲದೆ, ಇದರ ಹಿಂದಿನ ಪ್ರೇರಣಾ ಶಕ್ತಿ ತರಬೇತುದಾರ ಮತ್ತು ಭಜನಾ ಮಂಡಳಿಯ ತರಬೇತುದಾರ ಮತ್ತು ಸಂಘಟಕರಾದ ಸತೀಶ್ ಪೂಜಾರಿಯವರ ನಿಸ್ವಾರ್ಥ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಬೆಳಿಗ್ಗೆ ಭಜಕ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಕ್ರೀಡಾ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಪಡುಮಾರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ವಾಸುದೇವ ಭಟ್, ಅಡ್ವೋಕೇಟ್ ರೂಪ ಬಲ್ಲಾಳ್ ಮಾರ್ನಾಡ್, ಮೆಟಾ ಸಾಫ್ಟ್ ಐಟಿ ಸೊಲ್ಯುಶನ್‌ನ ನಿರ್ದೇಶಕಿ ಸರಿತಾ ಪೂಜಾರಿ, ಉದ್ಯಮಿಗಳಾದ ನಿತೀಶ್ ಕೋಟ್ಯಾನ್ ಮತ್ತು ಸೂರಜ್ ಜೈನ್ ಮಾರ್ನಾಡು, ವಾಸ್ತುತಜ್ಞ ಎಂ. ರಾಘವೇಂದ್ರ ಭಂಡಾರ್ಕರ್, ಉಪಾಧ್ಯಕ್ಷ ದಿನೇಶ್ ಆಚಾರ್ಯ, ಶಶಿಧರ ಉಜಿರೆ, ಭಜನಾ ತರಬೇತುದಾರರಾದ ವಿಜಯ್ ನೀರ್ಕೆರೆ, ಪ್ರವೀಣ್ ಬೆಳುವಾಯಿ, ಸೌಮ್ಯ ಪೂಜಾರಿ, ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಭವ್ಯ ಸತೀಶ್ ಕೋಟ್ಯಾನ್, ಸಂಚಾಲಕ ಸತೀಶ್ ಪೂಜಾರಿ ಮಾತನಾಡಿದರು. ಎಸ್ಸೆಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ರಿತಿ, ಖುಷಿ, ಮತ್ತು ಕೃತಿ ಅವರನ್ನು ಸನ್ಮಾನಿಸಲಾಯಿತು.ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ರಿತಿ, ಶ್ರೇಯಾ, ವಂಶಿ, ಪ್ರತೀಕ್ಷಾ, ಕೃತಿ ಪ್ರಾರ್ಥನೆ ಹಾಡಿದರು. ಸನ್ಮಾನ ಪತ್ರವನ್ನು ಕೃಪಾ, ಲಹರಿ ವಾಚಿಸಿದರು. ಉಷಾಕಿರಣ ಸ್ವಾಗತಿಸಿದರು. ಕೌಶಿಕ್ ನಿರೂಪಿಸಿದರು.

35 ಲಕ್ಷ ರೂ. ವೆಚ್ಚದ ಕೊಠಡಿಗಳ ಉದ್ಘಾಟನೆ | ಶಾಸಕ ಕೋಟ್ಯಾನ್ ವಿಶ್ವಾಸ

ನೀರ್ಕೆರೆಯಲ್ಲಿ ಪಿಯುಸಿ ಶಿಕ್ಷಣ ಆರಂಭವಾಗಲಿ



ಮೂಡುಬಿದಿರೆ: ನೀರ್ಕೆರೆ ಪ್ರಾಥಮಿಕ ಶಾಲೆಗೆ ರೂ. 25 ಲಕ್ಷದಲ್ಲಿ ನಿರ್ಮಾಣಗೊಳ್ಳಲಿರುವ ತರಗತಿ ಕೊಠಡಿಗಳಿಗೆ ಸಂಸದ ಬ್ರಿಜೇಶ್ ಚೌಟ ಶಂಕುಸ್ಥಾಪನೆಗೈದರು. ತಾಲೂಕಿನ ಸರಕಾರಿ ಪ್ರೌಢಶಾಲೆ ನೀರ್ಕೆರೆಯಲ್ಲಿ ಎಂಆರ್ ಪಿಎಲ್ ನ ರೂ. 35 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹೊಸ ತರಗತಿ ಕೊಠಡಿಗಳು ಮಹಾಗೂ ಪೋಷಕರು ಮತ್ತು ದಾನಿಗಳ ಸಹಕಾರದಿಂದ ರೂ. 1.75 ಲಕ್ಷದಲ್ಲಿ ನಿಮಾ೯ಣಗೊಂಡಿರುವ ಗ್ರಂಥಾಲಯವನ್ನೊಳಗೊಂಡ ಸ್ಮಾರ್ಟ್ ತರಗತಿ 'ಜ್ಞಾನಾಂಬುದಿ'ಯನ್ನು ಸಂಸದ ಬ್ರಿಜೇಶ್ ಚೌಟ ಸೋಮವಾರ ಉದ್ಘಾಟಿಸಿದರು. ಶಾಲೆ, ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಶಾಸಕರು ಒಂದು ಶಾಲೆಯನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುವುದಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಮಾದರಿಯಾಗುವ ಮೂಲಕ ಪ್ರಧಾನ ಮಂತ್ರಿಗಳ ಆಶಯದಂತೆ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸುತ್ತಿದ್ದಾರೆ ಎಂದರು.

ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಇರುವ ಕಾರಣ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಸರ್ಕಾರ ಮೂಲ ಸೌಕರ್ಯ ನೀಡಿದರೆ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಬಹುದು. ಪಬ್ಲಿಕ್ ಶಾಲೆ ಆದರೆ ಸರಕಾರ ಬೇರೆಯೇ ಅನುದಾನ ನೀಡಿ ಒಂದೇ ಕ್ಯಾಂಪಸ್ ವ್ಯವಸ್ಥೆ ಮಾಡುತ್ತದೆ. ಮುಂದೆ ಆದಷ್ಟು ಬೇಗ ಇಲ್ಲಿ ಪಿಯುಸಿ ಶಿಕ್ಷಣವೂ ಆರಂಭವಾಗಲಿ ಎಂದರು.

ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ ಮಾತನಾಡಿದರು.

ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿರುವ ಮೂವರು ವಿದ್ಯಾರ್ಥಿಗಳಾದ ಜಾನ್ಹವಿ, ಪ್ರಜ್ವಲ್, ದೀಪಾ, ಎಂಆರ್ ಪಿ ಎಲ್ ನ ಸಿಎಸ್ ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ್ ವಿ.ಕಾಳೆ, ಉದ್ಯಮಿ, ದಾನಿ ಸುರೇಶ್ ಶೆಟ್ಟಿ, ಕಟ್ಟಡ ನಿಮಾ೯ಣಕ್ಕೆ ಶ್ರಮಿಸಿದ ಮಹೇಶ್, ದಿನೇಶ್, ಕಾಂಟ್ರಾಕ್ಟರ್ ಸಂಪತ್, ವರ್ಗಾವಣೆಗೊಂಡಿರುವ ಶಿಕ್ಷಕಿ ಹರಿಣಾಕ್ಷಿ ಅವರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಚೀಫ್ ಮ್ಯಾನೇಜರ್ ಎಂ.ಕೆ.ರಾವ್, ಮೂಡುಬಿದಿರೆ ತಾಲೂಕು ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ದೋಟ, ತೆಂಕಮಿಜಾರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ಮಾಜಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮಾಜಿ ಸದಸ್ಯೆ ಜಯಲಕ್ಷ್ಮೀ ಶೆಟ್ಟಿಗಾರ್, ಪಿಡಿಒ ರೋಹಿಣಿ ಬಿ., ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಮಹೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು. ಶಾಲಾ ಮುಖ್ಯ ಶಿಕ್ಷಕಿ ಡಾ. ಪ್ರತಿಮಾ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸವಿತಾ ವಿ. ಕೋಟ್ಯಾನ್ ನಿರೂಪಿಸಿದರು. ಬಾಲಚಂದ್ರ ಜಿ. ಆಚಾರಿ ವಂದಿಸಿದರು.

ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನ ಗರ್ಭಗುಡಿ, ತೀರ್ಥ ಮಂಟಪದ ಶಿಲಾನ್ಯಾಸ



ಮುಲ್ಕಿ: ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಶ್ರೀ ವೀರಭದ್ರ ದೇವರ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಸೋಮವಾರ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ ನೇತೃತ್ವದಲ್ಲಿ, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಡುಪಿ ನಿರ್ದೇಶನದಲ್ಲಿ ಹಾಗೂ ಕ್ಷೇತ್ರದ ಅರ್ಚಕ ಶ್ರೀ ಕೃಷ್ಣ ಭಟ್ ಉಪಸ್ಥಿತಿಯಲ್ಲಿ ನಡೆಯಿತು.

ಬೆಂಗಳೂರಿನ ಉದ್ಯಮಿ ಬಿ. ದಾಮೋದರ್ ಶ್ರೀ ವೀರಭದ್ರ ದೇವರ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ದೀಪ ಪ್ರಜ್ವಲನೆ ಮಾಡಿದರು. ಈ ಸಂದರ್ಭ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಆಶೀರ್ವಚನ ನೀಡಿ ,ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಪ್ರಶಾಂತ್ ಪ್ರಶಾಂತ್ ಶೇಟ್, ಮಂಗಳೂರು, ಮುಂಬೈ ಹರ್ಷ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಕೃಷ್ಣಾನಂದ ಶೆಟ್ಟಿಗಾರ್, ಬಾರ್ಕೂರು ಶ್ರೀ ಬಹ್ಮಲಿಂಗ, ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ್ ರಂಗನಕೆರೆ, ಮಾನಂಪಾಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಶೆಟ್ಟಿಗಾರ್ ಹಾಗೂ ಕ್ಷೇತ್ರದ ಗುರಿಕಾರರು ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ: ತಮನ್ನಾ ಜಬೀನ್



ಕಡಬ: ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನೀರನ್ನು ಮಿತವಾಗಿ ಬಳಸುವ ಅಗತ್ಯವಿದ್ದು ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಕಡಬ ವಲಯ ಒಕ್ಕೂಟಗಳ ಅಧ್ಯಕ್ಷ ರಮೇಶ್ ಆರ್ವಾಜೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ಆನಂದ್ ಅಜಿಲ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಕಡಬ ಒಕ್ಕೂಟದ ಅಧ್ಯಕ್ಷೆ ನಳಿನಿ ರೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ಸದಸ್ಯೆ ಸರೋಜಿನಿ ಆಚಾರ್ಯ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ನಿವೃತ್ತ ಶಿಕ್ಷಕ ಕಿಟ್ಟಣ್ಣ ರೈ, ಪಟ್ಟಣ ಪಂಚಾಯತ್ ಸದಸ್ಯೆ ಕುಸುಮಾವತಿ ಅಂಗಡಿಮನೆ ಇದ್ದರು. ಈ ಸಂದರ್ಭ ಶಾಲಾ ಆವರಣದಲ್ಲಿ ಗಿಡನಾಟಿ ನಡೆಸಿ, ಭಾಗವಹಿಸಿದ ಎಲ್ಲರಿಗೂ ಗಿಡಗಳನ್ನು ವಿತರಿಸಲಾಯಿತು.

ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ ವಿ.ಎಂ. ಸ್ವಾಗತಿಸಿ, ಸೇವಾಪ್ರತಿನಿಧಿ ಸವಿತಾ ವಂದಿಸಿದರು. ಕಡಬ ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.



ಅಗ್ನಿವೀರ್ ಯೋಜನೆಯ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾದ ಶರತ್ ಶಕ್ತಿನಗರ ಅವರನ್ನು ಮಂಗಳೂರು ಶಕ್ತಿನಗರದ ಮುಗ್ರೋಡಿ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.



ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರೇರಣಾದಾಯಿ ಉದ್ಯಮಿಯಾಗಿ, ರೈತರಿಗೆ ಸಹಕಾರಿಯಾಗುವಂತೆ ಸಂಶೋಧನಾತ್ಮಕವಾದ ಕೃಷಿ ಸಂಬಂಕಸಿ ಯಂತ್ರೋಪಕರಣ ಆವಿಷ್ಕಾರಕ್ಕಾಗಿ ಹಾಗೂ ಸಂಶೋಧನಾ ಕ್ಷೇತ್ರದಲ್ಲಿನ ಮಹತ್ವದ ಸಾಧನೆ ಗುರುತಿಸಿ ಕೇಶವ ಅಮ್ಮೆ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಪ್ರತಿಷ್ಠಾನದ ಪ್ರಮುಖರು ಮತ್ತು ಅವರ ಹಿತೈಷಿಗಳು ಅಭಿನಂದಿಸಿದರು.

ಯುಜಿಸಿಯ ನೆಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ತರಬೇತಿ ಉಚಿತ ತರಬೇತಿ | ಪ್ರೊ.ಗಣೇಶ್ ಸಂಜೀವ್ ಸಲಹೆ

ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ ಸಂಪಾದನೆಯ ಜೊತೆಗೆ ಕೌಶಲಗಳನ್ನು ಬೆಳೆಸಿಕೊಳ್ಳಿ



ಕೊಣಾಜೆ: ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ ಸಂಪಾದನೆಯೊಂದಿಗೆ ಮೌಲ್ಯ, ಕೌಶಲಗಳನ್ನು ಬೆಳೆಸಿಕೊಂಡರೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ. ಗಣೇಶ್ ಸಂಜೀವ್ ಅವರು ಹೇಳಿದರು.

ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಕನಕ ಕಾಯಕ ದಾಸೋಹ ಉದ್ಯೋಗಮುಖಿ ಯೋಜನೆಯಡಿ ಯುಜಿಸಿಯ ನೆಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎರಡು ದಿನಗಳ ಉಚಿತ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಶಿಕ್ಷಕರಾಗ ಬಯಸುವವರು ಎನ್ ಇಟಿ ಪರೀಕ್ಷೆಯಲ್ಲೂ ತೇರ್ಗಡೆಯಾದರೆ ಜ್ಞಾನದ ಜೊತೆಗೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಕನಕದಾಸ ಕೇಂದ್ರದಿಂದ ಹಮ್ಮಿಕೊಂಡ ಇಂತಹ ಕಾರ್ಯಾಗಾರದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಎಸ್‌ವಿಪಿ ಕನ್ನಡ ವಿಭಾಗದ ಅಧ್ಯಕ್ಷರಾದ ಪ್ರೊ. ಆರ್ ನಾಗಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುಜಿಸಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಆದರೆ ಸುಲಭವಾಗಿ ಎದುರಿಸುವ ಮುನ್ನ ಸತತ ಪರಿಶ್ರಮ, ಪ್ರಯತ್ನಗಳೂ ಅಗತ್ಯ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮುನ್ನ ಸಮರ್ಪಕ ತಯಾರಿಯೂ ಅಗತ್ಯ. ಯೋಜಿತ ಅಭ್ಯಾಸಗಳು ನಮ್ಮ ಯಶಸ್ಸಿಗೆ ದಾರಿದೀಪವಾಗುತ್ತದೆ. ಕಾಯಕ ದಾಸೋಹದ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಕನಕದಾಸರ ಆಶಯವಾಗಿತ್ತು. ಆ ಕಾಯಕದ ಪರಿಕಲ್ಪನೆಯನ್ನು ಈ ಯೋಜನೆಗೆ ಜೋಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿರುವುದು ಮಾದರಿಯಾಗಿದೆ ಎಂದರು.

ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪದ್ಮನಾಭ, ಲೇಖಕಿ, ಉಪನ್ಯಾಸಕಿ ಡಾ.ಮೈತ್ರಿ ಭಟ್, ಅಂಬ್ಲಮೊಗರು ಶಾಲೆಯ ಶಿಕ್ಷಕ ಡಾ. ರಾಮಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿ ದುಶ್ಯಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಉದ್ಯೋಗಮುಖಿ ಯೋಜನೆ

ಕನಕದಾಸ ಅಧ್ಯಯನ ಕೇಂದ್ರದ ಮೂಲಕ ಇದೊಂದು ಉದ್ಯೋಗಮುಖಿ ಯೋಜನೆ. ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಹೇಳಿದರು. ಅವರು ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯ ಜ್ಞಾನ ಕೇಂದ್ರಿತ ಶೈಕ್ಷಣಿಕ ತಾಣ. ಶಿಕ್ಷಣದೊಂದಿಗೆ ನಮ್ಮ ಕೌಶಲ, ಉದ್ಯೋಗ ಕೇಂದ್ರಿತವಾಗಿ ವಿದ್ಯಾರ್ಥಿಗಳು ರೂಪುಗೊಳ್ಳುವುದಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಸುತ್ತ ಮುತ್ತ

ಜೂ.24: 'ಪೂಚಂತೇ ಕಥನಗಳಲ್ಲಿ ಪರಿಸರ ಪ್ರಜ್ಞೆ' ಉಪನ್ಯಾಸ ಕಾರ್ಯಕ್ರಮ

ಮೂಲ್ಕಿ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು,ಚಕೋರ ಸಾಹಿತ್ಯ ವಿಚಾರ ವೇದಿಕೆ-ದಕ್ಷಿಣ ಕನ್ನಡ ಮತ್ತು ಮೂಲ್ಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥನಗಳಲ್ಲಿ ಪರಿಸರ ಪ್ರಜ್ಞೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಜೂ. 24ರಂದು ಮಧ್ಯಾಹ್ನ 2 ಗಂಟೆಗೆ ಮೂಲ್ಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ವಹಿಸಲಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮತ್ತು ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಪ್ರಸ್ತಾವನೆಗೈಯಲಿದ್ದು ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಉಪನ್ಯಾಸ ನೀಡಲಿದ್ದಾರೆ.ಮೂಲ್ಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಟಿ. ನಾಯಕ್,ಚಕೋರ ದ.ಕ .ಜಿಲ್ಲಾ ಸಂಚಾಲಕರಾದ ಅಕ್ಷಯ ಶೆಟ್ಟಿ, ಸುಜಿತ್, ಸಾಹಿತ್ಯ ಸಂಘದ ಸಂಚಾಲಕಿ, ಕನ್ನಡ ಉಪನ್ಯಾಸಕಿ ಗಾಯತ್ರಿ ಎನ್.ಆರ್. ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಜೂ.28: ಮುತ್ತೇರ್ ಮಾರ್ ಗದ್ದೆಯಲ್ಲಿ ಕೆಸರ್ ಡೊಂಜಿ ದಿನ

ಮೂಲ್ಕಿ: ಕಕ್ವ ಫ್ರೆಂಡ್ಸ್ ಕಕ್ವ ಆಶ್ರಯದಲ್ಲಿ ಕಕ್ವ ಹಳೆ ವಿದ್ಯಾರ್ಥಿ ಸಂಘ, ಬ್ರಾಮರಿ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಜೂ. 28ರಂದು ಕಕ್ವ ಶಾಲೆಯ ಹತ್ತಿರದ ಕುಂಪುಲಡ್ಕ ಜಾರಂದಾಯ ಸಾನದ ಎದುರಿನ ಮುತ್ತೇರ್ ಮಾರ್ ಗದ್ದೆಯಲ್ಲಿ ಕೆಸರ್ ಡೊಂಜಿ ದಿನ ಕಾರ್ಯಕ್ರಮ ನಡೆಯಲಿದೆ. ಕಕ್ವ - ಕೊಕ್ರಾಣಿ - ಮಟ್ಟು - ಕತ್ವ ಉಪ್ಪಿಕಲ - ಬಾನೊಟ್ಟು - ಮಂದಾಡಿ - ಮೈಲೊಟ್ಟು - ಮಾನಾಡಿ ಗ್ರಾಮಸ್ಥರಿಗೆ ಸ್ಪರ್ಧೆ ನಡೆಯಲಿದ್ದು 1ರಿಂದ 5ನೇ 6ರಿಂದ 10 ವಯಸ್ಸಿನ ಮಕ್ಕಳಿಗೆ ನಿಂಬೆ ಚಮಚ, ನಿಧಿಶೋಧ,ಕೆಸರುಗದ್ದೆ ಓಟ,ಗಿರ್ಗಿಟ್ ರನ್ನಿಂಗ್,ಅಡಿಕೆ ಹಾಳೆ ಎಳೆಯುವುದು,ಲೋಟದಲ್ಲಿ ನೀರು ತುಂಬಿಸುವುದು,ಹಿಮ್ಮುಖ ಓಟ,ಹಗ್ಗ ಜಗ್ಗಾಟ,ಪುರುಷರಿಗೆ, ಮಹಿಳೆಯರಿಗೆಃ ಕೆಸರುಗದ್ದೆ ಓಟ,ಗಿರ್ಗಿಟ್ ರನ್ನಿಂಗ್,ಅಡಿಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ,ಮೂರು ಕಾಲು ಓಟ,ಗುಂಪು ಸ್ಪರ್ಧೆ: (ಪುರುಷರಿಗೆ /ಮಹಿಳೆಯರಿಗೆ); ಹಗ್ಗ ಜಗ್ಗಾಟ,ಪಿರಮಿಡ್ ರಚನೆ (ಪುರುಷರಿಗೆ), ದಂಪತಿಗಳಿಗೆ: ಅಡಿಕೆ ಹಾಳೆ ಎಳೆಯುವುದು ಉಪ್ಪು ಮುಡಿ - ರಿವರ್ಸ್ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾದಕ ವ್ಯಸನದ ವಿರುದ್ಧ ಜಾಗೃತಿಗಾಗಿ ಕಿರು ಪ್ರಬಂಧ ಸ್ಪರ್ಧೆ

ಪುತ್ತೂರು: ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನ-2026ರ ಅಂಗವಾಗಿ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದ.ಕ. ಜಿಲ್ಲಾ ಪೊಲೀಸ್ (ಪುತ್ತೂರು ಉಪ ವಿಭಾಗ), ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇವುಗಳ ಜಂಟಿ ಆಶ್ರಯದಲ್ಲಿ ಕಿರು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯು ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದೆ. ವಿದ್ಯಾರ್ಥಿ ವಿಭಾಗದ ವಿಷಯ 'ಮಾದಕ ವಸ್ತುಗಳ ದುಷ್ಪರಿಣಾಮಗಳು', ಸಾರ್ವಜನಿಕ ವಿಭಾಗದ ವಿಷಯ 'ಮಾದಕ ವಸ್ತುಗಳನ್ನು ತಡೆಯುವ ಕ್ರಮಗಳು'. ಪ್ರಬಂಧವು 250 ಪದಗಳನ್ನು ಮೀರದಂತೆ ಕನ್ನಡದಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿರಬೇಕು. ಸ್ಪರ್ಧಾರ್ಥಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಸ್ಪರ್ಧೆಯ ವಿಭಾಗವನ್ನು ನಮೂದಿಸಿ, ಜೂ. 25ರಂದು ಸಂಜೆ 6 ಗಂಟೆಯೊಳಗೆ ವಾಟ್ಸಪ್ ಮೂಲಕ ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನಗಳೊಂದಿಗೆ ಪುಸ್ತಕ ಬಹುಮಾನ ಮತ್ತು ಗೌರವ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುವುದು. ಪ್ರಬಂಧಗಳನ್ನು ಸ್ಪರ್ಧೆಯ ಸಂಯೋಜಕರಾದ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ 9844401295 ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಕೆದುಮೂಲೆ, ಪೆರುವಾಯಿ ಸೇತುವೆ, ಪೇರಡ್ಕ ಸೇತುವೆ ವೈಜ್ಞಾನಿಕ ರೀತಿಯಲ್ಲಿ ಅಗಲೀಕರಣಕ್ಕೆ ಒತ್ತಾಯ

ರಸ್ತೆ ಸುವ್ಯವಸ್ಥೆಗೆ ಆಗ್ರಹಿಸಿ ಪೆರುವಾಯಿಯಲ್ಲಿ ಪ್ರತಿಭಟನೆ

ವಿಟ್ಲ: ಪೆರುವಾಯಿ-ಪಕಳಕುಂಜ ರಸ್ತೆಯ ಕೆದುಮೂಲೆ, ಪೆರುವಾಯಿ ಸೇತುವೆ ಹಾಗೂ ಪೆರುವಾಯಿ-ಬೆರಿಪದವು ರಸ್ತೆಯ ಪೇರಡ್ಕ ಸೇತುವೆ ವೈಜ್ಞಾನಿಕ ರೀತಿಯಲ್ಲಿ ಅಗಲೀಕರಣ ಆಗಬೇಕು. ಪೆರುವಾಯಿಯಿಂದ ಬಾಳೆಕಟ್ಟಿಮೂಲೆ ಮೂಲಕ ಹಾದುಹೋಗುವ ಕನ್ಯಾನ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ತರಬೇಕು. ಓಣಿಬಾಗಿಲುವಿನಿಂದ ಪಕಳಕುಂಜ ತನಕ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಿ ಪೆರುವಾಯಿ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.



ಸಮಸ್ಯೆ ಎಲ್ಲರಿಗೂ ತಿಳಿಯಲಿ

ಕೆಂಪು ಕಲ್ಲು ರಾಶಿ ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯವಾಗಿದೆ. ವೈಜ್ಞಾನಿಕ ರೀತಿಯಲ್ಲಿ ದುರಸ್ತಿ ಕಾರ್ಯ ಮಾಡಬೇಕು. ಹೊಸ ಸೇತುವೆ ನಿರ್ಮಾಣವಾಗುವವರೆಗೆ ಎರಡೂ ಸೇತುವೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಎಚ್ಚರಿಕೆ ಸೂಚನಾ ಫಲಕಗಳು, ಭದ್ರತಾ ತಡೆಗೋಡೆಗಳು ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳನ್ನು ತುರ್ತಾಗಿ ಅಳವಡಿಸಬೇಕು. ಪ್ರತಿಭಟನೆಯ ಮೂಲಕ ಸಮಸ್ಯೆ ಎಲ್ಲರಿಗೂ ತಿಳಿಯಬೇಕು ಹೊರತು ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶವನ್ನು ಹೊಂದಿಲ್ಲಎಂದು ಪ್ರತಿಭಟನಾ ಕಾರರು ತಿಳಿಸಿದರು.

ಮುರುವ ಮಹಾಬಲ ಭಟ್, ಗೋಪಾಲ ಶೆಟ್ಟಿ ರಾಘವ ಬೇರಿಪದವು, ಗಣೇಶ್ ಕುಮಾರ್ ದೇಲಂತಮಲು ಪ್ರತಿಭಟನಾ ಕಾರರನ್ನುದ್ದೇಶಿ ಮಾತನಾಡಿದರು.

- **ಪೆರುವಾಯಿಯಿಂದ ಬಾಳೆಕಟ್ಟಿಮೂಲೆ ಮೂಲಕ ಹಾದುಹೋಗುವ ಕನ್ಯಾನ ರಸ್ತೆಯನ್ನು ಪಿಡಬ್ಲ್ಯುಡಿ ವ್ಯಾಪ್ತಿಗೆ ತರಬೇಕು**
- **ಎರಡೂ ಸೇತುವೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ, ಎಚ್ಚರಿಕೆ ಸೂಚನಾ ಫಲಕ, ಭದ್ರತಾ ತಡೆಗೋಡೆಗಳು ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳನ್ನು ತುರ್ತಾಗಿ ಅಳವಡಿಸಬೇಕು**

ಸೂಕ್ತ ಕ್ರಮದ ಭರವಸೆ

ಸಂಸದ, ಶಾಸಕ, ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಜಿ.ಪಂ. ಸಿಇಒ, ತಾ.ಪಂ. ಇಒಗೆ ಮನವಿ ನೀಡಲಾಯಿತು. ಜಿ.ಪಂ. ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್ ಸ್ಥಳಕ್ಕಾಗಮಿಸಿ, ಅಗತ್ಯ ಕ್ರಮದ ಭರವಸೆ ನೀಡಿದರು. ಇದಾದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಅಧಿಕಾರಿಗಳು ಬಂದಿಲ್ಲ ಎಂದು ಲಾರಿ ತಡೆದು ಮಲಗಿದರು

ಬೆಳಗ್ಗೆ 10 ಗಂಟೆಗೆ ಬರುತ್ತೇವೆ ಎಂದ ಅಧಿ ಕಾರಿಗಳು 11.30ಕ್ಕೆ ಬರುವ ಮೂಲಕ ನಿರ್ಲಕ್ಷ್ಯತೆ ತೋರಿಸಿದ್ದಾರೆ ಎಂದು ಆರೋಪ ಕೇಳಿ ಬಂತು. ಇದಕ್ಕೂ ಮೊದಲು ಮಿನಿ ಲಾರಿಗಳು ಬರುತ್ತಿದ್ದಂತೆ ಮಳೆಯನ್ನೂ ಲೆಕ್ಕಿಸದೆ, ರಸ್ತೆಯಲ್ಲಿ ನಿಂತು ತಡೆ ಮಾಡಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಂತೆ ಲಾರಿ ಮುಂದೆ ಮಲಗಿ ಯಾವುದೇ ಕಾರಣಕ್ಕೂ ಅಧಿಕಾರಿಗಳು ಬಾರದೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಯತೀಶ್ ಪೆರುವಾಯಿ, ಮೋಕ್ಷಿತ್, ಪ್ರಭಾಕರ ಶೆಟ್ಟಿ, ವಿಷ್ಣು ಕನ್ನಡಗುಳಿ, ಎಸ್. ನಾರಾಯಣ, ಜಯರಾಮ ಆಳ್ವ, ಕೃಷ್ಣ ರಾಜೇಶ್ವರಿ, ಲಲಿತಾ ಅಶ್ವತ್ಥ ನಗರ, ಅಶೋಕ್ ಶೆಟ್ಟಿ ವಹಿಸಿದ್ದರು.

ಜೂ.28: ಕುಂದಾಪುರ ಕನ್ನಡ ಸಮ್ಮೇಳನ: ಪೂರ್ವಭಾವಿ ಸಭೆ



ಕುಂದಾಪುರ: ಕುಂಭಾಶಿಯ ಆನೆಗುಡ್ಡೆಯಲ್ಲಿ ಇದೇ ಜೂ.28ರಂದು ಯು.ಎಸ್. ಶೆಣೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕುಂದಾಪುರ ತಾಲೂಕಿನ 20ನೇ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ. ಸಮಿತಿಯ ಸಂಚಾಲಕರು, ಸದಸ್ಯರೊಂದಿಗೆ, ಎಲ್ಲ ಸಾಹಿತ್ಯಾಭಿಮಾನಿಗಳು ಕೂಡ ಯಶಸ್ಸಿಗೆ ಸಹಕರಿಸಬೇಕು. ಈ ಸಮ್ಮೇಳನ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ದಾಗಿದೆ ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಸೋಮವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಆನೆಗುಡ್ಡೆ ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಮಾತನಾಡಿ, ನಾಡು- ನುಡಿ, ಭಾಷೆಯ ಸಮ್ಮೇಳನವನ್ನು ಉತ್ತಮ ರೀತಿಯಲ್ಲಿ ನಡೆಸಲು ಎಲ್ಲರ ಸಹಕಾರ ಬೇಕಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಅಧ್ಯಕ್ಷ ಡಾ. ಉಮೇಶ್ ಪುತ್ರನ್, ತಾ.ಪಂ. ಕಾರ್ಯನಿರ್ವಹಣಾಕಾರಿ ಮಹೇಶ ಕೆ.ಜಿ., ನಗರ ಠಾಣಾ ಉಪನಿರೀಕ್ಷಕ ನಂಜಾ ನಾಯ್ಕ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಗೋಪಾಲ ಶೆಟ್ಟಿ ಶೇಡಿಮನೆ, ಪ್ರಮುಖರಾದ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ ರವಿರಾಜ್ ಉಪಾಧ್ಯಾಯ ಇದ್ದರು.

ಸಮ್ಮೇಳನದ ಕಾರ್ಯಾಧ್ಯಕ್ಷ ಕೆ.ಆರ್. ನಾಯ್ಕ್ ಸ್ವಾಗತಿಸಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಸಿದರು. ತಾಲೂಕು ಕಾರ್ಯದರ್ಶಿಗಳಾದ ದಿನಕರ್ ಆರ್. ಶೆಟ್ಟಿ ಸಮಿತಿಗಳ ವಿವರ ನೀಡಿದರೆ, ಅಕ್ಷತಾ ಗಿರೀಶ್ ನಿರೂಪಿಸಿದರು.

ವೃತ್ತಿ ಜೊತೆ ಸಮಾಜಮುಖಿ ಕೆಲಸ ಹೆಚ್ಚಾಗಲಿ: ವೇದವ್ಯಾಸ್ ಕಾಮತ್



ಮಂಗಳೂರು: ತಮ್ಮ ವೃತ್ತಿಯೊಂದಿಗೆ ಸಮಾಜಮುಖಿ ಸೇವೆಗಳನ್ನು ಮಾಡುವವರೊಂದಿಗೆ ಸಮಾಜ ಯಾವತ್ತೂ ನಿಲ್ಲುತ್ತದೆ. ಅವರ ಸೇವೆಯ ಮೂಲಕ ಅವರನ್ನು ಜನತೆ ಸದಾ ಸ್ಮರಿಸುತ್ತಿರುತ್ತದೆ. ಇಂತಹ ಕೆಲಸಗಳು ಹೆಚ್ಚಾಗಬೇಕು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು.

ಅವರು ನಗರ ಮಾರ್ನೆಮಿಕಟ್ಟೆಯ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಕರಣ್ ಜ್ಯೋತಿಷಿ ನೇತೃತ್ವದಲ್ಲಿ ಅವರ ತಾಯಿ ದಿ. ಶುಭವತಿಯವರ ಸ್ಮರಣಾರ್ಥ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಕೆಎಂಸಿ ಆಸ್ಪತ್ರೆ ಅಂಬೇಡ್ಕರ್ ವೃತ್ತ ಮಂಗಳೂರು ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ರಕ್ತದಾನ ಎನ್ನುವುದು ಶ್ರೇಷ್ಠದಾನವಾಗಿದೆ. ಆದರೆ ರಕ್ತದಾನ ಮಾಡುವಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದ್ದು ಅವರು ಕೂಡಾ ರಕ್ತದಾನ ಮಾಡಲು ಮುಂದಾಗಬೇಕು ಎಂದರು. ಮಂಗಳೂರು ಟ್ರಾಫಿಕ್ ಎಸಿಪಿ ಗೀತಾಕುಲಕರ್ಣಿ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು. ಡಿಸಿಪಿ ಉಮೇಶ್ ಪಿ ಮಾತನಾಡಿದರು. ವೇದಿಕೆಯಲ್ಲಿ ವಿಹಿಂಪ ಪ್ರಾಂತ ಕಾರ್ಯದರ್ಶಿ ಶರಣ್ ಪಂಪುವೆಲ್, ಮಂಗಳೂರು ಕೆಎಂಸಿ ಆಸ್ಪತ್ರೆ ಆಂಕಾಲಜಿ ವಿಭಾಗದ ಸರ್ಜನ್ ಡಾ.ಕಾರ್ತಿಕ್, ಮೂತ್ರರೋಗ ವಿಭಾಗದ ಮುಖ್ಯಸ್ಥ ಡಾ.ಸನ್ಮಾನ್, ಮಂಗಳೂರು ಮನಪಾ ಮಾಜಿ ಸದಸ್ಯೆ ವೀಣಾ ಮಂಗಳ, ಶೈಲೇಶ್ ಶೆಟ್ಟಿ, ಅತ್ತಾವರ ಶ್ರೀ ವಿಷ್ಣುಮೂರ್ತಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಮಳಲಿ ಉಪಸ್ಥಿತರಿದ್ದರು.

ಸೆ.26, 27ರಂದು ರೈ ಚಾರಿಟೇಬಲ್ ಟ್ರಸ್ಟ್ ಉದ್ಯೋಗ ಮೇಳ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆಪ್ಟಂಬರ್ ತಿಂಗಳ 26 ಮತ್ತು 27 ರಂದು ಪುತ್ತೂರಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಈ ಬಗ್ಗೆ ಇಂದು ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.



ಸಭೆಯಲ್ಲಿ ಮಾಹಿತಿ ನೀಡಿದ ಶಾಸಕರು, ಪುತ್ತೂರಿನಲ್ಲಿ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಈ ಉದ್ಯೋಗ ಮೇಳದಲ್ಲಿ ಸುಮಾರು 150 ವಿವಿಧ ಕಂಪೆನಿಗಳು ಭಾಗವಹಿಸಲಿದೆ. ಹತ್ತನೇ ತರಗತಿಯಿಂದ ವಿವಿಧ ಕೋರ್ಸುಗಳಲ್ಲಿ ಪದವಿ ಹೊಂದಿರುವ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಎಲ್ಲಾ ವರ್ಗದ ಉದ್ಯೋಗಾರ್ಥಿಗಳನ್ನು ಈ ಮೇಳದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಅರುಣ್‌ಕುಮಾರ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಜಿಲ್ಲಾ ಉದ್ಯೋಗಾಭಿವೃದ್ಧಿ ಅಧಿಕಾರಿ ಶ್ರದ್ಧಾ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉದ್ಯಮಿ ಕೃಷ್ಣಪ್ರಸಾದ್ ಆಳ್ವ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನ್ಯಾಯವಾದಿ ಪದ್ಮನಾಭ ಪೂಜಾರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮನಾಥ ಶೆಟ್ಟಿ ಪೆರ್ನೆ, ಟ್ರಸ್ಟ್ ಸದಸ್ಯರಾದ ಯೋಗೀಶ್ ಸಾಮಾನಿ, ಪೂರ್ಣೇಶ್ ಭಂಡಾರಿ, ಜಯಪ್ರಕಾಶ್ ಬದಿನಾರ್, ವಿಜಯ್ ಕೋಡಿಂಬಾಡಿ, ಶಿವಪ್ರಸಾದ್ ಕೋಡಿಂಬಾಡಿ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು. ಸಿಬಂದಿ ಲಿಂಗಪ್ಪ ಸ್ವಾಗತಿಸಿ ವಂದಿಸಿದರು.

ವಿದ್ಯಾವಂತ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರಕಿಸಿಕೊಡುವ ಉದ್ದೇಶ

ಸೆ.26 ಮತ್ತು 27 ರಂದು ಪುತ್ತೂರಿನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದೆ ಎಂದು ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು. ಶಾಸಕರ ನೇತೃತ್ವದಲ್ಲಿ ಈ ಮೇಳ ನಡೆಯಲಿದೆ. ನಮ್ಮ ವಿಧಾನಸಭಾ ಕ್ಷೇತ್ರದ ವಿದ್ಯಾವಂತ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗವನ್ನು ದೊರಕಿಸಿ ಕೊಡುವ ಉದ್ದೇಶದಿಂದ ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು.

ಅಲೋಶಿಯಸ್ ವಿವಿಗೆ ಪ್ರತಿಷ್ಠಿತ ಯುಜಿಸಿ ಕೆಟಗರಿ-1 ಸ್ಥಾನಮಾನ

ಮಂಗಳೂರು: ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ಯುಜಿಸಿ ಶ್ರೇಣೀಕೃತ ಸ್ವಾಯತ್ತತೆ ನಿಯಮಗಳ ಅಡಿಯಲ್ಲಿ ಪ್ರತಿಷ್ಠಿತ ಕೆಟಗರಿ-1 ಸ್ಥಾನಮಾನವನ್ನು ಪಡೆಯುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಈ ಸ್ಥಾನಮಾನ ಪಡೆದ ರಾಜ್ಯದ 2ನೇ ಖಾಸಗಿ ಪರಿಗಣಿತ ವಿವಿ ಎಂಬ ಹೆಗ್ಗಳಿಕೆಯನ್ನು ಅಲೋಶಿಯಸ್ ವಿವಿ ಪಡೆದಿದೆ ಎಂದು ವಿವಿಯ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ತಿಳಿಸಿದರು.

ಈ ಮಾನ್ಯತೆ ಅಲೋಶಿಯಸ್ ಶಿಕ್ಷಣ ಸಂಸ್ಥೆಯ 146 ವರ್ಷಗಳ ಶೈಕ್ಷಣಿಕ ಶ್ರೇಷ್ಠತೆ, ನಾವೀನ್ಯತೆ, ಸಂಶೋಧನೆ ಮತ್ತು ರಾಷ್ಟ್ರ ನಿರ್ಮಾಣದ ಅದ್ಭುತ ಪ್ರಯಾಣದಲ್ಲಿ ಒಂದು ನಿರ್ಣಾಯಕ ಹಂತವಾಗಿದೆ. ಭಾರತದಲ್ಲಿ ಪ್ರಸ್ತುತ 1,292 ವಿವಿಗಳಿದ್ದು, ಅದರಲ್ಲಿರುವ 157 ಪರಿಗಣಿತ ವಿಶ್ವವಿದ್ಯಾಲಯಗಳಲ್ಲಿ, ಕೇವಲ 26 ಸಂಸ್ಥೆಗಳು ಕೆಟಗರಿ-1 ಸ್ಥಾನಮಾನ ಗಳಿಸಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅತ್ಯುನ್ನತ ಮಾನದಂಡದ ಪಾಲನೆ

ಸಂತ ಅಲೋಶಿಯಸ್ ವಿವಿಯು ಶೈಕ್ಷಣಿಕ ವ್ಯವಸ್ಥೆಯಲ್ಲಿ ಯುಜಿಸಿಯ ಶ್ರೇಣೀಕೃತ ಸ್ವಾಯತ್ತತೆ ಚೌಕಟ್ಟಿನಡಿಯಲ್ಲಿ ಕಲ್ಪಿಸಲಾದ ಶೈಕ್ಷಣಿಕ ಗುಣಮಟ್ಟ ಮತ್ತು ಸಾಂಸ್ಥಿಕ ಶ್ರೇಷ್ಠತೆಯ ಅತ್ಯುನ್ನತ ಮಾನದಂಡಗಳನ್ನು ಸಾಧಿಸಿದ್ದಕ್ಕಾಗಿ ಈ ಸ್ಥಾನಮಾನ ಪಡೆದಿದೆ. ಇದರಿಂದಾಗಿ ಪಠ್ಯಕ್ರಮ ವಿನ್ಯಾಸ, ಬೋಧನೆ-ಕಲಿಕಾ ಪ್ರಕ್ರಿಯೆಗಳು, ಸಂಶೋಧನಾ ಉತ್ಪಾದಕತೆ, ಆಡಳಿತ, ಮೂಲಸೌಕರ್ಯ, ನಾವೀನ್ಯತೆ, ವಿದ್ಯಾರ್ಥಿ ಗಳ ಬೆಂಬಲ, ಸಮುದಾಯ ತೊಡಗಿಸಿ ಕೊಳ್ಳುವಿಕೆ, ಸಾಂಸ್ಥಿಕ ಮೌಲ್ಯ ಸಹಿತ ಉನ್ನತ ಶಿಕ್ಷಣದ ಎಲ್ಲಾ ಕ್ಷೇತ್ರಗಳಲ್ಲೂ ವಿಶೇಷತೆಗೆ ನೆರವಾಗಲಿದೆ ಎಂದರು.

ಸ್ವತಂತ್ರ ನಿರ್ಧಾರಕ್ಕೆ ಅವಕಾಶ


ಯುಜಿಸಿ ನಿಯಮಗಳ ಅಡಿಯಲ್ಲಿ, ಕೆಟಗರಿ-1 ವಿಶ್ವವಿದ್ಯಾಲಯಗಳು ಶೈಕ್ಷಣಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಸ್ವತಂತ್ರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಿದೆ ಎಂದು ವಂ. ಡಾ. ಪ್ರವೀಣ್ ಮಾರ್ಟಿಸ್ ಯುಜಿಸಿಯಿಂದ ಪೂರ್ವಾನುಮೋದನೆ ಅಗತ್ಯವಿಲ್ಲದೆಯೇ ಹೊಸ ಶೈಕ್ಷಣಿಕ ಕಾರ್ಯಕ್ರಮಗಳು, ಹೊಸ ವಿಭಾಗಗಳು, ಹೊಸ ಶಾಲೆಗಳು, ಹೊಸ ಕೇಂದ್ರಗಳು, ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋಸ್ ್ಗಳು, ಮುಕ್ತ ಮತ್ತು ದೂರಶಿಕ್ಷಣ ವಿಭಾಗಗಳು ಮತ್ತು ಅಂತರಶಿಸ್ತೀಯ ಉಪಕ್ರಮಗಳನ್ನು ಪರಿಚಯಿಸಬಹುದಾಗಿದೆ. ಜಂಟಿ ಸಂಶೋಧನಾ ಯೋಜನೆಗಳು, ಸಹಯೋಗದ ಶೈಕ್ಷಣಿಕ ಕಾರ್ಯಕ್ರಮಗಳು, ಅಧ್ಯಾಪಕರ ವಿನಿಮಯಗಳು, ವಿದ್ಯಾರ್ಥಿ ವಿನಿಮಯ ಗಳು, ದ್ವಿ-ಪದವಿ ಕಾರ್ಯಕ್ರಮ, ಮುಂತಾದವುಗಳನ್ನು ನೀಡಲು ಈ ಸ್ಥಾನಮಾನ ಸಹಕಾರಿಯಾಗಲಿದೆ ಎಂದರು.

ಕುಲಸಚಿವ ಡಾ. ರೊನಾಲ್ಡ್ ನಜರೆತ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ನಾಯಕ್, ಪಿಆರ್‌ಒ ಚಂದ್ರಕಲಾ ನಾಯಕ್ ಇದ್ದರು.

ಕಾರ್ಕಳ ಯಕ್ಷರಂಗಾಯಣ'ದ ಹೆಸರು ಬದಲಾವಣೆ | ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ

ಸಾಂಸ್ಕೃತಿಕ ಅಸ್ಮಿತೆಗೆ ಸರ್ಕಾರದಿಂದ ದ್ರೋಹ: ಶಾಸಕ ಸುನೀಲ್ ಆಕ್ರೋಶ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪನೆಗೊಂಡಿದ್ದ 'ಯಕ್ಷ ರಂಗಾಯಣ' ಕೇಂದ್ರದ ಹೆಸರನ್ನು ರಾಜ್ಯ ಸರಕಾರವು ಏಕಾಏಕಿ 'ಕರಾವಳಿ ರಂಗಾಯಣ' ಎಂದು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ ಎಂದು ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ವಿಶ್ವವಿಖ್ಯಾತ ಯಕ್ಷಗಾನ ಮತ್ತು ನಾಟಕರಂಗದ ಪರಂಪರೆ ಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ದೂರದೃಷ್ಟಿಯೊಂದಿಗೆ ಕಾರ್ಕಳದಲ್ಲಿ ಯಕ್ಷರಂಗಾಯಣ ಸ್ಥಾಪನೆ ಮಾಡಲಾಗಿತ್ತು. ಹೆಸರು ಬದಲಿಸುವ ಈ ದಿಢೀರ್ ಮತ್ತು ದುರುದ್ದೇಶಪೂರಿತ ನಡೆ ಇಡೀ ಕರಾವಳಿಯ ಯಕ್ಷಗಾನ ಕಲೆಗೆ, ರಂಗಭೂಮಿಗೆ ಹಾಗೂ ಹಗಲಿರುಳು ಈ ಕಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಸ್ವಾಭಿಮಾನಕ್ಕೆ ಮಾಡಿರುವ ಘೋರ ಅಪಮಾನವಾಗಿದೆ. ಇದು ಯಕ್ಷಗಾನ ಕಲೆಯ ಕತ್ತು ಹಿಸುಕುವ ರಾಜ್ಯ ಸರ್ಕಾರದ ವ್ಯವಸ್ಥಿತ ಸಂಚು ಎಂದವರು ಆರೋಪಿಸಿದ್ದಾರೆ.

ಬಿಜೆಪಿ ಸರಕಾರದ ಆಡಳಿತದಲ್ಲಿ ತಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಇಡೀ ಅವಿಭಜಿತ ಜಿಲ್ಲೆಯ ಅಸ್ಮಿತೆಯಾದ ಯಕ್ಷಗಾನ ಕಲೆಯನ್ನು ಯಕ್ಷಗಾನದ ಹೆಸರಲ್ಲೇ ಯುವ ಜನಾಂಗಕ್ಕೆ ಪರಿಚಯಿಸಬೇಕು ಆಶಯದಿಂದ ಆರಂಭಿಸಲಾಗಿತ್ತು. ಆ ಬಳಿಕ ಈ ಕೇಂದ್ರದಲ್ಲಿ ನಿರಂತರ ಯಕ್ಷಗಾನ, ನಾಟಕ ಕಲೆಗೆ ಸಂಬಂಸಿದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿದ್ದು, ಯುವ ಸಮೂಹ ಯಕ್ಷಗಾನ, ನಾಟಕ ಕಲೆಯತ್ತ ಆಕರ್ಷಿತರಾಗಿದ್ದರು. ಯಕ್ಷ ರಂಗಾಯಣದ ಕಟ್ಟಡ ನಿರ್ಮಾಣ ಇತ್ಯಾದಿಗಳಿಗೆ ಸುಮಾರು 2 ಕೋಟಿ ರೂ. ಹಣ ಮಂಜೂರಾಗಿ ಯಕ್ಷರಂಗಾಯಣ ಹೆಸರಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ. ಆದರೆ, ಇವತ್ತು ಆ ಹೆಸರಿನಿಂದ 'ಯಕ್ಷ' ಎಂಬ ಪದವನ್ನೇ ಕಿತ್ತೊಗೆಯುವ ಮೂಲಕ ಸರಕಾರ ಯಾರ ಓಲೈಕೆಗೆ ನಿಂತಿದೆ? ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ 'ಯಕ್ಷಗಾನ'ದ ಹೆಸರನ್ನು ಸಾಂಸ್ಕೃತಿಕ ಭೂಪಟದಿಂದಲೇ ಅಳಿಸಿ ಹಾಕಲು ಹೊರಟಿರುವ ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ? ಕಲೆಯ ಹೆಸರನ್ನು ಬದಲಿಸಲು ಸರಕಾರಕ್ಕೆ ಒತ್ತಡ ಹೇರಿದ ಆ ಅದೃಶ್ಯ ಶಕ್ತಿಗಳು ಯಾವುವು? ಎಂದವರು ಪ್ರಶ್ನಿಸಿದ್ದಾರೆ.

ಈ ಹಿಂದೆ ಬಿಜೆಪಿ ಅಧಿಕಾರ ಅವಧಿಯಲ್ಲಿ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗಿತ್ತು. ಯಕ್ಷಗಾನ ಸಮಾವೇಶ ಮೇಳ, ಹೀಗೆ ಹಲವು ವಿಧದ ಕಾರ್ಯಕ್ರಮ ಕೈಗೊಂಡು ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಲಾಗಿತ್ತು. ಆದರೇ ಈ ಸರಕಾರ ಆಡಳಿತಕ್ಕೆ ಬಂದ ಬಳಿಕ ಕಲೆಗೆ ಒಂದಲ್ಲ ಒಂದು ರೀತಿ ದ್ರೋಹ ಬಗೆಯುವ ಪ್ರಯತ್ನ ನಡೆಸುತ್ತಿದೆ. ಕರಾವಳಿ ರಂಗಾಯಣ ಎಂದು ಹೆಸರು ಬದಲಿಸುವ ನಿರ್ಧಾರಕ್ಕೆ ಮುನ್ನ ಕರಾವಳಿ ಭಾಗದವರ ಜನಪ್ರತಿನಿಗಳ ಜೊತೆ ಚರ್ಚಿಸದೇ, ಯಾರ ಗಮನಕ್ಕೂ ತಾರದೇ, ಸ್ಥಳೀಯರ ವಿಶ್ವಾಸ ಗಳಿಸದೇ ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದವರು ಆರೋಪಿಸಿದ್ದಾರೆ. ಸರ್ಕಾರ ಒಂದು ವೇಳೆ ತನ್ನ ಪಟ್ಟನ್ನು ಸಡಿಲಿಸದೆ ಹೋದರೆ, ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಯಕ್ಷಗಾನ ಅಭಿಮಾನಿಗಳ ಮೇಳಗಳ ಕಲಾವಿದರು ಹಾಗೂ ರಂಗದ ದಿಗ್ಗಜರ ತೀವ್ರ ವಿರೋಧವನ್ನು ಎದುರಿಸಬೇಕಾದಿತು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುತ್ತಮುತ್ತ

ವಿವಿಧೆಡೆ ವಿಶ್ವ ಯೋಗ ದಿನಾಚರಣೆಯ ಸಂಭ್ರಮ

ಶ್ರೀ ಶಾರದೋತ್ಸವ ಸೇವಾ ಸಂಘ

ಕುಂದಾಪುರ: ಸೇವಾ ಸಂಘ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಭಾನುವಾರ ನಡೆಯಿತು. ಯೋಗ ತರಬೇತುದಾರ ಸುರೇಶ ಜಿಎಫ್ ಸಿಎಸ್ ಅವರು ಯೋಗದ ಮಹತ್ವವನ್ನು ತಿಳಿಸಿ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಇದೇ ಸಂದರ್ಭ ಅವರನ್ನು ಶಿಬಿರಾರ್ಥಿಗಳ ಪರವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಜಿ.ವೆಂಕಟೇಶ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಸುಧಾಕರ ಖಾರ್ವಿ ಸ್ವಾಗತಿಸಿ ವಂದಿಸಿದರು.

ನರೇಂದ್ರ ಪಿಯು ಕಾಲೇಜ್

ಪುತ್ತೂರು: ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು



ಪಡೆಯಲು ಪ್ರಾಚೀನ ಮಾರ್ಗವಾಗಿದೆ. 'ಯೋಗ' ಎಂಬ ಪದದ ಅರ್ಥ ಒಗ್ಗೂಡಿಸುವುದು. ಮನುಷ್ಯ ತನ್ನ ಮನಸ್ಸು, ದೇಹ ಮತ್ತು ಆತ್ಮವನ್ನು ಒಟ್ಟಿಗೆ ತರಲು ಪ್ರಯತ್ನಿಸುವ ಪ್ರಕ್ರಿಯೆಯಾಗಿದೆ ವಿದ್ಯಾ ಭಾರತಿ ಕರ್ನಾಟಕ ಇದರ ಯೋಗ ಶಿಕ್ಷಣ ಸಂಯೋಜಕ ಮತ್ತು ಪುತ್ತೂರಿನ ದಿಶಾ ಯೋಗ ಸೆಂಟರ್‌ನ ಸ್ಥಾಪಕ ಚಂದ್ರಶೇಖರ ಹೇಳಿದರು.

ನಗರದ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗದಿಂದ ಸದೃಢ ಆರೋಗ್ಯ ಕಾಪಾಡಬಹುದು ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕನ್ನಿಕಾ ಸ್ವಾಗತಿಸಿ, ವಂದಿಸಿದರು.

ದರ್ಬೆತ್ತಡ್ಕ ಶಾಲೆ

ಬಡಗನ್ನೂರು: ದರ್ಬೆತ್ತಡ್ಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಯೋಗ ದಿನದ ಅತಿಥಿಯಾಗಿದ್ದ ಶಾಲಾ ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ವೀಲ್ ಚೇರ್ ಬಾಸ್ಕೆಟ್‌ಬಾಲ್ ಆಟಗಾರ ಮೋಹನ್ ಕೆ., ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಮಹತ್ವವನ್ನು ವಿವರಿಸಿದರು.

ಸಂತ ಫಿಲೋಮಿನಾ ಕಾಲೇಜ್

ಪುತ್ತೂರು: ನಗರದ ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜ್, ಫಿಲೋಮಿನಾ ಪದವಿ ಪೂರ್ವ ಕಾಲೇಜ್ ಹಾಗೂ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ ಎನ್.ಸಿ.ಸಿ. ಭೂದಳ ಹಾಗೂ ನೌಕಾದಳ ಘಟಕಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಶೀರ್ಷಿಕೆಯೊಂದಿಗೆ ಆಚರಿಸಲಾಯಿತು. ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ಡಾ.ಜೆ.ಬಿ. ಸಲ್ದಾನ್ಹಾ ಕಾರ್ಯಕ್ರಮ ಉದ್ಘಾಟಿಸಿದರು. ಫಿಲೋಮಿನಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಫಾ. ಮ್ಯಾಕ್ಸಿಮ್ ಡಿ'ಸೋಜಾ ಗೌರವ ಅತಿಥಿಗಳಾಗಿದ್ದರು. ಫಿಲೋಮಿನಾ ಅನುದಾನಿತ ಪ್ರೌಢ ಶಾಲಾ ಎನ್.ಸಿ.ಸಿ. ನೌಕಾದಳದ ಅಧಿಕಾರಿ ಕ್ಲೆಮೆಂಟ್ ಪಿಂಟೊ ವಂದಿಸಿದರು. ಕಾಲೇಜಿನ ಎನ್.ಸಿ.ಸಿ. ನೌಕಾದಳದ ಅಧಿಕಾರಿ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಕ್ಯಾ. ಜೋನ್ಸನ್ ಡೇವಿಡ್ ಸಿಕ್ವೇರಾ, ಎನ್.ಸಿ.ಸಿ. ಭೂದಳ ಅಧಿಕಾರಿ, ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ನೇತೃತ್ವದಲ್ಲಿ ಫಿಲೋಮಿನಾ ಅನುದಾನಿತ ಪ್ರೌಢ ಶಾಲಾ ಎನ್.ಸಿ.ಸಿ. ಭೂದಳ ಅಧಿಕಾರಿ ಪೀಟರ್ ನರೇಶ್ ಲೋಬೊ ಕಾರ್ಯಕ್ರಮಕ್ಕೆ ಸಹಕರಿಸಿದರು.

ಮುದ್ರಾಡಿ ಪ್ರೌಢಶಾಲೆ

ಕಾರ್ಕಳ: ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ನಡೆಯಿತು. ಮುಖ್ಯಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಭಾಗವಹಿಸಿ, ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್ ಯೋಗಾಸನವನ್ನು ನಡೆಸಿಕೊಟ್ಟರು. ಶಿಕ್ಷಕ ಮಹೇಶ್ ನಾಯ್ಕ ವಿದ್ಯಾರ್ಥಿ ನಾಯಕ ಪ್ರತೀಕ್, ಉಪನಾಯಕ ಸಾನ್ವಿತ್,ಶಿಕ್ಷಕೇತರ ಸಿಬ್ಬಂದಿ ಮಹೇಶ್, ಶಾಲಾ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಅಂಜಲಿ ಸ್ವಾಗತಿಸಿದರು. ವಿದ್ಯಾರ್ಥಿನಿ ತನಿಯಾ ನಿರೂಪಿಸಿ, ಸಿಂಚನಾ ವಂದಿಸಿದರು.

ಚೈತನ್ಯ ಮಿತ್ರ ಮಂಡಳಿ ಕಲ್ಯಾ

ಕಾರ್ಕಳ: ಚೈತನ್ಯ ಮಹಿಳಾ ಮತ್ತು ಯುವತಿ ಮಂಡಳಿ ಹಾಳೆಕಟ್ಟೆ ಕಲ್ಯಾ. ಹಾಗೂ ಚೈತನ್ಯ ಮಿತ್ರ ಮಂಡಳಿ ಕಲ್ಯಾ ಇವರ ಸಂಯುಕ್ತ ಆಶಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇದರ ಸಭಾಂಗಣದಲ್ಲಿ ಜರುಗಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಶಂಕರ್ ಆಚಾರ್ಯ ಅಧ್ಯಕ್ಷರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಲ್ಯಾ, ವಸಂತ್ ಕುಮಾರ್ ನಂದಳಿಕೆ ಯೋಗ ಗುರುಗಳು ಚೈತನ್ಯ ಮಿತ್ರ ಮಂಡಳಿಯ ಸಂಚಾಲಕರಾದ ಯತೀಶ್ ಯನ್, ಅಧ್ಯಕ್ಷ ಧೀರಜ್ ಶೆಟ್ಟಿ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಳಿ ಅಧ್ಯಕ್ಷ ಕವಿತಾ ಗುರುಮೂರ್ತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಧೀರಜ್ ಶೆಟ್ಟಿ ನಿರೂಪಿಸಿ, ಸ್ವಾಗತಿಸಿದರು. ಯತೀಶ್ ಎನ್. ವಂದಿಸಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ

ಕೋಟ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕೋಟ ಶಾಖೆ, ಕೋಟ-ಸಾಲಿಗ್ರಾಮದ ರೋಟರಿ ಕ್ಲಬ್, ಕೋಟತಟ್ಟು ಗ್ರಾಮ ಪಂಚಾಯತ್, ಕೋಟ ಪಂಚವರ್ಣ ಸಂಘಟನೆ, ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತು.

ಬಿಜಿಎಸ್‌ನಲ್ಲಿ ಯೋಗ ದಿನ | ಡಾ. ಧರ್ಮಪಾಲನಾಥ ಶ್ರೀ ಸಂದೇಶ

ಯೋಗದಿಂದ ಸ್ವಸ್ಥ ಸಮಾಜ ನಿರ್ಮಾಣ

ಮಂಗಳೂರು: ಭಾರತೀಯ ಪ್ರಾಚೀನ ಪರಂಪರೆಯ ಜೀವನ ಪದ್ಧತಿಯಲ್ಲಿ ಯೋಗ ಪದ್ಧತಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಅದು ಅನುಷ್ಠಾನ ಕ್ರಮದಲ್ಲಿ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಯೋಗವು ಮಾನವ - ಮಾಧವನ ಸಂಬಂಧ ಸಮ್ಮಿಲನಗೊಳಿಸಿ ಆತ್ಮಾನುಭೂತಿ ನೀಡುತ್ತದೆ. ನೈಸರ್ಗಿಕ ಒಡಲಲ್ಲಿ ಋಷಿಮುನಿಗಳು ಆಳವಾದ ಜ್ಞಾನ ಮಾರ್ಗಕ್ಕೆ ಯೋಗ ಅನುಷ್ಠಾನವನ್ನು ಬೆಸೆದದ್ದರಿಂದ ಇಂದಿಗೂ ಸ್ವಸ್ಥ ಸಮಾಜ ಹಾಗೂ ಸ್ವಸ್ಥ ಆರೋಗ್ಯ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಬಿಜಿಎಸ್ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಸಂದೇಶ ನೀಡಿದರು.

ದೈನಂದಿನ ಅಭ್ಯಾಸವಾಗಲಿ

ಅವರು ಬಿಜಿಎಸ್ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚ ರಣೆ ಉದ್ಘಾಟಿಸಿ, ಇಂದಿನ ಮಕ್ಕಳಲ್ಲಿ ಕಾಣಿಸಿ ಕೊಳ್ಳುತ್ತಿರುವ ಏಕಾಂಗಿತನ, ಖಿನ್ನತೆ



ಇತ್ಯಾದಿ ಸಮಸ್ಯೆಗಳನ್ನು ದೂರವಾಗಿಸಿ ಆರೋಗ್ಯವಂತ ಸಮಾಜವನ್ನು ರೂಪಿಸ ಬೇಕಾದರೆ ನಾವು ಯೋಗವನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕು. ನಿಯಮಿತವಾದ ಆಹಾರದ ಸೇವನೆ, ವ್ಯಾಯಾಮ, ಯೋಗ್ಯವಾದ ಮಾತುಕತೆ, ಕ್ರಮಬದ್ಧವಾದ ನಡೆದಾಟಗಳು ನಮ್ಮ ದೈನಂದಿನ ಅಭ್ಯಾಸವಾಗಬೇಕು. ಪ್ರಕೃತಿಯೊಂದಿಗೆ ಹೊಂದಿಕೊಂಡು ಜೀವಿಸುವ ವಿಧಾನವು ಫಲಿತವಾಗಬೇಕಾದರೆ ಯೋಗದ ತಿಳುವಳಿಕೆಯನ್ನು ನಮ್ಮೊಳಗೆ ಧ್ಯಾನಿಸುವ ಅಗತ್ಯವಿದೆ ಎಂದು ಆಶೀರ್ವದಿಸಿದರು.

ನೆಮ್ಮದಿಯ ಜೀವನ ಸಾಧ್ಯ

ಮುಖ್ಯ ಅತಿಥಿಗಳಾಗಿ ಡಾ. ಆಶೀಮಾ ಅಮೀನ್ ಭಾಗವಹಿಸಿ, ಯೋಗ ದೇಹ ಮತ್ತು ಮನಸ್ಸನ್ನು ಸಂಯೋ ಜನೆಗೊಳಿಸುತ್ತದೆ. ಪತಂಜಲಿ ಮಹಾ ಋಷಿಯು ರೂಪಿಸಿದ ಯೋಗ ತತ್ವವನ್ನು ನಾವು ಕಲಿತು ರೂಡಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಸುಬ್ಬ ಕಾರಡ್ಕ, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ, ಬಿಜಿಎಸ್ ಎಜ್ಯುಕೇಶನ್ ಸೆಂಟರ್‌ನ ಪ್ರಾಂಶುಪಾಲೆ ರೇಷ್ಮಾ ಸಿ. ನಾಯರ್ ಮತ್ತು ಬಿಜಿಎಸ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಪ್ರಿಯಾ ಬಂಗೇರ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಕ್ಷಿಣಿ ನಿರೂಪಿಸಿ, ನಯನ ಪ್ರಸಾದ್ ಸ್ವಾಗತಿಸಿ, ಗೀತಾ ವಂದಿಸಿದರು. ನರಸಿಂಹ ಕುಲಕರ್ಣಿ ಅವರು ಮಕ್ಕಳಿಗೆ ಯೋಗದ ಪ್ರಾತ್ಯಕ್ಷಿಕೆಗಳನ್ನು ನೀಡುವ ಮೂಲಕ ಯೋಗದ ಕುರಿತಾದ ಅರಿವನ್ನು ಮೂಡಿಸಿದರು.

ಯೋಗದಿಂದ ಒತ್ತಡ ರಹಿತ ಜೀವನ ಸಾಧ್ಯ: ರಮೇಶ್ ಪ್ರಭು ಅಭಿಪ್ರಾಯ



ಮಂಗಳೂರು: ಇಂದಿನ ಜಗತ್ತಿನಲ್ಲಿ ಮಾನವನ ಜೀವನ ಶೈಲಿ ಬದಲಾಗುತ್ತಿದೆ. ಪರಿಸರ ಆಹಾರ ಪದ್ಧತಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಉದ್ಯೋಗ ಕ್ಷೇತ್ರ, ಉದ್ಯಮ ಕ್ಷೇತ್ರ ಹೆಚ್ಚು ಹೆಚ್ಚು ಒತ್ತಡವನ್ನು ಹೇರುತ್ತಿದೆ. ಒತ್ತಡ ನಿಭಾವಣೆಯು ಅತ್ಯಂತ ಸವಾಲಿನದ್ದಾಗುತ್ತಿದೆ. ಯೋಗಧಾರಿತ ಜೀವನ ಕ್ರಮವನ್ನು ಅನುಸರಿಸಿದರೆ ಒತ್ತಡ ರಹಿತ ಜೀವನ ಸಾಧ್ಯ ಎಂದು ತರ್ಜನಿ ಕಮ್ಯುನಿಕೇಷನ್‌ನ ರಮೇಶ್ ಪ್ರಭು ಅವರು ಹೇಳಿದರು. ಅವರು

ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಜರುಗಿದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ ಅವರು ನಿರಂತರ ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನ ವೃದ್ಧಿಯಾಗುತ್ತದೆ. ನಿಯಮಿತವಾಗಿ ಯೋಗ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು ಹಾಗೂ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಯೋಗದ ಮಹತ್ವದ ಅರಿವನ್ನು ತಿಳಿಸಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರು ಲೋಕೇಶ್ ಆಚಾರ್ಯ ಹಾಗೂ ಜಯಂತಿ ಲೋಕೇಶ್ ಆಚಾರ್ಯ ಅವರು ನೇತೃತ್ವವನ್ನು ವಹಿಸಿ ಯೋಗಾಭ್ಯಾಸ ನಡೆಸಿಕೊಟ್ಟರು. ಬ್ಯಾಂಕಿನ ನಿರ್ದೇಶಕ ಭರತ್ ನಿಡ್ಪಳ್ಳಿ, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ಯೋಗ ದಿನಾಚರಣೆ



ಮಂಗಳೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ಕ್ರೀಡಾಭಾರತಿ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ ನಡೆಯಿತು.

ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯಾದ ಸರೋಜಿನಿ ಮಧುಸೂದನ ಕುಶೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಿ. ಎ ಶಾಂತಾರಾಮ ಶೆಟ್ಟಿ ಮಾತನಾಡಿ, ಸಾವಿರಾರು ವರ್ಷ ಹಳೆಯದಾದ ಯೋಗವು ನಮ್ಮ ಪೂರ್ವಜರ ಕೊಡುಗೆಯಾಗಿದೆ. ಪ್ರಸಕ್ತ ಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣದಿಂದ ವಿದ್ಯಾರ್ಥಿಗಳ ಆರೋಗ್ಯ ಹದಗೆಡುತ್ತಿದೆ. ಯೋಗದ ಮೂಲಕ ಅವುಗಳನ್ನು ನಿವಾರಿಸಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲಸಾಯಿನಾಥಮಲ್ಲಿಗೆಮಾಡು, ಸಂಸ್ಥೆಯಲ್ಲಿ ಹೆಚ್ಚಿನ ತರಗತಿಗಳಿಗೆ ವಾರಕ್ಕೆ ಒಂದು ದಿನ ಯೋಗ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿ, ಇದರ ನಿರಂತರ ಅಭ್ಯಾಸದಿಂದ ದೈಹಿಕ, ಮಾನಸಿಕ, ಆರೋಗ್ಯ ಕಾಪಾಡಿಕೊಂಡು ಆರ್ಥಿಕ ಬಲ ಹೆಚ್ಚಿಸಿಕೊಳ್ಳಬಹುದೆಂದರು.

ಅತಿಥಿಗಳಾದ ಅನಂತಪದ್ಮನಾಭ ಪ್ರಭು, ಗಂಗಾಧರ ಅತ್ತಾವರ ಅವರು ಯೋಗ ತರಬೇತಿಯ ಸಂದರ್ಭ ಉಪಸ್ಥಿತರಿದ್ದರು. ಕುಶೆ ವಿದ್ಯಾಸಂಸ್ಥೆಯ ಎ.ಒ. ಮುರಳಿಧರ್ ರಾವಬ್‌ವ್, ಉಪ ಪ್ರಾಂಶುಪಾಲೆ ಶ್ರೀಮತಿ ಪವಿತ್ರ, ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಸೌಜನ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರಾವಣಿ ನಿರೂಪಿಸಿ, ಭಾಗ್ಯಶ್ರೀ ಸ್ವಾಗತಿಸಿದರು. ಸಮೀರ್ ವಂದಿಸಿದರು.

ಯೋಗ ಚಿಕಿತ್ಸೆ ವಿಶ್ವ ಗಮನ ಸೆಳೆದಿದೆ: ಡಾ. ಈಶ್ವರ ಭಟ್ಟ ಪಲ್ಲಾದೆ ಅಭಿಪ್ರಾಯ



ಮಂಗಳೂರು: ದುಬಾರಿಯಾದ ಮತ್ತು ಅಡ್ಡ ಪರಿಣಾಮಗಳ ಆಧುನಿಕ ಐರೋಪ್ಯ ಚಿಕಿತ್ಸೆಗಳೆದುರು ಇಂದು ಪರಿಣಾಮಕಾರಿ ಯೋಗ ಚಿಕಿತ್ಸೆ ಜಗತ್ತಿನ ಗಮನ ಸೆಳೆದಿದೆ. ಕಡಿಮೆ ಖರ್ಚಿನಲ್ಲಿ ಸರಳವೂ, ಸುಲಭವೂ ಆದ ನಮ್ಮ ಪರಂಪರಾಗತ ರೋಗ ಚಿಕಿತ್ಸೆಯನ್ನು ನಾವು ಗಂಭೀರವಾಗಿ ಅನುಸರಿಸಿ ಸುದೀರ್ಘ ಆರೋಗ್ಯ ಸಿದ್ಧಿಯನ್ನು ಸಂಪಾದಿಸಬೇಕೆಂದು ಆರೋಗ್ಯ ಭಾರತೀ ಅಧ್ಯಕ್ಷ ಡಾ. ಈಶ್ವರ ಭಟ್ಟ ಪಲ್ಲಾದೆ ಅವರು ಕರೆ ನೀಡಿದರು.

ಅವರು ಮಂಗಳೂರಿನ ಸುಬ್ರಹ್ಮಣ್ಯ ಸಭಾ ಮತ್ತು ಸದ್ಬೋಧ ಗುರುಕುಲಗಳ ಸಹಯೋಗದಲ್ಲಿ ಆರೋಗ್ಯ ಭಾರತಿಯು ಆಯೋಜಿಸಿದ್ದ ಯೋಗ ಚಿಕಿತ್ಸಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಧುಮೇಹ ನಿಯಂತ್ರಣ

ಜಗತ್ತಿನಲ್ಲಿ ಅತಿ ಹೆಚ್ಚು ಬಾಧಿಸುತ್ತಿರುವ ಮಧುಮೇಹವು ಶಿಸ್ತಿನ ಆಹಾರ ವಿಹಾರ ವ್ಯಾಯಾಮಗಳಿಂದ ದೂರವಾಗುವುದು. ಪ್ರೇಕ್ರಿಯಾಸ್‌ನ ನಿಯಮಿತ ಇನ್ ಸುಲಿನ್ ಉತ್ಪತ್ತಿಗಾಗಿ ಮಾಡಬೇಕಾದ ಉದಯ ಯೋಗಾಭ್ಯಾಸಗಳನ್ನು ಯೋಗ ರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ನಿರೂಪಿಸಿದರು.

ಹೃದಯ ಸಂಬಂಧಿತ ರೋಗಗಳಿಗೆ ಅತ್ಯುಪಯುಕ್ತವಾಗುವ ಯೋಗಾಭ್ಯಾಸಗಳನ್ನು ಪರಿಚಯಿಸಿದ ಯೋಗಾಚಾರ್ಯ ಶ್ರೀಕಾಂತ ಯೋಗಿ, ರಕ್ತದ ನಿಯಮಿತ ಚಲನೆಗೂ, ಹೃದಯದ ನಾಳಗಳ ಯಥಾಸ್ಥಿತಿಗೂ ಅಗತ್ಯವಾದ ಯೌಗಿಕ ಕ್ರಮಗಳನ್ನು, ಯೋಗ ವಿಜ್ಞಾನವನ್ನು ವಿವರಿಸಿದರು.

ಯೋಗ ಪ್ರಶಿಕ್ಷಕ ಶ್ರೀ ಕುಶಾಲಪ್ಪ ಗೌಡರು ಹಾಗೂ ಸಂಜನಾ ಭಟ್ ಅವರು ಯೋಗದ ಪ್ರಯೋಜನದ ಬಗ್ಗೆ ವಿವರಿಸಿದರು. ಡಾ. ಶಿಕಾರಿಪುರ ಕೃಷ್ಣಮೂರ್ತಿ ಅವರು ವಂದಿಸಿದರು. ಮಾಲಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯ ಸಂಭ್ರಮ



ಕಾರ್ಕಳ: ನಿತ್ಯಜೀವನದಲ್ಲಿ ಯೋಗ ಮಾಡುವುದರಿಂದ ಸದಾ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದು ಜ್ಞಾನಸುಧಾದ ಹಿರಿಯ ವಿದ್ಯಾರ್ಥಿನಿ, ಮಾಹೆಯ ಯೋಗ ಕೇಂದ್ರದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಆತ್ಮಿಕ ಶೆಟ್ಟಿ ಹೇಳಿದರು.

ಅವರು ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಆವರಣದಲ್ಲಿ ನಡೆದ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯೋಗದ ಮಹತ್ವವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತ ಪಡಿಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್ ಎಂ. ಕೊಡವೂರ್, ಉಪ ಪ್ರಾಂಶುಪಾಲ ಸಾಹಿತ್ಯ ಹಾಗೂ ಉಷಾ ರಾವ್ ಯು. ಮತ್ತು ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಇದ್ದರು. ಉಪನ್ಯಾಸಕಿ ದಿವ್ಯ ನಿರೂಪಿಸಿ ವಂದಿಸಿದರು.



ವಿಟ್ಲದ ಕೊಡಂಗಾಯಿ ಮೈತ್ರೇಯಿ ಗುರುಕುಲಮ್‌ನಲ್ಲಿ ಯೋಗ ದಿನದ ಅಂಗವಾಗಿ ಗುರುಕುಲದ ವಿದ್ಯಾರ್ಥಿನಿಯರು ಯೋಗ ಪ್ರದರ್ಶನ ನೀಡಿದರು. ವಿಟ್ಲ ಭಾರತ್ ಶಾಮಿಯಾನದ ಸಂಜೀವ ಪೂಜಾರಿ, ಗುರುಕುಲದ ಆಚಾರ್ಯ ಮಾಧವ ಇದ್ದರು.

ಬೆಳ್ತಂಗಡಿ ವಾಣಿ ಕಾಲೇಜಿನಲ್ಲಿ ಯೋಗ ದಿನಾಚರಣೆ

ದೈನಂದಿನ ಹವ್ಯಾಸವಾಗಲಿ: ಪ್ರಸಾದ್

ಬೆಳ್ತಂಗಡಿ: ಹಳೇಕೋಟೆಯ ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ವಾಣಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಉದ್ಘಾಟಿಸಿ, ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಅತ್ಯುತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಗಣಿತ ವಿಭಾಗದ ಮುಖ್ಯಸ್ಥೆ ಹೇಮಲತಾ ಎನ್. ಅವರು ಉಪನ್ಯಾಸ ನೀಡಿದರು. ವಿಶೇಷ ಅತಿಥಿ ವಾಣಿ ಪದವಿ



ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಯೋಗ ಚಾಂಪಿಯನ್ ಮೋಹಿತ್ ಗೌಡ, ವಿದ್ಯಾರ್ಥಿಗಳು ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಮತ್ತು ಏಕಾಗ್ರತೆಯನ್ನು ಬೆಳೆಸಿಕೊಳ್ಳಬಹುದೆಂದು ತಿಳಿಸಿದರು. ಈ ಸಂದರ್ಭ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಿತು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಯು., ಸಹ ಕಾರ್ಯಕ್ರಮಾಧಿಕಾರಿ ಶ್ರಾವ್ಯ ಎಸ್. ಇದ್ದರು. ಎನ್ನೆಸ್ಸೆಸ್ ಘಟಕ ನಾಯಕ ಕೈಲಾಶ್ ಸ್ವಾಗತಿಸಿ, ಎನ್ನೆಸ್ಸೆಸ್ ಘಟಕ ನಾಯಕಿ ಇಂದುಮತಿ ವಂದಿಸಿದರು. ವಿದ್ಯಾರ್ಥಿನಿ ಮೌಲ್ಯ ಮತ್ತು ನಿಧಿ ಕಾರ್ಯಕ್ರಮ ನಿರ್ವಹಿಸಿದರು.

ಉಪ್ಪಿನಂಗಡಿ ಸರಕಾರಿ ಕಾಲೇಜ್‌ನಲ್ಲಿ ಯೋಗ

ಉಪ್ಪಿನಂಗಡಿ: ಸರಕಾರಿ ಪಿಯು ಕಾಲೇಜ್ ಮತ್ತು ಎನ್ನೆಸ್ಸೆಸ್ ಆಶ್ರಯದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಕಾಲೇಜ್ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಎಂ. ಅಧ್ಯಕ್ಷತೆ ವಹಿಸಿದ್ದರು. ಎಸ್ಪಿವೈಎಸ್ ಎಸ್ ಘಟಕದ ಯೋಗ ಶಿಕ್ಷಕ ಪ್ರದೀಪ್, ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮಾಜಿ ತಾಲೂಕು ಸದಸ್ಯೆ ಸುಜಾತ ಕೃಷ್ಣ ಆಚಾರ್ಯ ಅತಿಥಿಯಾಗಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ರಮೇಶ್ ಎಚ್.ಜೆ. ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಸ್ವಾಗತಿಸಿ, ವಿದ್ಯಾರ್ಥಿನಿ ಸಂಜನಾ ನಿರ್ವಹಿಸಿದರು.

ಅಲ್ಲಲ್ಲಿ ವಿಶ್ವ ಯೋಗ ದಿನಾಚರಣೆ



ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆ ನಡೆಯಿತು. ಶಾಲಾ ಮುಖ್ಯಗುರು ವೀಣಾ ಆರ್. ಪ್ರಸಾದ್, ದೈಹಿಕ, ಯೋಗ ಶಿಕ್ಷಕಿ ವಿದ್ಯಾ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಪುತ್ತೂರು ಪಿಎಂಶ್ರೀ ಕೆ.ಪಿ.ಎಸ್ ವೀರಮಂಗಲದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ವಿನುತಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು, ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕ ಶಿಲ್ಪರಾಣಿ, ಸೌಮ್ಯ , ಮಲ್ಲಿಕಾ, ಎಸ್‌ಡಿಎಂಸಿ ಸದಸ್ಯರಾದ ಚಂದ್ರಾವತಿ, ಅರ್ಚನಾ ಮೊದಲಾದವರು ಭಾಗವಹಿಸಿದರು.



ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸಹಕಾರ ಜ್ಯೋತಿ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಸಂಘದ ಸದಸ್ಯರಾದ ಸುಪ್ರಭಾ ಹಾಗೂ ವನಿತಾ ಕೆ.ಟಿ. ಅವರು ಪ್ರಾತ್ಯಕ್ಷಿಕೆ ನೀಡಿದರು. ಸಂಘದ ಅಧ್ಯಕ್ಷೆ ಗೌರಿ ಎಚ್., ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.



ಹವ್ಯಕ ಸಭಾ ಮಂಗಳೂರು ವತಿಯಿಂದ ನಂತೂರಿನ ಶಂಕರಶ್ರೀ ಸಭಾಭವನದಲ್ಲಿ ಯೋಗ ದಿನಾಚರಣೆ ನಡೆಯಿತು. ಯೋಗಾಭ್ಯಾಸವನ್ನು ಯೋಗ ಗುರು ಸುಬ್ರಮಣ್ಯ ಭಟ್ ಕಾಟಿಪಳ್ಳ ಹಾಗೂ ವಿದ್ಯಾ ಕಾವೇರಿ ಅವರು ನಡೆಸಿಕೊಟ್ಟರು. ಹವ್ಯಕ ಸಭಾದ ಮಾಜಿ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ಸಭಾದ ಉಪಾಧ್ಯಕ್ಷೆ ಅನುಪಮಾ ಎಸ್., ಮಾಜಿ ಅಧ್ಯಕ್ಷೆ ವಸಂತಿ ಎಸ್. ಭಟ್ ಮೊದಲಾದವರಿದ್ದರು.



ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಮಂಗಳೂರು ಶಾರದಾ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಡಾ. ನಯನಶ್ರೀ, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ ವಿಂಧ್ಯಾ ಮತ್ತು ನೇಹಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ಶೈಲಿನಿ ಉಪಸ್ಥಿತರಿದ್ದರು.



ಬಿಜೆಪಿ ಬಂಟ್ವಾಳ ಕ್ಷೇತ್ರದಿಂದ ಯೋಗ ದಿನಾಚರಣೆ ಬಿ.ಸಿ.ರೋಡಿನ ರಂಗೋಲಿಯ ರಾಜಾಂಗಣ ಸಭಾಭವನದಲ್ಲಿ ನಡೆಸಲಾಯಿತು. ಬಿಜೆಪಿಯ ಬಂಟ್ವಾಳ ಮಂಡಲದ ಅಧ್ಯಕ್ಷ ಆರ್ . ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ದಿನೇಶ್ ಅಮ್ಟೂರು, ಸುಲೋಚನಾ ಜಿ.ಕೆ ಭಟ್, ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರೇಷ್ಮಾ ಶಂಕರಿ ಬಲಿಪಗುಳಿ, ಜನಾರ್ಧನ್ ಬೊಂಡಾಲ, ಸನತ್ ಕುಮಾರ್ ರೈ, ಶ್ರೀಧರ ಶೆಟ್ಟಿ ಪುಳಿಂಚ, ಕರುಣೇಂದ್ರ ಪೂಜಾರಿ, ಆನಂದ ಎ ಶಂಭೂರು, ಹರಿಪ್ರಸಾದ್ ಭಂಡಾರಿಬೆಟ್ಟು, ಪುರುಷೋತ್ತಮ ಸಾಲಿಯನ್, ಸುರೇಶ್ ಕೋಟ್ಯಾನ್, ದಿನೇಶ್ ಶೆಟ್ಟಿ ದಂಬೇ ದಾರ್, ಅಶ್ವಿನ್ ಬಂಟ್ವಾಳ, ಪ್ರವೀಣ್ ಕುಮಾರ್ ರಾಯಪ್ಪ ಕೋಡಿ ಇದ್ದರು.



ಬೆಳ್ತಂಗಡಿ ಸುಲ್ಕೇರಿಯ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀರಾಮ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜು ಪೂಜಾರಿ, ಜಿಲ್ಲಾ ಸೇವಾ ಪ್ರಮುಖ್ ವಿಜಯ್, ಶಾರೀರಿಕ ಪ್ರಮುಖ್ ಪ್ರಕಾಶ್ ಕಟ್ಟೆ, ಶಿಕ್ಷಕಿ ಹೊನ್ನಮ್ಮ, ಶಿಕ್ಷಕಿ ಅಶ್ವಿನಿ, ಶಿಕ್ಷಕಿ ಸೌಮ್ಯ ಉಪಸ್ಥಿತರಿದ್ದರು.



'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಧ್ಯೇಯವಾಕ್ಯದೊಂದಿಗೆ, ತಲಪಾಡಿಯ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಕಾಲೇಜಿನ ವೈದ್ಯರು, ಅಂತರವೈದ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಸುತ್ತ ಮುತ್ತ





ಬಿಎಂಎಸ್ ಮಂಜೇಶ್ವರ ಪಂಚಾಯತ್ ಸಮಿತಿ ರಚನೆ

ಮಂಜೇಶ್ವರ: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ಮಂಜೇಶ್ವರ ಪಂಚಾಯತ್ ಸಮಿತಿಯ ನೂತನ ಅಧ್ಯಕ್ಷರಾಗಿ ರವಿ ಕೆ. ಮಜಲ್ ಮತ್ತು ಕಾರ್ಯದರ್ಶಿಯಾಗಿ ಪ್ರಕಾಶ್ ಕೆ.ಪಿ. ಹೊಸಂಗಡಿ ಆಯ್ಕೆಯಾದರು.

ಜೂ.25ರಂದು ಚಿನ್ಮಯ ಸಾಧನಾ ಸಂಗಮ

ಕಾಸರಗೋಡು: ಚಿನ್ಮಯ ಮಿಷನ್ ಆಶ್ರಯದಲ್ಲಿ ಸಾಧನಾ ಸಂಗಮ ಕಾರ್ಯಕ್ರಮವು ಜೂ.25ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ವಿದ್ಯಾನಗರ ಚಿನ್ಮಯ ಧ್ಯಾನ ಮಂದಿರದಲ್ಲಿ ಜರಗಲಿದೆ. ಬೆಳಗ್ಗೆ 9.30ಕ್ಕೆ ನೋಂದಣಿ, 10 ರಿಂದ ಬ್ರಹ್ಮಚಾರಿಣಿ ದಿಶಾ ಚೈತನ್ಯ ಅವರಿಂದ ಉಪನ್ಯಾಸ, 11.15ರಿಂದ ಡಾ.ಪಿ.ರೋಷಿತಾ ಅವರಿಂದ ಯೋಗಾಸನ, ಮಧ್ಯಾಹ್ನ 12ರಿಂದ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರಿಂದ ಪೋಷಕತ್ವ ಕುರಿತು ತರಗತಿ, 1 ಗಂಟೆಗೆ ಭೋಜನ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂಬ್ಡಾಜೆ: ಆಶಾ ಕಾರ್ಯಕರ್ತೆಯರ ನೇಮಕಾತಿಗೆ ಸಂದರ್ಶನ

ಬದಿಯಡ್ಕ: ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತರ ನೇಮಕಾತಿಗಾಗಿ ಸಂದರ್ಶನವು ಜುಲೈ 4ರಂದು ಬೆಳಗ್ಗೆ 10.30ಕ್ಕೆ ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಮತ್ತು ಪಂಚಾಯತ್‌ನಲ್ಲಿ ಶಾಶ್ವತ ನಿವಾಸ ಹೊಂದಿರುವ ಹಾಗೂ 25-45 ವರ್ಷ ವಯಸ್ಸಿನ ವಿವಾಹಿತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 04994 280700 ಕರೆ ಮಾಡಬಹುದು ಎಂದು ಆರೋಗ್ಯ ಕೇಂದ್ರದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾತ್ರಿ ಕಾವಲುಗಾರರ ನೇಮಕಾತಿ

ಕಾಸರಗೋಡು: ಕಾಸರಗೋಡಿನ ಸರಕಾರಿ ಅಂಧರ ಶಾಲೆಗೆ ರಾತ್ರಿ ಕಾವಲುಗಾರ ನೇಮಕಾತಿಗಾಗಿ ಸಂದರ್ಶನವು ಜೂ.24ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. 8ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯಾಗಿದೆ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ, ವಯೋಮಿತಿ 18-40 ಆಗಿದೆ. ಹೆಚ್ಚಿನ ವಿವರಗಳಿಗೆ 04994 255128 ಸಂಪರ್ಕಿಸಬಹುದು ಎಂದು ಕಾಲೇಜಿನ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾಸರಗೋಡು: ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರ ಮಕ್ಕಳಿಗೆ ನೀಡಲಾಗುವ ಎಸ್‌ಎಸ್‌ಎಲ್‌ಸಿ ಅಧ್ಯಯನ ಸಹಾಯಧನ ಮತ್ತು ಎಸ್‌ಎಸ್‌ಎಲ್‌ಸಿ ನಗದು ಪ್ರಶಸ್ತಿಗಾಗಿ ಜುಲೈ 1 ರಿಂದ ಆಗಸ್ಟ್ 1ರ ವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಶೈಕ್ಷಣಿಕ ವರ್ಷದಲ್ಲಿ ವಿವಿಧ ಕೋರ್ಸ್‌ಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಗಳಿಗೆ (ಉನ್ನತ ಶಿಕ್ಷಣ ಹಣಕಾಸು ನೆರವು), ಕೋರ್ಸ್ ಪ್ರಾರಂಭವಾದ ದಿನಾಂಕದಿಂದ 45 ದಿನಗಳ ವರೆಗೆ ಮತ್ತು ಈಗಾಗಲೇ ಪ್ರಾರಂಭವಾಗಿರುವ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಗಸ್ಟ್ 5ರ ವರೆಗೆ ಕಾಞಂಗಾಡಿನ ಜಿಲ್ಲಾ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ 0467 2206737 ಕರೆ ಮಾಡಬಹುದು ಎಂದು ಕಾರ್ಮಿಕರ ಕಲ್ಯಾಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲನೇ ಪುಟದಿಂದ

ಸುರತ್ಕಲ್ ಬೀಚ್

ಇದರ ಅಭಿವೃದ್ಧಿಗೆ ಹಿಂದೆ ಪ್ರಯತ್ನಗಳು ನಡೆದಿದ್ದರೂ ಫಲಪ್ರದವಾಗಿಲ್ಲ, ಬೀಚ್ ಬಳಿಯಲ್ಲೇ ಕಂದಾಯ ಭೂಮಿ ಲಭ್ಯವಿದೆ. ಪ್ರವಾಸೋದ್ಯಮ ಇಲಾಖೆ ಈ ಭೂಮಿ ಖರೀದಿಸಿ ಅಭಿವೃದ್ಧಿ ಕೈಗೊಂಡರೆ ಹೆಚ್ಚಿನ ಬಜೆಟ್ ಬೇಕಾಗುತ್ತದೆ. ಆದರೆ ಉತ್ತಮವಾಗಿ ಅಭಿವೃದ್ಧಿಪಡಿಸಿದರೆ ಕರಾವಳಿಯ ಇತರ ಬೀಚ್‌ಗಳಂತೆ ನಿರ್ವಹಣೆಗೆ ಖಾಸಗಿ ಸಂಸ್ಥೆಗೆ ನೀಡಿದಲ್ಲಿ ಆದಾಯವೂ ಬರುತ್ತದೆ.

ಕೂಟ ಮಹಾಜಗತ್ತು ಸಾಲಿಗ್ರಾಮ ಮಂಗಲ್ಪಾಡಿ ಅಂಗಸಂಸ್ಥೆಯ 67ನೇ ವಾರ್ಷಿಕ ಮಹಾಸಭೆ

ಕೂಟ ಬ್ರಾಹ್ಮಣರ ಶ್ರೇಯೋಭಿವೃದ್ಧಿಗೆ ಆದ್ಯತೆ: ಚಂದ್ರಶೇಖರ



ಮಂಜೇಶ್ವರ: ಕೂಟ ಮಹಾಜಗತ್ತು ಸಾಲಿಗ್ರಾಮ ಮಂಗಲ್ಪಾಡಿ ಅಂಗಸಂಸ್ಥೆಯ 67ನೇ ವಾರ್ಷಿಕ ಮಹಾಸಭೆಯು ಭಾನುವಾರ ಬಂಗ್ರಮಂಜೇಶ್ವರದ ವಾಮಂಜೂರು ಶ್ರೀ ಗುರುನರಸಿಂಹ ಕಲ್ಯಾಣ ಮಂಟಪ ಸಭಾ ಭವನದಲ್ಲಿ ಜರಗಿತು.

ಮಹಾಸಭೆಯನ್ನು ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಸಾಲಿಗ್ರಾಮ ಇದರ ಉಪಾಧ್ಯಕ್ಷ ಚಂದ್ರಶೇಖರ ಐತಾಳ ಉದ್ಘಾಟಿಸಿ, 1954ರಲ್ಲಿ ಸಾಲಿಗ್ರಾಮದಲ್ಲಿ ಹುಟ್ಟಿಕೊಂಡ ಕೂಟ ಮಹಾಜಗತ್ತು ಸಂಸ್ಥೆಯು ಬಳಿಕ ವಿವಿಧ ಅಂಗಸಂಸ್ಥೆಗಳ ಮುಖಾಂತರ ಕರ್ನಾಟಕ, ಕೇರಳ ಮಾತ್ರವಲ್ಲದೆ ದೇಶದಾದ್ಯಂತ ಹರಡಿರುವ ಕೂಟ ಬ್ರಾಹ್ಮಣರನ್ನು ಒಗ್ಗೂಡಿಸಿ ಕೂಟ ಬಂಧುಗಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ಶ್ರಮಿಸಿರುವುದನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕೇಂದ್ರ ಸಂಸ್ಥೆಯ ಜೊತೆ ಕಾರ್ಯದರ್ಶಿ ಭಾರತಿ ಶ್ರೀಧರ ರಾವ್ ತುಂಬೆ ಭಾಗವಹಿಸಿ ಮಾತನಾಡಿ, ಕೂಟ ಮಹಾಜಗತ್ತು ತನ್ನ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ಮುಖಾಂತರ ಕೂಟ ಬ್ರಾಹ್ಮಣ ಸಮುದಾಯದ ಹಿರಿಯರ, ಯುವಕರ ಮತ್ತು ಮಹಿಳೆಯರ ಹಾಗೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿ ಸಂತೋಷ ವ್ಯಕ್ತಪಡಿಸಿದರು.

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಮರಿಕಾವು ಲಕ್ಷ್ಮೀನಾರಾಯಣ ಹೊಳ್ಳ ಮಾತನಾಡಿ, ಕೂಟ ಬಾಂಧವರಿಗೆ ಗುರು ಸ್ಥಾನದಲ್ಲಿರುವ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವರ ಆರಾಧನೆಯು ಕೂಟಸ್ಥರಲ್ಲಿ ಐಕ್ಯತೆ, ಸಾಮರಸ್ಯ ಹಾಗೂ ಅಭಿವೃದ್ಧಿಯನ್ನು ಕರುಣಿಸಲಿ ಎಂದು ಹಾರೈಸಿದರು.

ಹಿರಿಯರಾದ ಡಾ.ಕೆ. ಪ್ರಭಾಕರ ಹೊಳ್ಳ ಕಯ್ಯಾರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಅಂಗ ಸಂಸ್ಥೆಯ ವಾರ್ಷಿಕ ವರದಿಯನ್ನು ರಘುಪ್ರಸಾದ್ ನಾವಡ ವಾಚಿಸಿದರು. ಯುವ ವೇದಿಕೆಯ ವರದಿಯನ್ನು ಪರಮೇಶ್ವರ ಮಯ್ಯ ತಿಂಬರ ಹಾಗೂ ಮಹಿಳಾ ವೇದಿಕೆಯ ವರದಿಯನ್ನು ಯಶೋಧಾ ನಾವಡ ಕರವೂರು ವಾಚಿಸಿದರು. ಕೋಶಾಧಿಕಾರಿ ಅರುಣ್‌ಕುಮಾರ್ ಮಜಲು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿವಿಧ ವಲಯಗಳ ಸಾಧಕರಾದ ಸುರೇಶ್ ಹೊಳ್ಳ ಉಪ್ಪಳ, ಕೃಷ್ಣಕುಮಾರಿ ಇಚ್ಲಂಗೋಡು, ಸುಲೋಚನಾ ಹೊಳ್ಳ ಪೈವಳಿಕೆ, ಕಮಲಾಕ್ಷಿ ಕಾರಂತ ಪದ್ಯಾಣ, ಕಮಲಾ ಅಡಿಗ ಕಯ್ಯಾರು ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಡಾ.ಗಿರಿಧರ ರಾವ್ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ಶ್ರಾವ್ಯ ತುಂಗ ಪ್ರಾರ್ಥನೆ ಹಾಡಿದರು. ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ತುಂಗ ಸ್ವಾಗತಿಸಿ, ವಂದಿಸಿದರು. ಭಾಗ್ಯಲಕ್ಷ್ಮಿ ಟೀಚರ್ ಹಾಗೂ ಗುರುರಾಜ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಅರ್ಪಣ ಯೋಗಾಸನ ಪ್ರದರ್ಶನ ನೀಡಿದರು. ಸಭೆಯ ಅಂಗವಾಗಿ ಸಮಾಜದ ಯುವಕ ಯುವತಿಯರು ಹಾಗೂ ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಉದ್ಯೋಗ ಸಿಗುವಂತಾಗಲಿ

ಸಮುದಾಯದ ಯುವ ಪೀಳಿಗೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಶಿಕ್ಷಣದ ಬಳಿಕ ಉದ್ಯೋಗ ಲಭಿಸಲು ಸಮುದಾಯದ ಸಂಘ ಸಂಸ್ಥೆಗಳು ನೆರವಾಗಬೇಕಿದೆ.

● ಭಾರತಿ ಶ್ರೀಧರ ರಾವ್ ತುಂಬೆ

ಸಾಧಕರಿಗೆ ಸನ್ಮಾನ

ಪ್ರಸ್ತುತ ವರ್ಷ ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರಣಮ್ಯ ಜಿ.ಆರ್., ಶ್ರಾವ್ಯ ತುಂಗ, ಸಾತ್ವಿಕ್ ಕೃಷ್ಣ ತುಂಗ, ಶ್ರವಣ ಬಿ.ಎಸ್., ಶ್ರಾವ್ಯ ಬಿ.ಎಸ್., ಅಂಜನಾ ಆರ್.ಮಯ್ಯ, ಸುಮುಖ ಹೊಳ್ಳ, ಶ್ರವಣಕುಮಾರ್ ಮಯ್ಯ, ಸೌಮ್ಯಾ, ಶಶಾಂಕ ಕಾರಂತ ಅವರನ್ನು ಸನ್ಮಾನಿಸಲಾಯಿತು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನ: ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್



ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎ.ಕೆ.ಎಂ. ಅಶ್ರಫ್ ಅವರನ್ನು ಕಾಸರಗೋಡು ಕೊಂಕಣಿ ಕ್ರಿಶ್ಚಿಯನ್ ಡೆವಲಪ್‌ಮೆಂಟ್ ಫಾರಂ ವತಿಯಿಂದ ವರ್ಕಾಡಿಯ ಗಾಂಧಿ ನಗರದ ಎ.ಎಚ್.ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಸಂಘಟನೆಯ ಅಧ್ಯಕ್ಷ ಯೇಸು ಪ್ರಸಾದ್ ಡಿಸೋಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರ ಜನಪರ ಕಾರ್ಯಗಳನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ಶಾಸಕ ಎ.ಕೆ.ಎಂ. ಅಶ್ರಫ್ ಮಾತನಾಡಿ, ಸಮಾಜದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಜೇಶ್ವರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ನಿಮ್ಮೆಲ್ಲರ ಈ ಪ್ರೀತಿ, ವಿಶ್ವಾಸ ಮತ್ತು ಸನ್ಮಾನವು ಮುಂದಿನ ದಿನಗಳಲ್ಲಿ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ನನಗೆ ದೊಡ್ಡ ಸ್ಫೂರ್ತಿಯನ್ನು ನೀಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಯ್ಯಾರು ಚರ್ಚ್‌ನ ಧರ್ಮಗುರು ವಂ.ಫಾ. ವಿಶಾಲ್ ಮೋನಿಶ್, ವರ್ಕಾಡಿ ಚರ್ಚ್‌ನ ಧರ್ಮಗುರು ವಂ.ಫಾ.ಫ್ರಾನ್ಸಿಸ್ ಕ್ರಾಸ್ತಾ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ಫ್ರಿನ್ಸಿ ಕಯ್ಯಾರು, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯೆ ಲೀನಾ ಟೆಲ್ಲಿಸ್ ಹಾಗೂ ವಕೀಲ ಎಂ.ಎಸ್.ಥೋಮಸ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘಟನೆಯ ಕಾರ್ಯದರ್ಶಿ ನವೀನ್ ಮೊಂತೆರೋ ಮಂಜೇಶ್ವರ, ರೋನಿ ವರ್ಕಾಡಿ, ರಾಜು ಮಣಿಯಂಪಾರೆ, ಫ್ರಾನ್ಸಿಸ್ ತಲಪಾಡಿ, ಅರುಣ್ ಕ್ರಾಸ್ತಾ, ವಿಲ್ಫ್ರೆಡ್ ಮನೋಹರ್, ಡಾಲಿ ಕುಂಬಳೆ, ಗಾಡ್ವಿನ್, ವಿಲ್ಲಿಯಂ, ಪ್ರವೀಣ್, ಪ್ರಭು, ರಾಜೇಶ್ ಹಾಗೂ ಜೋಯ್ ಸೇರಿದಂತೆ ಸಂಘಟನೆಯ ಸದಸ್ಯರು ಇದ್ದರು. ಯೇಸು ಪ್ರಸಾದ್ ಡಿಸೋಜಾ ಸ್ವಾಗತಿಸಿ, ನವೀನ್ ಮೊಂತೆರೋ ವಂದಿಸಿದರು.

ಪೊಯ್ಯೆ ಶ್ರೀ ಚಾಮುಂಡಿ ಕ್ಷೇತ್ರದ ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ



ಮಂಜೇಶ್ವರ: ಪಾವೂರು ಬಜಾಲ್ ಪೊಯ್ಯೆ ಶ್ರೀ ಚಾಮುಂಡಿ ದೈವಸ್ಥಾನದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ, ಲೆಕ್ಕಪತ್ರ ಮಂಡನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶ್ರೀ ಕ್ಷೇತ್ರದ ವಠಾರದಲ್ಲಿ ಜರಗಿತು. ಆಡಳಿತ ಮಂಡಳಿ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ನಾರಾಯಣ ಶೆಟ್ಟಿ ಕಿನ್ಯಗುತ್ತು, ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಹಾಸ ಪೂಜಾರಿ ಮುಡಿಮಾರು, ವಸಂತ ರೆಂಜಪಡ್ಪು, ನಾರಾಯಣ ಶೆಟ್ಟಿ ಬಜಾಲ್, ಭುಜಂಗ ಸಿಂತಾಜೆ, ಶಿವರಾಮ ಶೆಟ್ಟಿ ಮುಗೇರುಗುತ್ತು, ತ್ಯಾಂಪಣ್ಣ ರೈ ಪಾವೂರು, ಭೋಜ ಮಾಸ್ಟರ್, ಮಾಧವ ಪೂಜಾರಿ ಕುದುಕೋರಿ ಮೊದಲಾದವರಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ ತಚ್ಚಿರೆ ವರದಿ ವಾಚಿಸಿದರು. ಭೋಜ ಮಾಸ್ಟರ್ ಲೆಕ್ಕಪತ್ರ ಮಂಡಿಸಿದರು. ನಂತರ ಕ್ಷೇತ್ರಾಡಳಿತ ಮಂಡಳಿಯ ನೂತನ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ವಿನೋದ್ ಕುಮಾರ್ ರೆಂಜೆಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ರೈ ಪಾವೂರು, ಕೋಶಾಧಿಕಾರಿಯಾಗಿ ರವಿ ಮುಡಿಮಾರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶಿವರಾಮ ಶೆಟ್ಟಿ ಮುಗೇರುಗುತ್ತು, ಮಾಧವ ಪೂಜಾರಿ ಕುದುಕೋರಿ, ಜೊತೆ ಕಾರ್ಯದರ್ಶಿಗಳಾಗಿ ರಾಜೇಶ್ ಕಾನದಕಟ್ಟ, ಗೋಪಾಲ ಅಂಚನ್ ನೆಕ್ಕಳ, ಲೆಕ್ಕಪರಿಶೋಧಕರಾಗಿ ತ್ಯಾಂಪಣ್ಣ ರೈ ಪಾವೂರು, ಭೋಜ ಮಾಸ್ಟರ್ ಬಳ್ಳೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೋಹರ ಶೆಟ್ಟಿ ಕೆದುಂಬಾಡಿ, ವಸಂತ ರೆಂಜಪಡ್ಪು, ದಯಾನಂದ ಸಾಲಿಯಾನ್ ಕೊಪ್ಪಳ, ಭುಜಂಗ ಸಿಂತಾಜೆ, ಸುಧಾಕರ ಶೆಟ್ಟಿ ಪಾವೂರು, ನಾರಾಯಣ ಶೆಟ್ಟಿ ಬಜಾಲ್, ಜಯಪ್ರಕಾಶ್ ಅಡ್ಯಂತಾಯ ಕಾಪು, ರಾಜಕುಮಾರ್ ಶೆಟ್ಟಿ ಮುಟ್ಲ, ಚಂದ್ರಹಾಸ ಪೂಜಾರಿ ಮುಡಿಮಾರು, ದಯಾನಂದ ಪೂಜಾರಿ ನೆಕ್ಕಳ, ಮೋಹನದಾಸ್ ಪುಳಿತ್ತಡಿ, ಉದಯಕುಮಾರ್ ಬೊಳಕಡ, ಶೇಖರ ಕಾನದಕಟ್ಟ, ಪದ್ಮನಾಭ ಕಲ್ಲಾಪು, ವಿಶ್ವನಾಥ ಶೆಟ್ಟಿ ಕೋರಿಮೊಗರು, ಪುಷ್ಪರಾಜ್ ಶೆಟ್ಟಿ ಪಾವೂರುಗುತ್ತು, ಅಶೋಕ ತಚ್ಚಿರೆ, ನವಿರಾಜ್ ಮುಡಿಮಾರು, ಹರ್ಷಿತ್ ನೆಕ್ಕಳ, ನಿಶಿತ್ ನೆಕ್ಕಳ, ಸುರೇಂದ್ರ ಉದ್ದ ಅವರನ್ನು ಆಯ್ಕೆ ಮಾಡಲಾಯಿತು.

ಬದಿಯಡ್ಕ: ಉರ್ಮಿ-ನಾಟೆಕಲ್ಲು ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ



ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್‌ನ ನೀರ್ಚಾಲು 3ನೇ ವಾರ್ಡ್ ಉರ್ಮಿ - ನಾಟೆಕಲ್ಲು ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮವು ಶನಿವಾರ ಜರಗಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ ಡಿ. ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯ ಗುರಿ ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ರಸ್ತೆಯು ಅಭಿವೃದ್ಧಿಯಾದರೆ ಆ ಊರಿಗೆ ತುಂಬಾ ಪ್ರಯೋಜನಕಾರಿ. ಮುಂದಿನ ದಿನಗಳಲ್ಲಿ ವಿವಿಧ ವಾರ್ಡ್‌ಗಳಲ್ಲಿರುವ ಕಳಪೆ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಇದೇ ವೇಳೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಜನರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯತ್ ಸದಸ್ಯ ಶ್ಯಾಮಪ್ರಸಾದ ಸರಳಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಸಿಡಿಎಸ್ ಅಧ್ಯಕ್ಷೆ ಸುಲೋಚನಾ, ಸ್ಥಳೀಯರಾದ ಸಾವಿತ್ರಿ, ಜೇಮ್ಸ್ ಆಗ್ನೆಲ್, ಪ್ರಜೇಶ್, ರಕ್ಷಿತ್ ಮೊದಲಾದವರು ಪಾಲ್ಗೊಂಡಿದ್ದರು. ಲೆಕ್ಸಿ ಥೋಮಸ್ ಸ್ವಾಗತಿಸಿ, ಕಾರ್ಯಕ್ರಮ ವಂದಿಸಿದರು.

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಗೆ ಕಂಪ್ಯೂಟರ್ ಕೊಡುಗೆ



ಮಂಜೇಶ್ವರ: ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗುವ ಉದ್ದೇಶದಿಂದ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಗೆ ಬೆಂಗಳೂರು ಮೂಲದ ಸ್ಟ್ಯಾಂಡರ್ಡ್ ಇಂಡಿಯಾ ಫೌಂಡೇಶನ್ ವತಿಯಿಂದ ಐದು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕ ಎನ್.ಶಂಕರನಾರಾಯಣ ಭಟ್ ವಹಿಸಿ ಮಾತನಾಡಿ, ಕೊಡುಗೆಯಾಗಿ ಒದಗಿಸಿದ ಕಂಪ್ಯೂಟರ್‌ಗಳಿಂದ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದ್ದು, ಡಿಜಿಟಲ್ ಶಿಕ್ಷಣಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಸ್ಟ್ಯಾಂಡರ್ಡ್ ಇಂಡಿಯಾ ಫೌಂಡೇಶನ್‌ನ ಪ್ರತಿನಿಧಿಗಳಾದ ಚೇತನ್ ರೈ ಹಾಗೂ ಪ್ರವೀಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಕುರಿತು ಉಲ್ಲೇಖಿಸಿದರು. ಅಲ್ಲದೆ ತಂತ್ರಜ್ಞಾನಗಳ ಸದುಪಯೋಗದ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಾಧ್ಯ ಎಂದರು.

ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಲ್ಲದೆ ಸ್ಟ್ಯಾಂಡರ್ಡ್ ಇಂಡಿಯಾ ಫೌಂಡೇಶನ್‌ನ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಶಶಿಕುಮಾರ್ ಪೆರ್ಣೆ ಹಾಗೂ ಮಂಗಲ್ಪಾಡಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಿವ ಶೆಟ್ಟಿ ಶುಭಹಾರೈಸಿದರು. ಅಧ್ಯಾಪಕ ಹರ್ಷಿತ್ ಐಲ್ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಕರುವಜೆ ವಂದಿಸಿದರು. ಕೇಶವಪ್ರಸಾದ್ ಸಹಕರಿಸಿದರು.

ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದಲ್ಲಿ ಯೋಗ ದಿನಾಚರಣೆ



ಕಾಸರಗೋಡು: ಅಡ್ಕತಬೈಲು ಗುಡ್ಡೆ ದೇವಸ್ಥಾನ ರಸ್ತೆ ಬಳಿಯ ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಸಂಗೀತ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಸಂಸ್ಕೃತ ಪಂಡಿತೆ, ಯೋಗ ಶಿಕ್ಷಕಿ ಹಾಗೂ ಸಂಗೀತ ಶಿಕ್ಷಕಿ ಗಾಯತ್ರಿ ಯು. ಭಾಗವಹಿಸಿದ್ದರು.

ಕಾರ್ಯ ಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀವಲ್ಲಿ, ಶಾಲಾ ಸಂಯೋಜಕಿ ಉಷಾ ನಾಯರ್, ಸಹಪಠ್ಯ ಚಟುವಟಿಕೆಗಳ ಸಂಯೋಜಕಿ ಶಾಹಿರತ್ನ, ಸುಚರಿತಾ ಕಾಮತ್, ಯೋಗ ಶಿಕ್ಷಕಿ ತೇಜಕುಮಾರಿ, ಅಭಿಜ್ಞಾ ಕಾಸರಗೋಡು, ಪ್ರಮೀಳಾ ಮಜಲ್, ಮೆನೇಜ್‌ಮೆಂಟ್ ಸಮಿತಿಯ ಕೃಷ್ಣಪ್ರಸಾದ್, ಸಂದೀಪ್ ಭಟ್, ಸತೀಶ್ ಕಾಮತ್, ವಿನಾಯಕ ಶೆಣೈ ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.

ಯೋಗಾಸನಗಳ ಪ್ರದರ್ಶನ

ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಯೋಗದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳು ಯೋಗದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಹತ್ವದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಸಂಗೀತ ದಿನದಂಗವಾಗಿ ವಿದ್ಯಾರ್ಥಿಗಳು ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಅಲ್ಲದೇ ಮನಃಶಾಂತಿ ಮತ್ತು ಸೃಜನಶೀಲತೆ ಬೆಳೆಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಾರ್ಯಕ್ರಮದ ಸಂದೇಶ ಸಾರಲಾಯಿತು.

ಯಕ್ಷಗಾನ ನಾಟ್ಯ ತರಗತಿ ಪ್ರಾರಂಭ



ಕಾಸರಗೋಡು: ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಮುಳಿಯಾರು ಕಾಸರಗೋಡು ಇದರ ನೇತೃತ್ವದಲ್ಲಿ ಸ್ಕಂದ ಕೈಗಾರಿಕಾ ಸಂಸ್ಥೆಯ ವಠಾರದಲ್ಲಿ ಯಕ್ಷಗಾನ ನಾಟ್ಯ ತರಗತಿಯು ಪ್ರಾರಂಭವಾಯಿತು.

ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ ಮತ್ತು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಡ್ಕ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಟ್ಯ ತರಗತಿಯು ಬಾಲಕೃಷ್ಣ ಏಳ್ಕಾನ ಅವರ ನೇತೃತ್ವದಲ್ಲಿ ಜರಗಿತು. ಕೃಷ್ಣ ಭಟ್ ಅಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಕಾರ್ಯಕ್ರಮ ನಿರೂಪಿಸಿದರು.

ವೆಂಕಟ ಭಟ್ ಎಡನೀರು, ಹರಿಕೃಷ್ಣ ಪಲ್ಲವಿ, ವಿಜಯಮುರಳಿ, ರಾಜೇಶ್ವರಿ, ಸರಸ್ವತಿ ಮುಂತಾದವರು ಇದ್ದರು. ಮುಂದಿನ ದಿನಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.



ಟೀಂ ಪಾಂಚಜನ್ಯ ಕ್ಲಬ್ ಅಣೆ ವತಿಯಿಂದ ವರ್ಕಾಡಿ ಗ್ರಾ.ಪಂ. ವ್ಯಾಪ್ತಿಯ ತಿಮ್ಮಂಗೂರು ಅಣೆ ಎಂಬಲ್ಲಿ ಅಪಾಯಕಾರಿ ಹೇರ್‌ಪಿನ್ ತಿರುವಿನಲ್ಲಿ ಭಾನುವಾರ ಕಾನ್ವೆಕ್ಸ್ ಮಿರರ್ ಅಳವಡಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಉಮ್ಮರ್ ಬೋರ್ಕಳ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಭಾಸ್ಕರ ಪೊಯ್ಯೆ, ಸುಧಾಕರ ಮೇಸ್ತ್ರಿ ಪ್ರಶಾಂತ್, ಸದಾಶಿವ ಮಂಟಮೆ, ಕ್ಲಬ್ ಪದಾಧಿಕಾರಿಗಳು, ಸದಸ್ಯರು ಇದ್ದರು.

ನೂತನ ಅಧ್ಯಕ್ಷರಾಗಿ ರವಿ ಕೆ. ಮಜಲ್, ಉಪಾಧ್ಯಕ್ಷರಾಗಿ ಶಶಿಕಲಾ ಆಯ್ಕೆ

ಬಿಎಂಎಸ್ ಮಂಜೇಶ್ವರ ಪಂಚಾಯತ್ ಸಮಾವೇಶ



ಮಂಜೇಶ್ವರ: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ಮಂಜೇಶ್ವರ ಪಂಚಾಯತ್ ಸಮ್ಮೇಳನವು ಹೊಸಂಗಡಿಯ ವಿಶ್ವ ಹಿಂದು ಪರಿಷತ್ ಕಾರ್ಯಾಲಯವಾದ ಪ್ರೇರಣಾದಲ್ಲಿ ನಡೆಯಿತು.

ಬಿಎಂಎಸ್ ಕಾಸರಗೋಡು ಜಿಲ್ಲಾ ಜೊತೆ ಕಾರ್ಯದರ್ಶಿ ಪಿ.ದಿನೇಶ್ ಬಂಬ್ರಾಣ ಸಮಾವೇಶ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ರವಿ ಕೆ. ಮಜಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ, ವಲಯ ಪದಾಧಿಕಾರಿ ಭಾಸ್ಕರ ಬಿ.ಎಂ., ಶ್ರೀಧರ ಬಿ.ಎಂ. ಮೊದಲಾದವರು ಭಾಗವಹಿಸಿದ್ದರು. ಬಳಿಕ ಬಿಎಂಎಸ್‌ನ ನೂತನ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ರವಿ ಕೆ. ಮಜಲ್, ಉಪಾಧ್ಯಕ್ಷರಾಗಿ ಶಶಿಕಲಾ ಹೊಸಂಗಡಿ, ಗಿರೀಶ್ ದುರ್ಗಿಪಳ್ಳ, ರೋಹಿತ್ ಮಜಿಬೈಲು, ಕಾರ್ಯದರ್ಶಿಯಾಗಿ ಪ್ರಕಾಶ್ ಕೆ.ಪಿ. ಹೊಸಂಗಡಿ, ಜೊತೆ ಕಾರ್ಯದರ್ಶಿ ರಾಘವ ಮಜಲ್, ಪ್ರದೀಪ್ ತಲಪಾಡಿ, ಸಚಿತಾ ಟೀಚರ್, ಕೋಶಾಧಿಕಾರಿಯಾಗಿ ಕಿಶೋರ್ ಕುಂಜತ್ತೂರು ಹಾಗೂ ಸಮಿತಿ ಸದಸ್ಯರಾಗಿ ಭಾಸ್ಕರ ಬಿ.ಎಂ., ಶ್ರೀಧರ ಬಿ.ಎಂ., ಸುಕೇಶ್ ಬೆಜ್ಜ, ನಳಿನಿ ಹೊಸಂಗಡಿ, ಹರೀಶ್ ಕುಂಜತ್ತೂರು, ಸದಾಶಿವ ಮಹಾಲಿಂಗೇಶ್ವರ, ಸುರೇಶ್ ಬಾಚನಿಗೆ, ಧರ್ಮಶಾಸ್ತ ತೂಮಿನಾಡು, ಉದಯ ಅಡ್ಕ ಅವರನ್ನು ಆರಿಸಲಾಯಿತು. ಪ್ರಕಾಶ್ ಕೆ.ಪಿ. ಹೊಸಂಗಡಿ ಸ್ವಾಗತಿಸಿ, ಸಚಿತಾ ಟೀಚರ್ ವಂದಿಸಿದರು.

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಗೆ ಸನ್ಮಾನ

ಸಾಫ್ಟ್‌ಬೇಸ್‌ಬಾಲ್ ಪಂದ್ಯಾಟದಲ್ಲಿ ಸಾಧನೆ



ಕುಂಬಳೆ: ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಸಾಫ್ಟ್ ಬೇಸ್ ಬಾಲ್ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿ ಚಿನ್ನದ ಪದಕವನ್ನು ಪಡೆದ ಭಾರತ ತಂಡವನ್ನು ಪ್ರತಿನಿಧಿಸಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ತೃತೀಯ ಪದವಿ ವ್ಯಾಸಂಗ ಮಾಡುತ್ತಿರುವ ದೀಪ್ತಿ ಕೆ. ಅಂಡಿತ್ತಡ್ಕ ಅವರನ್ನು ಭಾರತೀಯ ಜನತಾ ಪಕ್ಷದ ಕುಂಬಳೆ ಪಂಚಾಯತ್ ಉತ್ತರ ವಲಯ ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ವಲಯ ಉಪಾಧ್ಯಕ್ಷ ರಾಜೇಶ್ ರೈ ಉಜಾರು, ಪಂಚಾಯತ್ ಸದಸ್ಯೆ ಅಮಿತಾ ಡಿ.ಆಳ್ವ, ಪಂಚಾಯತ್ ಮಾಜಿ ಸದಸ್ಯ ಮೋಹನ ಕೆ. ಬಂಬ್ರಾಣ, ಬಿಜೆಪಿ ಹಿರಿಯ ಕಾರ್ಯಕರ್ತ ಸೀತಾರಾಮ ಆಳ್ವ ಮೊದಲಾದವರು ಜೊತೆಗಿದ್ದರು. ಸೌತ್ ಏಶಿಯನ್ ಸಾಫ್ಟ್‌ಬಾಲ್ ಗೇಮ್ಸ್ 2026ರಲ್ಲಿ ಚಿನ್ನದ ಪದಕ ಗಳಿಸಿರುವ ದೀಪ್ತಿ ಕೆ. ಬಂಬ್ರಾಣ ಅಂಡಿತ್ತಡ್ಕ ಅವರನ್ನು ಲಯನ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಂಬಿಲಡ್ಕ ವತಿಯಿಂದ ಸನ್ಮಾನಿಸಲಾಯಿತು. ಈಕೆ ಪ್ರಮೀಳಾ ಮತ್ತು ಕರುಣಾಕರ ದಂಪತಿಯ ಪುತ್ರಿ.


ಮಂಗಳೂರಿಗೆ
ಹೃದಯಸ್ಪರ್ಶಿ ಸ್ವಾಗತ

ಹಿರಿಯ ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಕಟ್ಟಾಳು, 1990ರಿಂದ 1996ರವರೆಗೆ ರಾಜ್ಯ ಸಭೆಯನ್ನು ಪ್ರತಿನಿಧಿಸಿದ್ದಲ್ಲದೆ 2004ರಿಂದ 2010 ಹಾಗೂ 2013ರಿಂದ 2020ರವರೆಗೆ ನಾಲ್ಕು ಅವಧಿಗಳ ಕಾಲ ರಾಜ್ಯ ಸಭಾ ಸದಸ್ಯರಾಗಿ ಜನತೆಯ ಧ್ವನಿಯಾಗಿ ಕಾರ್ಯನಿರ್ವಹಿಸಿರುವ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದಲ್ಲದೆ 2022-23ರಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದವರು. ತನ್ನ ನೇರ ನಡೆ ನುಡಿಯ ಮೂಲಕ ರಾಜಕಾರಣದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿದ

ಬಿ. ಕೆ. ಹರಿಪ್ರಸಾದ್
(ಬೆಂಗಳೂರು ಕೆಂಪಯ್ಯ ಹರಿಪ್ರಸಾದ್)

ಅವರು **ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿ** ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಇಂದು ಮಂಗಳೂರಿಗೆ ಆಗಮಿಸುತ್ತಿರುವ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.





ನವೀನ್‌ಚಂದ್ರ ಸುವರ್ಣ
ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ಕುದ್ರೋಳಿ, ಮಂಗಳೂರು



ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್
ಅಧ್ಯಕ್ಷರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಮಂಗಳೂರು



ಸೂರ್ಯಕಾಂತ್ ಜಯ ಸಿ. ಸುವರ್ಣ
ಅಧ್ಯಕ್ಷರು, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮೂಲ್ಕಿ



ಹರೀಶ್ ಕುಮಾರ್
ಅಧ್ಯಕ್ಷರು, ದ.ಕ. ಜಿಲ್ಲಾ ಕಾಂಗ್ರೆಸ್ ಮತ್ತು ಅಧ್ಯಕ್ಷರು, ಮೆಸ್ಕಾಂ

ವೇದಕುಮಾರ್ ಎಂ.
ಬೆಂಗಳೂರು

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.)
ಬೆಳ್ತಂಗಡಿ

ಶ್ರೀ ಭಗೀರಥ ಜಿ.,
ಅಧ್ಯಕ್ಷರು

ಶ್ರೀ ಜಗದೀಶ್ಚಂದ್ರ ಡಿ.ಕೆ.,
ಉಪಾಧ್ಯಕ್ಷರು

ಶ್ರೀಮತಿ ಸುಜಿತಾ ಎ. ಬಂಗೇರ
ಶ್ರೀ ಕೆ.ಪಿ. ದಿವಾಕರ
ಶ್ರೀ ಧರ್ಣಪ್ಪ ಪೂಜಾರಿ
ಡಾ| ರಾಜರಾಮ ಕೆ.ಬಿ
ಶ್ರೀ ರಕ್ಷಿತ್ ಶಿವರಾಂ

ಶ್ರೀಮತಿ ತನುಜಾ ಶೇಖರ್
ಶ್ರೀ ಧರಣೇಂದ್ರ ಕುಮಾರ್
ಶ್ರೀ ಆನಂದ ಪೂಜಾರಿ ಸರ್ವೆದೋಳ
ಶ್ರೀ ಚಿದಾನಂದ ಪೂಜಾರಿ ಎಲ್ದಕ್ಕ

ಶ್ರೀ ಸಂಜೀವ ಪೂಜಾರಿ
ಶ್ರೀ ಚಂದ್ರಶೇಖರ್
ಶ್ರೀ ಗಂಗಾಧರ ಮಿತ್ತಮಾರು
ಶ್ರೀ ಜಯವಿಕ್ರಮ ಪಿ. ಕಲ್ಲಾಪು
ಶ್ರೀ ಸೂರಜ್ ಕುಮಾರ್

ಶ್ರೀ ಅಶ್ವತ್ಥ ಕುಮಾರ್
ಮುಖ್ಯಕಾರ್ಯನಿರ್ವಹಣಾಧಿಕಾರಿ

ಸಿಬ್ಬಂದಿ ವರ್ಗ

ಶ್ರೀ ಯಂ. ಮೋನಪ್ಪ ಪೂಜಾರಿ, ಕಂಡತ್ಯಾರು
ವಿಶೇಷಾಧಿಕಾರಿ



ಅನಿಲ್ ಕುಮಾರ್
ನಿಕಟಪೂರ್ವ ಪ್ರತಿಪಕ್ಷ ನಾಯಕರು, ಮಂಗಳೂರು ಮಹಾನಗರ ಪಾಲಿಕೆ



ದೀಪಕ್ ಪೂಜಾರಿ
ಮಾಜಿ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ 18ನೇ ವಾರ್ಡ್ ಕಾವೂರು



ಅಶೋಕ್ ಕುಮಾರ್ ಪಡ್ಪು
ಅಧ್ಯಕ್ಷರು, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು



ಸಂಜೀವ ಪೂಜಾರಿ ಬೊಳ್ಳಾಯಿ
ಅಧ್ಯಕ್ಷರು, ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ



ಹರೀಶ್ ಕೆ. ಪೂಜಾರಿ
ಅಧ್ಯಕ್ಷರು, ಶ್ರೀ ನಾರಾಯಣಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಮಂಗಳೂರು



ಬೇಬಿ ಕುಂದರ್ ಬಂಟ್ವಾಳ
ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಬಂಟ್ವಾಳ

ಅಧ್ಯಕ್ಷರು ಪದಾಧಿಕಾರಿಗಳು ಟ್ರಸ್ಟಿಗಳು ಮತ್ತು ಸರ್ವ ಸದಸ್ಯರು
ಶ್ರೀ ನಾರಾಯಣಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಮಂಗಳೂರು

ರವೀಂದ್ರ ಬಂಗೇರ ಕೊಣಾಜೆ
ನಿಕಟಪೂರ್ವ ಅಧ್ಯಕ್ಷರು
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ಗ್ರಾಮ ಚಾವಡಿ ಕೊಣಾಜೆ

ಪ್ರಥ್ವಿರಾಜ್ ಎಂ. ಪೂಜಾರಿ
ಅಧ್ಯಕ್ಷರು
ಯುವ ಕಾಂಗ್ರೆಸ್
ಮಂಗಳೂರು ದಕ್ಷಿಣ ಬ್ಲಾಕ್

ಆಸೀಫ್ ಬಜಾಲ್
ಅಧ್ಯಕ್ಷರು, ಯುವ ಕಾಂಗ್ರೆಸ್
ಮಂಗಳೂರು ದಕ್ಷಿಣ
ವಿಧಾನಸಭಾ ಕ್ಷೇತ್ರ

ವೇಲ್ವಿನ್ ಜೇಸನ್ ಕ್ಯಾಸ್ಟಲಿನೋ
ಅಧ್ಯಕ್ಷರು
ಯುವ ಕಾಂಗ್ರೆಸ್
ಮಂಗಳೂರು ನಗರ ಬ್ಲಾಕ್